



ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ

2001-2002 ನೇ ಸಾಲಿನ ಆಡಿಟ್ ವರದಿ

ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ ಇದರ 2001-2002 ನೇ ಸಾಲಿನ ಲೆಕ್ಕ ತನಿಖಾ ವರದಿಯಲ್ಲಿ ಸೂಚಿಸಿದ ನ್ಯೂನತೆಗಳ ವಿವರ ತೋರಿಸುವ ತಃಖ್ತೆ

ಕ್ರ.ಸಂ	ಕಂಡಿಕೆ	ನ್ಯೂನತೆಗಳ ವಿವರ
1	4	ಹಿಂದಿನ ಸಾಲಿನ ಲೆಕ್ಕ ತನಿಖಾ ವರದಿಗಳಿಗೆ ಅನುಪಾಲನಾ ವರದಿಗಳು-ಪೂರ್ಣ ಸ್ವರೂಪದಲ್ಲಿ ಸಲ್ಲಿಸದೇ ಇರುವುದು
2	31	ಮುಂಗಡ ರಿಜಿಸ್ಟರ್‌ನಲ್ಲಿ ಕಂಡು ನ್ಯೂನತೆಗಳು
3	36	ಗ್ರಂಥಾಲಯದ ವಾರ್ಷಿಕ ಭೌತಿಕ ಪರಿಶೀಲನೆ ಮಾಡದಿರುವುದು
4	39	ನಿಯತಕಾಲಿಕೆಗಳ ಸಂಪುಟಗಳಿಗೆ ಪರಿಗ್ರಹಣ ಲೆಕ್ಕ ನಿರ್ವಹಿಸದೇ ಇರುವುದು
5	42	ಪ್ರಸಾರಾಂಗದ ದಾಸ್ತಾನು ಭೌತಿಕ ಪರಿಶೀಲನೆ ಮಾಡದಿರುವುದು.
6	43	ಗೌರವ ಪ್ರತಿಗಳನ್ನು ಹೆಚ್ಚಿಗೆ ಕೊಟ್ಟಿರುವುದು
7	56	ಕರ್ನಾಟಕ ಚಲನಚಿತ್ರ ಇತಿಹಾಸ ಪುಸ್ತಕ ಪ್ರಕಟಣೆಯ ಬಗ್ಗೆ ವಿಮರ್ಶೆ
8	65	ಇತಿಹಾಸ ವಿಭಾಗಕ್ಕೆ ನೀಡಿದ ಮುಂಗಡ ಹೊಂದಾಣಿಕೆಯಾಗದಿರುವುದು
9	66	ಲೇವಣಿ ಪುಸ್ತಕದ ನಿರ್ವಹಣೆಯಲ್ಲಿ ಕಂಡು ಬಂದ ಲೋಪದೋಷಗಳು
10	95	ನಿಯಮ ಬಾಹಿರವಾಗಿ ಸಿಬ್ಬಂದಿಗೆ ಮನೆ ಬಾಡಿಗೆ ಭತ್ಯೆಯನ್ನು "ಇ" ಗ್ರೇಡ್ ಬದಲಾಗಿ "ಸಿ" ಗ್ರೇಡ್ ದರದಲ್ಲಿ ಪಾವತಿಸುತ್ತಿರುವುದು.
11	98	ಸರ್ಕಾರದ ಆದೇಶಕ್ಕೆ ವ್ಯತಿರಿಕ್ತವಾಗಿ ಸಹಾಯಕ ನಿರ್ದೇಶಕರ ವೇತನ ಶ್ರೇಣಿಗಿಂತ ಹೆಚ್ಚಿನ ವೇತನ ಶ್ರೇಣಿಯಲ್ಲಿ ನಿಗದಿಪಡಿಸಿರುವುದು.
12	99	ಅನುಚರ ಹುದ್ದೆಯಲ್ಲಿ ಮಂಜೂರಾದ ವೇತನ ಶ್ರೇಣಿಗಿಂತ ಹೆಚ್ಚಿನ ವೇತನ ಶ್ರೇಣಿಯಲ್ಲಿ ನಿಗದಿಪಡಿಸಿರುವುದು.
13	101	ನೇವಾ ಪುಸ್ತಕ ಹಾಜರಪಡಿಸದಿರುವ ಬಗ್ಗೆ
14	115	ಪಿಂಚಣಿ ವಂತಿಗೆ ವಿವರ ತಪಾಸಣೆಗೆ ಹಾಜರಪಡಿಸದಿರುವುದು.
15	116	ಬೋಧಕ ವರ್ಗದವರ ವೇತನ ಪಡೆದಿದ್ದಕ್ಕೆ ಸ್ಟ್ಯಾಂಪ್ ಹಚ್ಚಿ ಸಹಿ ಮಾಡದಿರುವುದು.
16	117	ಪತಿ ಪತ್ನಿಯವರು ಇಬ್ಬರು ನೌಕರರಿದ್ದರೆ ಮನೆ ಬಾಡಿಗೆ ಭತ್ಯೆ ಪಡೆಯುವ ಬಗ್ಗೆ ಘೋಷಣೆ ಪತ್ರ ಪಡೆಯದಿರುವುದು.
17	129	ಅಳತೆ ಪುಸ್ತಕವನ್ನು ಲೆಕ್ಕ ತನಿಖೆಗೆ ಹಾಜರಪಡಿಸದಿರುವುದು.
18	131	ಕಾಮಗಾರಿಗಳ ಸಾಮಗ್ರಿ ಖರೀದಿಯಲ್ಲಿ ಕಂಡು ಬಂದ ನ್ಯೂನತೆಗಳು
19	132	ಹೆಚ್.ಕೆ.ಡಿ.ಬಿ. ಕಾಮಗಾರಿಯಲ್ಲಿ ಕಂಡು ಬಂದ ನ್ಯೂನತೆಗಳು

□

□ □ □ □ □

ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ಇದರ 2001-02ನೇ ಸಾಲಿನ ಲೆಕ್ಕ ತನಿಖಾ ವರದಿಯಲ್ಲಿ ಸೂಚಿಸಿದ ನ್ಯೂನತೆಗಳ ವಿವರ ತೋರಿಸುವ ತಃಖ್ತೆ

ಕ್ರ.ಸಂ	ಕಂಡಿಕೆ	ವಿವರ	ಆಕ್ಷೇಪಣೆಯಲ್ಲಿರಿಸಿದ ಮೊತ್ತ	ವಸೂಲಾತಿಗೆ ಸೂಚಿಸಿದ
1	2	3	4	5
1	36	ಒಂದು ಬ್ಯಾಂಕ್‌ನಿಂದ ಇನ್ನೊಂದು ಬ್ಯಾಂಕ್‌ಗೆ ಸಕಾಲದಲ್ಲಿ ವರ್ಗಾವಣೆ ಮಾಡದೇ ಇರುವುದು.	4	45164
2	37	ಬ್ಯಾಂಕ್ ಸಂಗ್ರಹಣೆಯ ಶುಲ್ಕ ವಸೂಲು ಮಾಡದೇ ಇರುವುದು.	-	8664
3	41	ಮುದ್ರಣ ಪತ್ರದ ಬಿಲ್ಲುಗಳಲ್ಲಿ ಡಿ.ಟಿ.ಪಿ. ದರ ಪಟ್ಟಿಗೆ ಪಾವತಿಸಿರುವುದು.	-	4100
4	47	ಪುಸ್ತಕಗಳ ಉದ್ರಿ ಮಾರಾಟದಿಂದ ಬಾಕಿ ಹಣ ಪೂರ್ಣ ವಸೂಲಿ ಮಾಡದೇ ಇರುವುದು.	-	1194796
5	48	ಚೆಕ್ ನಗದೀಕರಣ ಬ್ಯಾಂಕ್ ಕಮೀಷನ್ ಶುಲ್ಕ ವಸೂಲು ಮಾಡದೇ ಇರುವುದು.	-	5452
6	49	ಪುಸ್ತಕ ಮಾರಾಟದ ಕಡಿಮೆ ಮಾಡಿರುವುದು	-	558
7	51	ಕುವೆಂಪುರವರ ಸಮಗ್ರ ರವನೆಗಳ ಸಂಪುಟ ಮುದ್ರಣದಲ್ಲಿ ಆದ ಆರ್ಥಿಕ ಲೋಪದೋಷಗಳು	-	122920
8	53	ಅಧಿಕ ಭತ್ಯೆ ಹೆಚ್ಚಿಗೆ ಪಾವತಿ	-	199
9	54	ಜಾಹಿರಾತು ಬಿಲ್ಲಿನಲ್ಲಿ ಹೆಚ್ಚಿನ ದರ ವಿಧಿಸಿರುವುದು	-	500
10	55	ಹೊಂದಾಣಿಕೆ ಬಿಲ್ಲಿನಲ್ಲಿ ಉಪ ಓಚರ್‌ಗಳಲ್ಲಿ ಸಬ್ ವೋಚರ್‌ಗಳು ಇಲ್ಲದಿರುವುದು.	-	529
11	56	ಕ್ರಿಕೇಟ್ ಸಾಮಗ್ರಿ ಖರೀದಿ ಬಗ್ಗೆ ವಿಮರ್ಶೆ	2458	-
12	57	ನ್ಯಾಂಪ್ ಖರೀದಿ ಮಾಡಿದ ಬಗ್ಗೆ ವಿಮರ್ಶೆ	-	130.00
13	58	ಕ್ಷೇತ್ರ ಕಾರ್ಯಕ್ಕೆ ಹೋದಾಗ ಸಹಾಯಕರಿಗೆ ಹೆಚ್ಚಿಗೆ ಪಾವತಿ.	-	650.00
14	59	ಕಾರ್ ಬಾಡಿಗೆ ಹೆಚ್ಚಿಗೆ ಪಾವತಿಸಿರುವುದು	-	1750.00
15	60	ಕಾರ್ ಬಾಡಿಗೆ ಹೆಚ್ಚಿಗೆ ಪಾವತಿಸಿರುವುದು	-	3300.00
16	61	ನಿಯಮಕ್ಕೆ ವ್ಯತಿರಿಕ್ತವಾಗಿ ವಾಹನ ಬಾಡಿಗೆ ಪಡೆದಿರುವುದು	-	12509
17	62	ಹೆಚ್ಚಿನ ಕಾರಿನ ಬಾಡಿಗೆ ಪಾವತಿಸಿರುವುದು	-	5757
18	63	ಕಂಪ್ಯೂಟರ್ ಇಂಕ್ ಖರೀದಿಯಲ್ಲಿ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಾವತಿಸಿರುವುದು.	-	6907
19	64	ದೂರವಾಣಿ ಬಿಲ್ಲಿನೊಂದಿಗೆ ದಂಡದ ಮೊತ್ತ ಪಾವತಿಸಿರುವುದು.	-	390
20	67	ಶಿಲ್ಪಕಲಾ ವಿಭಾಗ ಬಾದಾಮಿ ಶಿಲೆಗಳನ್ನು ಖರೀದಿಸುವಲ್ಲಿ ಕಂಡುಬಂದ ಲೋಪಗಳು	23916	3500
21	68	ಟ್ರಂಕಾಲ್‌ಗಳ ವಿವರ ದೂರವಾಣಿ ರಿಜಿಸ್ಟ್ರಾರ್‌ನಲ್ಲಿ ಪ್ರಕಾರ ಬರೆಯದೇ ಇರುವುದು, ಬಿಲ್ಲಿನ ಮೊತ್ತ ದೂರವಾಣಿ ದಂಡ ಕಟ್ಟಿರುವುದು.	461	40
22	69	ಒಪ್ಪಲಾರದ ಮೊತ್ತಗಳು	1500	-
23	70	ವಾರ್ತಾ ಮತ್ತು ಪ್ರಚಾರ ಇಲಾಖಾ ಪತ್ರ ಕರ್ತರಿಗೆ ಔಪಚಾರಿಕ ವೆಚ್ಚ ಭರಿಸುವುದು ಹಾಗೂ ವಾಹನಗಳಿಗೆ ಇಂಧನ ಹಾಕಿಸುವುದು.	-	939
24	71	ಒಬ್ಬ ಮುಖ್ಯ ಕಲಾವಿದರಿಗೆ ಒಬ್ಬ ಸಹ ಕಲಾವಿದನ ಬದಲು ಇಬ್ಬರು ಸಹಾಯಕ ಕಲಾವಿದರನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ವಿಮರ್ಶೆ	3000	-
25	72	ಹೆಚ್ಚಿನ ಮೈಲೇಜ್ ದರ ವಿಧಿಸಿ ಪಾವತಿಸಿರುವ ದರ	-	320
26	73	ಇಂಧನ ಬಳಕೆಯಲ್ಲಿ ಸರ್ಕಾರಿ ಆದೇಶ ಉಲ್ಲಂಘಿಸಿರುವುದು.	151230	-
27	74	ಇಂಧನದ ಲೆಕ್ಕಾಚಾರದಲ್ಲಿ ಕಂಡುಬಂದ ಇಂಧನದ ಕೊರತೆ	-	53

28	75	ಜಾಹಿರಾತು ಬಿಲ್ಲುಗಳಲ್ಲಿ ವಿಶೇಷ ದರಕ್ಕಿಂತ ಹೆಚ್ಚಿನ ದರ ವಿಧಿಸುವುದು.	-	5155
29	76	ಹಳೆಯ ದಿನಪತ್ರಿಕೆಗಳು ವಿಲೇವಾರಿ ಮಾಡದೇ ಇರುವುದು	5298	-
30	77	ದಿನ ಪತ್ರಿಕೆಗಳನ್ನು ತರಿಸುವಲ್ಲಿ ಸರ್ಕಾರಿ ಆದೇಶ ಉಲ್ಲಂಘಿಸಿರುವುದು.	5663	-
31	78	ವಿದ್ಯುತ್ ಸಾಮಗ್ರಿ ಬಿಲ್ಲುಗಳಲ್ಲಿ ವಿಶೇಷ ದರ ವಿಧಿಸುವ ಬದಲು ಹೆಚ್ಚಿನ ದರ ವಿಧಿಸಿರುವುದು.	-	2496
32	79	ಉದ್ರಿ ಬಿಲ್ಲುಗಳ ಮೊತ್ತ ಪಾವತಿಸಿದಕ್ಕೆ ನಗದು ಸ್ವೀಕೃತಿ ರಸೀದಿ ಪಡೆಯದಿರುವುದು.	1959515	-
33	80	ಒಪ್ಪಲಾರದ ವೆಚ್ಚಗಳು ವಸೂಲಾತಿಗೆ ಸೂಚಿಸಿರುವುದು		- 1907
34	81	ವಿವಿಧ ಕಾರಣಗಳಿಗಾಗಿ ಆಕ್ಷೇಪಣೆಯಲ್ಲಿ ಇಟ್ಟಿರುವುದು	447796	-
35	82	ಅಲಮರಗಳ ಖರೀದಿಯಲ್ಲಿ ಕಂಡು ಬಂದ ಲೋಪಗಳು	184520	-
36	83	ಕಂಪ್ಯೂಟರ್ ಖರೀದಿಗೆ ಟೆಂಡರ್ ಕರೆಯದಿರುವುದು	550000	-
37	84	ಅಧಿಕಾರಿಗಳ ಖಾಸಗಿ ವಾಸ್ತವ್ಯರಂದು ವೆಚ್ಚ ಮಾಡಿರುವುದು	-	500
38	85	ವಿದ್ಯುತ್‌ಚಕ್ತಿ ಬಿಲ್ಲುಗಳನ್ನು ಕಟ್ಟಿದ್ದಕ್ಕೆ ಪೂರಕ ಕಚೇರಿ ಆದೇಶ ಹಾಜರಪಡಿಸದೇ ಇರುವುದು.	-	866
39	86	ವಿದ್ಯುತ್‌ಚಕ್ತಿ ಬಿಲ್ಲುಗಳೊಂದಿಗೆ ಬಡ್ಡಿ ಕಟ್ಟಿದ್ದನ್ನು ವಸೂಲಾತಿಗೆ ಸೂಚಿಸಿದೆ.	-	766
40	87	ಮನೆ ಬಾಡಿಗೆ ಭತ್ಯೆ ಪರಿಷ್ಕೃತ ದರಗಳಲ್ಲಿ ಮಾಡದೇ ಇರುವುದು.	-	30813
41	88	ಅಯವ್ಯಯದಲ್ಲಿ ಕಾಯ್ದಿರಿಸಿದ ಮೊತ್ತಕ್ಕಿಂತ ಹೆಚ್ಚಿಗೆ ಖರ್ಚು ಮಾಡಿರುವುದು.	14270000	-
42	89	ಪತ್ರದ ವೋಚರ್‌ಗಳು ಹಾಜರಪಡಿಸದೇ ಇರುವುದು	2680	-
43	90	ಕ್ರೂಡೀಕೃತ ಆಧಾರದ ಮೇಲೆ ಸಿಬ್ಬಂದಿಯೇ ಮಾರಾಟ ಮಾಡಿಕೊಂಡು ವೇತನ ಪಾವತಿ ಮಾಡಿದ ಬಗ್ಗೆ ವಿಮರ್ಶೆ	1876730	-
44	91	ಕಂಪ್ಯೂಟರ್ ಅಪರೇಟರ್ ನೇಮಕಾತಿಯಲ್ಲಿ ನ್ಯೂನತೆ	110336	-
45	92	ಡಾ. ಕೆ.ಹೆಚ್. ಕಟ್ಟಿ ಇವರನ್ನು ಯೋಜನಾಧಿಕಾರಿಯಾಗಿ ವಿಲೀನಗೊಂಡಿರುವ ಬಗ್ಗೆ	158217	-
46	93	ಡಾ. ಹೆಚ್.ಎಂ.ಸೋಮನಾಥ, ಇವರನ್ನು ಕೆ. ಸಹಾಯಕರನ್ನಾಗಿ ನೇಮಕ ಮಾಡಿದ ಬಗ್ಗೆ	59962	-
47	94	ಶ್ರೀ ಪ್ರೇಮಕುಮಾರ, ಸಹಾಯಕ ಕುಲಸಚಿವರು ಇವರ ವೇತನ ನಿಗದಿಯಲ್ಲಿ ಸರ್ಕಾರಿ ಆದೇಶ ಉಲ್ಲಂಘಿಸುವುದು	134826	-
48	96	ಮನೆ ಬಾಡಿಗೆ ಭತ್ಯೆ ಪಾವತಿಸುವಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿರುವುದು	-	414505
49	97	ವೇತನ ಮರುಪಾವತಿಯಲ್ಲಿ ಹೆಚ್ಚಿನ ವೇತನಕ್ಕೆ ನಿಗದಿ ಪಡಿಸುವುದು	-	422327
50	100	ಹಿರಿಯ ಸಹಾಯಕರ ಹುದ್ದೆಗೆ ಮಂಜೂರಾತಿ ಇಲ್ಲದೇ ಮುಂಬಡ್ಡಿ ನೀಡಿರುವ ಪ್ರಕಾರ	718330	-
51	102	ಬೋಧಕರ ಸೇವಾ ಪೂರ್ವ ಅವಧಿ ಘೋಷಿಸಿರುವುದಕ್ಕೆ ಮಾನ್ಯ ಕುಲಪತಿಗಳು ಸ್ಪಷ್ಟ ಅನುಮೋದನೆ ಪಡೆಯದೇ ಇರುವುದು	14335	-
52	103	ಕರ್ನಾಟಕ ಲೋಕೋಪಯೋಗಿ ಬೆಂಗಳೂರು, ಇವರ ವಿಚಾರಣೆಯ ಅಂತಿಮ ವರದಿ ತನಿಖೆಗೆ ಹಾಜರು ಪಡಿಸುವುದು.	1683039	-
53	104	ಅನರ್ಹ ನೌಕರರಿಗೆ ಹೆಚ್.ಸಿ ವೇತನ ಸೌಲಭ್ಯ ವಿಸ್ತರಿಸಿರುವ ಪ್ರಕರಣ	5999365	-
54	107	ಕಡಿಮೆ ಮುಂದಿರುವ ಆದಾಯ ತೆರಿಗೆಯನ್ನು ಸೂಕ್ತ ದಂಡದೊಂದಿಗೆ ವಸೂಲು ಮಾಡದೇ ಇರುವ ಪ್ರಕರಣ	-	1062909
55	108	ವೇತನದಲ್ಲಿ ಮುರುವಳಿ ಮಾಡಿದ ಮೊತ್ತಗಳಿಗೆ ಸ್ವೀಕೃತಿ ರಶೀದಿಗಳು ಪಡೆಯದೇ ಇರುವುದು.	5568949	-
56	109	ಪ್ರಯಾಣ ಭತ್ಯೆ ಬಿಲ್ಲುಗಳಲ್ಲಿ ಮನೆಯಿಂದ ಬಸ್ ನಿಲ್ದಾಣ ಮನೆಯಿಂದ ರೈಲು ನಿಲ್ದಾಣಗಳಿಗೆ ಕ್ಲೇಮು ಮಾಡಿದ ಆಟೋಚಾಲಕ ವಸೂಲಾತಿಗೆ ಸೂಚಿಸಿರುವ ಪ್ರಕರಣ	-	282
57	110	ಪ್ರಯಾಣ ಭತ್ಯೆ ಬಿಲ್ಲನ್ನು ತಯಾರಿಸುವಾಗ ಪ್ರಯಾಣದ ಅವಧಿ ಹಾಗೂ ವಾಸ್ತವ್ಯದ ಅವಧಿ ಪ್ರತ್ಯೇಕಿಸದೇ ಇರುವುದು.	-	250
58	111	ಪ್ರಯಾಣ ಭತ್ಯೆ ಬಿಲ್ಲುಗಳಲ್ಲಿ ಆಟೋದರ ಪಾವತಿಸಿರುವ ಬಗ್ಗೆ ವಿಮರ್ಶೆ	1336	-
59	112	ನೌಕರರ ಪ್ರಯಾಣ ಭತ್ಯೆ ಬಿಲ್ಲುಗಳಲ್ಲಿ ತಪ್ಪು ಲೆಕ್ಕಾಚಾರ ಮಾಡಿ ಹೆಚ್ಚಿಗೆ ಪಾವತಿಸಿರುವುದು.	-	1080
60	113	ಹಬ್ಬದ ಮುಂಗಡದ ಕಂತುಗಳ ಮರುವಳಿ ಮಾಡದೇ ಇರುವುದು	-	3700
61	114	ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್ಲುಗಳಿಗೆ ವೈದ್ಯಾಕೀಕರಣಗಳಿಂದ ದೃಢೀಕರಿಸದೇ ಇರುವುದು.	25110	-

62	114(ಎ)	ಖಾಸಗಿ ವೈದ್ಯಕೀಯ ಸಲಹೆಗಾರರಿಗೆ ಫೀಜು ಪಾವತಿಸಿರುವುದು.	-	3500
63	119	ಪ್ರಯಾಣ ಭತ್ಯೆ ಬಿಲ್ಲುಗಳಲ್ಲಿ ಅನ್ವಯ ಆಗದ ಆಟೋ ಚಾರ್ಜ್ ಪಾವತಿಸುವ ಬಗ್ಗೆ	-	2228
64	120	ದಿನಭತ್ಯೆ ಹೆಚ್ಚಿಗೆ ಪಾವತಿಸುವುದುಂಟು	-	5585.00
65	121	ಪ್ರಯಾಣದ ಅವಧಿಯನ್ನು ವಾಸ್ತವ್ಯದ ಅವಧಿಗೆ ಸೇರಿಸಿ ದಿನಭತ್ಯೆ ಪಾವತಿಸುವುದು	-	2390.00
66	122	ಪ್ರಯಾಣ ಭತ್ಯೆ ಬಿಲ್ಲಿನಲ್ಲಿ ದಿನ ಭತ್ಯೆ ಹೆಚ್ಚಿಗೆ ಪಾವತಿ	-	859.00
67	123	ವಿಶ್ವವಿದ್ಯಾಲಯದ ಆವರಣದಲ್ಲಿ ವಿವಿಧ ಬ್ಯಾನರ್ ಜೋಡಣೆಗಳಿಗೆ ಕಟಾಟ್‌ಗಳನ್ನು ಅಳವಡಿಸಿದಕ್ಕಾಗಿ ಪಾವತಿಯಲ್ಲಿ ಕಂಡುಬಂದ ಲೋಪದೋಷಗಳು	9061	-
68	124	ರಾಜಧಾನಿ ಪರಿಷ್ಕೃತ ದರಗಳಲ್ಲಿ ಮುರಿಯದೇ ಇರುವುದು	-	205
69	125	ವಾಣಿಜ್ಯ ತೆರಿಗೆ ಕಡಿಮೆ ಮುರುವಳಿ ಮಾಡಿರುವುದು	-	76872
70	126	ಗುತ್ತಿಗೆದಾರರುಗಳಿಂದ ಕಲ್ಯಾಣ ನಿಧಿಗೆ ಮುರಿಯದೇ ಇರುವುದು	-	928
71	127	ಮಾರಾಟ ತೆರಿಗೆ ಕಡಿಮೆ ಮುರುವಳಿ ಮಾಡಿರುವುದು	-	1332
72	128	ರಾಜಧಾನಿ ಮುರುವಳಿ ಮಾಡದೇ ಇರುವುದು	3410	-
73	130	ಮಾರಾಟ ತೆರಿಗೆ ಕಡಿಮೆ ವಸೂಲು ಮಾಡಿರುವುದು	-	1200
74	132	ಹೆಚ್.ಕೆ.ಡಿ.ಬಿ. ಕಾಮಗಾರಿ ಬಿಲ್ಲುಗಳಲ್ಲಿ ರಾಜಸ್ಥಾನ ಕಡಿಮೆ ಮುರುವಳಿ ಮಾಡಿರುವುದು	-	34
		1 ಎ) -"- ರಾಜಧಾನಿ	-	31
		1 ಬಿ) -"- ಮಾರಾಟ ತೆರಿಗೆ	-	
		-"- ರಾಜಧಾನಿ ಕಡಿಮೆ ಮುರುವಳಿ		
		ಒಟ್ಟು	21128043	3462227

ಅಪರ ನಿಯಂತ್ರಕರು
ರಾಜ್ಯ ಲೆಕ್ಕ ಪತ್ರ ಇಲಾಖೆ
ಬೆಂಗಳೂರು

ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ ಇದರ 2001-2002ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ

ಕ್ರ. ಸಂ.	ಆಕ್ಷೇಪಣೆ	ಉತ್ತರ	ದಾಖಲೆ	ಷರಾ
1.	<p>ಪೀಠಿಕೆ:-</p> <p>2001-2002ನೇ ಸಾಲಿನ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಲೆಕ್ಕ ಪರಿಶೋಧನೆಯನ್ನು ಕನ್ನಡ ವಿಶ್ವವಿದ್ಯಾಲಯ ಅಧಿನಿಯಮ 1991 ಸೆಕ್ಷನ್ 26 ಮತ್ತು ಸರ್ಕಾರದ ಆದೇಶ ನಂ.ಇಡಿ:84 ಎಂಎಸ್‌ಡಿ:93 ದಿನಾಂಕ 01.06.1993 ಮತ್ತು ನಂ.ಶಿಇ:ಯು.ಬಿ: 91 ದಿನಾಂಕ 10.03.1992 ರನ್ವಯ ಕೈಗೊಂಡಿದೆ.</p>	ಆಕ್ಷೇಪಣೆ ಇರುವುದಿಲ್ಲ.		
2.	<p>ಸಾಮಾನ್ಯ ಪರಿಚಯ:-</p> <p>1 ಸಂಸ್ಥೆಯ ಹೆಸರು : ಕನ್ನಡ ವಿಶ್ವವಿದ್ಯಾಲಯ, ಹಂಪಿ</p> <p>2 ಲೆಕ್ಕ ತಪಾಸಣಾ ಅವಧಿ : 01.04.2001 ರಿಂದ 31.03.2002</p> <p>3 ಲೆಕ್ಕ ತಪಾಸಣೆ ಪ್ರಾರಂಭ ದಿನಾಂಕ : 02.07.2002</p> <p>4 ಲೆಕ್ಕ ತಪಾಸಣೆ ಮುಕ್ತಾಯ ದಿನಾಂಕ : 23.08.2002</p> <p>5 ಉಪಯೋಗಿಸಿದ ಮಾನವ ದಿನಗಳು : 155 ಮಾನವ ದಿನಗಳು</p> <p>6 ಲೆಕ್ಕ ತಪಾಸಣೆ ಸಿಬ್ಬಂದಿ : 1. ಎಂ.ಜಿ. ಹೊನ್ನಪ್ಪನವರ, ಲಿ.ಪ.ಅ. 2. ಎ.ಎಂ.ಚಟ್ಟಿಹಾಳ, ಲಿ.ಪ. 1. ಎಂ. ನಾಗಭೂಷಣಯ್ಯ, ಲಿ.ಪ 2. ಬಿ.ಕೆ.ರಾಮಲಿಂಗಪ್ಪ, ಲಿ.ಪ 3. ವಿ.ಕೆ. ತಬ್ಬಣ್ಣ, ಲಿ.ಪ</p> <p>7 ಪುನರ್ ಪರಿಶೀಲನಾಧಿಕಾರಿ ಹೆಸರು ಮತ್ತು ಹುದ್ದೆ : ಆರ್.ಕೆ. ಪ್ರಸಾದ್ ಅಪರ ನಿಯಂತ್ರಕರು, ಕೇಂದ್ರ ಕಛೇರಿ</p> <p>8 ಪುನರ್ ಪರಿಶೀಲನಾ ದಿನಾಂಕ : 07.01.2003</p>	ಆಕ್ಷೇಪಣೆ ಇರುವುದಿಲ್ಲ.		
3.	<p>ವಿಶ್ವವಿದ್ಯಾಲಯದ ಆಡಳಿತ ವರ್ಗ:</p> <p>1 ಕುಲಪತಿಗಳು : ಶ್ರೀ ಹೆಚ್.ಜಿ. ಲಕ್ಷ್ಮಣಗೌಡ 01.04.2001 ರಿಂದ 31.3.2002</p> <p>2 ಕುಲಸಚಿವರು : 1. ಶ್ರೀಮಲ್ಲೇಪುರಂ ಜಿ.ವೆಂಕಟೇಶ 03.04.2001 ರಿಂದ 31.03.2002 2. ಡಾ. ಕೆ. ವಿ.ನಾರಾಯಣ 03.04.2001 ರಿಂದ 31.03.2002</p>	ಆಕ್ಷೇಪಣೆ ಇರುವುದಿಲ್ಲ.		

	<p>3 ಪ್ರಭಾರ ಹಣಕಾಸು ಅಧಿಕಾರಿಗಳು : 1. ಶ್ರೀ ಮಲ್ಲೇಪುರಂ ಜಿ. ವೆಂಕಟೇಶ. 01.04.2001 ರಿಂದ 03.04.2001</p> <p>2. ಡಾ. ಕೆ.ವಿ.ನಾರಾಯಣ 03.04.2001 ರಿಂದ 31.03.2002</p> <p>4 ಪ್ರಸಾರಾಂಗ ನಿರ್ದೇಶಕರು : 1. ಶ್ರೀ ಎ.ವಿ. ನಾವಡ 01.04.2001 ರಿಂದ 08.06.2001</p> <p>5 ಪ್ರಸಾರಾಂಗ ಪ್ರಭಾರ : 1. ಶ್ರೀ ಸುಜ್ಞಾನಮೂರ್ತಿ ಪ್ರಕಟಣೆ 08.06.2001 ರಿಂದ 31.03.2002</p> <p>2. ಶ್ರೀ ರವಿಂದ್ರ ಹೆಚ್.ಬಿ.- ಮಾರಾಟ 08.06.2001 ರಿಂದ 31.03.2002</p> <p>3. ಶ್ರೀ ಜೈನುಲ್ಲಾ ಬಳ್ಳಾರಿ-ದಾಸ್ತಾನು 08.06.2001 ರಿಂದ 31.03.2002</p> <p>6 ಗ್ರಂಥಾಲಯದ ಗ್ರಂಥಪಾಲಕರು : ಶ್ರೀ ಜಿ. ಆರ್. ರಾಮಮೂರ್ತಿ 01.04.2001 ರಿಂದ 16.03.2002</p> <p>7 ಆಡಳಿತಾಧಿಕಾರಿಗಳು : ಶ್ರೀ ಕೆ. ಎಂ.ಸುರೇಶ್ 17.03.2002 ರಿಂದ 31.03.2002</p>			
4.	<p>ಹಿಂದಿನ ಸಾಲಿನ ಲೆಕ್ಕ ತನಿಖಾ ವರದಿಗಳಿಗೆ ಅನುಪಾಲನಾ ವರದಿ ಸಲ್ಲಿಸಿರುವುದು:- ವಿಶ್ವವಿದ್ಯಾಲಯದ 1991-92 ರಿಂದ 2000-2001ನೇ ಸಾಲಿನವರೆಗಿನ ಲೆಕ್ಕ ತಪಾಸಣೆಯ ವರದಿಗಳನ್ನು ನಿಯಂತ್ರಕರು ರಾಜ್ಯ ಲೆಕ್ಕ ಪತ್ರ ಇಲಾಖೆ, ಬೆಂಗಳೂರು ಇವರು ಕುಲಪತಿಗಳು ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರಿಗೆ ಅಧಿನಿಯಮ 1991ರ ಸೆಕ್ಷನ್ 26(3)ರ ಪ್ರಕಾರ ಕಳುಹಿಸಲಾಗಿರುತ್ತದೆ. ಕಾರಣ ಈ ವರದಿಗಳಿಗೆ ಅನುಪಾಲನಾ ವರದಿಯನ್ನು ನಿಗದಿತ ನಮೂನೆಯಲ್ಲಿ ಕಳುಹಿಸಲು ಸೂಚಿಸಿದೆ. ದಿನಾಂಕ 31.03.2007ಕ್ಕೆ ಬಾಕಿ ಉಳಿದ ಪ್ರಾರಾಂಗಳ ವಿವರ ಅನುಬಂಧ 1ರಲ್ಲಿ ತಯಾರಿಸಿ ಲೆಕ್ಕ ತನಿಖಾ ವರದಿಗೆ ಲಗತ್ತಿಸಿದೆ.</p>	<p>ವಿಶ್ವವಿದ್ಯಾಲಯದ ಲೆಕ್ಕ ತಪಾಸಣೆಯ ವರದಿ 1991-092ರಿಂದ 1999-2000ದ ವರೆಗೆ ಬಾಕಿ ಉಳಿದಿರುವ ಪ್ರಾರಂಗಳಿಗೆ ಅನುಪಾಲನಾ ವರದಿಯನ್ನು ಕನ್ನಡ ವಿಶ್ವವಿದ್ಯಾಲಯದ ಪತ್ರ ಸಂಖ್ಯೆ ಕವಿಹಂ:ಹವಿ:2005-06 ದಿನಾಂಕ 19.11.2005ರ ಪ್ರಕಾರ ಸೂಕ್ತ ಕ್ರಮಕ್ಕಾಗಿ ಸಹಾಯಕ ನಿಯಂತ್ರಕರು ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಬಳ್ಳಾರಿ ಇವರಿಗೆ ಕಳುಹಿಸಲಾಗಿದೆ.</p> <p>2000-01ನೇ ಸಾಲಿನ ಲೆಕ್ಕ ತಪಾಸಣಾ ವರದಿಯ ಬಾಕಿ ಉಳಿದಿರುವ ಪ್ರಾರಂಗಳಿಗೆ ಈಗಾ ಅನುಪಾಲನಾ ವರದಿಯನ್ನು ಸಿದ್ಧ ಪಡಿಸಿ ಕಳುಹಿಸಿಕೊಡಲಾಗಿದೆ. ಕಾರಣ ಈ ಪ್ರಾರಂವನ್ನು ಕೈಬಿಡಲು ಕೋರಲಾಗಿದೆ.</p>		
5.	<p>ನಗದು ಹಣದ ಪರಿಶೀಲನೆ: ದಿನಾಂಕ 02.07.2002 ರಂದು ಭೌತಿಕವಾಗಿ ಪರಿಶೀಲಿಸಲಾಗಿ ನಗದು ಶಿಲ್ಕು ರೂ.16648-00 ಇದ್ದು ದಿನಾಂಕ 01.07.2002ರ ಅಖೈರ ಶಿಲ್ಕಿನೊಂದಿಗೆ ತಾಳೆಯಾಗಿದೆ.</p>	ಆಕ್ಷೇಪಣೆ ಇರುವುದಿಲ್ಲ.		
6.	<p>ಅಂಚೆ ಚೀಟಿಗಳ ಪರಿಶೀಲನೆ: ದಿನಾಂಕ 02.07.2002 ರಂದು ಭೌತಿಕವಾಗಿ ಪರಿಶೀಲಿಸಲಾಗಿ ರೂ.12722.00 ಮೊತ್ತದ ಪ್ರಾಂಕಿಂಗ್ ಮಶೀನ್ ಮುದ್ರಿತ ಚೀಟಿಗಳು ಇದ್ದು, ಇದು ಸಂಗ್ರಹ ಲೆಕ್ಕದ ಪುಸ್ತಕದೊಂದಿಗೆ ತಾಳೆಯಾಗಿದೆ.</p>	ಆಕ್ಷೇಪಣೆ ಇರುವುದಿಲ್ಲ.		

7.	<p>ರಸೀದಿ ಪುಸ್ತಕಗಳು ಭೌತಿಕ ಪರಿಶೀಲನೆ</p> <p>ದಿನಾಂಕ 02.07.2002 ರಂದು ಭೌತಿಕವಾಗಿ ಪರಿಶೀಲಿಸಲಾಗಿ ಈ ಕೆಳಕಂಡ ವಿಭಾಗಗಳಲ್ಲಿ ಉಪಯೋಗಿಸದೇ ಇರುವ ರಸೀದಿ ಪುಸ್ತಕಗಳು ಇರುತ್ತವೆ.</p> <p>1 ಲೆಕ್ಕ ಪತ್ರ ಶಾಖೆ : 44 ಪುಸ್ತಕಗಳು</p> <p>2 ಗ್ರಂಥಾಲಯ ಶಾಖೆ : 2.ಪುಸ್ತಕಗಳು(ಒಂದು ಭಾಗಶಃ ಉಪಯೋಗದಲ್ಲಿದೆ.</p> <p>3 ಪ್ರಸಾರಾಂಗ- ಸಾಲದ ರಸೀದಿ : 9 ಪುಸ್ತಕಗಳು (ಒಂದು ಭಾಗಶಃ ಉಪಯೋಗಿಸಿದೆ.) ಪುಸ್ತಕಗಳು</p> <p>4 ಪ್ರಸಾರಾಂಗದ- ನಗದು ರಸೀದಿ : 17. ಪುಸ್ತಕಗಳು(ಒಂದು ಭಾಗಶಃ ಉಪಯೋಗಿಸಿದೆ) ಪುಸ್ತಕಗಳು</p> <p>5 ನಿಯತ ಕಾಲಿಕೆಗಳು- ಸಾಲದ : 1ಪುಸ್ತಕವಿದೆ. (ಒಂದು ಭಾಗಶಃ ಉಪಯೋಗದಲ್ಲಿದೆ. ರಸೀದಿ ಪುಸ್ತಕಗಳು</p> <p>6 ನಿಯತಕಾಲಿಕೆ -ನಗದು ರಸೀದಿ : 4ಪುಸ್ತಕಗಳು(ಒಂದು ಭಾಗಶಃ ಉಪಯೋಗದಲ್ಲಿದೆ. ಪುಸ್ತಕಗಳು</p> <p>7 ಪದ್ಯ ಪುಸ್ತಕಗಳ ರಸೀದಿ ಪುಸ್ತಕ : 8 ಪುಸ್ತಕಗಳು</p>	ಆಕ್ಷೇಪಣೆ ಇರುವುದಿಲ್ಲ.		
8.	<p>ಮುಂಗಡ ಪತ್ರ</p> <p>2002-2002ನೇ ಸಾಲಿನ ಕನ್ನಡ ವಿಶ್ವವಿದ್ಯಾಲಯದ ಮುಂಗಡ ಪತ್ರ ತಯಾರಿಸಿದ್ದು ವಿವರ ಕೆಳಗಿನಂತಿದೆ.</p> <p>01.04.2001ಕ್ಕೆ ಪ್ರಾರಂಭ ಶಿಲ್ಕು -</p> <p>2001-2002ರ ನಿರೀಕ್ಷಿತ ಆದಾಯ 52356000.00</p> <p>ಒಟ್ಟು 52356000.00</p> <p>2001-2002 ನಿರೀಕ್ಷಿತ ವೆಚ್ಚ 52356000.00</p> <p>ದಿನಾಂಕ31.03.2002 -</p> <p>ಆಯ ವ್ಯಯದಲ್ಲಿ ಆರಂಭ ಶಿಲ್ಕು ಅಷ್ಟಿರು ಶಿಲ್ಕು ತಯಾರಿಸುವುದಿಲ್ಲ. ಮುಂಗಡ ಪತ್ರವನ್ನು ದಿನಾಂಕ27-01-2001 ರಂದು ಜರಿಗಿದ ನಾಲ್ಕನೇ ಹಣಕಾಸು ಸಮಿತಿ ಸಭೆ ನಡವಳಿ ನಂ(4)ರಲ್ಲಿ ಅನುಮೋದನೆ ಪಡೆದು ದಿನಾಂಕ02.02.2001 ರಂದು ನಡೆದ ಕಾರ್ಯಕಾರಿ ಸಮಿತಿ ಸಂಖ್ಯೆ1ರಲ್ಲಿ ಅನುಮೋದನೆ ಪಡೆದು ಸರಕಾರ ಪ್ರಧಾನ ಕಾರ್ಯದರ್ಶಿಗಳು ಶಿಕ್ಷಣ ಇಲಾಖೆ(ಉನ್ನತ ಶಿಕ್ಷಣ) ಬಹುಮಹಡಿ ಕಟ್ಟಡ, ಕರ್ನಾಟಕ ಸರ್ಕಾರದ ಸಚಿವಾಲಯ, ಬೆಂಗಳೂರು ಇವರಿಗೆ ದಿನಾಂಕ05.02.2001 ರಂದು ಸಲ್ಲಿಸಲಾಗಿದೆ.</p>	ಆಯ-ವ್ಯಯದಲ್ಲಿ ಆರಂಭ ಶಿಲ್ಕು ಮತ್ತು ಅಷ್ಟಿರು ಶಿಲ್ಕು ಸೇರಿಕೊಂಡು ಪ್ರಸ್ತುತ ನಿರ್ವಹಿಸಿರುವುದಿಲ್ಲ. ಇನ್ನು ಮುಂದು ನಿರ್ವಹಿಸಲಾಗುವುದು.		
9.	<p>ಆರ್ಥಿಕ ಪರಿಷ್ಕಿತಿ:-</p> <p>1. 2001 2002ನೇ ಸಾಲಿನ ಹಣಕಾಸಿನ ಪರಿಷ್ಕಿತಿ ಈ ಕೆಳಗಿನಂತಿವೆ.</p> <p>01.04.2001ಕ್ಕೆ ಆರಂಭ ಶಿಲ್ಕು 3161689-05</p> <p>2001-2002 ಜಮಾ 43603138-50</p> <p>ಒಟ್ಟು 46764827-55</p>	ಆಕ್ಷೇಪಣೆ ಇರುವುದಿಲ್ಲ.		

	<p>2001-2002ರ ವೆಚ್ಚ 40827622-00 31-03-2002ಕ್ಕೆ ಅಖೈರು ಶಿಲ್ಕು 5937205-55</p> <p>ಸಮನ್ವಯ:-</p> <p>ದಿನಾಂಕ 31.03.2002 ರಂತೆ ಖಜಾನೆ: ಬ್ಯಾಂಕ್ ಶಿಲ್ಕು</p> <p>1 ಬ್ಯಾಂಕ್ ಆಫ್ ಇಂಡಿಯಾ ಖಾ.ನಂ.5169 2343103-70 2 ಎಸ್.ಬಿ.ಎಂ.ಖಾ.ನಂ.17:9346 110550-35 3 ಉಪ ಖಜಾನೆ, ಹೊಸಪೇಟೆ 8448 578000-00 4 ಕೆನರಾ ಬ್ಯಾಂಕ್, ಹಂಪಿ ಖಾ.ನಂ. 10100 14199-50 5 ಬ್ಯಾಂಕ್ ಆಫ್ ಇಂಡಿಯಾ ಸಾವಧಿ ಠೇವಣಿ 1367617-00 6 ಎಸ್.ಬಿ.ಎಂ. ಸಾವಧಿ ಠೇವಣಿ 1000000-00</p> <p>ಸೇರಿಕೆ:- 4513470-55</p> <p>7 ದಿನಾಂಕ:03.02.2002ಕ್ಕೆ ರಸೀದಿಗಳ ಮೊತ್ತ 2915480-00 ಬ್ಯಾಂಕ್‌ನಲ್ಲಿ ಹೊಂದಾಣಿಕೆಯಾಗದೇ ಇದ್ದದ್ದು ಒಟ್ಟು 7428950-55</p> <p>ಕಡಿತ:-</p> <p>8 ದಿನಾಂಕ:31.03.2002ಕ್ಕೆ ನೀಡಿದ ಚೆಕ್‌ಗಳು (-)1501225-00 ದಿ 01.04.2002ರ ನಂತರ ನಗದಾದದ್ದು ಹಾಗೂ 5927725-55 ಬ್ಯಾಂಕ್‌ನಲ್ಲಿ ಹೆಚ್ಚಾಗಿ ಜಮಾ ಮತ್ತು ವ್ಯತ್ಯಾಸದ ಮೊತ್ತ ಇತ್ಯಾದಿ</p> <p>ಸೇರಿಕೆ:-</p> <p>9 ನಗದು ಶಿಲ್ಕು 9480-00 ಒಟ್ಟು ರೂ 5937205-55</p> <p>ದಿನಾಂಕ 31.03.2002ಕ್ಕೆ ನಗದಾಗದೇ ಉಳಿದ ಚೆಕ್‌ಗಳ ವಿವರ ಅನುಬಂಧ 2ರಲ್ಲಿ ನೀಡಿದೆ. ಹಾಗೂ ದಿನಾಂಕ 31.03.2002ರ ನಂತರ ಬ್ಯಾಂಕ್‌ನಲ್ಲಿ ಹೊಂದಾಣಿಕೆಯಾದ ರಸೀದಿಗಳ ಮೊತ್ತದ ವಿವರ ಅನುಬಂಧ 2 (ಅ)ರಲ್ಲಿ ನೀಡಿದೆ.</p> <p>(2) ವರ್ಗೀಕೃತ ಜಮಾ ಮತ್ತು ಖರ್ಚಿನ ವಿವರಗಳನ್ನು ಅನುಬಂಧ 2(ಬಿ)ರಲ್ಲಿ ತಯಾರಿಸಿ ವರದಿಗೆ ಲಗತ್ತಿಸಿದೆ. ಆದರೆ ವರ್ಗೀಕೃತ ಜಮಾ ಮತ್ತು ಖರ್ಚಿನ ವಹಿಯನ್ನು ನಿರ್ವಹಿಸಿರುವುದಿಲ್ಲ. ಲೆಕ್ಕ ತನಿಖೆಗೆ ಒದಗಿಸಿದ ಲೆಕ್ಕ ಪತ್ರ ವಿವರಗಳ ಪ್ರಕಾರ ಜಮಾ ಮತ್ತು ಖರ್ಚಿನ ತಃಖ್ತೆ ತಯಾರಿಸಲಾಗಿದೆ.</p>	<p>ವರ್ಗೀಕೃತ ಜಮಾ ಖರ್ಚು ತಃಖ್ತೆ ಸಿದ್ಧಪಡಿಸಿ ಅದನ್ನು ಪುಸ್ತಕ ರೂಪದಲ್ಲಿ ಬೈಂಡ್ ಮಾಡಿಸಲಾಗಿದೆ. ಮುಂದಿನ ಲೆಕ್ಕ ತಪಾಸಣಾ ಸಮಯದಲ್ಲಿ ಹಾಜರುಪಡಿಸಲಾಗುವುದು.</p>		
--	---	---	--	--

10.	<p>ಇತರೆ ಖಾತೆಯ ವ್ಯವಹಾರಗಳು:-</p> <p>ಹೆಚ್.ಕೆ.ಡಿ.ಬಿ.(ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿ ವ್ಯವಹಾರ)</p> <p>ಈ ಖಾತೆಯ ವ್ಯವಹಾರಗಳನ್ನು ಎಸ್.ಬಿ.ಎಂ. ಹೋಸಪೇಟೆ ಖಾ.ನಂ.17:9917ರಲ್ಲಿ ನಿರ್ವಹಿಸಲಾಗಿದೆ. 2001-2002ನೇ ಸಾಲಿನ ವ್ಯವಹಾರ ಈ ಕೆಳಗಿನಂತಿವೆ.</p> <table border="0" style="width: 100%;"> <tr> <td style="width: 80%;">1 01.04.2001ಕ್ಕೆ ಆರಂಭ ಶಿಲ್ಕು ರೂ</td> <td style="width: 20%; text-align: right;">1175.80</td> </tr> <tr> <td>2001-2002ರ ಜಮಾ ರೂ</td> <td style="text-align: right;">2836217.00</td> </tr> <tr> <td>ಒಟ್ಟು</td> <td style="text-align: right;">2837392.80</td> </tr> <tr> <td>2001-2002ರಲ್ಲಿಯ ವೆಚ್ಚ ರೂ</td> <td style="text-align: right;">2428688.00</td> </tr> <tr> <td>31.03.2002ಕ್ಕೆ ಅಖೈರು ಶಿಲ್ಕು ರೂ</td> <td style="text-align: right;">388704.80</td> </tr> <tr> <td>ಸಮನ್ವಯ:-</td> <td></td> </tr> <tr> <td>1 ನಗದು ಪುಸ್ತಕ ಪ್ರಕಾರ ಶಿಲ್ಕು ರೂ.</td> <td style="text-align: right;">388704.80</td> </tr> <tr> <td>2 ಪಾಸ್ ಬುಕ್ ಪ್ರಕಾರ ಶಿಲ್ಕು ರೂ.</td> <td style="text-align: right;">88704.80</td> </tr> <tr> <td>ವ್ಯತ್ಯಾಸ ರೂ.</td> <td style="text-align: right;">300000.00</td> </tr> <tr> <td>ವ್ಯತ್ಯಾಸಕ್ಕೆ ಕಾರಣ</td> <td></td> </tr> <tr> <td>1 ದಿನಾಂಕ:20.03.2002 ರಂದು ಜಮಾ ಮಾಡಿದ ರೂ. ದಿನಾಂಕ10.04.2002 ರಂದು ಬ್ಯಾಂಕಿನಲ್ಲಿ ನಗದಾಗಿದೆ.</td> <td style="text-align: right;">100000.00</td> </tr> <tr> <td>2 ದಿನಾಂಕ 27.03.2002 ರಂದು ಜಮಾ ಮಾಡಿದ ರೂ. ಚೆಕ್. ದಿನಾಂಕ 21.06.2002 ರಂದು ಬ್ಯಾಂಕಿಗೆ ಜಮಾ ಆಗಿದೆ.</td> <td style="text-align: right;">200000.00</td> </tr> <tr> <td>ಒಟ್ಟು ರೂ</td> <td style="text-align: right;">300000.00</td> </tr> </table> <p>ಮೇಲಿನಂತೆ ಅಂತ್ಯ ಶಿಲ್ಕು ಬ್ಯಾಂಕ್ ಶಿಲ್ಕಿನೊಂದಿಗೆ ತಾಳೆ ಹೊಂದಿರುತ್ತದೆ.</p> <p>2) ಅನುದಾನ:-</p> <p>2001-2002ನೇ ಸಾಲಿನಲ್ಲಿ ಹಣಕಾಸು ನಿಯಂತ್ರಕರು ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ, ಕಲಬುರ್ಗಿ ಇವರಿಂದ ದಿ:16-07-2001ರ ಪತ್ರ ಪ್ರಕಾರ ಒಟ್ಟು ರೂ.2800000.00 ಅನುದಾನವನ್ನು ಬಿಡುಗಡೆ ಮಾಡಿರುತ್ತಾರೆ.</p>	1 01.04.2001ಕ್ಕೆ ಆರಂಭ ಶಿಲ್ಕು ರೂ	1175.80	2001-2002ರ ಜಮಾ ರೂ	2836217.00	ಒಟ್ಟು	2837392.80	2001-2002ರಲ್ಲಿಯ ವೆಚ್ಚ ರೂ	2428688.00	31.03.2002ಕ್ಕೆ ಅಖೈರು ಶಿಲ್ಕು ರೂ	388704.80	ಸಮನ್ವಯ:-		1 ನಗದು ಪುಸ್ತಕ ಪ್ರಕಾರ ಶಿಲ್ಕು ರೂ.	388704.80	2 ಪಾಸ್ ಬುಕ್ ಪ್ರಕಾರ ಶಿಲ್ಕು ರೂ.	88704.80	ವ್ಯತ್ಯಾಸ ರೂ.	300000.00	ವ್ಯತ್ಯಾಸಕ್ಕೆ ಕಾರಣ		1 ದಿನಾಂಕ:20.03.2002 ರಂದು ಜಮಾ ಮಾಡಿದ ರೂ. ದಿನಾಂಕ10.04.2002 ರಂದು ಬ್ಯಾಂಕಿನಲ್ಲಿ ನಗದಾಗಿದೆ.	100000.00	2 ದಿನಾಂಕ 27.03.2002 ರಂದು ಜಮಾ ಮಾಡಿದ ರೂ. ಚೆಕ್. ದಿನಾಂಕ 21.06.2002 ರಂದು ಬ್ಯಾಂಕಿಗೆ ಜಮಾ ಆಗಿದೆ.	200000.00	ಒಟ್ಟು ರೂ	300000.00	ಆಕ್ಷೇಪಣೆ ಇರುವುದಿಲ್ಲ.		
1 01.04.2001ಕ್ಕೆ ಆರಂಭ ಶಿಲ್ಕು ರೂ	1175.80																													
2001-2002ರ ಜಮಾ ರೂ	2836217.00																													
ಒಟ್ಟು	2837392.80																													
2001-2002ರಲ್ಲಿಯ ವೆಚ್ಚ ರೂ	2428688.00																													
31.03.2002ಕ್ಕೆ ಅಖೈರು ಶಿಲ್ಕು ರೂ	388704.80																													
ಸಮನ್ವಯ:-																														
1 ನಗದು ಪುಸ್ತಕ ಪ್ರಕಾರ ಶಿಲ್ಕು ರೂ.	388704.80																													
2 ಪಾಸ್ ಬುಕ್ ಪ್ರಕಾರ ಶಿಲ್ಕು ರೂ.	88704.80																													
ವ್ಯತ್ಯಾಸ ರೂ.	300000.00																													
ವ್ಯತ್ಯಾಸಕ್ಕೆ ಕಾರಣ																														
1 ದಿನಾಂಕ:20.03.2002 ರಂದು ಜಮಾ ಮಾಡಿದ ರೂ. ದಿನಾಂಕ10.04.2002 ರಂದು ಬ್ಯಾಂಕಿನಲ್ಲಿ ನಗದಾಗಿದೆ.	100000.00																													
2 ದಿನಾಂಕ 27.03.2002 ರಂದು ಜಮಾ ಮಾಡಿದ ರೂ. ಚೆಕ್. ದಿನಾಂಕ 21.06.2002 ರಂದು ಬ್ಯಾಂಕಿಗೆ ಜಮಾ ಆಗಿದೆ.	200000.00																													
ಒಟ್ಟು ರೂ	300000.00																													

	<p>3) ಜಮಾ ಮತ್ತು ಖರ್ಚಿನ ವಿವರ:-</p> <table border="1"> <thead> <tr> <th>ಕ್ರ.ಸಂ</th> <th>ಜಮಾ ವಿವರ</th> <th>ಮೊಬಲಗು</th> <th>ಕ್ರ.ಸಂ</th> <th>ಖರ್ಚಿನ ವಿವರ</th> <th>ಮೊಬಲಗು</th> </tr> </thead> <tbody> <tr> <td>1</td> <td>ಅನುದಾನ</td> <td>2800000.00</td> <td>1</td> <td>ಕಾಮಗಾರಿಗಾಗಿ</td> <td>2439888.00</td> </tr> <tr> <td>2</td> <td>ಬ್ಯಾಂಕಿನ ಬಡ್ಡಿ</td> <td>36217.00</td> <td>2</td> <td>ಇತರೆ</td> <td>8800.00</td> </tr> <tr> <td>3</td> <td>ಆರಂಭ ಶಿಲ್ಕು</td> <td>1175.80</td> <td>3</td> <td>ಅಖೈರು ಶಿಲ್ಕು</td> <td>388704.80</td> </tr> <tr> <td></td> <td>ಒಟ್ಟು ರೂ.</td> <td>2837392.80</td> <td></td> <td>ಒಟ್ಟು</td> <td>2837392.80</td> </tr> </tbody> </table>	ಕ್ರ.ಸಂ	ಜಮಾ ವಿವರ	ಮೊಬಲಗು	ಕ್ರ.ಸಂ	ಖರ್ಚಿನ ವಿವರ	ಮೊಬಲಗು	1	ಅನುದಾನ	2800000.00	1	ಕಾಮಗಾರಿಗಾಗಿ	2439888.00	2	ಬ್ಯಾಂಕಿನ ಬಡ್ಡಿ	36217.00	2	ಇತರೆ	8800.00	3	ಆರಂಭ ಶಿಲ್ಕು	1175.80	3	ಅಖೈರು ಶಿಲ್ಕು	388704.80		ಒಟ್ಟು ರೂ.	2837392.80		ಒಟ್ಟು	2837392.80			
ಕ್ರ.ಸಂ	ಜಮಾ ವಿವರ	ಮೊಬಲಗು	ಕ್ರ.ಸಂ	ಖರ್ಚಿನ ವಿವರ	ಮೊಬಲಗು																													
1	ಅನುದಾನ	2800000.00	1	ಕಾಮಗಾರಿಗಾಗಿ	2439888.00																													
2	ಬ್ಯಾಂಕಿನ ಬಡ್ಡಿ	36217.00	2	ಇತರೆ	8800.00																													
3	ಆರಂಭ ಶಿಲ್ಕು	1175.80	3	ಅಖೈರು ಶಿಲ್ಕು	388704.80																													
	ಒಟ್ಟು ರೂ.	2837392.80		ಒಟ್ಟು	2837392.80																													
11.	<p>ಸ್ಥಾಯಿ ನಿಧಿ ಖಾತೆಯ ಲೆಕ್ಕ:- 2001-02ನೇ ಸಾಲಿನ ಈ ಖಾತೆಯ ವ್ಯವಹಾರ ಈ ಕೆಳಗಿನಂತಿದೆ. ಬ್ಯಾಂಕ್ ಆಫ್ ಇಂಡಿಯಾ ಖಾ..ನಂ 8387 ಕಮಲಾಪುರ</p> <table border="1"> <tbody> <tr> <td>01.04.2001ಕ್ಕೆ ಆರಂಭ ಶಿಲ್ಕು</td> <td>2286414.00</td> </tr> <tr> <td>2001-2002ರ ಜಮಾ</td> <td>5262833.94</td> </tr> <tr> <td>ಒಟ್ಟು</td> <td>7549247.94</td> </tr> <tr> <td>2001-2002 ವೆಚ್ಚ</td> <td>4274898.00</td> </tr> <tr> <td>31-03-2002 ಕ್ಕೆ ಅಖೈರು ಶಿಲ್ಕು</td> <td>3274349.94</td> </tr> <tr> <td>ಸಮನ್ವಯ:-</td> <td></td> </tr> <tr> <td>1. ಸಾವಧಿ ರೇವಣಿ</td> <td>2766190.00</td> </tr> <tr> <td>2. ಬ್ಯಾಂಕ್ ಶಿಲ್ಕು</td> <td>258159.94</td> </tr> <tr> <td>3. ಬ್ಯಾಂಕ್‌ನಲ್ಲಿ ತಡವಾಗಿ ಜಮಾ ಆದ ಮೊತ್ತ</td> <td>250000.00</td> </tr> <tr> <td>ಒಟ್ಟು</td> <td>3274349.94</td> </tr> </tbody> </table>	01.04.2001ಕ್ಕೆ ಆರಂಭ ಶಿಲ್ಕು	2286414.00	2001-2002ರ ಜಮಾ	5262833.94	ಒಟ್ಟು	7549247.94	2001-2002 ವೆಚ್ಚ	4274898.00	31-03-2002 ಕ್ಕೆ ಅಖೈರು ಶಿಲ್ಕು	3274349.94	ಸಮನ್ವಯ:-		1. ಸಾವಧಿ ರೇವಣಿ	2766190.00	2. ಬ್ಯಾಂಕ್ ಶಿಲ್ಕು	258159.94	3. ಬ್ಯಾಂಕ್‌ನಲ್ಲಿ ತಡವಾಗಿ ಜಮಾ ಆದ ಮೊತ್ತ	250000.00	ಒಟ್ಟು	3274349.94	ಆಕ್ಷೇಪಣೆ ಇರುವುದಿಲ್ಲ.												
01.04.2001ಕ್ಕೆ ಆರಂಭ ಶಿಲ್ಕು	2286414.00																																	
2001-2002ರ ಜಮಾ	5262833.94																																	
ಒಟ್ಟು	7549247.94																																	
2001-2002 ವೆಚ್ಚ	4274898.00																																	
31-03-2002 ಕ್ಕೆ ಅಖೈರು ಶಿಲ್ಕು	3274349.94																																	
ಸಮನ್ವಯ:-																																		
1. ಸಾವಧಿ ರೇವಣಿ	2766190.00																																	
2. ಬ್ಯಾಂಕ್ ಶಿಲ್ಕು	258159.94																																	
3. ಬ್ಯಾಂಕ್‌ನಲ್ಲಿ ತಡವಾಗಿ ಜಮಾ ಆದ ಮೊತ್ತ	250000.00																																	
ಒಟ್ಟು	3274349.94																																	
12.	<p>ನಿವೃತ್ತಿ ವೇತನ ಪಂತಿಗೆ ಖಾತೆ:- ಈ ಖಾತೆಯ ವ್ಯವಹಾರವನ್ನು ಎಸ್.ಬಿ.ಎಂ. ಹಂಪಿ ಖಾತೆ ನಂ.17:10003ರಲ್ಲಿ ನಡೆಸಲಾಗಿದೆ. ವ್ಯವಹಾರ ಕೆಳಗಿನಂತಿದೆ.</p> <table border="1"> <tbody> <tr> <td>01.04.2001ಕ್ಕೆ ಆರಂಭ ಶಿಲ್ಕು ರೂ.</td> <td>2847151.00</td> </tr> <tr> <td>2001-02ರ ಜಮಾ ರೂ.</td> <td>2741918.00</td> </tr> <tr> <td>ಒಟ್ಟು</td> <td>5589069.00</td> </tr> <tr> <td>2001-02ರ ವೆಚ್ಚ ರೂ.</td> <td>1801.00</td> </tr> <tr> <td>31.03.2002ಕ್ಕೆ ಅಖೈರು ಶಿಲ್ಕು ರೂ</td> <td>5587268.00</td> </tr> </tbody> </table>	01.04.2001ಕ್ಕೆ ಆರಂಭ ಶಿಲ್ಕು ರೂ.	2847151.00	2001-02ರ ಜಮಾ ರೂ.	2741918.00	ಒಟ್ಟು	5589069.00	2001-02ರ ವೆಚ್ಚ ರೂ.	1801.00	31.03.2002ಕ್ಕೆ ಅಖೈರು ಶಿಲ್ಕು ರೂ	5587268.00	ಆಕ್ಷೇಪಣೆ ಇರುವುದಿಲ್ಲ.																						
01.04.2001ಕ್ಕೆ ಆರಂಭ ಶಿಲ್ಕು ರೂ.	2847151.00																																	
2001-02ರ ಜಮಾ ರೂ.	2741918.00																																	
ಒಟ್ಟು	5589069.00																																	
2001-02ರ ವೆಚ್ಚ ರೂ.	1801.00																																	
31.03.2002ಕ್ಕೆ ಅಖೈರು ಶಿಲ್ಕು ರೂ	5587268.00																																	

	<p>ಸಮನ್ವಯ:-</p> <p>1. ಸಾವಧಿ ರೇವಣಿ ರೂ 4653592.00</p> <p>2. ಬ್ಯಾಂಕ್ ಶಿಲ್ಕು ರೂ 19907.00</p> <p>3.ಬ್ಯಾಂಕಿನಲ್ಲಿ 31.03.2002ರ ನಂತರ ಜಮಾ 913769.00 ಅದದ್ದು</p> <p>ಒಟ್ಟು 5587268.00</p>			
13.	<p>ಭಾರತೀಯ ವಿಜ್ಞಾನ ಸಂಶೋಧನೆ ಖಾತೆ:-</p> <p>2001-2002ನೇ ಸಾಲಿನ ವ್ಯವಹಾರವನ್ನು ಕೆನರಾ ಬ್ಯಾಂಕ್ ಖಾತೆ ನಂ ರಲ್ಲಿ ನಡೆಸಲಾಗಿದೆ. ವಿವರ ಕೆಳಗಿನಂತಿದೆ.</p> <p>01.04.2001ಕ್ಕೆ ಆರಂಭ ಶಿಲ್ಕು ರೂ. ಇಲ್ಲ 2001-2002ರ ಜಮಾ ರೂ - ಒಟ್ಟು ರೂ ಇಲ್ಲ 2001-2002ರ ವೆಚ್ಚ ರೂ. - 31.03.2002 ಅಖೈರು ಶಿಲ್ಕು ರೂ ಇಲ್ಲ ಈ ಖಾತೆಯನ್ನು ಮುಕ್ತಾಯ ಮಾಡಲಾಗಿದೆ.</p>	ಅಕ್ಷೇಪಣೆ ಇರುವುದಿಲ್ಲ.		
14.	<p>ಶಾಂತವೇರಿ ಗೋಪಾಲಗೌಡ ಲೋಹಿಯಾ ಪೀಠ:-</p> <p>ಈ ಖಾತೆಯ ವ್ಯವಹಾರವನ್ನು ಬ್ಯಾಂಕ್ ಆಫ್ ಇಂಡಿಯಾ ಖಾತೆ ನಂ.8434ರಲ್ಲಿ ನಡೆಸಿದ್ದು, ವಿವರ ಈ ಕೆಳಗಿನಂತಿದೆ.</p> <p>01.04.2001ಕ್ಕೆ ಆರಂಭ ಶಿಲ್ಕು ರೂ. 1096414.00 2001-2002ರಲ್ಲಿ ಜಮಾ 89212.00 ಒಟ್ಟು ರೂ 1185626 2001-2002ರಲ್ಲಿ ವೆಚ್ಚ 17362.00 31.03.2002ಕ್ಕೆ ಅಖೈರು ಶಿಲ್ಕು 1168264.00 ಸಮನ್ವಯ:- 1.ಸಾವಧಿ ರೇವಣಿ ರೂ 1000000.00 2. ಬ್ಯಾಂಕ್ ಶಿಲ್ಕು ರೂ 168264.00 ಒಟ್ಟು ರೂ 1168264.00</p>	ಅಕ್ಷೇಪಣೆ ಇರುವುದಿಲ್ಲ.		
15.	<p>ದಲಿತ ಸಾಹಿತ್ಯ ಪೀಠ:-</p> <p>ಈ ಖಾತೆಯ ವ್ಯವಹಾರ ಬ್ಯಾಂಕ್ ಆಫ್ ಇಂಡಿಯಾ ಖಾತೆ ನಂ:8433ರಲ್ಲಿ ಇದ್ದು ವಿವರ ಈ ಕೆಳಗಿನಂತಿದೆ.</p> <p>ಆರಂಭ ಶಿಲ್ಕು ರೂ. 1293370.00 2001-2002ರಲ್ಲಿ ಜಮಾ 37103.00 ಒಟ್ಟು ರೂ 1330473.00 2001-2002ರಲ್ಲಿ ವೆಚ್ಚ 59777.00 31.03.2007 1270696.00</p>	ಅಕ್ಷೇಪಣೆ ಇರುವುದಿಲ್ಲ.		

	<p>ಸಮನ್ವಯ</p> <p>ಸಾವಧಿ ಠೇವಣಿ ರೂ 1000000.00</p> <p>ಬ್ಯಾಂಕ್ ಶುಲ್ಕ 270696.00</p> <p>ಒಟ್ಟು 1270696.00</p>			
16.	<p>ಶಿಲ್ಪಕಲಾ ಖಾತೆಯ ವ್ಯವಹಾರ:-</p> <p>ಈ ಖಾತೆಯ ವ್ಯವಹಾರ ಕೆನರಾ ಬ್ಯಾಂಕ್ ಖಾ.ನಂ.10311 ಹಂಪಿಯಲ್ಲಿ ನಿರ್ವಹಿಸಲಾಗಿದೆ. ವಿವರ ಈ ಕೆಳಗಿನಂತಿದೆ.</p> <p>01.04.2001ಕ್ಕೆ ಆರಂಭ ಶಿಲ್ಪ ರೂ. 13166.00</p> <p>2001-2002ರಲ್ಲಿ ಜಮಾ ರೂ 502.00</p> <p>ಒಟ್ಟು ರೂ 13668.00</p> <p>ದಿನಾಂಕ: 31.03.2002ಕ್ಕೆ ಅಂತಿಮ 13668.00</p> <p>ಶಿಲ್ಪ ರೂ</p> <p>ಸಮನ್ವಯ:-</p> <p>ಪಾಸ್‌ಬುಕ್ ಶಿಲ್ಪ ರೂ 13695.00</p> <p>ಬ್ಯಾಂಕ್‌ನಲ್ಲಿ ವ್ಯತ್ಯಾಸ ರೂ. (-) 27.00</p> <p>ಒಟ್ಟು ರೂ. 13668.00</p>	ಆಕ್ಷೇಪಣೆ ಇರುವುದಿಲ್ಲ.		
17.	<p>ಹೆಚ್ ಆರ್.ಡಿ.ಖಾತೆ (ಮಾನವ ಸಂಪನ್ಮೂಲ ಅಭಿವೃದ್ಧಿ):-</p> <p>ಈ ಖಾತೆಯ ವ್ಯವಹಾರ ಕೆನರಾ ಬ್ಯಾಂಕ್ ಖಾ.ನಂ. 10278ರಲ್ಲಿ ನಿರ್ವಹಿಸಿದ್ದು. ವಿವರ ಈ ಕೆಳಗಿನಂತಿದೆ.</p> <p>ಆರಂಭ ಶಿಲ್ಪ ರೂ. 326829.00</p> <p>2001-2002ರಲ್ಲಿ ಜಮಾ 44560.00</p> <p>ಒಟ್ಟು ರೂ 371389.00</p> <p>2001-02ರ ವೆಚ್ಚ ರೂ 370017.00</p> <p>ಅಖೈರು ಶಿಲ್ಪ ರೂ 1372.00</p> <p>ಸಮನ್ವಯ:- ಅಂತ್ಯ ಶುಲ್ಕ ಬ್ಯಾಂಕ್ ಶಿಲ್ಕಿನೊಂದಿಗೆ ತಾಳೆಯಾಗಿದೆ.</p>	ಆಕ್ಷೇಪಣೆ ಇರುವುದಿಲ್ಲ.		
18.	<p>ಹುಡುಗೋ ಖಾತೆ:-</p> <p>ಈ ಖಾತೆಯ ವ್ಯವಹಾರವನ್ನು ಬ್ಯಾಂಕ್ ಆಫ್ ಇಂಡಿಯಾ, ಕಮಲಾಪುರ ಖಾ.ನಂ 8024ರಲ್ಲಿ ನಿರ್ವಹಿಸಲಾಗಿದೆ. ವಿವರ ಈ ಕೆಳಗಿನಂತಿದೆ.</p> <p>01.30.2002ಕ್ಕೆ ಆರಂಭ ಶಿಲ್ಪ. 70365.00</p> <p>2001-2002ರಲ್ಲಿ ಜಮಾ 3690.00</p> <p>ಒಟ್ಟು ರೂ 74055.00</p> <p>31.03.2002ಕ್ಕೆ ಅಖೈರು ಶಿಲ್ಪ ರೂ. 62919.00</p>	ಆಕ್ಷೇಪಣೆ ಇರುವುದಿಲ್ಲ.		

19.	<p>ಕೃಷ್ಣ ಮೇಲ್ದಂಡೆ ಯೋಜನೆ:- ಈ ಖಾತೆಯ ವ್ಯವಹಾರವನ್ನು ಬ್ಯಾಂಕ್ ಆಫ್ ಇಂಡಿಯಾ, ಕಮಲಾಪುರ ಖಾ.ನಂ. 8229ರಲ್ಲಿ ನಿರ್ವಹಿಸಿದ್ದು, ವಿವರ ಈ ಕೆಳಗಿನಂತಿದೆ.</p> <table border="0"> <tr> <td>ಆರಂಭ ಶಿಲ್ಕು ರೂ.</td> <td>13445.00</td> </tr> <tr> <td>2001-2002ರಲ್ಲಿ ಜಮಾ</td> <td>221585.00</td> </tr> <tr> <td>ಒಟ್ಟು ರೂ</td> <td>235030.00</td> </tr> <tr> <td>2001-2002ರಲ್ಲಿ ವೆಚ್ಚ ರೂ.</td> <td>172111.00</td> </tr> <tr> <td>31.03.2002ಕ್ಕೆ ಅಖೈರು ಶಿಲ್ಕು</td> <td>62919.00</td> </tr> </table> <p>ಅಂತ್ಯ ಶಿಲ್ಕು ಬ್ಯಾಂಕು ಶಿಲ್ಕಿನೊಂದಿಗೆ ತಾಳೆಯಾಗಿದೆ.</p> <table border="0"> <thead> <tr> <th>ಕ್ರ.ಸಂ</th> <th>ಜಮಾ ವಿವರ</th> <th>ಮೊತ್ತ</th> <th>ಕ್ರ.ಸಂ</th> <th>ಖರ್ಚಿನ ವಿವರ</th> <th>ಮೊತ್ತ</th> </tr> </thead> <tbody> <tr> <td>1</td> <td>ಅನುದಾನ</td> <td>220765.00</td> <td>1</td> <td>ಕೈ ಮೇ ಯೋಜನೆ ಮುಳಗಡೆ ದೇವಸ್ಥಾನ ಸರ್ವೆ</td> <td>19373.00</td> </tr> <tr> <td>2</td> <td>ಬಡ್ಡಿ</td> <td>820.00</td> <td>2</td> <td>ಕೈ ಮೇ ಯೋಜನೆ ಮುಳಗಡೆ ದೇವಸ್ಥಾನ ಭತ್ಯೆ</td> <td>63418.00</td> </tr> <tr> <td>3</td> <td>ಪ್ರಾರಂಭ ಶಿಲ್ಕು</td> <td>13445.00</td> <td>3</td> <td>ವರ್ಗಾವಣೆ</td> <td>50820.00</td> </tr> <tr> <td></td> <td></td> <td></td> <td>4</td> <td>ಇತರೆ</td> <td>38500.00</td> </tr> <tr> <td></td> <td></td> <td></td> <td>5</td> <td>ಅಂತಿಮ ಶಿಲ್ಕು</td> <td>62919.00</td> </tr> <tr> <td></td> <td>ಒಟ್ಟು</td> <td>235030.00</td> <td></td> <td>ಒಟ್ಟು ರೂ</td> <td>235030.00</td> </tr> </tbody> </table>	ಆರಂಭ ಶಿಲ್ಕು ರೂ.	13445.00	2001-2002ರಲ್ಲಿ ಜಮಾ	221585.00	ಒಟ್ಟು ರೂ	235030.00	2001-2002ರಲ್ಲಿ ವೆಚ್ಚ ರೂ.	172111.00	31.03.2002ಕ್ಕೆ ಅಖೈರು ಶಿಲ್ಕು	62919.00	ಕ್ರ.ಸಂ	ಜಮಾ ವಿವರ	ಮೊತ್ತ	ಕ್ರ.ಸಂ	ಖರ್ಚಿನ ವಿವರ	ಮೊತ್ತ	1	ಅನುದಾನ	220765.00	1	ಕೈ ಮೇ ಯೋಜನೆ ಮುಳಗಡೆ ದೇವಸ್ಥಾನ ಸರ್ವೆ	19373.00	2	ಬಡ್ಡಿ	820.00	2	ಕೈ ಮೇ ಯೋಜನೆ ಮುಳಗಡೆ ದೇವಸ್ಥಾನ ಭತ್ಯೆ	63418.00	3	ಪ್ರಾರಂಭ ಶಿಲ್ಕು	13445.00	3	ವರ್ಗಾವಣೆ	50820.00				4	ಇತರೆ	38500.00				5	ಅಂತಿಮ ಶಿಲ್ಕು	62919.00		ಒಟ್ಟು	235030.00		ಒಟ್ಟು ರೂ	235030.00	ಆಕ್ಷೇಪಣೆ ಇರುವುದಿಲ್ಲ.		
ಆರಂಭ ಶಿಲ್ಕು ರೂ.	13445.00																																																							
2001-2002ರಲ್ಲಿ ಜಮಾ	221585.00																																																							
ಒಟ್ಟು ರೂ	235030.00																																																							
2001-2002ರಲ್ಲಿ ವೆಚ್ಚ ರೂ.	172111.00																																																							
31.03.2002ಕ್ಕೆ ಅಖೈರು ಶಿಲ್ಕು	62919.00																																																							
ಕ್ರ.ಸಂ	ಜಮಾ ವಿವರ	ಮೊತ್ತ	ಕ್ರ.ಸಂ	ಖರ್ಚಿನ ವಿವರ	ಮೊತ್ತ																																																			
1	ಅನುದಾನ	220765.00	1	ಕೈ ಮೇ ಯೋಜನೆ ಮುಳಗಡೆ ದೇವಸ್ಥಾನ ಸರ್ವೆ	19373.00																																																			
2	ಬಡ್ಡಿ	820.00	2	ಕೈ ಮೇ ಯೋಜನೆ ಮುಳಗಡೆ ದೇವಸ್ಥಾನ ಭತ್ಯೆ	63418.00																																																			
3	ಪ್ರಾರಂಭ ಶಿಲ್ಕು	13445.00	3	ವರ್ಗಾವಣೆ	50820.00																																																			
			4	ಇತರೆ	38500.00																																																			
			5	ಅಂತಿಮ ಶಿಲ್ಕು	62919.00																																																			
	ಒಟ್ಟು	235030.00		ಒಟ್ಟು ರೂ	235030.00																																																			
20.	<p>ಕಪ್ಪು ಹಲಗೆ ಯೋಜನೆ 2001-2002ನೇ ಸಾಲಿನ ಈ ಯೋಜನೆ ವ್ಯವಹಾರ ಕೆಳಗಿನಂತಿವೆ.</p> <table border="0"> <tr> <td>ಆರಂಭ ಶಿಲ್ಕು ರೂ</td> <td>ಇಲ್ಲ</td> </tr> <tr> <td>ಜಮಾ ರೂ</td> <td>-</td> </tr> <tr> <td>ಒಟ್ಟು</td> <td>-</td> </tr> </table>	ಆರಂಭ ಶಿಲ್ಕು ರೂ	ಇಲ್ಲ	ಜಮಾ ರೂ	-	ಒಟ್ಟು	-	ಆಕ್ಷೇಪಣೆ ಇರುವುದಿಲ್ಲ.																																																
ಆರಂಭ ಶಿಲ್ಕು ರೂ	ಇಲ್ಲ																																																							
ಜಮಾ ರೂ	-																																																							
ಒಟ್ಟು	-																																																							

	<p>ಖರ್ಚು -</p> <p>ಅಂತ್ಯ ಶಿಲ್ಕು ರೂ -</p> <p>ಈ ಖಾತೆಯ ವ್ಯವಹಾರವನ್ನು ಮುಕ್ತಾಯಗೊಳಿಸಲಾಗಿದೆ.</p>			
21.	<p>ಜೀವಿ ಮತ್ತು ಅರಣ್ಯ ಅನುದಾನ ಯೋಜನೆ:-</p> <p>ಈ ಯೋಜನೆ ವಿವರ ಕೆಳಗಿನಂತಿದೆ.</p> <p>ಆರಂಭ ಶಿಲ್ಕು ರೂ ಇಲ್ಲ</p> <p>ಜಮಾ ರೂ -</p> <p>ಒಟ್ಟು -</p> <p>ವೆಚ್ಚ -</p> <p>ಅಂತ್ಯ ಶಿಲ್ಕು ರೂ -</p> <p>ಈ ಯೋಜನೆಯ ವ್ಯವಹಾರವನ್ನು ಮುಕ್ತಾಯಗೊಳಿಸಲಾಗಿದೆ.</p>	ಆಕ್ಷೇಪಣೆ ಇರುವುದಿಲ್ಲ.		
22.	<p>ಡಾಂಬರೀಕರಣ ಖಾತೆ:-</p> <p>ಈ ಖಾತೆಯ ವ್ಯವಹಾರವನ್ನು ಮುಕ್ತಾಯಗೊಳಿಸಲಾಗಿದೆ.</p>	ಆಕ್ಷೇಪಣೆ ಇರುವುದಿಲ್ಲ.		
23.	<p>ಪ್ರಸಾರಾಂಗದ ವ್ಯವಹಾರ:-</p> <p>2001-2002ನೇ ಸಾಲಿನ ಈ ಖಾತೆಯ ವ್ಯವಹಾರವನ್ನು ಬ್ಯಾಂಕ್ ಆಫ್ ಇಂಡಿಯಾ, ಕಮಲಾಪುರ ಖಾ.ನಂ. 8175, 8529 ಮತ್ತು ಮೈಸೂರ್ ಸ್ಟೇಟ್ ಬ್ಯಾಂಕ್, ಹೊಸಪೇಟೆ ಖಾ.ನಂ 17:10986 ಮತ್ತು 17:11087ರಲ್ಲಿ ನಿರ್ವಹಿಸಲಾಗಿದೆ. ವಿವರ ಈ ಕೆಳಗಿನಂತಿದೆ.</p> <p>01.04.2001ಕ್ಕೆ ಆರಂಭ ಶಿಲ್ಕು 113585</p> <p>2001-2002ರ ಜಮಾ 2664957-93</p> <p>ಒಟ್ಟು 2778543-66</p> <p>2001-2002ರ ವೆಚ್ಚ ರೂ 2455786-73</p> <p>31.03.2002ಕ್ಕೆ ಅಖೈರು ಶಿಲ್ಕು 322756-93</p> <p>ಸಮನ್ವಯ:</p> <p>ಪಾಸ್ ಬುಕ್ ಪ್ರಕರ ಶಿಲ್ಕು ರೂ. 333583-93</p> <p>ನಗದು ಪುಸ್ತಕ ಪ್ರಕಾರ ಶಿಲ್ಕು ರೂ. 322756-63</p> <p>ವ್ಯತ್ಯಾಸ ರೂ 10827-00</p> <p>ಬ್ಯಾಂಕ್ ಆಫ್ ಇಂಡಿಯಾ 18904-00</p> <p>ಖಾ.ನಂ.8175ರೂ</p> <p>ಬ್ಯಾಂಕ್ ಆಫ್ ಇಂಡಿಯಾ ಖಾ.ನಂ.8529 211109-48</p> <p>ಎಸ್.ಬಿ.ಎಂ. ಖಾ.ನಂ.17:10986 ರೂ. 572-00</p>	ಆಕ್ಷೇಪಣೆ ಇರುವುದಿಲ್ಲ.		

	ಎಸ್.ಬಿ.ಎಂ. ಖಾ.ನಂ.17:11807ರೂ	102998-45			
	ಒಟ್ಟು ರೂ	333583-93			
	ದಿನಾಂಕ 31.03.2002ಕ್ಕೆ ಜಮಾ ಮಾಡಿದ ಚೆಕ್‌ಗಳು ಹೊಂದಾಣಿಕೆಯಾಗದೇ ಇರುವುದು	23903-00			
	ನಗದಾಗದೇ ಇರುವ ಚೆಕ್‌ಗಳು	34730-00			
	ವ್ಯತ್ಯಾಸ	10827-00			
	ದಿನಾಂಕ 31-03-2002ಕ್ಕೆ ನಗದಾಗದೇ ಉಳಿದ ಚೆಕ್‌ಗಳ ವಿವರ				
	ಕ್ರ.ಸಂ	ಚೆಕ್ ನಂ	ದಿನಾಂಕ	ಮೊಬಲಗು	ಬ್ಯಾಂಕ್ ಹೆಸರು
	1	030686	20.02.2002	4000-00	ಎಸ್.ಬಿ.ಎಂ.17:11807
	2	3036829	18.03.2002	1600-00	ಎಸ್.ಬಿ.ಎಂ. 17:11807
	3	861677	08.08.2001	750-00	ಬ್ಯಾಂಕ್ ಆಫ್ ಇಂಡಿಯಾ 8529
	4	861679	08.08.2001	450-00	ಬ್ಯಾಂಕ್ ಆಫ್ ಇಂಡಿಯಾ 8529
	5	8611683	08.08.2001	800-00	ಬ್ಯಾಂಕ್ ಆಫ್ ಇಂಡಿಯಾ 8529
	6	862499	22.01.2002	200-00	ಬ್ಯಾಂಕ್ ಆಫ್ ಇಂಡಿಯಾ 8529
	7	863002	22.01.2002	300-00	ಬ್ಯಾಂಕ್ ಆಫ್ ಇಂಡಿಯಾ 8529
	8	863020	22.01.2002	300-00	ಬ್ಯಾಂಕ್ ಆಫ್ ಇಂಡಿಯಾ 8529
	9	863021	22.01.2002	50-00	ಬ್ಯಾಂಕ್ ಆಫ್ ಇಂಡಿಯಾ 8529
	10	863059	21.02.2002	350-00	ಬ್ಯಾಂಕ್ ಆಫ್ ಇಂಡಿಯಾ 8529
	11	863061	21.02.2002	300-00	ಬ್ಯಾಂಕ್ ಆಫ್ ಇಂಡಿಯಾ 8529
	12	863062	21.02.2002	200-00	ಬ್ಯಾಂಕ್ ಆಫ್ ಇಂಡಿಯಾ 8529
	13	863064	21.02.2002	250-00	ಬ್ಯಾಂಕ್ ಆಫ್ ಇಂಡಿಯಾ 8529
	14	863065	21.02.2002	100-00	ಬ್ಯಾಂಕ್ ಆಫ್ ಇಂಡಿಯಾ 8529
	15	863068	21.02.2002	250-00	ಬ್ಯಾಂಕ್ ಆಫ್ ಇಂಡಿಯಾ 8529
	16	863071	21.02.2002	100-00	ಬ್ಯಾಂಕ್ ಆಫ್ ಇಂಡಿಯಾ 8529
	17	863072	21.02.2002	300-00	ಬ್ಯಾಂಕ್ ಆಫ್ ಇಂಡಿಯಾ 8529

18	863077	21.02.2002	50-00	ಬ್ಯಾಂಕ್ ಆಫ್ ಇಂಡಿಯಾ 8529		
19	863080	20.02.2002	250-00	ಬ್ಯಾಂಕ್ ಆಫ್ ಇಂಡಿಯಾ 8529		
20	863082	22.02.2002	4850-00	ಬ್ಯಾಂಕ್ ಆಫ್ ಇಂಡಿಯಾ 8529		
21	863095	22.03.2002	500-00	ಬ್ಯಾಂಕ್ ಆಫ್ ಇಂಡಿಯಾ 8529		
22	863096	22.03.2002	500-00	ಬ್ಯಾಂಕ್ ಆಫ್ ಇಂಡಿಯಾ 8529		
23	863097	22.03.2002	500-00	ಬ್ಯಾಂಕ್ ಆಫ್ ಇಂಡಿಯಾ 8529		
24	863098	22.03.2002	500-00	ಬ್ಯಾಂಕ್ ಆಫ್ ಇಂಡಿಯಾ 8529		
25	863099	22.03.2002	500-00	ಬ್ಯಾಂಕ್ ಆಫ್ ಇಂಡಿಯಾ 8529		
26	863100	22.03.2002	500-00	ಬ್ಯಾಂಕ್ ಆಫ್ ಇಂಡಿಯಾ 8529		
27	863301	23.03.2002	500-00	ಬ್ಯಾಂಕ್ ಆಫ್ ಇಂಡಿಯಾ 8529		
28	863303	23.03.2002	2500-00	ಬ್ಯಾಂಕ್ ಆಫ್ ಇಂಡಿಯಾ 8529		
29	863304	30.03.2002	11250-00	ಬ್ಯಾಂಕ್ ಆಫ್ ಇಂಡಿಯಾ 8529		
30	863305	30.03.2002	650-00	ಬ್ಯಾಂಕ್ ಆಫ್ ಇಂಡಿಯಾ 8529		
31	863306	30.03.2002	1380-00	ಬ್ಯಾಂಕ್ ಆಫ್ ಇಂಡಿಯಾ 8529		
		ಒಟ್ಟು ರೂ	34730-00			
<p>ದಿನಾಂಕ 31-03-2002ರ ವರೆಗೆ ಬ್ಯಾಂಕ್‌ಗೆ ಜಮಾ ಮಾಡಿದ ಚೆಕ್‌ಗಳು ಬ್ಯಾಂಕಿನಲ್ಲಿ ಹೊಂದಾಣಿಕೆಯಾಗದೇ ಇರುವ ವಿವರ</p>						
ಕ್ರ.ಸಂ	ಚೆಕ್ ನಂ	ದಿನಾಂಕ	ಮೊಬಲಗು	ಬ್ಯಾಂಕ್ ಹೆಸರು		
1	209284	28.03.2002	200-00	ಎಸ್.ಬಿ.ಎಂ17:11807		
2	041511	28.03.2002	1200-00	ಎಸ್.ಬಿ.ಎಂ17:11807		
3	298027	30.03.2002	8912-00	ಎಸ್.ಬಿ.ಎಂ17:11807		
4	136728	30.03.2002	1240-00	ಎಸ್.ಬಿ.ಎಂ17:11807		
5	418111	19.03.2002	8351-00	ಬ್ಯಾಂಕ್ ಆಫ್ ಇಂಡಿಯಾ 8529		
6	0306826	20.02.2002	4000-00	ಎಸ್.ಬಿ.ಎಂ		
		ಒಟ್ಟು ರೂ	23903.00			
<p>ಪ್ರಸಾರಾಂಗದ ಅಂತಿಮ ಶಿಲ್ಕಿ ವಿವರ ಅನುಬಂಧ ನಂ.3 ರಲ್ಲಿ ನೀಡಿದೆ.</p>						

<p>24. ಪ್ರಸಾರಾಂಗ ಬೆಂಗಳೂರು ಶಾಖೆ ಖಾತೆ:- ಈ ಖಾತೆಯ ವ್ಯವಹಾರವನ್ನು ಎಸ್.ಬಿ.ಎಂ. ಹನುಮಂತನಗರ ಶಾಖೆ ಖಾ.ನಂ.215678ರಲ್ಲಿ ನಡೆಸಲಾಗಿದೆ. ವಿವರ ಕೆಳಗಿನಂತಿದೆ.</p> <table border="0"> <tr> <td>ಆರಂಭ ಶಿಲ್ಕು ರೂ.</td> <td>-</td> </tr> <tr> <td>ಜಮಾ ರೂ.</td> <td>285591-75</td> </tr> <tr> <td>ಒಟ್ಟು ರೂ</td> <td>285591-75</td> </tr> <tr> <td>ವೆಚ್ಚ</td> <td>102835-00</td> </tr> <tr> <td>ಅಂತ್ಯ ಶಿಲ್ಕು ರೂ</td> <td>182756-75</td> </tr> <tr> <td colspan="2">ಸಮನ್ವಯ:-</td> </tr> <tr> <td>ನಗದು ಪುಸ್ತಕ ಪ್ರಕಾರ ಶಿಲ್ಕು ರೂ</td> <td>182756-75</td> </tr> <tr> <td>ಪಾಸ್ ಪುಸ್ತಕ ಪ್ರಕಾರ ಶಿಲ್ಕು ರೂ</td> <td>182516-75</td> </tr> <tr> <td>ವ್ಯತ್ಯಾಸ ರೂ</td> <td>240-00</td> </tr> </table> <p>ವ್ಯತ್ಯಾಸಕ್ಕೆ ಕಾರಣ:- ದಿನಾಂಕ 26-03-2002 ರಂದು ರೂ.240-00 ವಸೂಲಿಯಾದದನ್ನು ಬ್ಯಾಂಕಿನಲ್ಲಿ ದಿನಾಂಕ 10-04-2002ಕ್ಕೆ ಜಮಾ ಆಗಿದೆ.</p>	ಆರಂಭ ಶಿಲ್ಕು ರೂ.	-	ಜಮಾ ರೂ.	285591-75	ಒಟ್ಟು ರೂ	285591-75	ವೆಚ್ಚ	102835-00	ಅಂತ್ಯ ಶಿಲ್ಕು ರೂ	182756-75	ಸಮನ್ವಯ:-		ನಗದು ಪುಸ್ತಕ ಪ್ರಕಾರ ಶಿಲ್ಕು ರೂ	182756-75	ಪಾಸ್ ಪುಸ್ತಕ ಪ್ರಕಾರ ಶಿಲ್ಕು ರೂ	182516-75	ವ್ಯತ್ಯಾಸ ರೂ	240-00	<p>ಆಕ್ಷೇಪಣೆ ಇರುವುದಿಲ್ಲ.</p>														
ಆರಂಭ ಶಿಲ್ಕು ರೂ.	-																																
ಜಮಾ ರೂ.	285591-75																																
ಒಟ್ಟು ರೂ	285591-75																																
ವೆಚ್ಚ	102835-00																																
ಅಂತ್ಯ ಶಿಲ್ಕು ರೂ	182756-75																																
ಸಮನ್ವಯ:-																																	
ನಗದು ಪುಸ್ತಕ ಪ್ರಕಾರ ಶಿಲ್ಕು ರೂ	182756-75																																
ಪಾಸ್ ಪುಸ್ತಕ ಪ್ರಕಾರ ಶಿಲ್ಕು ರೂ	182516-75																																
ವ್ಯತ್ಯಾಸ ರೂ	240-00																																
<p>25. ಠೇವಣಿ ಖಾತೆ:- 2001-2002 ಸಾಲಿನ ಠೇವಣಿ ಖಾತೆಯ ಹಣಕಾಸಿನ ಪರಿಷ್ಕಿತಿ ಈ ಕೆಳಗಿನಂತಿದೆ.</p> <table border="0"> <tr> <td>ಪ್ರಾರಂಭ ಶಿಲ್ಕು</td> <td>1131613-00</td> </tr> <tr> <td>2001-2002ರ ಜಮಾ</td> <td>648803-00</td> </tr> <tr> <td>ಒಟ್ಟು</td> <td>1780416-00</td> </tr> <tr> <td>2001-2002ರ ವೆಚ್ಚ ರೂ</td> <td>609798-00</td> </tr> <tr> <td>ಅಂತಿಮ ಶಿಲ್ಕು ರು</td> <td>117061-00</td> </tr> <tr> <td colspan="2">ಪ್ರಾರಂಭ ಶಿಲ್ಕು ವಿವರ</td> </tr> <tr> <td>ಬ್ಯಾಂಕ್ ಶಿಲ್ಕು</td> <td>7910-00</td> </tr> <tr> <td>ಸಾವಧಿ ಠೇವಣಿ ರೂ</td> <td>1123703-00</td> </tr> <tr> <td>ಒಟ್ಟು ರೂ</td> <td>1131613-00</td> </tr> <tr> <td colspan="2">ಸಮನ್ವಯ:-</td> </tr> <tr> <td>ನಗದು ಪುಸ್ತಕ ಪ್ರಕಾರ ಶಿಲ್ಕು ರೂ</td> <td>1170618-00</td> </tr> <tr> <td>ಪಾಸ್ ಬುಕ್ ಪ್ರಕಾರ ಶಿಲ್ಕು ರೂ.</td> <td>323494-00</td> </tr> <tr> <td>ಬ್ಯಾಂಕಿನಲ್ಲಿ ಹೆಚ್ಚಿಗೆ ಜಮಾ</td> <td>100000-00</td> </tr> <tr> <td>ಸಾವಧಿ ಠೇವಣಿ ರೂಪದಲ್ಲಿ</td> <td>223494-00</td> </tr> <tr> <td>ಮೊತ್ತ</td> <td>947374-00</td> </tr> </table>	ಪ್ರಾರಂಭ ಶಿಲ್ಕು	1131613-00	2001-2002ರ ಜಮಾ	648803-00	ಒಟ್ಟು	1780416-00	2001-2002ರ ವೆಚ್ಚ ರೂ	609798-00	ಅಂತಿಮ ಶಿಲ್ಕು ರು	117061-00	ಪ್ರಾರಂಭ ಶಿಲ್ಕು ವಿವರ		ಬ್ಯಾಂಕ್ ಶಿಲ್ಕು	7910-00	ಸಾವಧಿ ಠೇವಣಿ ರೂ	1123703-00	ಒಟ್ಟು ರೂ	1131613-00	ಸಮನ್ವಯ:-		ನಗದು ಪುಸ್ತಕ ಪ್ರಕಾರ ಶಿಲ್ಕು ರೂ	1170618-00	ಪಾಸ್ ಬುಕ್ ಪ್ರಕಾರ ಶಿಲ್ಕು ರೂ.	323494-00	ಬ್ಯಾಂಕಿನಲ್ಲಿ ಹೆಚ್ಚಿಗೆ ಜಮಾ	100000-00	ಸಾವಧಿ ಠೇವಣಿ ರೂಪದಲ್ಲಿ	223494-00	ಮೊತ್ತ	947374-00	<p>ಆಕ್ಷೇಪಣೆ ಇರುವುದಿಲ್ಲ.</p>		
ಪ್ರಾರಂಭ ಶಿಲ್ಕು	1131613-00																																
2001-2002ರ ಜಮಾ	648803-00																																
ಒಟ್ಟು	1780416-00																																
2001-2002ರ ವೆಚ್ಚ ರೂ	609798-00																																
ಅಂತಿಮ ಶಿಲ್ಕು ರು	117061-00																																
ಪ್ರಾರಂಭ ಶಿಲ್ಕು ವಿವರ																																	
ಬ್ಯಾಂಕ್ ಶಿಲ್ಕು	7910-00																																
ಸಾವಧಿ ಠೇವಣಿ ರೂ	1123703-00																																
ಒಟ್ಟು ರೂ	1131613-00																																
ಸಮನ್ವಯ:-																																	
ನಗದು ಪುಸ್ತಕ ಪ್ರಕಾರ ಶಿಲ್ಕು ರೂ	1170618-00																																
ಪಾಸ್ ಬುಕ್ ಪ್ರಕಾರ ಶಿಲ್ಕು ರೂ.	323494-00																																
ಬ್ಯಾಂಕಿನಲ್ಲಿ ಹೆಚ್ಚಿಗೆ ಜಮಾ	100000-00																																
ಸಾವಧಿ ಠೇವಣಿ ರೂಪದಲ್ಲಿ	223494-00																																
ಮೊತ್ತ	947374-00																																

	<p>ಒಟ್ಟು 1170868-00 ನಗದಾಗದೇ ಇದ್ದ ಚೆಕ್ ಮೊತ್ತ (-) 250-00 ಒಟ್ಟು 1170618-00</p> <p>ನಗದಾಗದೇ ಇದ್ದ ಚೆಕ್‌ನ ವಿವರ ಕೆಳಗಿನಂತಿದೆ.</p> <p>1) 887787:16.03.2002 ರೂ250-00 ದಿನಾಂಕ09.04.2002</p> <p>2) ಜಮಾ ಮತ್ತು ಖರ್ಚಿನ ವಿವರ:</p> <table border="1"> <thead> <tr> <th>ಕ್ರ.ಸಂ</th> <th>ಜಮಾ ವಿವರ</th> <th>ಮೊತ್ತ</th> <th>ಕ್ರ.ಸಂ</th> <th>ಖರ್ಚಿನ ವಿವರ</th> <th>ಮೊತ್ತ</th> </tr> </thead> <tbody> <tr> <td>1</td> <td>ಗುತ್ತಿಗೆದಾರರಿಂದ ರೇವಣಿ</td> <td>552062.00</td> <td>1</td> <td>ರೇವಣಿ ಮರು ಪಾವತಿ</td> <td>175056.00</td> </tr> <tr> <td>2</td> <td>ಗ್ರಂಥಾಲಯ ಸದಸ್ಯತ್ವ ಫೀ</td> <td>3500.00</td> <td>2</td> <td>ಬ್ಯಾಂಕ್ ಚಾರ್ಜ್</td> <td>2194.00</td> </tr> <tr> <td>3</td> <td>ಸಾವಧಿ ರೇವಣಿ ಬಡ್ಡಿ</td> <td>82615.00</td> <td>3</td> <td>ನಿಧಿ ವರ್ಗಾವಣೆ(ಇತ ರೆ ಖಾತೆಗೆ)</td> <td>432548.00</td> </tr> <tr> <td>4</td> <td>ಬ್ಯಾಂಕ್ ಬಡ್ಡಿ</td> <td>10626.00</td> <td>4</td> <td>ಅಂತ್ಯ ಶಿಲ್ಕು</td> <td>1170618.00</td> </tr> <tr> <td>5</td> <td>ಆರಂಭ ಶಿಲ್ಕು</td> <td>1131613.00</td> <td></td> <td></td> <td></td> </tr> <tr> <td></td> <td>ಒಟ್ಟು</td> <td>1780416.00</td> <td></td> <td>ಒಟ್ಟು</td> <td>1780416.00</td> </tr> </tbody> </table>	ಕ್ರ.ಸಂ	ಜಮಾ ವಿವರ	ಮೊತ್ತ	ಕ್ರ.ಸಂ	ಖರ್ಚಿನ ವಿವರ	ಮೊತ್ತ	1	ಗುತ್ತಿಗೆದಾರರಿಂದ ರೇವಣಿ	552062.00	1	ರೇವಣಿ ಮರು ಪಾವತಿ	175056.00	2	ಗ್ರಂಥಾಲಯ ಸದಸ್ಯತ್ವ ಫೀ	3500.00	2	ಬ್ಯಾಂಕ್ ಚಾರ್ಜ್	2194.00	3	ಸಾವಧಿ ರೇವಣಿ ಬಡ್ಡಿ	82615.00	3	ನಿಧಿ ವರ್ಗಾವಣೆ(ಇತ ರೆ ಖಾತೆಗೆ)	432548.00	4	ಬ್ಯಾಂಕ್ ಬಡ್ಡಿ	10626.00	4	ಅಂತ್ಯ ಶಿಲ್ಕು	1170618.00	5	ಆರಂಭ ಶಿಲ್ಕು	1131613.00					ಒಟ್ಟು	1780416.00		ಒಟ್ಟು	1780416.00			
ಕ್ರ.ಸಂ	ಜಮಾ ವಿವರ	ಮೊತ್ತ	ಕ್ರ.ಸಂ	ಖರ್ಚಿನ ವಿವರ	ಮೊತ್ತ																																									
1	ಗುತ್ತಿಗೆದಾರರಿಂದ ರೇವಣಿ	552062.00	1	ರೇವಣಿ ಮರು ಪಾವತಿ	175056.00																																									
2	ಗ್ರಂಥಾಲಯ ಸದಸ್ಯತ್ವ ಫೀ	3500.00	2	ಬ್ಯಾಂಕ್ ಚಾರ್ಜ್	2194.00																																									
3	ಸಾವಧಿ ರೇವಣಿ ಬಡ್ಡಿ	82615.00	3	ನಿಧಿ ವರ್ಗಾವಣೆ(ಇತ ರೆ ಖಾತೆಗೆ)	432548.00																																									
4	ಬ್ಯಾಂಕ್ ಬಡ್ಡಿ	10626.00	4	ಅಂತ್ಯ ಶಿಲ್ಕು	1170618.00																																									
5	ಆರಂಭ ಶಿಲ್ಕು	1131613.00																																												
	ಒಟ್ಟು	1780416.00		ಒಟ್ಟು	1780416.00																																									
26.	<p>ಸಿಬ್ಬಂದಿಗಳ ಕ್ಷೇಮಾ ನಿಧಿ ಖಾತೆ:- ಈ ಖಾತೆಯ ವಿವರ ಕೆಳಗಿನಂತಿದೆ.</p> <table border="1"> <tbody> <tr> <td>ಆರಂಭ ಶಿಲ್ಕು</td> <td>ಇಲ್ಲ</td> </tr> <tr> <td>ಜಮಾ</td> <td>10910-00</td> </tr> <tr> <td>ಒಟ್ಟು</td> <td>10910-00</td> </tr> <tr> <td>ವೆಚ್ಚ</td> <td>-</td> </tr> <tr> <td>ಅಂತ್ಯ ಶಿಲ್ಕು</td> <td>10910-00</td> </tr> <tr> <td>ಸಮನ್ವಯ:-</td> <td></td> </tr> <tr> <td>ಪಾಸ್ ಬುಕ್ ಶಿಲ್ಕು ರೂ</td> <td>-</td> </tr> <tr> <td>ಸಾವಧಿ ರೇವಣಿ ರೂಪದಲ್ಲಿ ರೂ.</td> <td>10910-00</td> </tr> <tr> <td>ಒಟ್ಟು ರೂ</td> <td>10910-00</td> </tr> <tr> <td>ನಗದು ಕಿರಿದು ಪ್ರಕಾರ ಶಿಲ್ಕು ರೂ</td> <td>10910-00</td> </tr> <tr> <td>ವ್ಯತ್ಯಾಸ</td> <td>ಇಲ್ಲ</td> </tr> </tbody> </table>	ಆರಂಭ ಶಿಲ್ಕು	ಇಲ್ಲ	ಜಮಾ	10910-00	ಒಟ್ಟು	10910-00	ವೆಚ್ಚ	-	ಅಂತ್ಯ ಶಿಲ್ಕು	10910-00	ಸಮನ್ವಯ:-		ಪಾಸ್ ಬುಕ್ ಶಿಲ್ಕು ರೂ	-	ಸಾವಧಿ ರೇವಣಿ ರೂಪದಲ್ಲಿ ರೂ.	10910-00	ಒಟ್ಟು ರೂ	10910-00	ನಗದು ಕಿರಿದು ಪ್ರಕಾರ ಶಿಲ್ಕು ರೂ	10910-00	ವ್ಯತ್ಯಾಸ	ಇಲ್ಲ	ಆಕ್ಷೇಪಣೆ ಇರುವುದಿಲ್ಲ.																						
ಆರಂಭ ಶಿಲ್ಕು	ಇಲ್ಲ																																													
ಜಮಾ	10910-00																																													
ಒಟ್ಟು	10910-00																																													
ವೆಚ್ಚ	-																																													
ಅಂತ್ಯ ಶಿಲ್ಕು	10910-00																																													
ಸಮನ್ವಯ:-																																														
ಪಾಸ್ ಬುಕ್ ಶಿಲ್ಕು ರೂ	-																																													
ಸಾವಧಿ ರೇವಣಿ ರೂಪದಲ್ಲಿ ರೂ.	10910-00																																													
ಒಟ್ಟು ರೂ	10910-00																																													
ನಗದು ಕಿರಿದು ಪ್ರಕಾರ ಶಿಲ್ಕು ರೂ	10910-00																																													
ವ್ಯತ್ಯಾಸ	ಇಲ್ಲ																																													

<p>27. ಯುಜಿಸಿ ಖಾತೆ:- 2001-2002ನೇ ಸಾಲಿನ ಈ ಖಾತೆಯ ವ್ಯವಹಾರವನ್ನು ಬ್ಯಾಂಕ್ ಆಫ್ ಇಂಡಿಯಾ ಕಮಲಾಪುರ ಖಾತೆ ನಂ.8297 ರಲ್ಲಿ ನಡೆಸಲಾಗಿದೆ. ವಿವರ ಈ ಕೆಳಗಿನಂತಿದೆ.</p> <p>ಆರಂಭ ಶಿಲ್ಕು ರೂ. 2054979-00 ಜಮಾ ರೂ 4050560-00 ಒಟ್ಟು 6105539-00 ವೆಚ್ಚ 5190498-00 ಅಂತಿಮ ಶಿಲ್ಕು ರೂ 915041-00 ಸಮನ್ವಯ:- ಬ್ಯಾಂಕ್ ಪಾಸ್‌ಬುಕ್ ಪ್ರಕಾರ ಶಿಲ್ಕು 310504-00 ಸಾವಧಿ ಠೇವಣಿ ರೂಪದಲ್ಲಿ 604537-00 ಒಟ್ಟು ರೂ 915041-00 ಯುಜಿಸಿ ಬಿರ್ಡ್ ಪ್ರಕಾರ ಶಿಲ್ಕು 915041-00 ವ್ಯತ್ಯಾಸ -</p> <p>ಮೇಲಿನಂತೆ ಅಂತ್ಯ ಶಿಲ್ಕು ಬ್ಯಾಂಕ್ ಹಾಗೂ ಠೇವಣಿ ಖಾತೆಯ ಶಿಲ್ಕಿನೊಂದಿಗೆ ತಾಳೆ ಹೊಂದಿರುತ್ತದೆ.</p> <table border="1" data-bbox="201 702 1030 1204"> <thead> <tr> <th>ಕ್ರ. ಸಂ</th> <th>ಜಮಾ ವಿವರ</th> <th>ಮೊಬಲಗು</th> <th>ಕ್ರ.ಸಂ</th> <th>ವೆಚ್ಚದ ವಿವರ</th> <th>ಮೊಬಲಗು</th> </tr> </thead> <tbody> <tr> <td>1</td> <td>ಆರಂಭ ಶಿಲ್ಕು</td> <td>2054979.00</td> <td>1</td> <td>ಸರ್ವಜ್ಞ ಗ್ರಂಥಕಾಲಯ ಕಟ್ಟಡ</td> <td>2969987.00</td> </tr> <tr> <td>2</td> <td>ಅನುದಾನ</td> <td>1800000.00</td> <td>2</td> <td>ಬ್ಯಾಂಕ್ ಚಾರ್ಜ್</td> <td>6706.00</td> </tr> <tr> <td>3</td> <td>ಬಡ್ಡಿ</td> <td>105440.00</td> <td>3</td> <td>ಜಾನಪದ ಶಿಬಿರ</td> <td>60000.00</td> </tr> <tr> <td>4</td> <td>ಮುಂಗಡದ ಮರು ಪಾವತಿ</td> <td>1981.00</td> <td>4</td> <td>ಕನ್ನಡ ಭಾಷಾ ಶಿಬಿರ</td> <td>25000.00</td> </tr> <tr> <td>5</td> <td>ಸಾಮಾನ್ಯ ಖಾತೆಯಿಂದ ವರ್ಗ</td> <td>2143000.00</td> <td>5</td> <td>ಸಂಪನ್ಮೂಲ ಶಿಬಿರ</td> <td>137504.00</td> </tr> <tr> <td>6</td> <td>ಇತರೆ</td> <td>139.00</td> <td>6</td> <td>ಇತರೆ ವೆಚ್ಚ</td> <td>1925139.00</td> </tr> <tr> <td></td> <td></td> <td></td> <td></td> <td>ಅಂತ್ಯ ಶಿಲ್ಕು</td> <td>66162-00</td> </tr> <tr> <td></td> <td>ಒಟ್ಟು ಮೊತ್ತ</td> <td>6105539.00</td> <td></td> <td>ಒಟ್ಟು ಮೊತ್ತ</td> <td>6105539.00</td> </tr> </tbody> </table>	ಕ್ರ. ಸಂ	ಜಮಾ ವಿವರ	ಮೊಬಲಗು	ಕ್ರ.ಸಂ	ವೆಚ್ಚದ ವಿವರ	ಮೊಬಲಗು	1	ಆರಂಭ ಶಿಲ್ಕು	2054979.00	1	ಸರ್ವಜ್ಞ ಗ್ರಂಥಕಾಲಯ ಕಟ್ಟಡ	2969987.00	2	ಅನುದಾನ	1800000.00	2	ಬ್ಯಾಂಕ್ ಚಾರ್ಜ್	6706.00	3	ಬಡ್ಡಿ	105440.00	3	ಜಾನಪದ ಶಿಬಿರ	60000.00	4	ಮುಂಗಡದ ಮರು ಪಾವತಿ	1981.00	4	ಕನ್ನಡ ಭಾಷಾ ಶಿಬಿರ	25000.00	5	ಸಾಮಾನ್ಯ ಖಾತೆಯಿಂದ ವರ್ಗ	2143000.00	5	ಸಂಪನ್ಮೂಲ ಶಿಬಿರ	137504.00	6	ಇತರೆ	139.00	6	ಇತರೆ ವೆಚ್ಚ	1925139.00					ಅಂತ್ಯ ಶಿಲ್ಕು	66162-00		ಒಟ್ಟು ಮೊತ್ತ	6105539.00		ಒಟ್ಟು ಮೊತ್ತ	6105539.00	<p>ಆಕ್ಷೇಪಣೆ ಇರುವುದಿಲ್ಲ.</p>		
ಕ್ರ. ಸಂ	ಜಮಾ ವಿವರ	ಮೊಬಲಗು	ಕ್ರ.ಸಂ	ವೆಚ್ಚದ ವಿವರ	ಮೊಬಲಗು																																																				
1	ಆರಂಭ ಶಿಲ್ಕು	2054979.00	1	ಸರ್ವಜ್ಞ ಗ್ರಂಥಕಾಲಯ ಕಟ್ಟಡ	2969987.00																																																				
2	ಅನುದಾನ	1800000.00	2	ಬ್ಯಾಂಕ್ ಚಾರ್ಜ್	6706.00																																																				
3	ಬಡ್ಡಿ	105440.00	3	ಜಾನಪದ ಶಿಬಿರ	60000.00																																																				
4	ಮುಂಗಡದ ಮರು ಪಾವತಿ	1981.00	4	ಕನ್ನಡ ಭಾಷಾ ಶಿಬಿರ	25000.00																																																				
5	ಸಾಮಾನ್ಯ ಖಾತೆಯಿಂದ ವರ್ಗ	2143000.00	5	ಸಂಪನ್ಮೂಲ ಶಿಬಿರ	137504.00																																																				
6	ಇತರೆ	139.00	6	ಇತರೆ ವೆಚ್ಚ	1925139.00																																																				
				ಅಂತ್ಯ ಶಿಲ್ಕು	66162-00																																																				
	ಒಟ್ಟು ಮೊತ್ತ	6105539.00		ಒಟ್ಟು ಮೊತ್ತ	6105539.00																																																				
<p>28. ಗುತ್ತಿಗೆದಾರರ ಠೇವಣಿ:- ಪುಸ್ತಕ ಸಾಲಿನ ಠೇವಣಿಯ ವಿವರ ಈ ಕೆಳಗಿನಂತಿದೆ.</p> <p>ಆರಂಭ ಶಿಲ್ಕು ರೂ 594599-00 ಜಮಾ ರೂ 386866-00 ಒಟ್ಟು ರೂ 981465-00 ಮರು ಪಾವತಿ ರೂ 149696-00 31.03.2002ಕ್ಕೆ ಉಳಿದ ಶಿಲ್ಕು 831769-00</p>	<p>ಆಕ್ಷೇಪಣೆ ಇರುವುದಿಲ್ಲ.</p>																																																								

29.	<p>ಪರಿಶಿಷ್ಟ ಜಾತಿ ಪಂಗಡ ಅನುದಾನ:-</p> <p>2001-2002ನೇ ಸಾಲಿನ ಈ ಖಾತೆಯ ವ್ಯವಹಾರ ಈ ಕೆಳಗಿನಂತಿದೆ.</p> <table border="0"> <tr> <td>ಆರಂಭ ಶಿಲ್ಕು</td> <td>-</td> </tr> <tr> <td>2001-2002ರ ಜಮಾ</td> <td>1930000-00</td> </tr> <tr> <td>ಒಟ್ಟು</td> <td>1930000-00</td> </tr> <tr> <td>2001-2002ರ ವೆಚ್ಚ ರೂ</td> <td>-</td> </tr> <tr> <td>31-03-2002ಕ್ಕೆ ಶಿಲ್ಕು</td> <td>1930000-00</td> </tr> </table> <p>ಈ ಮೇಲಿನಂತೆ ಉಳಿದ ಶಿಲ್ಕು ಸಾಮಾನ್ಯ ಖಾತೆಯಲ್ಲಿ ಜಮಾವಾಗಿದೆ.</p>	ಆರಂಭ ಶಿಲ್ಕು	-	2001-2002ರ ಜಮಾ	1930000-00	ಒಟ್ಟು	1930000-00	2001-2002ರ ವೆಚ್ಚ ರೂ	-	31-03-2002ಕ್ಕೆ ಶಿಲ್ಕು	1930000-00	ಆಕ್ಷೇಪಣೆ ಇರುವುದಿಲ್ಲ.		
ಆರಂಭ ಶಿಲ್ಕು	-													
2001-2002ರ ಜಮಾ	1930000-00													
ಒಟ್ಟು	1930000-00													
2001-2002ರ ವೆಚ್ಚ ರೂ	-													
31-03-2002ಕ್ಕೆ ಶಿಲ್ಕು	1930000-00													
30.	<p>ಸಚಿತ್ರ ಕರ್ನಾಟಕ ಸಂಚಿಕೆ ಖಾತೆ:-</p> <p>2001-2002ನೇ ಸಾಲಿನ ಈ ಖಾತೆಯ ವ್ಯವಹಾರ ಈ ಕೆಳಗಿನಂತಿದೆ.</p> <table border="0"> <tr> <td>ಆರಂಭ ಶಿಲ್ಕು ರೂ</td> <td>-</td> </tr> <tr> <td>ಜಮಾ ರೂ</td> <td>200000.00</td> </tr> <tr> <td>ಒಟ್ಟು ರೂ</td> <td>200000.00</td> </tr> <tr> <td>ವೆಚ್ಚ ರೂ</td> <td>-</td> </tr> <tr> <td>31.03.2002ಕ್ಕೆ ಅಂತ್ಯ ಶಿಲ್ಕು</td> <td>200000.00</td> </tr> </table> <p>ಈ ಮೇಲಿನಂತೆ ಉಳಿದ ಶಿಲ್ಕು ಸಾಮಾನ್ಯ ಖಾತೆಯ ನಿಧಿಯಲ್ಲಿ ಜಮಾವಾಗಿರುತ್ತದೆ.</p>	ಆರಂಭ ಶಿಲ್ಕು ರೂ	-	ಜಮಾ ರೂ	200000.00	ಒಟ್ಟು ರೂ	200000.00	ವೆಚ್ಚ ರೂ	-	31.03.2002ಕ್ಕೆ ಅಂತ್ಯ ಶಿಲ್ಕು	200000.00	ಆಕ್ಷೇಪಣೆ ಇರುವುದಿಲ್ಲ.		
ಆರಂಭ ಶಿಲ್ಕು ರೂ	-													
ಜಮಾ ರೂ	200000.00													
ಒಟ್ಟು ರೂ	200000.00													
ವೆಚ್ಚ ರೂ	-													
31.03.2002ಕ್ಕೆ ಅಂತ್ಯ ಶಿಲ್ಕು	200000.00													
31.	<p>ಮುಂಗಡಗಳು</p> <p>2001-2002ನೇ ಸಾಲಿನ ಮುಂಗಡ ವಹಿ ನಿರ್ವಹಿಸಲಾಗಿದ್ದು, ವಿವರ ಈ ಕೆಳಗಿನಂತಿದೆ.</p> <table border="0"> <tr> <td>01.04.2001ಕ್ಕೆ ಪ್ರಾರಂಭ ಶಿಲ್ಕು</td> <td>796615.00</td> </tr> <tr> <td>2001-2002ರಲ್ಲಿ ನೀಡಿದ್ದು</td> <td>1500397.00</td> </tr> <tr> <td>ಒಟ್ಟು</td> <td>2297012.00</td> </tr> <tr> <td>2001-2002ರಲ್ಲಿ ಹೊಂದಾಣಿಕೆ ಮಾಡಿದ್ದು</td> <td>1828599.00</td> </tr> <tr> <td>31.03.2002ಕ್ಕೆ ಅಖೈರು ಶಿಲ್ಕು</td> <td>468413.00</td> </tr> </table> <p>ಮುಂಗಡ ಶಿಲ್ಕಿನ ವಿವರವನ್ನು ಅನುಬಂಧ 4ರಲ್ಲಿ ನೀಡಲಾಗಿದೆ.</p> <p>1. ನ್ಯೂನತೆಗಳು:-</p> <ol style="list-style-type: none"> 1. ಪ್ರತಿ ತಿಂಗಳು ಘೋಷ್ವಾರು ಹಾಕಿ ದೃಢೀಕರಿಸಿರುವುದಿಲ್ಲ. 2. ಪ್ರತಿ ಹೊಂದಾಣಿಕೆಯನ್ನು ದೃಢೀಕರಿಸಿರುವುದಿಲ್ಲ. 3. ವರ್ಷ ಕೊನೆಗೆ ಘೋಷ್ವಾರು ಹಾಕಿ ದೃಢೀಕರಿಸಿರುವುದಿಲ್ಲ. 	01.04.2001ಕ್ಕೆ ಪ್ರಾರಂಭ ಶಿಲ್ಕು	796615.00	2001-2002ರಲ್ಲಿ ನೀಡಿದ್ದು	1500397.00	ಒಟ್ಟು	2297012.00	2001-2002ರಲ್ಲಿ ಹೊಂದಾಣಿಕೆ ಮಾಡಿದ್ದು	1828599.00	31.03.2002ಕ್ಕೆ ಅಖೈರು ಶಿಲ್ಕು	468413.00	<p>ಮುಂಗಡಗಳು ಪ್ರತಿ ತಿಂಗಳು ಘೋಷ್ವಾರು ಹಾಕಿರುವುದಿಲ್ಲ, ಹೊಂದಾಣಿಕೆಯನ್ನು ದೃಢೀಕರಿಸಿರುವುದಿಲ್ಲ. ಇನ್ನು ಮುಂದೆ ಪ್ರತಿ ತಿಂಗಳು ಘೋಷ್ವಾರು ಹಾಕಿ ದೃಢೀಕರಿಸಲಾಗುವುದು. ಹಾಗೂ ಹೊಂದಾಣಿಕೆಯನ್ನು ದೃಢೀಕರಿಸಲಾಗುವುದು. ವರ್ಷದ ಕೊನೆಗೆ ಘೋಷ್ವಾರು ಹಾಕಿ ದೃಢೀಕರಿಸಿದೆ. ಮುಂದಿನ ಲೆಕ್ಕ ತಪಾಸಣಾ ಸಮಯದಲ್ಲಿ ಹಾಜರುಪಡಿಸಲಾಗುವುದು.</p>		
01.04.2001ಕ್ಕೆ ಪ್ರಾರಂಭ ಶಿಲ್ಕು	796615.00													
2001-2002ರಲ್ಲಿ ನೀಡಿದ್ದು	1500397.00													
ಒಟ್ಟು	2297012.00													
2001-2002ರಲ್ಲಿ ಹೊಂದಾಣಿಕೆ ಮಾಡಿದ್ದು	1828599.00													
31.03.2002ಕ್ಕೆ ಅಖೈರು ಶಿಲ್ಕು	468413.00													

<p>2. ಹಬ್ಬದ ಮುಂಗಡ:-</p> <p>ಆರಂಭ ಶಿಲ್ಕು ರೂ 68500.00</p> <p>2001-2002ರಲ್ಲಿ ಪಾವತಿ 170000.00</p> <p>ಒಟ್ಟು 238500.00</p> <p>2001-2002ರಲ್ಲಿ ವಸೂಲಿ 140700.00</p> <p>31.03.2002ಕ್ಕೆ ಉಳಿದ ಶಿಲ್ಕು 97800.00</p> <p>3)ಪ್ರಸಾರಾಂಗದ ಮುಂಗಡಗಳು:-</p> <p>2001-2002ನೇ ಪ್ರಸಾರಾಂಗದ ಮುಂಗಡ ವ್ಯವಹಾರ ಕೆಳಗಿನಂತಿದೆ.</p> <p>01.04.2001ಕ್ಕೆ ಆರಂಭ ಶಿಲ್ಕು -</p> <p>2001-2002ರಲ್ಲಿ ನೀಡಿದ್ದು 194495-00</p> <p>ಒಟ್ಟು 194495-00</p> <p>2001-2002ರಲ್ಲಿ ಹೊಂದಾಣಿಕೆ 136495-00</p> <p>ಅಂತಿಮ ಶಿಲ್ಕು 58000-00</p> <p>ಅಂತ್ಯ ಶಿಲ್ಕಿನ ವಿವರ:-</p> <table border="1"> <thead> <tr> <th>ಕ್ರ.ಸಂ</th> <th>ವಿವರ</th> <th>ಉಳಿದ ಮೊಬಲಗು</th> </tr> </thead> <tbody> <tr> <td>1</td> <td>ಸಹಾಯಕ ನಿರ್ದೇಶಕರು, ಪ್ರಸಾರಾಂಗ</td> <td>1800-00</td> </tr> <tr> <td>2</td> <td>ಸಹಾಯಕ ನಿರ್ದೇಶಕರು, ಪ್ರಸಾರಾಂಗ</td> <td>6200-00</td> </tr> <tr> <td>3</td> <td>ಸಹಾಯಕ ನಿರ್ದೇಶಕರು, ಪ್ರಸಾರಾಂಗ</td> <td>500-00</td> </tr> <tr> <td>4</td> <td>ಸಹಾಯಕ ನಿರ್ದೇಶಕರು, ಪ್ರಸಾರಾಂಗ</td> <td>19000-00</td> </tr> <tr> <td>5</td> <td>ಸಹಾಯಕ ನಿರ್ದೇಶಕರು, ಮಾರಾಟ</td> <td>9000-00</td> </tr> <tr> <td>6</td> <td>ಸಹಾಯಕ ನಿರ್ದೇಶಕರು, ಪ್ರಕಟಣೆ</td> <td>2000-00</td> </tr> <tr> <td>7</td> <td>ಸಹಾಯಕ ನಿರ್ದೇಶಕರು, ಪ್ರಕಟಣೆ</td> <td>3000-00</td> </tr> <tr> <td>8</td> <td>ಸಹಾಯಕ ನಿರ್ದೇಶಕರು, ಪ್ರಕಟಣೆ</td> <td>500-00</td> </tr> <tr> <td>9</td> <td>ಸಹಾಯಕ ನಿರ್ದೇಶಕರು, ಮಾರಾಟ</td> <td>500-00</td> </tr> <tr> <td>10</td> <td>ಸಹಾಯಕ ನಿರ್ದೇಶಕರು, ಮಾರಾಟ</td> <td>1500-00</td> </tr> <tr> <td>11</td> <td>ಸಹಾಯಕ ನಿರ್ದೇಶಕರು, ಮಾರಾಟ</td> <td>7000-00</td> </tr> <tr> <td>12</td> <td>ಸಹಾಯಕ ನಿರ್ದೇಶಕರು, ಮಾರಾಟ</td> <td>7000-00</td> </tr> <tr> <td></td> <td>ಒಟ್ಟು ರೂ</td> <td>58000-00</td> </tr> </tbody> </table>	ಕ್ರ.ಸಂ	ವಿವರ	ಉಳಿದ ಮೊಬಲಗು	1	ಸಹಾಯಕ ನಿರ್ದೇಶಕರು, ಪ್ರಸಾರಾಂಗ	1800-00	2	ಸಹಾಯಕ ನಿರ್ದೇಶಕರು, ಪ್ರಸಾರಾಂಗ	6200-00	3	ಸಹಾಯಕ ನಿರ್ದೇಶಕರು, ಪ್ರಸಾರಾಂಗ	500-00	4	ಸಹಾಯಕ ನಿರ್ದೇಶಕರು, ಪ್ರಸಾರಾಂಗ	19000-00	5	ಸಹಾಯಕ ನಿರ್ದೇಶಕರು, ಮಾರಾಟ	9000-00	6	ಸಹಾಯಕ ನಿರ್ದೇಶಕರು, ಪ್ರಕಟಣೆ	2000-00	7	ಸಹಾಯಕ ನಿರ್ದೇಶಕರು, ಪ್ರಕಟಣೆ	3000-00	8	ಸಹಾಯಕ ನಿರ್ದೇಶಕರು, ಪ್ರಕಟಣೆ	500-00	9	ಸಹಾಯಕ ನಿರ್ದೇಶಕರು, ಮಾರಾಟ	500-00	10	ಸಹಾಯಕ ನಿರ್ದೇಶಕರು, ಮಾರಾಟ	1500-00	11	ಸಹಾಯಕ ನಿರ್ದೇಶಕರು, ಮಾರಾಟ	7000-00	12	ಸಹಾಯಕ ನಿರ್ದೇಶಕರು, ಮಾರಾಟ	7000-00		ಒಟ್ಟು ರೂ	58000-00			
ಕ್ರ.ಸಂ	ವಿವರ	ಉಳಿದ ಮೊಬಲಗು																																											
1	ಸಹಾಯಕ ನಿರ್ದೇಶಕರು, ಪ್ರಸಾರಾಂಗ	1800-00																																											
2	ಸಹಾಯಕ ನಿರ್ದೇಶಕರು, ಪ್ರಸಾರಾಂಗ	6200-00																																											
3	ಸಹಾಯಕ ನಿರ್ದೇಶಕರು, ಪ್ರಸಾರಾಂಗ	500-00																																											
4	ಸಹಾಯಕ ನಿರ್ದೇಶಕರು, ಪ್ರಸಾರಾಂಗ	19000-00																																											
5	ಸಹಾಯಕ ನಿರ್ದೇಶಕರು, ಮಾರಾಟ	9000-00																																											
6	ಸಹಾಯಕ ನಿರ್ದೇಶಕರು, ಪ್ರಕಟಣೆ	2000-00																																											
7	ಸಹಾಯಕ ನಿರ್ದೇಶಕರು, ಪ್ರಕಟಣೆ	3000-00																																											
8	ಸಹಾಯಕ ನಿರ್ದೇಶಕರು, ಪ್ರಕಟಣೆ	500-00																																											
9	ಸಹಾಯಕ ನಿರ್ದೇಶಕರು, ಮಾರಾಟ	500-00																																											
10	ಸಹಾಯಕ ನಿರ್ದೇಶಕರು, ಮಾರಾಟ	1500-00																																											
11	ಸಹಾಯಕ ನಿರ್ದೇಶಕರು, ಮಾರಾಟ	7000-00																																											
12	ಸಹಾಯಕ ನಿರ್ದೇಶಕರು, ಮಾರಾಟ	7000-00																																											
	ಒಟ್ಟು ರೂ	58000-00																																											
<p>32. ಹೂಡಿಕೆಗಳು:-</p> <p>ಹೂಡಿಕೆ ವಹಿಯನ್ನು ನಿರ್ವಹಿಸಲಾಗಿದೆ. 2001-2002ನೇ ಸಾಲಿನ ವ್ಯವಹಾರ ಈ ಕೆಳಗಿನಂತಿದೆ</p> <p>01.04.2001ಕ್ಕೆ ಆರಂಭ ಶಿಲ್ಕು 9674765-00</p> <p>2001-2002ರಲ್ಲಿ ಹೂಡಿಕೆ ಮಾಡಿದ್ದು 12815196-00</p>		<p>ಆಕ್ಷೇಪಣೆ ಇರುವುದಿಲ್ಲ.</p>																																											

	<p>ಬಡ್ಡಿ 917718-00</p> <p>ಒಟ್ಟು 23407679-00</p> <p>2001-2002ರಲ್ಲಿ ಮುರಿಸಿದ್ದು 10953280-00</p> <p>ಬ್ಯಾಂಕ್ ಚಾರ್ಜ್ ರೂ. 4179-00</p> <p>ಅಂತಿಮ ಶಿಲ್ಕಿನ ವಿವರ ರೂ 12450220-00</p> <p>ಅಂತಿಮ ಶಿಲ್ಕಿನ ವಿವರ ಅನುಬಂಧ 5ರಲ್ಲಿ ನೀಡಿದೆ.</p>																														
33.	<p>ಅನುದಾನಗಳು:-</p> <p>2001-2002ನೇ ಸಾಲಿನಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನದ ವಿವರ ಕೆಳಗಿನಂತಿದೆ.</p> <table border="1"> <thead> <tr> <th>ಕ್ರ.ಸಂ</th> <th>ವಿವರ</th> <th>ಮೊಬಲಗು</th> </tr> </thead> <tbody> <tr> <td>1</td> <td>ವೇತನ ಅನುದಾನ</td> <td>27312000-00</td> </tr> <tr> <td>2</td> <td>ಅಭಿವೃದ್ಧಿ ಅನುದಾನ</td> <td>2200000-00</td> </tr> <tr> <td>3</td> <td>ಹೆಚ್ಚುವರಿ ಅನುದಾನ</td> <td>2000000-00</td> </tr> <tr> <td>4</td> <td>ದಶಮಾನೋತ್ಸವ ಅನುದಾನ</td> <td>2000000-00</td> </tr> <tr> <td>5</td> <td>ಭೂ ಸ್ವಾಧೀನ ಅನುದಾನ</td> <td>528000-00</td> </tr> <tr> <td>6</td> <td>ಪರಿಶಿಷ್ಟ ಜಾತಿ: ಪರಿಶಿಷ್ಟ ಪಂಗಡ ಅನುದಾನ</td> <td>1930000-00</td> </tr> <tr> <td>7</td> <td>ಸಚಿತ್ರ ಕರ್ನಾಟಕ ಪುಸ್ತಕ ಪ್ರಕಟಣೆಗಾಗಿ</td> <td>200000-00</td> </tr> <tr> <td></td> <td>ಒಟ್ಟು ರೂ</td> <td>36170000-00</td> </tr> </tbody> </table> <p>ವಿವರ ಅನುಬಂಧ 6ರಲ್ಲಿ ತಯಾರಿಸಿ ವರದಿಗೆ ಲಗತ್ತಿಸಿದೆ.</p>	ಕ್ರ.ಸಂ	ವಿವರ	ಮೊಬಲಗು	1	ವೇತನ ಅನುದಾನ	27312000-00	2	ಅಭಿವೃದ್ಧಿ ಅನುದಾನ	2200000-00	3	ಹೆಚ್ಚುವರಿ ಅನುದಾನ	2000000-00	4	ದಶಮಾನೋತ್ಸವ ಅನುದಾನ	2000000-00	5	ಭೂ ಸ್ವಾಧೀನ ಅನುದಾನ	528000-00	6	ಪರಿಶಿಷ್ಟ ಜಾತಿ: ಪರಿಶಿಷ್ಟ ಪಂಗಡ ಅನುದಾನ	1930000-00	7	ಸಚಿತ್ರ ಕರ್ನಾಟಕ ಪುಸ್ತಕ ಪ್ರಕಟಣೆಗಾಗಿ	200000-00		ಒಟ್ಟು ರೂ	36170000-00	ಆಕ್ಷೇಪಣೆ ಇರುವುದಿಲ್ಲ.		
ಕ್ರ.ಸಂ	ವಿವರ	ಮೊಬಲಗು																													
1	ವೇತನ ಅನುದಾನ	27312000-00																													
2	ಅಭಿವೃದ್ಧಿ ಅನುದಾನ	2200000-00																													
3	ಹೆಚ್ಚುವರಿ ಅನುದಾನ	2000000-00																													
4	ದಶಮಾನೋತ್ಸವ ಅನುದಾನ	2000000-00																													
5	ಭೂ ಸ್ವಾಧೀನ ಅನುದಾನ	528000-00																													
6	ಪರಿಶಿಷ್ಟ ಜಾತಿ: ಪರಿಶಿಷ್ಟ ಪಂಗಡ ಅನುದಾನ	1930000-00																													
7	ಸಚಿತ್ರ ಕರ್ನಾಟಕ ಪುಸ್ತಕ ಪ್ರಕಟಣೆಗಾಗಿ	200000-00																													
	ಒಟ್ಟು ರೂ	36170000-00																													
34.	<p>ವಾರ್ಷಿಕ ಲೆಕ್ಕ ಪತ್ರಗಳು:</p> <p>2001-2002ನೇ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು ತಯಾರಿಸಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಶಿಕ್ಷಣ ಇಲಾಖೆ, ಮಹಾಲೇಖಪಾಲಕರು, ಲೆಕ್ಕ ಪರಿಶೋಧನೆ ಮತ್ತು ನಿಯಂತ್ರಕರು, ರಾಜ್ಯ ಲೆಕ್ಕ ಪತ್ರ ಇಲಾಖೆ, ಬೆಂಗಳೂರು ಇವರಿಗೆ ಪತ್ರ ಸಂ. ಕವಿಹಂ: ಹಣಾ: ಜಮಾ-ಖರ್ಚು:2002-2003:5242 ದಿನಾಂಕ 29-07-2002ರಂದು ಸಲ್ಲಿಸಲಾಗಿದೆ.</p>	ಆಕ್ಷೇಪಣೆ ಇರುವುದಿಲ್ಲ.																													
35.	<p>ಭದ್ರತಾ ಠೇವಣಿ:-</p> <p>ಪುಸ್ತಕ ಸಾಲಿನಲ್ಲಿ ಹಣಕಾಸು ಮತ್ತು ಉಗ್ರಾಣ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಂದ ಭದ್ರತಾ ಠೇವಣಿಯನ್ನು ಪಡೆಯಲಾಗಿದೆ. ವಿವರ ಈ ಕೆಳಗಿನಂತಿದೆ.</p> <table border="1"> <thead> <tr> <th>ಕ್ರ.ಸಂ</th> <th>ಸಿಬ್ಬಂದಿಯ ಹೆಸರು ಮತ್ತು ಹುದ್ದೆ</th> <th>ಮೊಬಲಗು</th> </tr> </thead> <tbody> <tr> <td>1</td> <td>ಶ್ರೀ ಪ್ರೇಮಕುಮಾರ, ಸಹಾಯಕ ಕುಲಸಚಿವರು</td> <td>1000-00</td> </tr> <tr> <td>2</td> <td>ಜಿ.ಎನ್. ನಂಜಯ್ಯನವರು, ಸಹಾಯಕ ಅಭಿಯಂತರರು</td> <td>1000-00</td> </tr> </tbody> </table>	ಕ್ರ.ಸಂ	ಸಿಬ್ಬಂದಿಯ ಹೆಸರು ಮತ್ತು ಹುದ್ದೆ	ಮೊಬಲಗು	1	ಶ್ರೀ ಪ್ರೇಮಕುಮಾರ, ಸಹಾಯಕ ಕುಲಸಚಿವರು	1000-00	2	ಜಿ.ಎನ್. ನಂಜಯ್ಯನವರು, ಸಹಾಯಕ ಅಭಿಯಂತರರು	1000-00	ಮುಖ್ಯ ಗ್ರಂಥಪಾಲಕರಿಂದ ಭದ್ರತಾ ಠೇವಣಿಯನ್ನು ಪಡೆಯಲಾಗಿದೆ.																				
ಕ್ರ.ಸಂ	ಸಿಬ್ಬಂದಿಯ ಹೆಸರು ಮತ್ತು ಹುದ್ದೆ	ಮೊಬಲಗು																													
1	ಶ್ರೀ ಪ್ರೇಮಕುಮಾರ, ಸಹಾಯಕ ಕುಲಸಚಿವರು	1000-00																													
2	ಜಿ.ಎನ್. ನಂಜಯ್ಯನವರು, ಸಹಾಯಕ ಅಭಿಯಂತರರು	1000-00																													

	<p>3 ವಿ.ಸಿ. ರತ್ನಾಕರ, ವಾಹನ ಚಾಲಕ 1000-00</p> <p>4 ರಹಮತವುಲ್ಲಾ, ವಾಹನ ಚಾಲಕ 1000-00</p> <p>5 ಕೆ.ಹೆಚ್. ಕಟ್ಟಿ, ಯೋಜನಾಧಿಕಾರಿ 1000-00</p> <p>6 ಕೆ. ಶಿವಾನಂದ, ವಾಹನ ಚಾಲಕ 1000-00</p> <p>7 ಎಂ.ವಿ. ಯರಿಸ್ವಾಮಿ, ವಾಹನ ಚಾಲಕ 1000-00</p> <p>8 ವಿ.ವೆಂಕಟೇಶ, ಸಹಾಯಕ ಕುಲಸಚಿವರು 1000-00</p> <p>9 ಇ.ಟಿ. ನಾಗರಾಜ, ಹಿರಿಯ ಸಹಾಯಕರು 1000-00</p> <p>10 ಜೈನುಲ್ಲಾ ಬಳ್ಳಾರಿ, ಸಹಾಯಕ ನಿರ್ದೇಶಕರು 1000-00</p> <p>11 ಪುಟ್ಟಮಾದಯ್ಯ 1000-00</p> <p>ಈಗ ಹಂಗಾಮಿಯಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಗ್ರಂಥಪಾಲಕರಿಂದ ಸೂಕ್ತ ಭದ್ರತಾ ಠೇವಣಿ ಪಡೆಯಲು ಸೂಚಿಸಲಾಗಿದೆ.</p>			
36.	<p>ಬ್ಯಾಂಕ್‌ನಲ್ಲಿಯ ನಿಧಿಯನ್ನು ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ಸಕಾಲದಲ್ಲಿ ವರ್ಗಾವಣೆ ಮಾಡದೇ ವಿಶ್ವವಿದ್ಯಾಲಯಕ್ಕೆ ನಷ್ಟ ಉಂಟು ಮಾಡಿರುವ ಪ್ರಕರಣ:-</p> <p>ವಸೂಲಾತಿಗೆ ಸೂಚಿಸಿದ ಮೊತ್ತ ರೂ.45164-00</p> <p>2001-2002ನೇ ಸಾಲಿನ ಈ ಕನ್ನಡ ವಿಶ್ವವಿದ್ಯಾಲಯದ ಹಣಕಾಸು ವಿಭಾಗದಲ್ಲಿ ಒಂದು ಬ್ಯಾಂಕ್‌ನ ಉಳಿತಾಯ ಖಾತೆಯಿಂದ ಇನ್ನೊಂದು ಬ್ಯಾಂಕಿನ ಉಳಿತಾಯ ಖಾತೆಯ, ನಿಧಿಯನ್ನು ವರ್ಗಾವಣೆ ಮಾಡದಿದ್ದಲ್ಲಿ ಪ್ರತಿ ತಿಂಗಳು 10ನೇ ತಾರೀಖಿನೊಳಗಾಗಿ, ವರ್ಗಾಯಿಸಿದ್ದರೆ, ಉಳಿತಾಯ ಖಾತೆಗೆ ಯಾವುದೇ ನಷ್ಟವಾಗುತ್ತಿದ್ದಿಲ್ಲ.</p> <p>ಆದರೆ ಪ್ರಸ್ತುತ ಸಾಲಿನ ಹಣಕಾಸು ವಿಭಾಗದಲ್ಲಿ ಆಯಾ ತಿಂಗಳಿನ 10ನೇ ದಿನಾಂಕದ ನಂತರ ವರ್ಗಾವಣೆ ಮಾಡದಿದ್ದರಿಂದ ರೂ.45164-00 ನಿಧಿಗೆ ನಷ್ಟ ಬಿದ್ದಂತಾಗಿರುತ್ತದೆ. ಅದರ ವಿವರ ಅನುಬಂಧ(7)ರಲ್ಲಿ ನಮೂದಿಸಿರುವಂತೆ, ಒಟ್ಟು ರೂ. 12043856-00ಗಳ ವರ್ಗಾವಣೆ ಮಾಡಿದ್ದರಿಂದ ಶೇ.4.5.ರಂತೆ ಒಂದು ತಿಂಗಳಿಗೆ ರೂ.45164-00 ಬಡ್ಡಿ ನಷ್ಟ ಉಂಟಾಗಿರುತ್ತದೆ. ಆದ್ದರಿಂದ ಸದರೀ ವರ್ಗಾವಣೆಯನ್ನು ನಿಗದಿತ ಅವಧಿಯಲ್ಲಿಯೇ ವರ್ಗಾಯಿಸಿದ್ದರೆ ಈ ನಷ್ಟ ಆಗದಂತೆ ನೋಡಿಕೊಳ್ಳಬಹುದಾಗಿತ್ತು. ಕಾರಣ ವರ್ಗಾವಣೆಗೆ ಕಾರಣರಾದವರಿಂದ ರೂ.45164-00 ಗಳು ವಸೂಲು ಮಾಡಿ, ವಿಶ್ವವಿದ್ಯಾಲಯದ ನಿಧಿಗೆ ಜಮೆ ಮಾಡುವುದು.</p>	<p>ವಿಶ್ವವಿದ್ಯಾಲಯಕ್ಕೆ ಬರಬೇಕಾದ ಅನುದಾನ ಇತ್ಯಾದಿಗಳನ್ನು ಒಂದೇ ಖಾತೆಯಲ್ಲಿ ಜಮಾ ಮಾಡಿ ನಂತರ ಅಗತ್ಯಕನುಗುಣವಾಗಿ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಜಮಾ ಮಾಡಿಕೊಳ್ಳಲಾಗುವುದು ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ, ಕೇಂದ್ರ ಸರ್ಕಾರದಿಂದ ಹಾಗೂ ಇತರೆ ಇಲಾಖೆಗಳಿಂದ ವಿಶ್ವವಿದ್ಯಾಲಯಕ್ಕೆ ಯೋಜನೆಗಳನ್ನು ಕಾರ್ಯಗೊಳಿಸಲು ಸಹಾಯನುಡಾನ ಬಿಲ್‌ಗಳನ್ನು ಉಪಖಜಾನೆ, ಹೊಸಪೇಟೆಗೆ ಸಲ್ಲಿಸಿ ಅಲ್ಲಿಂದ ಸ್ಟೇಟ್ ಬ್ಯಾಂಕ್ ಮೈಸೂರು, ಹೊಸಪೇಟೆ ಶಾಖೆಗೆ ಜಮಾ ಮಾಡಲಾಗುತ್ತಿದೆ. ಹಲವಾರು ಪ್ರಸಂಗಗಳಲ್ಲಿ ಸರ್ಕಾರದಿಂದ ಅನುದಾನವು ತಿಂಗಳ 10ನೇ ತಾರೀಖಿನ ನಂತರ ಬಿಡುಗಡೆಯಾಗಿರುವುದರಿಂದ ಅನಿವಾರ್ಯವಾಗಿ ಆರ್ಥಿಕ ವರ್ಗಾವಣೆ ಮಾಡಲಾಗುವುದು.</p> <p>ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಆದಾಯ ಸ್ವಂತ ಸಂಪನ್ಮೂಲದಿಂದ ಬರುವುದಿಲ್ಲ. ಸರ್ಕಾರದಿಂದ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ಅನುದಾನವನ್ನು ನಿರೀಕ್ಷಿಸಲಾಗಿದ್ದು ಲಾಭದಾಯಕವಾದ ಉದ್ದೇಶವನ್ನು ಹೊಂದಿರುವುದಿಲ್ಲ.</p>		
37.	<p>ಬ್ಯಾಂಕಿನ ಸಂಗ್ರಹಣೆಯ ವೆಚ್ಚಗಳು ಬ್ಯಾಂಕಿನಿಂದ ಆಗಲಿ ಅಥವಾ ಅದರ ಸೂಚನೆಗಳ ಮೇರೆಗೆ ಸಂಬಂಧಪಟ್ಟವರಿಂದ ವಸೂಲು ಮಾಡದೇ ಇರುವ ಪ್ರಕರಣ ವಿಚಾರಣಾ ಪತ್ರ ಸಂಖ್ಯೆ:53 ದಿನಾಂಕ:12-08-2002 ಮೊತ್ತ ರೂ. 8664.</p> <p>ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 8(ಎ) ಪ್ರಕಾರ ಬ್ಯಾಂಕಿನ ಸಂಗ್ರಹಣೆಯ ವೆಚ್ಚಗಳು ಏನಾದರೂ ಇದ್ದರೆ ಬ್ಯಾಂಕಿನಿಂದ ಅಥವಾ ಅದರ ಸೂಚನೆಗಳ ಮೇರೆಗೆ ಚೆಕ್ ಸಂಗ್ರಹಿಸುವವರಿಂದ ವಸೂಲು</p>	<p>ಬ್ಯಾಂಕ್‌ನವರು ಬ್ಯಾಂಕ್ ಚಾರ್ಜಿಸ್ ಹಾಕಿರುವ ಬಗ್ಗೆ</p> <p>ಯುಜಿಸಿ ನವದೆಹಲಿಯಿಂದ ಅನುದಾನ ಬಂದಾಗ Drawee ಶಾಖೆ ಬಳ್ಳಾರಿ, ಹಂಪಿ ಈ ರೀತಿ ಚೆಕ್ /ಡಿಡಿಯನ್ನು ಕಳುಹಿಸಿದ್ದಾರೆ. ಅದಕ್ಕಾಗಿ ಪರ ಸ್ಥಳದ ಚೆಕ್/ಡಿಡಿಯಾದ್ದರಿಂದ ಕಮಿಷನ್ ಚಾರ್ಜಿಸ್‌ನ್ನು ಬ್ಯಾಂಕ್‌ನವರು ಹಾಕಿದ್ದಾರೆ.</p>		

	<p>ಮಾಡಿಕೊಳ್ಳಲಾಗುವುದೆಂದು ತಿಳಿಯಪಡಿಸಿದೆ.</p> <p>ಆದರೆ ಪ್ರಸ್ತುತ ಸಾಲಿನ ಠೇವಣಿ ನಗದು ಪುಸ್ತಕದಲ್ಲಿ ಯುಜಿಸಿ ನಗದು ಪುಸ್ತಕದಲ್ಲಿ ಹಾಗೂ ಮುಖ್ಯ ಕ್ಯಾಷ್ ಪುಸ್ತಕದಲ್ಲಿ ಒಟ್ಟು ರೂ. 8664ಗಳು ಬ್ಯಾಂಕ್ ಸಂಗ್ರಹಣೆಯ ವೆಚ್ಚಗಳ ಬಾಬು ಖರ್ಚು ಬಿದ್ದಿದೆ. ಬ್ಯಾಂಕ್ ಸಂಗ್ರಹಣೆಯ ವೆಚ್ಚವೆಂದು, ಖರ್ಚು ಬಿದ್ದಿರುವ ಮೊತ್ತ ರೂ.8664.00ಗಳು ಮೇಲೆ ಪ್ರಸ್ತಾಪಿಸಿದ ಅನುಚ್ಛೇದ 8(1) (ಎ) ಪ್ರಕಾರ ಸಂಬಂಧಪಟ್ಟವರಿಂದ ವಸೂಲು ಮಾಡಿರುವುದಿಲ್ಲ. ಈ ದಿನೆಯಲ್ಲಿ ವಿಚಾರಣಾ ಪತ್ರ ಸಂಖ್ಯೆ:53:12.08.2002ನ್ನು ದಿನಾಂಕ 12.08.2002ನ್ನು ಜಾರಿಗೊಳಿಸಿದೆ. ಕಾರಣ ಸದರೀ ಬ್ಯಾಂಕ್ ಸಂಗ್ರಹಣೆಯ ವೆಚ್ಚದ ಮೊತ್ತ ರೂ.8664-00ಗಳು ಸಂಬಂಧಪಟ್ಟವರಿಂದ ವಸೂಲು ಮಾಡಿ, ವಿಶ್ವವಿದ್ಯಾಲಯ ನಿಧಿಗೆ ಜಮೆ ಮಾಡುವುದು. ಅಲ್ಲಿಯವರೆಗೆ ರೂ. 8664-00ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ. ವಿವರ ಅನುಬಂಧ (8)ರಲ್ಲಿ ವಿವರಿಸಿ ವರದಿಗೆ ಲಗತ್ತಿಸಿದೆ.</p>	<p>ವಿಶ್ವವಿದ್ಯಾಲಯಕ್ಕೆ ದೇಣಿಗೆ ನೀಡುವವರು ಚೆಕ್ ರೂಪದಲ್ಲಿ ನೀಡಿದ್ದಾರೆ. ಅವರು ಪರ ಸ್ಥಳದವರಾದ್ದರಿಂದ ಪರಸ್ಥಳದ ಚೆಕ್‌ನ್ನು ನೀಡಿದ್ದಾರೆ. ಡಿಡಿ ನೀಡಿ ಎಂದು ಬೇಡಿಕೆ ಸಲ್ಲಿಸಲಾಗದು ಆ ಕಾರಣಕ್ಕೆ ಬ್ಯಾಂಕ್ ಚಾರ್ಜಿಸ್ ಹಾಕಿರುತ್ತದೆ.</p> <p>ಪ್ರಸಾರಾಂಗದ ಪುಸ್ತಕ ಮಾರಾ ಸಮಯದಲ್ಲಿ ಪರಸ್ಥಳಕ್ಕೆ ಪುಸ್ತಕ ಯಾತ್ರೆ ಕೈಗೊಂಡಾಗ ಶಾಲಾ ಕಾಲೇಜ್‌ನವರು ಚೆಕ್‌ನ್ನು ನೀಡುತ್ತಾರೆ. ಅದಕ್ಕೆ ಬ್ಯಾಂಕ್‌ನ ಕಮಿಷನ್ ಚಾರ್ಜಿಸ್ ಆಗಿರುತ್ತದೆ.</p> <p>ಈ ಹಿನ್ನೆಲೆಯಲ್ಲಿ ಈ ಪ್ರ್ಯಾವನ್ನು ಕೈ ಬಿಡಲು ಕೋರಲಾಗಿದೆ.</p>		
38.	<p>ಗ್ರಂಥಾಲಯದ ವಾರ್ಷಿಕ ಭೌತಿಕ ಪರಿಶೀಲನೆ ಮಾಡದಿರುವುದು:-</p> <p>ಗ್ರಂಥಾಲಯದ ಪುಸ್ತಕಗಳ ಸಂಗ್ರಹ ಲೆಕ್ಕದ ಭೌತಿಕ ಪರಿಶೀಲನೆಯನ್ನು 2001-2002ನೇ ಸಾಲಿನಲ್ಲಿ ಕೈಗೊಂಡಿರುವುದಿಲ್ಲ. ಈ ಹಿಂದೆ 1999 ಮಾರ್ಚ್‌ವರೆಗೆ ತಪಾಸಣೆ ಮಾಡಲಾಗಿದೆ. ಭೌತಿಕ ತಪಾಸಣೆ ವರದಿಯಲ್ಲಿ ಸೂಚಿಸಿದ ಲೋಪದೋಷಗಳು ಹಾಗೂ ಕಾಣೆಯಾದ ಪುಸ್ತಕಗಳ ಬಗ್ಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಗಳನ್ನು ಹಾಜರುಪಡಿಸಲು ಲೆಕ್ಕ ತಪಾಸಣೆ ವಿಚಾರಣಾ ಪತ್ರ ಸಂಖ್ಯೆ:68 ದಿನಾಂಕ 21.08.2002ರಲ್ಲಿ ಕೇಳಲಾಗಿತ್ತು. ಆದರೆ ಹಾಜರಿಪಡಿಸಿರುವುದಿಲ್ಲ. ನಿಯಮಾನುಸಾರ ಸಂಗ್ರಹ ಲೆಕ್ಕದ ಭೌತಿಕ ತಪಾಸಣೆ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಿದೆ.</p>	<p>ಗ್ರಂಥಾಲಯದ ಕಾರ್ಯ ಬಾಹುಳ್ಯದಿಂದ 2003-04ನೇ ಸಾಲಿನಲ್ಲಿ ಗ್ರಂಥಾಲಯ ಪುಸ್ತಕಗಳ ಸಂಗ್ರಹ ಲೆಕ್ಕದ ಭೌತಿಕ ಪರಿಶೀಲನೆ ಕೈಗೊಂಡಿರುವುದಿಲ್ಲ.</p> <p>ಯು.ಜಿಸಿ ನಿಯಮಾವಳಿಯಂತೆ 50,000ಕ್ಕೂ ಮಿಗಿಲಾಗಿ ಪುಸ್ತಕಗಳು ಇರುವ ಗ್ರಂಥಾಲಯದಲ್ಲಿ ಕೆಲವೊಂದು ವಿಭಾಗಗಳ ಪುಸ್ತಕಗಳನ್ನಷ್ಟೇ ಪರಿಶೀಲಿಸಿ, ಪುಸ್ತಕಗಳು ಹೆಚ್ಚಿಗೆ ಸಂಖ್ಯೆಯಲ್ಲಿ ಕಳೆದು ಹೋದಲ್ಲಿ ಸಂಪೂರ್ಣ ಭೌತಿಕ ಪರಿಶೀಲನೆ ನಡೆಸಬೇಕಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಭೌತಿಕ ಪರಿಶೀಲನೆ ನಡೆಸಲಾಗುವುದು.</p>		
39.	<p>ಗ್ರಂಥಾಲಯದ ನಿಯತಕಾಲಿಕಗಳ ಸಂಪುಟಗಳಿಗೆ ಸಂಗ್ರಹಣಾ ಲೆಕ್ಕ ನಿರ್ವಹಿಸದಿರುವ ಬಗ್ಗೆ:</p> <p>ಗ್ರಂಥಾಲಯದಲ್ಲಿ ಮುಖ್ಯವಾದ ಸ್ವದೇಶಿ, ವಿದೇಶಿ ನಿಯತಕಾಲಿಕಗಳನ್ನು ತಯಾರಿಸಲಾಗುತ್ತಿದ್ದು ಇವುಗಳನ್ನು ಸಂಪುಟವಾರು ಜೋಡಿಸಿ, ಪರಿಗ್ರಹಣಾ ಲೆಕ್ಕದಲ್ಲಿ ದಾಖಲಿಸಿ ಕಾಯ್ದಿರಿಸಬೇಕಾಗುತ್ತದೆ. ಆದರೆ ಈ ಕ್ರಮ ಕೈಗೊಂಡಿರುವುದಿಲ್ಲ. ಮುಖ್ಯವಾದ ನಿಯತಕಾಲಿಕಗಳನ್ನು ಪರಿಗ್ರಹಣಾ ಲೆಕ್ಕದಲ್ಲಿ ದಾಖಲಿಸಿ ಕಾಯ್ದಿರಿಸಲು ಲೆಕ್ಕ ತಪಾಸಣೆಯ ವಿಚಾರಣೆಗೆ ಉತ್ತರ ನೀಡಲಾಗಿದ್ದು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.</p>	<p>ಗ್ರಂಥಾಲಯದಲ್ಲಿ 2003-04ನೇ ಇಸವಿಯಲ್ಲಿ ನಿಯತಕಾಲಿಕಗಳ “ ರಟ್ಟು ಕಟ್ಟುವಿಕೆ” ನಡೆದಿರುವುದಿಲ್ಲ. ರಟ್ಟು ಕಟ್ಟುವಿಕೆಗೆ ಆಡಳಿತಾಂಗದಿಂದ ಅನುಮೋದನೆ ಪಡೆದು, ಸಂಪುಟವಾರು ನಿಯತಕಾಲಿಕಗಳನ್ನು ಜೋಡಿಸಿ, ಸಂಗ್ರಹ ಲೆಕ್ಕದಲ್ಲಿ ದಾಖಲಿಸಿ ಕಾಯ್ದಿರಿಸಲು ಕ್ರಮಕೈಗೊಳ್ಳಲಾಗುವುದು.</p>		
40.	<p>ಗ್ರಂಥಾಲಯ ಸದಸ್ಯತ್ವದ ಠೇವಣಿ ರಿಜಿಸ್ಟರ್ ಬಗ್ಗೆ:</p> <p>ಗ್ರಂಥಾಲಯದ ಸದಸ್ಯತ್ವದ ಠೇವಣಿ (ಎಚ್ಚರಿಕೆ ಠೇವಣಿ) ರಿಜಿಸ್ಟರ್ ಪರಿಶೀಲಿಸಲಾಗಿ ಸದಸ್ಯತ್ವದ ಠೇವಣಿ ಬಾಹ್ಯ ವಿದ್ಯಾರ್ಥಿಗಳಿಗೆ ಮಾತ್ರ (ಎಕ್ಸ್ಟ್ರಿನಲ್ ಸ್ಟೂಡೆಂಟ್ಸ್) ರೂ.250.00 ಪಡೆಯಲಾಗುತ್ತಿದ್ದು ಅಂತರಿಕ ವಿದ್ಯಾರ್ಥಿಗಳಿಗೆ ಯಾವುದೇ ಸದಸ್ಯತ್ವ ಠೇವಣಿ ಪಡೆಯುತ್ತಿಲ್ಲ. ವರ್ಷದ ಅಂತ್ಯಕ್ಕೆ ಘೋಷ್ವಾರು ಹಾಕಿರುವುದಿಲ್ಲ. ಇದರಿಂದ ಒಟ್ಟು ಠೇವಣಿ ಎಷ್ಟು? 31.03.2002ಕ್ಕೆ ಉಳಿದ ಠೇವಣಿಕಾರರು ಎಷ್ಟು? ಎನ್ನುವ ವಿವರ ತನಿಖೆಯಲ್ಲಿ ನಿಖರವಾಗಿ ತಿಳಿದು ಬರುವುದಿಲ್ಲ. ಕಾರಣ ವರ್ಷಾಂತ್ಯಕ್ಕೆ ಘೋಷ್ವಾರು ಹಾಕಿ, ಒಟ್ಟು ಠೇವಣಿ ಪಡೆದದ್ದು, ಪ್ರಸಕ್ತ ವರ್ಷದಲ್ಲಿ ಮರುಪಾವತಿಸಿದ್ದು ಉಳಿದ ಶಿಲ್ಪಿನ ಬಗ್ಗೆ ನಿಖರವಾಗಿ ನಮೂದಿಸಲು ಸೂಚಿಸಲಾಗಿದೆ.</p>	<p>2003-04ರ ಶೈಕ್ಷಣಿಕ ವರ್ಷದಿಂದ ಗ್ರಂಥಾಲಯ ಸದಸ್ಯತ್ವ ಠೇವಣಿ ಸಂಗ್ರಹಿಸುತ್ತಿಲ್ಲ. ಹಾಗಾಗಿ ಗ್ರಂಥಾಲಯದಲ್ಲಿ ಠೇವಣಿ ರಿಜಿಸ್ಟರ್‌ನ್ನು ನಿರ್ವಹಿಸುತ್ತಿಲ್ಲ.</p>		
41.	<p>ಪ್ರಸಾರಾಂಗ ವಿಭಾಗದಲ್ಲಿ ಮುದ್ರಣ ವೆಚ್ಚದ ಬಿಲ್ಲುಗಳಲ್ಲಿ ಡಿಟಿಪಿ ದರ ಹೆಚ್ಚಿಗೆ ಪಾವತಿಸಿರುವುದು:-</p> <p>2001-2002ನೇ ಸಾಲಿನ ಲೆಕ್ಕ ತನಿಖೆಯಲ್ಲಿ ಪ್ರಸಾರಾಂಗದ ಮುದ್ರಣ ಬಿಲ್ಲಿನಲ್ಲಿ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿಗೆ ದರ ಸ್ಥಾಪಿಸಿದ ಈ ಹೆಚ್ಚಿನ ದರ ಸಂಬಂಧಿಸಿದ ಮುದ್ರಾಕರಿಯ ವಸೂಲಿ ಮಾಡಿ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡುವುದು. ಈ ಹೆಚ್ಚಿನ ಪಾವತಿಸಿದ ಮೊತ್ತ ರೂ. 4100-00ಗಳನ್ನು ಈ ಕೆಳಗೆ ವಿವರಿಸಿದಂತೆ</p>	<p>ಯಾಜಿ ಗ್ರಾಫಿಕ್ಸ್, ಹೊಸಪೇಟೆ ಇವರು ದ್ರಾವಿಡ ನಿಘಂಟು ಪ್ರಕಟಣೆಯ ಅಕ್ಷರ ಸಂಯೋಜನೆ ಕೆಲಸವನ್ನು ನಿರ್ವಹಿಸಿದ್ದಾರೆ. ಈ ಪ್ರಕಟಣೆಯು ಡೆಮಿ 1/8 ಆಕಾರದ ಒಂದು ಪುಟದಲ್ಲಿ 2 ಕಾಲಂ ಪುಟ ವಿನ್ಯಾಸವನ್ನು ಮಾಡಿದ್ದಾರೆ. ಈ ಪ್ರಕಟಣೆಯ ಅಕ್ಷರ ಸಂಯೋಜನೆಯ ಮುಖ್ಯ ನಮೂದು,</p>		

	<p>ವಸೂಲಿಸುವುದು. ಹಾಗೂ ಈ ಬಿಲ್ಲುಗಳಲ್ಲಿ ಅಳತೆ, ಬೆಲೆಗಳು ಹಾಗೂ ಕೋಟೇಶನ್‌ಗಳೂ ಸಹ ಇರುವುದಿಲ್ಲ. ಕಾರಣ ಈ ಕೆಳಗೆ ವಿವರಿಸಿದಂತೆ ಮೊತ್ತವನ್ನು ವಸೂಲಿಸುವುದು.</p> <table border="1"> <thead> <tr> <th>ಕ್ರ. ಸಂ</th> <th>ಓರ್ಡರ್ ಸಂಖ್ಯೆ</th> <th>ದಿನಾಂಕ</th> <th>ಮುದ್ರಣಾಲಯದ ಹೆಸರು</th> <th>ಐಟಂ</th> <th>ಪಾವತಿಸ ಬೇಕಾದ ದಿ</th> <th>ಪಾವತಿ ಸಿದ್ಧ</th> <th>ವ್ಯತ್ಯಾಸ</th> </tr> </thead> <tbody> <tr> <td>1</td> <td>167</td> <td>31.05.01</td> <td>ಶ್ರೀಲಕ್ಷ್ಮೀ ಮು.,ಬಿಲ್ ಸಂಖ್ಯೆ:286 ದಿ:10.01.01</td> <td>ಡಿಟಿಪಿ. ಕೆಲಸ</td> <td>1440.00</td> <td>2220.00</td> <td>780.00</td> </tr> <tr> <td></td> <td></td> <td></td> <td>351:19.0302.01</td> <td>ಡಿಟಿಪಿ ಕೆಲಸ</td> <td>1440.00</td> <td>222.00</td> <td>780.00</td> </tr> <tr> <td></td> <td></td> <td></td> <td>407:31.02.01</td> <td>ಡಿಟಿಪಿ ಕೆಲಸ</td> <td>1440.00</td> <td>222.00</td> <td>780.00</td> </tr> <tr> <td>2</td> <td>21</td> <td>04.12.01</td> <td>ಶ್ರೀ ಮುದ್ರಣ ಲಕ್ಷ್ಮೀ ಬಿಲ್ 01.-0271</td> <td>ಡಿಟಿಪಿ ಕೆಲಸ</td> <td>1440.00</td> <td>2400.00</td> <td>960.00</td> </tr> <tr> <td>3</td> <td>81</td> <td>20.01.02</td> <td>ಮೆ ಗ್ರಾಫಿಕ್ಸ್ ಹೊಸಪೇಟೆ ಬಿಲ್ 18.11.01</td> <td>ಡಿಟಿಪಿ ಮಾಡಿದ್ದು ರೇಟು 20 ಇದೆ. 76 25.00 ರಂತೆ.</td> <td></td> <td></td> <td></td> </tr> <tr> <td></td> <td></td> <td></td> <td>ಒಟ್ಟು</td> <td></td> <td>8960.00</td> <td>13060.0</td> <td>4100.00</td> </tr> <tr> <td></td> <td></td> <td></td> <td></td> <td></td> <td></td> <td>0</td> <td></td> </tr> </tbody> </table>	ಕ್ರ. ಸಂ	ಓರ್ಡರ್ ಸಂಖ್ಯೆ	ದಿನಾಂಕ	ಮುದ್ರಣಾಲಯದ ಹೆಸರು	ಐಟಂ	ಪಾವತಿಸ ಬೇಕಾದ ದಿ	ಪಾವತಿ ಸಿದ್ಧ	ವ್ಯತ್ಯಾಸ	1	167	31.05.01	ಶ್ರೀಲಕ್ಷ್ಮೀ ಮು.,ಬಿಲ್ ಸಂಖ್ಯೆ:286 ದಿ:10.01.01	ಡಿಟಿಪಿ. ಕೆಲಸ	1440.00	2220.00	780.00				351:19.0302.01	ಡಿಟಿಪಿ ಕೆಲಸ	1440.00	222.00	780.00				407:31.02.01	ಡಿಟಿಪಿ ಕೆಲಸ	1440.00	222.00	780.00	2	21	04.12.01	ಶ್ರೀ ಮುದ್ರಣ ಲಕ್ಷ್ಮೀ ಬಿಲ್ 01.-0271	ಡಿಟಿಪಿ ಕೆಲಸ	1440.00	2400.00	960.00	3	81	20.01.02	ಮೆ ಗ್ರಾಫಿಕ್ಸ್ ಹೊಸಪೇಟೆ ಬಿಲ್ 18.11.01	ಡಿಟಿಪಿ ಮಾಡಿದ್ದು ರೇಟು 20 ಇದೆ. 76 25.00 ರಂತೆ.							ಒಟ್ಟು		8960.00	13060.0	4100.00							0		<p>ವ್ಯಾಕರಣ ವಿವರ, ಅರ್ಥವಿವರ, ಅಂಗಭಾಷೆಯಲ್ಲಿ ನಮೂದುಗಳು ಹೀಗೆ ಅತ್ಯಂತ ಜಟಿಲವಾದ ಕೆಲಸವಾಗಿದೆ. ಆದ್ದರಿಂದ ಈ ಪ್ರಕಟಣೆಗೆ ಒಂದು ಪುಟಕ್ಕೆ 5/- ರೂ. ಹೆಚ್ಚಾಗಿ ನೀಡಲಾಗಿದೆ. 2 ಕಾಲಲ್ಲಿ ಪಠ್ಯವನ್ನು ಅಳವಡಿಸಿರುವುದು ಕಠಿಣವಾದ ಕೆಲಸವಾದ್ದರಿಂದ ಈ ಮೊತ್ತವನ್ನು ಹೆಚ್ಚುವರಿ ನೀಡಲಾಗಿದೆ.</p> <p>ಈ ಹಿನ್ನೆಲೆಯಲ್ಲಿ ಸದರಿ ಪ್ಯಾರವನ್ನು ಕೈಬಿಡಲು ಕೋರಲಾಗಿದೆ.</p>		
ಕ್ರ. ಸಂ	ಓರ್ಡರ್ ಸಂಖ್ಯೆ	ದಿನಾಂಕ	ಮುದ್ರಣಾಲಯದ ಹೆಸರು	ಐಟಂ	ಪಾವತಿಸ ಬೇಕಾದ ದಿ	ಪಾವತಿ ಸಿದ್ಧ	ವ್ಯತ್ಯಾಸ																																																													
1	167	31.05.01	ಶ್ರೀಲಕ್ಷ್ಮೀ ಮು.,ಬಿಲ್ ಸಂಖ್ಯೆ:286 ದಿ:10.01.01	ಡಿಟಿಪಿ. ಕೆಲಸ	1440.00	2220.00	780.00																																																													
			351:19.0302.01	ಡಿಟಿಪಿ ಕೆಲಸ	1440.00	222.00	780.00																																																													
			407:31.02.01	ಡಿಟಿಪಿ ಕೆಲಸ	1440.00	222.00	780.00																																																													
2	21	04.12.01	ಶ್ರೀ ಮುದ್ರಣ ಲಕ್ಷ್ಮೀ ಬಿಲ್ 01.-0271	ಡಿಟಿಪಿ ಕೆಲಸ	1440.00	2400.00	960.00																																																													
3	81	20.01.02	ಮೆ ಗ್ರಾಫಿಕ್ಸ್ ಹೊಸಪೇಟೆ ಬಿಲ್ 18.11.01	ಡಿಟಿಪಿ ಮಾಡಿದ್ದು ರೇಟು 20 ಇದೆ. 76 25.00 ರಂತೆ.																																																																
			ಒಟ್ಟು		8960.00	13060.0	4100.00																																																													
						0																																																														
42.	<p>ಪ್ರಸಾರಾಂಗದ ದಾಸ್ತಾನು ಭೌತಿಕ ಪರಿಶೀಲನೆ ಮಾಡದಿರುವುದು:</p> <p>ಪ್ರಸಾರಾಂಗದ ವಿಭಾಗದ ಪುಸ್ತಕಗಳ ಮಾರಾಟದ ಉಗ್ರಾಣವಿರುತ್ತದೆ. ಈ ಪುಸ್ತಕಗಳ ಉಗ್ರಾಣವನ್ನು ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 173ರ ಪ್ರಕಾರ ಪ್ರತಿ ವರ್ಷ ಏಪ್ರಿಲ್ ಮಾಹೆಯಲ್ಲಿ ಭೌತಿಕ ಪರಿಶೀಲನೆ ಮಾಡಬೇಕು. ಆದರೆ ಈ ಉಗ್ರಾಣ ಪರಿಶೀಲನೆಯನ್ನು 1991-92ರಿಂದ ಇದುವರೆವಿಗೂ ಭೌತಿಕ ಪರಿಶೀಲನೆ ಮಾಡಿದ ಬಗ್ಗೆ ಲೆಕ್ಕ ತನಿಖೆಗೆ ವರದಿಯನ್ನು ಸಲ್ಲಿಸಿರುವುದಿಲ್ಲ. ಆದ್ದರಿಂದ ವಿಶ್ವವಿದ್ಯಾಲಯದ ಅಧಿಕಾರಿ ವರ್ಗದವರು ಭೌತಿಕ ಪರಿಶೀಲನೆ ಮಾಡಿ ವ್ಯತ್ಯಾಸಗಳನ್ನು ಗೊತ್ತುಪಡಿಸಿ ವಿವರವಾದ ವರದಿಯನ್ನು ತಯಾರಿಸಿ ದೃಢೀಕರಣ ಪತ್ರ ತಯಾರಿಸಿ ಲೆಕ್ಕ ತನಿಖೆಗೆ ಒದಗಿಸಲು ಸೂಚಿಸಿದೆ.</p>	<p>ಪ್ರಸಾರಾಂಗದ ಪುಸ್ತಕ ದಾಸ್ತಾನು ವಿಭಾಗದ ಪುಸ್ತಕಗಳ ಭೌತಿಕ ಪರಿಶೀಲನೆಯನ್ನು ಪ್ರತಿ ವರ್ಷ ಅಂತ್ಯಕ್ಕೆ ಕೈಗೊಳ್ಳಲಾಗುತ್ತದೆ. ಪ್ರಸ್ತುತ 2001-02ನೇ ಸಾಲಿನ ಭೌತಿಕ ಪರಿಶೀಲನೆ ಮಾಡಿದ ವರದಿಗಳನ್ನು ಲಗತ್ತಿಸಿದೆ.</p> <p>ಈ ಹಿನ್ನೆಲೆಯಲ್ಲಿ ಸದರಿ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ</p>																																																																		
43.	<p>ನಿಯಮಾನುಸಾರಕಿಂತ ಗೌರವ ಪ್ರತಿಗಳನ್ನು ಹೆಚ್ಚಿಗೆ ಕೊಟ್ಟಿರುವುದು:</p> <p>ಪುಸ್ತಕ ದಾಸ್ತಾನು ಮಳಿಗೆಯಲ್ಲಿ ದಾಸ್ತಾನು ರಿಜಿಸ್ಟರುಗಳನ್ನು ಪರಿಶೀಲಿಸಲಾಗಿ ಗೌರವ ಪ್ರತಿಗಳನ್ನು ಸಂಪಾದಕರಿಗೆ 20 ಪ್ರತಿಗಳನ್ನು ಕೊಡಲು ದಿನಾಂಕ:14.02.02ರಲ್ಲಿ ಜರುಗಿದ ಪ್ರಸಾರಾಂಗದ ಸಲಹೆ ಸಮಿತಿ</p>	<p>ಪ್ರಸಾರಾಂಗದ ಸಲಹಾ ಸಮಿತಿಯ ದಿನಾಂಕ 14.02.2002ರ ಸಭೆಯ ನಡವಳಿ ಪ್ರಕಾರ ಒಂದು ಪುಸ್ತಕವನ್ನು ಬರೆದ ಲೇಖಕರಿಗೆ ಅಥವಾ ಸಂಪಾದಿಸಿದ ಸಂಪಾದಕರಿಗೆ ಆ ಪುಸ್ತಕದ 20 ಗೌರವ ಪ್ರತಿಗಳನ್ನು</p>																																																																		

ನಡವಳಿಯಂತೆ 20 ಪ್ರತಿಗಳನ್ನು ಕೊಡಲು ತೀರ್ಮಾನಿಸಿದೆ. ಆದರೆ ದಾಸ್ತಾನು ರಿಜಿಸ್ಟರಿನಲ್ಲಿ ಗೌರವ ಪ್ರತಿಗಳನ್ನು ನಿಗದಿ ಪಡಿಸಿದ್ದು ಪ್ರಮಾಣಿಕವಾಗಿ ಹೆಚ್ಚಿನ ಪ್ರತಿಯನ್ನು ಕೊಡಲಾಗಿದೆ. ಗೌರವ ಪ್ರತಿಗಳನ್ನು ಕೊಟ್ಟ ಬಗ್ಗೆ ದಾಖಲಾತಿಯಲ್ಲಿ ಸಹಿ ಇರುವುದಿಲ್ಲ. ಹಾಗೂ ಮಾರಾಟಕ್ಕೆ ಕೊಟ್ಟ ಪುಸ್ತಕಗಳ ದಾಸ್ತಾನು ಸಹ ಲೆಕ್ಕ ತನಿಖೆಗೆ ಒದಗಿಸಿಲ್ಲ. ವಿಚಾರಣಾ ಪತ್ರ ಸಂಖ್ಯೆ:13:2001-02 ದಿನಾಂಕ:0-7-00 ರಂದು ಕೇಳಲಾಗಿತ್ತು. ಅದಕ್ಕೆ ಯಾವುದೇ ಉತ್ತರ ಕೊಟ್ಟಿರುವುದಿಲ್ಲ. ಹೆಚ್ಚಿನ ಪ್ರತಿಗಳ ಬೆಲೆಯನ್ನು ಲೆಕ್ಕಾಚಾರ ಮಾಡಿ ಸಂಬಂಧಿಸಿದ ದಾಸ್ತಾನು ಸಹಾಯಕ ನಿರ್ದೇಶಕ ಶ್ರೀ ಜೈನುಲ್ಲಾ ಬಳ್ಳಾರಿ ಇವರಿಂದ ವಸೂಲಿಸಲು ಸೂಚಿಸಲಾಗಿದೆ. ಗೌರವ ಪ್ರತಿಗಳನ್ನು ಹೆಚ್ಚಿಗೆ ನೀಡಿರುವ ವಿವರಗಳನ್ನು ಅನುಬಂಧ 9ರಲ್ಲಿ ನೀಡಿದೆ.

ನಿಯಮಾನುಸಾರ ನೀಡಲಾಗುತ್ತದೆ. ಇದರೊಟ್ಟಿಗೆ ಮಾನ್ಯ ಕುಲಪತಿಗಳು, ಪ್ರಸಾರಾಂಗದ ಮಾನ್ಯ ನಿರ್ದೇಶಕರ ಸೂಚನೆ ಹಾಗೂ ಮೌಖಿಕ ಆದೇಶಗಳನುಸಾರ ಈ ಕೆಳಗೆ ಕಾಣಿಸಿದಂತೆ ಗೌರವ ಪ್ರತಿಗಳನ್ನು ನೀಡಲಾಗುತ್ತದೆ.

- | | | | |
|----|--|----|---------------|
| 1 | ಪುಸ್ತಕ ಲೇಖಕರು ಅಥವಾ ಸಂಪಾದಕರಿಗೆ | 20 | ಗೌರವ ಪ್ರತಿಗಳು |
| 2 | ಲೇಖನಗಳನ್ನು ಬರೆದ ಲೇಖಕರಿಗೆ | 15 | ಗೌರವ ಪ್ರತಿಗಳು |
| 3 | ಆಜನಪ್ರಿಯ ಪತ್ರಿಕೆಗಳಾದ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಿಜಯಕರ್ನಾಟಕ, ಕನ್ನಡ ಪ್ರಭ, ಉದಯವಾಣಿ ಮುಂಗಾರು ಜನನವಾಹಿನಿ, ಸುಧಾ, ತರಂಗ ಈ ನಿಯತಕಾಲಿಕೆಗಳಲ್ಲಿ ಪುಸ್ತಕ ವಿಮರ್ಶೆಗಾಗಿ ತಲಾ 2 ಪ್ರತಿಗಳಂತೆ | 18 | ಗೌರವ ಪ್ರತಿಗಳು |
| 4 | ರಾಜ್ಯ ಗ್ರಂಥಾಲಯ ಇಲಾಖೆಯ ಸಗಟು ಖರೀದಿ ಸಮಿತಿಗೆ | 06 | ಗೌರವ ಪ್ರತಿಗಳು |
| 5 | ಪುಸ್ತಕ ಬಿಡುಗಡೆ ಸಮಾರಂಭಕ್ಕೆ | 20 | ಗೌರವ ಪ್ರತಿಗಳು |
| 6 | ಕವಿಹಂ ಮೂವರು ಡೀನರಿಗೆ | 03 | ಗೌರವ ಪ್ರತಿಗಳು |
| 7 | ಕವಿಹಂ ಸಿಂಡಿಕೇಟ್ ಸದಸ್ಯರಿಗೆ | 10 | ಗೌರವ ಪ್ರತಿಗಳು |
| 8 | ಕವಿಹಂ ಸೆನೆಟ್ ಸದಸ್ಯರಿಗೆ | 06 | ಗೌರವ ಪ್ರತಿಗಳು |
| 9 | ಕವಿಹಂ ಕುಲಪತಿಯವರು ಮತ್ತು ಕುಲಸಚಿವರಿಗೆ ತಲಾ 2 ಪ್ರತಿಗಳಂತೆ | 04 | ಗೌರವ ಪ್ರತಿಗಳು |
| 10 | ಪ್ರಸಾರಾಂಗದ ನಿರ್ದೇಶಕರು, ಮೂವರು ಸಹಾಯಕ ನಿರ್ದೇಶಕರು, ಮೂವರು ಪ್ರಕರಣ ಸಹಾಯಕರು, ಪುಸ್ತಕ ವಿನ್ಯಾಸ ಕಲಾವಿದರಿಗೆ ತಲಾ 1 ರಂತೆ | 08 | ಗೌರವ ಪ್ರತಿಗಳು |
| 11 | ಕವಿಹಂ ಗ್ರಂಥಾಲಯಕ್ಕೆ | 02 | ಗೌರವ ಪ್ರತಿಗಳು |
| 12 | ನವದೆಹಲಿಯ ಕೇಂದ್ರ ಸರ್ಕಾರದ ಪಬ್ಲಿಕ್ ಲೈಬ್ರರಿಗೆ | 02 | ಗೌರವ ಪ್ರತಿಗಳು |

ಇದು ಅಲ್ಲದೆ, ಮಾನ್ಯ ಕುಲಪತಿಯವರು ಸೂಚಿಸುವ ಸಂಸ್ಥೆಗಳಿಗೆ, ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವಂತೆ ಪ್ರಮುಖ ಗಣ್ಯರಿಗೆ ಅವರ ಕೋರಿಕೆಯ ಪ್ರಕಾರ ಗೌರವ ಪ್ರತಿಗಳನ್ನು ವಿತರಿಸುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೇಲ್ಕಾಣಿಸಿದ ಆಡಿಟ್ ರಿಪೋರ್ಟ್ ಪ್ಯಾರಾ 43, ಅನುಬಂಧ 9ರ ಆಕ್ಷೇಪಣೆಯನ್ನು ಕೈಬಿಡಲು ಕೋರುತ್ತೇನೆ.

44.	<p>ಗೌರವ ಪ್ರತಿಗಳನ್ನು ದಾಸ್ತಾನು ಮಳಿಗೆಯಲ್ಲಿ ದಾಸ್ತಾನು ರಿಜಿಸ್ಟರಿನಲ್ಲಿ ನಮೂದಿಸದೆ ನೇರವಾಗಿ ಪುಸ್ತಕಗಳನ್ನು ಕೊಟ್ಟಿರುವುದು:-</p> <p>ಪುಸ್ತಕ ಸಾಲಿನಲ್ಲಿ ಅನೇಕ ಪುಸ್ತಕಗಳನ್ನು ಪ್ರಿಂಟ್ ಮಾಡಿಸಿದ್ದು ಪುಸ್ತಕಗಳ ಪ್ರಿಂಟ್ ಆದೇಶದಂತೆ ಪ್ರತಿಗಳು ದಾಸ್ತಾನಿನಲ್ಲಿ ಬಂದಿರುವುದಿಲ್ಲ. ದಾಸ್ತಾನು ನಿರ್ದೇಶಕರು ಪುಸ್ತಕಗಳು ಎಷ್ಟು ಬಂದಿದೆ. ಅಷ್ಟಕ್ಕೆ ಮಾತ್ರ ದಾಸ್ತಾನು ಶಿಫಾರಸ್ಸು ಮಾಡಲಾಗಿದೆ. ಆದರೆ ಪ್ರಿಂಟ್ ಮಾಡಲು ಎಷ್ಟು ಪುಸ್ತಕಗಳು ದಾಸ್ತಾನಿಗೆ ಬರಬೇಕಾಗಿದ್ದು, ಕಡಿಮೆ ದಾಸ್ತಾನು ಬಂದಿರುತ್ತದೆ. ಆದರೆ ಸಹ ನಿರ್ದೇಶಕರು ದಾಸ್ತಾನು ಪತ್ರದಲ್ಲಿ ಕೆಳಗಡೆ ಅವಧಿಗಳಿಗಾಗಿ ಮತ್ತು ಗೌರವ ಪ್ರತಿಗಳು ಸಮಾರಂಭದ ವೇದಿಕೆಗಳಲ್ಲಿ ಕೊಟ್ಟಿದ್ದು ಎಂಬುದಾಗಿ ಬರೆದುಕೊಳ್ಳಲಾಗಿದೆ. ಆದರೆ ದಾಸ್ತಾನು ಬಾರದೆ ನೇರವಾಗಿ ಕೊಟ್ಟಿದ್ದರಿಂದ ಯಾರಿಗೆ ಎಷ್ಟು ಪುಸ್ತಕಗಳನ್ನು ಕೊಟ್ಟಿದ್ದಾರೆ ಎಂಬ ಬಗ್ಗೆ ವಿವರಣೆ ಇರುವುದಿಲ್ಲ. ಆದ್ದರಿಂದ ಇನ್ನು ಮುಂದೆ ಪುಸ್ತಕದ ಎಲ್ಲಾ ಪತ್ರಗಳನ್ನು ಮೊದಲು ದಾಸ್ತಾನಿಗೆ ತೆಗೆದುಕೊಂಡ ನಂತರ ಯಾರಿಗೆ ಎಷ್ಟು ಪ್ರತಿಗಳು ಕೊಟ್ಟ ಬಗ್ಗೆ ದಾಖಲಿಸಿಕೊಂಡು ಪುಸ್ತಕಗಳನ್ನು ಕೊಡಲು ಸೂಚಿಸಿದೆ.</p>																															
45.	<p>ನಿಯತಕಾಲಿಕೆಗಳ ಮುದ್ರಣ ವೆಚ್ಚ ಬಗ್ಗೆ:-</p> <p>ಪ್ರಸಾರಾಂಗದಿಂದ 5 ನಿಯತಕಾಲಿಕೆಗಳು ಪ್ರಕಟಗೊಂಡು ಮಾರಾಟವಾಗುತ್ತಿದ್ದು, ಸದರಿ ನಿಯತಕಾಲಿಕೆಗಳ ಮಾರಾಟದಿಂದ ಒಟ್ಟು ರೂ.305040.00ಗಳ ಆದಾಯ ಬರುತ್ತಿದ್ದು ಮುದ್ರಣ ಮತ್ತು ಇತರ ವೆಚ್ಚಕ್ಕಾಗಿ ರೂ.474384.00ಗಳನ್ನು ಖರ್ಚು ಆಗುತ್ತಿದೆ. ಸದರಿ ಅಂಶಗಳನ್ನು ಪರಿಶೀಲಿಸಿದಾಗ ನಿಯತಕಾಲಿಕೆಗಳ ಆದಾಯ ಬಹಳ ಕಡಿಮೆ ಇದ್ದು, ಖರ್ಚು ಹೆಚ್ಚಿಗೆ ಆಗುತ್ತಿದೆ. ಈ ಸಂಬಂಧಪಟ್ಟ ಅಧಿಕಾರಿಗಳು ನಿಯತಕಾಲಿಕೆಗಳಿಗೆ ಆಗುವ ವೆಚ್ಚಕ್ಕೆ ಆದಾಯವನ್ನು ಸರಿದೂಗಿಸಲು ಕ್ರಮ ಕೈಗೊಳ್ಳಲು ಸೂಚಿಸಿದೆ. ನಿಯತಕಾಲಿಕೆಗಳ ಮಾರಾಟದಿಂದ ಬರುವ ಜಮೆ ಹಾಗೂ ಖರ್ಚುಗಳ ವಿವರಗಳನ್ನು ಈ ಕೆಳಗೆ ವಿವರಿಸಿದೆ.</p> <p>ಏಪ್ರಿಲ್ 2001 ರಿಂದ ಮಾರ್ಚ್ 2002</p> <table border="1" data-bbox="190 1037 1070 1476"> <thead> <tr> <th>ಕ್ರಮ</th> <th>ನಿಯತಕಾಲಿಕೆ ವಿವರ</th> <th>ಮಾರಾಟದಿಂದ (ಚಂದಾದಾರರಿಂದ) ಬಂದ ಹಣ</th> <th>ಮುದ್ರಣ ಮತ್ತು ಇತರ ಬಾಬುಗಳಿಂದ ಆದ ವೆಚ್ಚ</th> </tr> </thead> <tbody> <tr> <td>1</td> <td>ಚೆಲುವ ಕನ್ನಡ</td> <td>890-00</td> <td>10140-00</td> </tr> <tr> <td>2</td> <td>ಕನ್ನಡ ಅಧ್ಯಯನ</td> <td>26800-00</td> <td>52100-00</td> </tr> <tr> <td>3</td> <td>ಪುಸ್ತಕ ಮಾಹಿತಿ</td> <td>11450-00</td> <td>32400-00</td> </tr> <tr> <td>4</td> <td>ಮಹಿಳಾ ಅಧ್ಯಯನ</td> <td>6700-00</td> <td>26704-00</td> </tr> <tr> <td>5</td> <td>ವಿಜ್ಞಾನ ಸಂಗಾತಿ</td> <td>2592000-00</td> <td>353040-00</td> </tr> <tr> <td></td> <td>ಒಟ್ಟು ರೂ</td> <td>305040-00</td> <td>474384-00</td> </tr> </tbody> </table>	ಕ್ರಮ	ನಿಯತಕಾಲಿಕೆ ವಿವರ	ಮಾರಾಟದಿಂದ (ಚಂದಾದಾರರಿಂದ) ಬಂದ ಹಣ	ಮುದ್ರಣ ಮತ್ತು ಇತರ ಬಾಬುಗಳಿಂದ ಆದ ವೆಚ್ಚ	1	ಚೆಲುವ ಕನ್ನಡ	890-00	10140-00	2	ಕನ್ನಡ ಅಧ್ಯಯನ	26800-00	52100-00	3	ಪುಸ್ತಕ ಮಾಹಿತಿ	11450-00	32400-00	4	ಮಹಿಳಾ ಅಧ್ಯಯನ	6700-00	26704-00	5	ವಿಜ್ಞಾನ ಸಂಗಾತಿ	2592000-00	353040-00		ಒಟ್ಟು ರೂ	305040-00	474384-00	<p>ಕನ್ನಡ ವಿಶ್ವವಿದ್ಯಾಲಯವು ಸಂಶೋಧನೆಗೆ ವಿಶೇಷವಾಗಿ ಮಹತ್ವ ನೀಡಿದೆ. ಪ್ರಸಾರಾಂಗವು ಸಂಶೋಧನೆಯ ಫಲಿತಾಂಶಗಳನ್ನು ಲೇಖನಗಳ ಮೂಲಕ ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟಿಸಿ ನಾಡಿನಾದ್ಯಂತ ಜ್ಞಾನವನ್ನು ವಿಸ್ತರಿಸುವ ಕೆಲಸವನ್ನು ಮಾಡುತ್ತಿದೆ. ಪ್ರಸಾರಾಂಗವು 5 ನಿಯತಕಾಲಿಕೆಗಳನ್ನು ಪ್ರಕಟಿಸುತ್ತಿದೆ. ಕನ್ನಡದ ಅರಿವಿನ ಕ್ಷೇತ್ರಗಳನ್ನು ನಿರಂತರವಾಗಿ ವಿಸ್ತರಿಸಬೇಕಾದರೆ ಶ್ರೇಷ್ಠ ನಿಯತಕಾಲಿಕೆಗಳ ಪ್ರಕಟಣೆ ಅತ್ಯಗತ್ಯ. ಈ ನಿಯತಕಾಲಿಕೆಗಳಿಗೆ ಸೀಮಿತ ಚಂದಾದಾರರಿರುವುದು ಸಹಜ. ಇವುಗಳ ಮಾರಾಟದಿಂದ ಆದಾಯವು ಕಡಿಮೆ ಇದೆ. ಕರ್ನಾಟಕದ ಹಾಗೂ ಹೊರಗಿನ ಎಲ್ಲ ಕಾಲೇಜು, ವಿಶ್ವವಿದ್ಯಾಲಯಗಳಿಗೆ, ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಹಾಗೂ ಸಂಶೋಧನಾಸಕ್ತರಿಗೆ ಚಂದಾದಾರಾಗಲು ನಿಯತವಾಗಿ ಪತ್ರ ಬರೆದು ಕೋರಲಾಗುತ್ತಿದೆ. ಈ ನಿಯತಕಾಲಿಕೆಗಳಿಂದ ಆಗುವ ನಷ್ಟವನ್ನು ಪ್ರಸಾರಾಂಗ ಸಾಮಾನ್ಯ ಮತ್ತು ವಿಶೇಷ ಪ್ರಕಟಣೆಗಳಿಂದ ಬರುವ ಲಾಭದಿಂದ ಸರಿದೂಗಿಸಲಾಗುವುದು. ಈ ಹಿನ್ನೆಲೆಯಲ್ಲಿ ಈ ಕಂಡಿಕೆಯನ್ನು ಅಕ್ಷೇಪಣಾ ಪಟ್ಟಿಯಿಂದ ಕೈಬಿಡಬೇಕೆಂದು ಕೋರಲಾಗಿದೆ.</p>		
ಕ್ರಮ	ನಿಯತಕಾಲಿಕೆ ವಿವರ	ಮಾರಾಟದಿಂದ (ಚಂದಾದಾರರಿಂದ) ಬಂದ ಹಣ	ಮುದ್ರಣ ಮತ್ತು ಇತರ ಬಾಬುಗಳಿಂದ ಆದ ವೆಚ್ಚ																													
1	ಚೆಲುವ ಕನ್ನಡ	890-00	10140-00																													
2	ಕನ್ನಡ ಅಧ್ಯಯನ	26800-00	52100-00																													
3	ಪುಸ್ತಕ ಮಾಹಿತಿ	11450-00	32400-00																													
4	ಮಹಿಳಾ ಅಧ್ಯಯನ	6700-00	26704-00																													
5	ವಿಜ್ಞಾನ ಸಂಗಾತಿ	2592000-00	353040-00																													
	ಒಟ್ಟು ರೂ	305040-00	474384-00																													

<p>46. ಪ್ರಸಾರಾಂಗದ ವಿಭಾಗದ ರಶೀದಿ ಪುಸ್ತಕಗಳ ಸಂಗ್ರಹ ಲೆಕ್ಕ ಕುರಿತು:-</p> <p>2001-2002ನೇ ಸಾಲಿನ ಪ್ರಸಾರಾಂಗ ವಿಭಾಗದಲ್ಲಿ ರಶೀದಿ ಪುಸ್ತಕಗಳನ್ನು ಪುಸ್ತಕ ಮಾರಾಟಕ್ಕೆ ಉಪಯೋಗಿಸುತ್ತಿದ್ದು ಆ ವಿಭಾಗದ ರಿಜಿಸ್ಟರ್ ಪ್ರಕಾರ ಅವಧಿಯಲ್ಲಿ ಉಪಯೋಗಿಸಿದ ಹಾಗೂ ಶಿಲ್ಕುಗಳ ವಿವರ ಈ ಕೆಳಗಿನಂತಿದೆ.</p> <table border="1" data-bbox="190 335 1075 590"> <thead> <tr> <th>ಕ್ರ.ಸಂ</th> <th>ವಿವರ</th> <th>ನಗದು ರಶೀದಿ</th> <th>ಉದ್ರಿ ರಶೀದಿ</th> <th>ನಿಯತಕಾಲಿಕೆ</th> </tr> </thead> <tbody> <tr> <td>1</td> <td>ಪ್ರಾರಂಭ ಶಿಲ್ಕು</td> <td>5</td> <td>4</td> <td>4</td> </tr> <tr> <td>2</td> <td>ಖರೀದಿ</td> <td>60</td> <td>10</td> <td>-</td> </tr> <tr> <td>3</td> <td>ಒಟ್ಟು</td> <td>65</td> <td>14</td> <td>4</td> </tr> <tr> <td>4</td> <td>ಉಪಯೋಗಿಸಿದ್ದು</td> <td>46</td> <td>5</td> <td>3</td> </tr> <tr> <td>5</td> <td>31.03.2002ಕ್ಕೆ ಅಂತ್ಯ ಶಿಲ್ಕು</td> <td>19</td> <td>9</td> <td>1</td> </tr> </tbody> </table> <p>ರಶೀದಿ ಪುಸ್ತಕ ಸಂಖ್ಯೆ.</p> <p>80 ಪುಟ ಸಂಖ್ಯೆ 7916 ರಿಂದ ಅಂಶವಾಗಿ ಮುಂದುವರಿದಿದೆ</p> <p>81 ಪುಟ ಸಂಖ್ಯೆ 8050 ರಿಂದ ಅಂಶವಾಗಿ ಮುಂದುವರಿದಿದೆ.</p> <p>63 ಪುಟ ಸಂಖ್ಯೆ 6293 ರಿಮದ ಅಂಶವಾಗಿ ಮುಂದುವರಿದಿದೆ</p> <p>21 ಪುಟ ಸಂಖ್ಯೆ 2003 ರಿಂದ ಅಂಶವಾಗಿ ಮುಂದುವರಿದಿದೆ</p> <p>56ಪುಟ ಸಂಖ್ಯೆ 4513 ರಿಂದ ಅಂಶವಾಗಿ ಸಾಲದ ರಶೀದಿ</p>	ಕ್ರ.ಸಂ	ವಿವರ	ನಗದು ರಶೀದಿ	ಉದ್ರಿ ರಶೀದಿ	ನಿಯತಕಾಲಿಕೆ	1	ಪ್ರಾರಂಭ ಶಿಲ್ಕು	5	4	4	2	ಖರೀದಿ	60	10	-	3	ಒಟ್ಟು	65	14	4	4	ಉಪಯೋಗಿಸಿದ್ದು	46	5	3	5	31.03.2002ಕ್ಕೆ ಅಂತ್ಯ ಶಿಲ್ಕು	19	9	1	<p>ಆಕ್ಷೇಪಣೆ ಇರುವುದಿಲ್ಲ.</p>		
ಕ್ರ.ಸಂ	ವಿವರ	ನಗದು ರಶೀದಿ	ಉದ್ರಿ ರಶೀದಿ	ನಿಯತಕಾಲಿಕೆ																													
1	ಪ್ರಾರಂಭ ಶಿಲ್ಕು	5	4	4																													
2	ಖರೀದಿ	60	10	-																													
3	ಒಟ್ಟು	65	14	4																													
4	ಉಪಯೋಗಿಸಿದ್ದು	46	5	3																													
5	31.03.2002ಕ್ಕೆ ಅಂತ್ಯ ಶಿಲ್ಕು	19	9	1																													
<p>47. ಪುಸ್ತಕಗಳನ್ನು ಉದ್ರಿ ಮಾರಾಟದಿಂದ ಬರಬೇಕಾದ ಬಾಕಿ ಹಣ ಪೂರ್ಣ ವಸೂಲಿ ಮಾಡದಿರುವುದು:-</p> <p>ಪ್ರಸಾರಾಂಗದ ವಿಭಾಗದಲ್ಲಿ ಪುಸ್ತಕಗಳನ್ನು ಉದ್ರಿ ಆಧಾರದ ಮೇಲೆ ಮಾರಾಟ ಮಾಡಲಾಗಿದ್ದು ಬಾಕಿ ಹಣವು ದಿನಾಂಕ 31.03.2001 ಕ್ಕೆ ಪೂರ್ಣ ವಸೂಲಿಯಾಗಿರುತ್ತಿಲ್ಲ. ಈ ಬಗ್ಗೆ ವಸೂಲಾತಿಗೆ ಸೂಕ್ತ ಕ್ರಮ ಕೈಗೊಂಡಿರುವುದಿಲ್ಲ. ಉದ್ರಿ ಮಾರಾಟದಿಂದ ವಿಶ್ವವಿದ್ಯಾಲಯ ನಿಧಿಗೆ ಹಾನಿಯಾಗುವ ಸಂಭವವಿದೆ. ಈ ಉದ್ರಿ ಮಾರಾಟದಿಂದ ಬರಬೇಕಾದ ಒಟ್ಟು ಮೊತ್ತ ರೂ. 1194796-30 ಗಳನ್ನು ಸಂಬಂಧಿಸಿದವರಿಂದ ವಸೂಲಿ ಮಾಡಿ ನಿಧಿಗೆ ಜಮಾ ಮಾಡಲು ಸೂಚಿಸಿದೆ. ಬಾಕಿ ಮೊತ್ತ ಬಹಳ ಅಧಿಕವಾಗಿದ್ದ ಪ್ರಸಾರಾಂಗದ ನಿರ್ದೇಶಕರು ಸೂಕ್ತ ಕ್ರಮ ಕೈಗೊಂಡ ನಿಧಿಗೆ ಜಮಾ ಮಾಡುವುದು. ಬಾಕಿ ವಸೂಲಿಯ ವಿವರವನ್ನು ಅನುಬಂಧ 10 ರಲ್ಲಿ ವಿವರ ನೀಡಿದೆ.</p>	<p>2001-02ನೇ ಸಾಲಿನ ಮಾರ್ಚ್ ಅಂತ್ಯದವರೆಗಿನ ಪ್ರಸಾರಾಂಗದ ಸಾಲ ರೂಪದಲ್ಲಿ ಮಾರಾಟ ಮಾಡಿದ ಪ್ರಕಟಣೆಗಳ ಮತ್ತು ನಿಯತಕಾಲಿಕೆಗಳ ಬಾಕಿ ಮೊತ್ತದ ವಸೂಲಾತಿಗೆ ಅಗತ್ಯ ಕ್ರಮವನ್ನು ನಿರಂತರವಾಗಿ ಕೈಗೊಳ್ಳಲಾಗಿದೆ. ಆದಾಗ್ಯೂ ಇನ್ನೂ ತ್ವರಿತಗತಿಯಲ್ಲಿ ಪ್ರಸಾರಾಂಗಕ್ಕೆ ಬರಬೇಕಾದ ಸಾಲ ಮೊತ್ತವನ್ನು ವಸೂಲಿ ಮಾಡುವಲ್ಲಿ ಅಗತ್ಯ ಕ್ರಮವನ್ನು ಈಗಾಗಲೇ ಕೈಗೊಳ್ಳಲಾಗುತ್ತಿದೆ. ಪ್ರಕಟಣೆಗಳನ್ನು ಸಾಲದ ರೂಪದಲ್ಲಿ ಮಾರಾಟ ಮಾಡುವುದು ಮತ್ತು ವಸೂಲಿ ಮಾಡುವುದು ನಿರಂತರವಾದ ಪ್ರಕ್ರಿಯೆ ಆಗಿರುತ್ತದೆ.</p> <p>ಈ ಹಿನ್ನೆಲೆಯಲ್ಲಿ ಸದರಿ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.</p>																																
<p>48. ಪ್ರಸಾರಾಂಗದಲ್ಲಿ ಚೆಕ್ ಮೊತ್ತಕ್ಕೆ ಪುಸ್ತಕಗಳನ್ನು ಸರಬರಾಜು ಮಾಡುತ್ತಿರುವುದರಿಂದ ಕಡಿಮೆ ಜಮಾ:-</p> <p>ಪುಸ್ತಕಗಳನ್ನು ಮಾರಾಟ ಮಾಡಿದ್ದಕ್ಕೆ ನಗದು ಡಿಡಿ ಮತ್ತು ಚೆಕ್‌ಗಳನ್ನು ಪಡೆದುಕೊಳ್ಳಲಾಗುತ್ತದೆ. ಈ ಚೆಕ್‌ಗಳನ್ನು ನಗದೀಕರಿಸುವಾಗ ಬ್ಯಾಂಕ್ ಕಮಿಷನ್ ಎಂದು ಮುರುವಳಿ ಮಾಡಲಾಗುತ್ತದೆ. ಆದರೆ ಚೆಕ್ ಮೊತ್ತಕ್ಕೆ ಪುಸ್ತಕಗಳನ್ನು ಕಳಿಸಿಕೊಡಲಾಗುತ್ತದೆ. ಇದರಿಂದ ಹಾನಿ ಉಂಟಾಗುತ್ತದೆ. ಚೆಕ್‌ಗಳ ಬ್ಯಾಂಕ್ ಕಮಿಷನ್ ಮುರುವಳಿಯಾಗಿ ಉಳಿದ ಮೊತ್ತಕ್ಕೆ ಮಾತ್ರ ಪುಸ್ತಕಗಳನ್ನು ಕಳಿಸಿಕೊಡಲು ಸೂಚಿಸಿದೆ. ಇದರ</p>	<p>ಪ್ರಸಾರಾಂಗದ ಪ್ರಕಟಣೆಗಳನ್ನು ಯಾವುದೇ ವ್ಯಕ್ತಿ, ಸಂಘ ಸಂಸ್ಥೆ, ಶಾಲಾ ಕಾಲೇಜುಗಳು, ಸರ್ಕಾರದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು, ಅಕಾಡೆಮಿಗಳು ಸಾರ್ವಜನಿಕ ಗ್ರಂಥಾಲಯ ಇಲಾಖೆ, ಮುಂತಾದವರಿಗೆ ಮಾರಾಟ ಮಾಡುವ ಸಂದರ್ಭದಲ್ಲಿ ಡಿ.ಡಿ. ಅಥವಾ ನಗದು ಮೂಲಕವೇ ಪುಸ್ತಕ ಮಾರಾಟದ ಮೊತ್ತವನ್ನು ಭರಿಸಲು ಯಾವತ್ತು ಕೋರಿಕೊಳ್ಳಲಾಗಿದೆ</p>																																

	<p>ಬಗ್ಗೆ ಪ್ರಾರ ಸಂಖ್ಯೆ:70:2000-01ರಲ್ಲಿ ತಿಳಿಸಿದಾಗ್ಯೂ ಯಾವುದೇ ಕ್ರಮ ಕೈಗೊಳ್ಳದೇ ಹಾಗೆ ಮುಂದುವರಿದಿದೆ. ಆದ್ದರಿಂದ ಚೆಕ್ ಮೂಲಕ ವ್ಯವಹಾರ ಮಾಡಿದ ವಿವರವನ್ನು ಅನುಬಂಧ 10(ಅ) ರಲ್ಲಿ ವಿವರಿಸಿದಂತೆ ವ್ಯತ್ಯಾಸದ ಮೊತ್ತವನ್ನು ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 8(1)(ಎ) ಪ್ರಕಾರ ಸಂಬಂಧಿಸಿದವರಿಂದ ವಸೂಲಿಸಿ ನಿಧಿಗೆ ಜಮಾ ಮಾಡಲು ಸೂಚಿಸಿದೆ. ಒಟ್ಟು ವ್ಯತ್ಯಾಸದ ಮೊತ್ತ ರೂ.5452-00ಗಳು.</p>	<p>ಮತ್ತು ಕೋರಿಕೊಳ್ಳುತ್ತಿದ್ದೇವೆ.</p> <p>ಆದಾಗ್ಯೂ ಸರ್ಕಾರಿ ಕಚೇರಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ ಸರ್ಕಾರಿ ಕಾಲೇಜು ಮುಂತಾದ ಸರ್ಕಾರಿ ಕಚೇರಿಗಳು ಮತ್ತು ಅನುದಾನಿತ ಸರ್ಕಾರಿ ಸಂಸ್ಥೆಗಳು ಚೆಕ್ ಮೂಲಕವೇ ಪ್ರಸಾರಾಂಗಕ್ಕೆ ಸಂದಾಯವಾಗಬೇಕಾದ ಮೊತ್ತವನ್ನು ಪಾವತಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಿಗೂ ಹಾಗೂ ಅನುದಾನಿತ ಸರ್ಕಾರಿ ಸಂಸ್ಥೆಗಳಿಗೂ ಡಿ.ಡಿ. ಅಥವಾ ನಗದು ಮೂಲಕವೇ ಪ್ರಸಾರಾಂಗದ ಮೊತ್ತವನ್ನು ಪಾವತಿಸುವಂತೆ ಕೋರಿಕೊಳ್ಳಲಾಗಿದೆ. ಹಾಗೂ ಡಿ.ಡಿ. ಅಥವಾ ನಗದು ಮೂಲಕವೇ ಪ್ರಸಾರಾಂಗಕ್ಕೆ ಸಂದಾಯವಾಗಬೇಕಾದ ಮೊತ್ತವನ್ನು ಸ್ವೀಕರಿಸುವಲ್ಲಿ ಕ್ರಮವಹಿಸಲಾಗಿದೆ.</p> <p>ವಿಶ್ವವಿದ್ಯಾಲಯವು ಲಾಭದಾಯಕ ಸಂಸ್ಥೆ ಅಲ್ಲ. ಸೇವೆ ಸಲ್ಲಿಸುವ ಒಂದು ಸಂಸ್ಥೆಯಾಗಿದೆ. ಕನ್ನಡ ವಿಶ್ವವಿದ್ಯಾಲಯದ ಪ್ರಕಟಣೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಉದ್ದೇಶವಾಗಿದೆ. ಆದ್ದರಿಂದ ಪುಸ್ತಕ ಮಾರಾಟವನ್ನು ಗರಿಷ್ಠ ಪ್ರಮಾಣದಲ್ಲಿ ಮಾರಾಟ ಮಾಡುವುದು ಅನಿವಾರ್ಯವಾಗಿದೆ. ಕೆಲವು ಸಂದರ್ಭಗಳಲ್ಲಿ ಶಾಲಾ ಕಾಲೇಜುಗಳು ಹಾಗೂ ಮುಂತಾದವರು ಚೆಕ್‌ಗಳ ಮೂಲಕವೇ ಸಂದಾಯ ಮಾಡುತ್ತಾರೆ. ಈ ಚೆಕ್‌ಗಳಿಗೆ ಬ್ಯಾಂಕ್‌ನವರು ಕಲೆಕ್ಷನ್ ಚಾರ್ಜ್‌ಗಳನ್ನು ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ಸದರಿ ಪ್ರಾರವನ್ನು ಕೈಬಿಡಲು ಕೋರಲಾಗಿದೆ.</p>																																																																		
49.	<p>ಪುಸ್ತಕ ಮಾರಾಟದ ಮೊತ್ತವನ್ನು ದಿನವಹಿಗೆ ತೆಗೆದುಕೊಳ್ಳದೇ ಕಡಿಮೆ ಜಮಾ ಮಾಡಿರುವುದು:-</p> <p>ಪ್ರಸಾರಾಂಗದಲ್ಲಿ ಪುಸ್ತಕ ಮಳಿಗೆಯಲ್ಲಿ ದಿನಾಲು ಪುಸ್ತಕ ಮಾರಾಟವಾಗುತ್ತಿದ್ದು, ಇದರ ಮೊತ್ತವನ್ನು ವಿಶ್ವವಿದ್ಯಾಲಯದ ವಿತ್ತ ಶಾಖೆಯಲ್ಲಿ ಜಮಾ ಮಾಡಲಾಗುತ್ತದೆ. ಆದರೆ ಈ ಕೆಳಗೆ ವಿವರಿಸಿದ ಕೆಲವು ರಶೀದಿಗಳ ಮೊತ್ತ ದಿನವಹಿಯಲ್ಲಿ ತೆಗೆದುಕೊಂಡಿರುವುದಿಲ್ಲ. ಇನ್ನು ಕೆಲವು ರಶೀದಿಗಳ ಮೊತ್ತ ಕಡಿಮೆ ಜಮಾ ತೆಗೆದುಕೊಂಡಿರುವುದು ಕಂಡುಬಂದಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳಿಂದ ವಸೂಲಿಸಿ ನಿಧಿಗೆ ಜಮಾ ಮಾಡುವುದು. ವಿವರ ಈ ಕೆಳಗಿನಂತಿದೆ.</p> <table border="1" data-bbox="212 1037 1052 1468"> <thead> <tr> <th>ಕ್ರ. ಸಂಖ್ಯೆ</th> <th>ರಶೀದಿ ಪುಸ್ತಕ ಸಂಖ್ಯೆ</th> <th>ಪುಟ ಸಂಖ್ಯೆ</th> <th>ದಿನಾಂಕ</th> <th>ರಶೀದಿಯಲ್ಲಿ ದಿನವಹಿಯಲ್ಲಿ ನ ಮೊತ್ತ</th> <th>ದಿನವಹಿಯಲ್ಲಿ ವ್ಯತ್ಯಾಸದ ಮೊತ್ತ</th> <th>ವಸೂಲಿಸಬೇಕಾದ ಮೊತ್ತ</th> </tr> </thead> <tbody> <tr> <td>1</td> <td>52</td> <td>5216</td> <td>04.11.02</td> <td>155.00</td> <td>115.00</td> <td>35.00 ಶ್ರೀನಿವಾಸ</td> </tr> <tr> <td>2</td> <td>68</td> <td>6796</td> <td>26.01.02</td> <td>60.00</td> <td>16.00</td> <td>44.00 ಹೆಚ್.ಬಿ.ರವೀಂದ್ರ</td> </tr> <tr> <td>3</td> <td>70</td> <td>6915</td> <td>21.01.02</td> <td>60.00</td> <td>6.00</td> <td>54.00 ಹೆಚ್.ಬಿ. ರವೀಂದ್ರ</td> </tr> <tr> <td>4</td> <td>46</td> <td>4545</td> <td>27.09.01</td> <td>375.00</td> <td>-</td> <td>375.00 ಗುರುಬಸವ್ವ</td> </tr> <tr> <td>5</td> <td>45</td> <td>4412</td> <td>-</td> <td>125.00</td> <td>75.00</td> <td>50.00 ಪೂವಯ್ಯ</td> </tr> <tr> <td colspan="6"></td> <td>ಒಟ್ಟು 558.00</td> </tr> </tbody> </table>	ಕ್ರ. ಸಂಖ್ಯೆ	ರಶೀದಿ ಪುಸ್ತಕ ಸಂಖ್ಯೆ	ಪುಟ ಸಂಖ್ಯೆ	ದಿನಾಂಕ	ರಶೀದಿಯಲ್ಲಿ ದಿನವಹಿಯಲ್ಲಿ ನ ಮೊತ್ತ	ದಿನವಹಿಯಲ್ಲಿ ವ್ಯತ್ಯಾಸದ ಮೊತ್ತ	ವಸೂಲಿಸಬೇಕಾದ ಮೊತ್ತ	1	52	5216	04.11.02	155.00	115.00	35.00 ಶ್ರೀನಿವಾಸ	2	68	6796	26.01.02	60.00	16.00	44.00 ಹೆಚ್.ಬಿ.ರವೀಂದ್ರ	3	70	6915	21.01.02	60.00	6.00	54.00 ಹೆಚ್.ಬಿ. ರವೀಂದ್ರ	4	46	4545	27.09.01	375.00	-	375.00 ಗುರುಬಸವ್ವ	5	45	4412	-	125.00	75.00	50.00 ಪೂವಯ್ಯ							ಒಟ್ಟು 558.00	<p>ಪ್ರಸಾರಾಂಗದ ಪುಸ್ತಕ ಮಾರಾಟ ಮಳಿಗೆಯಲ್ಲಿ ದಿನವಹಿ ಮಾರಾಟ ಹಣವನ್ನು ವಿತ್ತ ವಿಭಾಗಕ್ಕೆ ಕಡಿಮೆ ಜಮಾ ಮಾಡಿರುವಿರಿ ಎಚ್ಚಿರು ಆಕ್ಷೇಪಣಾ ಸಂಖ್ಯೆ:49ರಲ್ಲಿ ನನ್ನ ಹೆಸರಿನಲ್ಲಿರುವ ವಿವರ ಈ ಕೆಳಗಿನಂತಿವೆ.</p> <table border="1" data-bbox="1086 909 1680 1085"> <thead> <tr> <th>ರಶೀದಿ ಸಂ</th> <th>ದಿನಾಂಕ</th> <th>ರಶೀದಿ ಮೊತ್ತ</th> <th>ದಿನವಹಿ ಮೊತ್ತ</th> <th>ವ್ಯತ್ಯಾಸದ ಮೊತ್ತ</th> </tr> </thead> <tbody> <tr> <td>6796</td> <td>26.1.02</td> <td>60.00</td> <td>16.00</td> <td>44.00</td> </tr> <tr> <td>6915</td> <td>27.1.02</td> <td>60.00</td> <td>06.00</td> <td>54.00</td> </tr> </tbody> </table> <p>ರೂ. 98/- (ತೊಂಬತ್ತೆಂಟು ರೂಪಾಯಿ ಮಾತ್ರ)ಗಳು ಪುಸ್ತಕ ಸಂಸ್ಕೃತಿ ಯಾತ್ರೆಗೆ ಬಳಸಿದ ರಶೀದಿಗಳ ಮೊತ್ತವಾಗಿರುತ್ತದೆ. (ಈ ಪತ್ರದೊಂದಿಗೆ ಯಾತ್ರೆಯ ತಾಜ್ಜಿ ಇರಿಸಿದೆ.) ತಾಜ್ಜಿಯಲ್ಲಿರುವ ಮೊತ್ತವು ರಶೀದಿಯ ಮೊತ್ತಕ್ಕೆ ಸರಿಯಾಗಿರುತ್ತದೆ. ಆದರೆ ದಿನವಹಿ ಪುಸ್ತಕದಲ್ಲಿ ತಪ್ಪಾಗಿ ನಮೂದಿಸಿರುತ್ತಾರೆ. ದಿನವಹಿ ಪುಸ್ತಕದ ಒಟ್ಟು ಮೊತ್ತ ಹಾಗೂ ಯಾತ್ರೆಯ ತಾಜ್ಜಿಯ ಒಟ್ಟು ಮೊತ್ತವು ಸರಿಯಾಗಿರುತ್ತದೆ. ಆ ಮೊತ್ತವನ್ನು ವಿತ್ತ ವಿಭಾಗದ ರಶೀದಿ ಸಂಖ್ಯೆ:-04532/08.02.02 ಮತ್ತು 4534/08.02.02ರಲ್ಲಿ ಜಮಾ ಮಾಡಲಾಗಿದೆ.</p> <p>ಈ ಹಿನ್ನೆಲೆಯಲ್ಲಿ ಸದರಿ ಆಕ್ಷೇಪಣೆ ಕೈಬಿಡಲು ಕೋರಲಾಗಿದೆ.</p>	ರಶೀದಿ ಸಂ	ದಿನಾಂಕ	ರಶೀದಿ ಮೊತ್ತ	ದಿನವಹಿ ಮೊತ್ತ	ವ್ಯತ್ಯಾಸದ ಮೊತ್ತ	6796	26.1.02	60.00	16.00	44.00	6915	27.1.02	60.00	06.00	54.00		
ಕ್ರ. ಸಂಖ್ಯೆ	ರಶೀದಿ ಪುಸ್ತಕ ಸಂಖ್ಯೆ	ಪುಟ ಸಂಖ್ಯೆ	ದಿನಾಂಕ	ರಶೀದಿಯಲ್ಲಿ ದಿನವಹಿಯಲ್ಲಿ ನ ಮೊತ್ತ	ದಿನವಹಿಯಲ್ಲಿ ವ್ಯತ್ಯಾಸದ ಮೊತ್ತ	ವಸೂಲಿಸಬೇಕಾದ ಮೊತ್ತ																																																														
1	52	5216	04.11.02	155.00	115.00	35.00 ಶ್ರೀನಿವಾಸ																																																														
2	68	6796	26.01.02	60.00	16.00	44.00 ಹೆಚ್.ಬಿ.ರವೀಂದ್ರ																																																														
3	70	6915	21.01.02	60.00	6.00	54.00 ಹೆಚ್.ಬಿ. ರವೀಂದ್ರ																																																														
4	46	4545	27.09.01	375.00	-	375.00 ಗುರುಬಸವ್ವ																																																														
5	45	4412	-	125.00	75.00	50.00 ಪೂವಯ್ಯ																																																														
						ಒಟ್ಟು 558.00																																																														
ರಶೀದಿ ಸಂ	ದಿನಾಂಕ	ರಶೀದಿ ಮೊತ್ತ	ದಿನವಹಿ ಮೊತ್ತ	ವ್ಯತ್ಯಾಸದ ಮೊತ್ತ																																																																
6796	26.1.02	60.00	16.00	44.00																																																																
6915	27.1.02	60.00	06.00	54.00																																																																

<p>50. ಕರ್ನಾಟಕ ಚಲನಚಿತ್ರ ಇತಿಹಾಸ ಪುಸ್ತಕ ಪ್ರಕಟಣೆ ಬಗ್ಗೆ:</p> <p>ಕರ್ನಾಟಕ ಸರ್ಕಾರದಿಂದ (ವಾರ್ತಾ ಇಲಾಖೆ) ಬಿಡುಗಡೆಯಾದ ರೂ.7.00ಲಕ್ಷ ಅನುದಾನದಲ್ಲಿ ವಿಶ್ವವಿದ್ಯಾಲಯವು ಕನ್ನಡ ಚಲನಚಿತ್ರ ಇತಿಹಾಸ ಪುಸ್ತಕದ ಪ್ರಕಟಣೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಬೆಂಗಳೂರು ಇವರ ಸಹಭಾಗಿತ್ವದೊಂದಿಗೆ ಕೈಗೆತ್ತಿಕೊಳ್ಳಲಾಗಿದೆ. ಪುಸ್ತಕ ಪ್ರಕಟಣೆಯ ಜವಾಬ್ದಾರಿ ವಿಶ್ವವಿದ್ಯಾಲಯದ್ದು ಮತ್ತು ಪುಸ್ತಕದ ವಿವರ ಒದಗಿಸುವುದು ವಾಣಿಜ್ಯ ಮಂಡಳಿಯ ಕರ್ತವ್ಯ. ಪುಸ್ತಕ ಪ್ರಕಟಣೆಯ ದರಪಟ್ಟಿಯನ್ನು ದರಪಟ್ಟಿ ನೋಟನ ದಿನಾಂಕ 05.11.2001ರಡಿ ಕರೆಯಲಾಗಿತ್ತು. ಈ ನೋಟನಿನನ್ವಯ ಮೂರು ಪ್ರಕಟಣೆದಾರರು ದರ ಸಲ್ಲಿಸಿದ್ದು ಮೆ: ಪ್ರಗತಿ ಪ್ರಿಂಟರ್ಸ್, ಬೆಂಗಳೂರು ಇವರ ಕಡಿಮೆ ದರವನ್ನು ಒಪ್ಪಿ ಪ್ರಕಟಣೆ ಆದೇಶ ನೀಡಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಬೆಂಗಳೂರು ಇವರೊಂದಿಗೆ ಮಾಡಿಕೊಂಡ ಕರಾರು ಪ್ರಕಾರ ಒಟ್ಟು 1500 ಪುಸ್ತಕಗಳನ್ನು ಪ್ರಕಟಿಸಬೇಕು ಹಾಗೂ ಪ್ರತಿ ಪುಸ್ತಕಕ್ಕೆ ರೂ.1000.00 ಮುಖ ಬೆಲೆ ನಿಗದಿ ಮಾಡಿದೆ. ಪ್ರಕಟಣೆಯಾದ ಪುಸ್ತಕಗಳ ಮುಖ ಬೆಲೆಯ ಶೇ.15ರಷ್ಟನ್ನು ರಾಜಸ್ವ ಎಂದೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪಾವತಿಸಬೇಕು ಹಾಗೂ 100 ಪುಸ್ತಕಗಳನ್ನು ಕಾಂಪ್ಲಿಮೆಂಟರಿಯಾಗಿ ನೀಡಬೇಕು. ವಿಶ್ವವಿದ್ಯಾಲಯವು ಅಂತಿಮವಾಗಿ ಕೇವಲ 1000 ಪುಸ್ತಕಗಳನ್ನು ಒಟ್ಟು ವೆಚ್ಚ ರೂ. 618194.00 ವೆಚ್ಚ ಮಾಡಿ ಪ್ರಕಟಿಸಿದೆ.</p> <p>ಈ ಮೇಲಿನ ಪುಸ್ತಕ ಪ್ರಕಟಣೆಯಲ್ಲಿ ಕಂಡುಬಂದ ಆಕ್ಷೇಪಣೆಗಳು ಕೆಳಗಿನಂತಿವೆ.</p> <ol style="list-style-type: none"> 1. ವಾಣಿಜ್ಯ ಮಂಡಳಿಗೆ ಕರಾರು ಪ್ರಕಾರ ಒಟ್ಟು 100 ಪುಸ್ತಕಗಳನ್ನು ನೀಡುವ ಬದಲು 234 ಪುಸ್ತಕವನ್ನು ನೀಡಲಾಗಿದೆ. ಕಾರಣ ಹೆಚ್ಚುವರಿಯಾಗಿ ನೀಡಿದ 134 ಪುಸ್ತಕಗಳ ಮೊತ್ತ ರೂ. 1000ದಂತೆ ಒಟ್ಟು ರೂ.134000-00 ವಸೂಲಿ ಮಾಡುವುದು ಅಥವಾ ಅವಧಿಗೆ ಪಾವತಿಸಬೇಕಾದ ಶೇ.15ರ ಮೊತ್ತದಲ್ಲಿ ರೂ. 134000-00 ಹೊಂದಾಣಿಕೆ ಮಾಡಿಕೊಂಡು ಉಳಿದ ಮೊತ್ತ ರೂ. 16000-00ನ್ನು ಮಾತ್ರ ಪಾವತಿಸಬೇಕು. 2. ಸಂಪಾದಕ ಮಂಡಳಿಗೆ 56 ಪುಸ್ತಕಗಳನ್ನು ನೀಡಲಾಗಿದೆ. ಈ ಪುಸ್ತಕ ಸಂಪಾದಕರೊಂದಿಗೆ ಯಾವುದೇ ನಿರ್ದಿಷ್ಟ ಕರಾರು ಪುಸ್ತಕ ಬಗ್ಗೆ ಇರದೇ ಇರುವುದರಿಂದ 56 ಪುಸ್ತಕಗಳನ್ನು ನೀಡಿದ್ದು ಆಕ್ಷೇಪಣೆಯ. ಇದರ ಬಗ್ಗೆ ಸೂಕ್ತ ವಿವರಣೆ ನೀಡುವುದು. 3. ಉಳಿದ 600 ಪುಸ್ತಕಗಳನ್ನು ಸಹ ವಿಶ್ವವಿದ್ಯಾಲಯ ಆದೇಶ ನಂ.ಕವಿಹಂ: ಮಾ1-06: 2002-03ದಿನಾಂಕ:24.04.2002 ರಡಿ ಪುಸ್ತಕಗಳ ಮಾರಾಟ ನಿಲ್ಲಿಸಲಾಗಿದೆ. ಮಾರಾಟ ನಿಲ್ಲಿಸಲು ಯಾವುದೇ ಕಾರಣಗಳನ್ನು ನಮೂದಿಸಿಲ್ಲ. ಇದರಿಂದಾಗಿ ವಿಶ್ವವಿದ್ಯಾಲಯಕ್ಕೆ ಬರಬೇಕಾದ ರೂ.600000-00 ಲಕ್ಷಕ್ಕೆ ತಪ್ಪಿ ಅರ್ಥಿಕವಾಗಿ ನಷ್ಟವಾಗಿದೆ. ಈ ಕುರಿತು ಕ್ರಮವಹಿಸಿ ಈ ಪುಸ್ತಕಗಳ ಮಾರಾಟ ಪ್ರಾರಂಭಿಸಿ ಸಂಸ್ಥೆಗೆ ಆಗಬಹುದಾದ ನಷ್ಟವನ್ನು ತಪ್ಪಿಸಲು ಸೂಚಿಸಲಾಗಿದೆ. 	<ol style="list-style-type: none"> 1. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕರಾರಿನ ಪ್ರಕಾರ 100 ಗೌರವ ಪ್ರತಿಗಳನ್ನು ನೀಡಲಾಗಿದೆ. ಹೆಚ್ಚುವರಿಯಾಗಿ ನೀಡಿರುವ 134 ಪ್ರತಿಗಳಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ಹಣ ಪಾವತಿಸಬಹುದು. ಹಣ ಪಾವತಿಸದಿದ್ದಲ್ಲಿ ಅವರಿಗೆ ಪಾವತಿಸಬೇಕಾದ ಶೇ.15ರ ಗೌರವ ಧನದ ಮೊತ್ತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ದಿನಾಂಕ 02.08.2002ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯು ಈ ಪ್ರಕರಣವನ್ನು ನಮೂದುಗಳಲ್ಲಿ ದೋಷಗಳಿರುವುದರಿಂದ ಇದರ ಮಾರಾಟವನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಸೂಚಿಸಿರುವುದರಿಂದ ಈ ಬಗ್ಗೆ ಪ್ರಸಾರಂಗವು ಪತ್ರ ವ್ಯವಹಾರವನ್ನು ಮುಂದುವರಿಸಿಲ್ಲ. 2. ಕನ್ನಡ ಚಲನಚಿತ್ರ ಇತಿಹಾಸದ ಸಂಪಾದಕರು 3 ಜನ, (20 ಪುಸ್ತಕ) ಸಂಪಾದಕ ಮಂಡಳಿಯಲ್ಲಿ 8 ಜನರಿದ್ದಾರೆ. (8 ಪುಸ್ತಕ) ಪರಿಣಿತ ಸಮಿತಿಯಲ್ಲಿ 12 (12 ಪುಸ್ತಕ), ವಿಶೇಷ ನೆರವನ್ನು 8 ಜನರಿಂದ ಪಡೆಯಲಾಗಿದೆ. (8 ಪುಸ್ತಕ) ಸಂಪಾದಕೀಯ ನೆರವಿನಲ್ಲಿ 5 ಜನರಿದ್ದಾರೆ. (5ಪುಸ್ತಕ) ಮುಖಪುಟ ವಿನ್ಯಾಸವನ್ನು ಒಬ್ಬರು 1 ಪುಸ್ತಕ ವರ್ಣಪುಟ ವಿನ್ಯಾಸವನ್ನು ಒಬ್ಬರು (1ಪುಸ್ತಕ) ಕಪ್ಪು ಬಿಳಿಪು ಚಿತ್ರ ಸಂಸ್ಕರಣವನ್ನು ಒಬ್ಬರು ಮಾಡಿದ್ದಾರೆ. (1ಪುಸ್ತಕ) ಈ ಸಂಪುಟದ ಲೇಖಕರು ನೂರಾರು ಮಂದಿ. ಹಲವಯ ವರ್ಷಗಳಿಂದ ನಿರಂತರವಾಗಿ ಶ್ರಮಿಸಿ ರೂಪಿಸಿದ ಇವರೆಲ್ಲರಿಗೂ ಒಂದೊಂದು ಪ್ರತಿಯಂತೆ 56 ಗೌರವ ಪ್ರತಿಗಳನ್ನು ನೀಡಲಾಗಿದೆ. ಹೀಗೆ ಒಟ್ಟು 56 ಪುಸ್ತಕಗಳನ್ನು ನೀಡಲಾಗಿದೆ. ಯಾವುದೇ ಲೋಪವಾಗಿರುವುದಿಲ್ಲ. 3. ಈ ಸಂಪುಟದಲ್ಲಿ ಕೆಲವು ನಮೂದುಗಳಲ್ಲಿ ದೋಷಗಳಿವೆಯೆಂದು ಕನ್ನಡ ಚಲನಚಿತ್ರ ನಿರ್ದೇಶಕ ಸಂಘದ ಪ್ರತಿನಿಧಿಗಳು ನೀಡಿರುವ ಅಹವಾಲು ಮತ್ತು ಸಾರ್ವಜನಿಕವಾಗಿ ವ್ಯಕ್ತಗೊಂಡಿರುವ
--	---

		<p>ಅಭಿಪ್ರಾಯಗಳನ್ನು ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಪರಿಶೀಲಿಸಿ(ಫೆಬ್ರವರಿ 8, 2002) ಪ್ರಸಂಗದ ಸೂಕ್ತತೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಸಾರಾಂಗದಲ್ಲಿರುವ ಕನ್ನಡ ಚಲನಚಿತ್ರ ಇತಿಹಾಸ ಸಂಪುಟದ ಪ್ರತಿಗಳನ್ನು ಮುಂದಿನ ಆದೇಶದವರೆಗೆ ಮಾರಾಟ ಮಾಡದಂತೆ ತಡೆಹಿಡಿಯಲು ಸೂಚನೆ ನೀಡಿತು.</p> <p>ಗಮನಿಸಬೇಕಾದ ವಿಷಯ:- ಈ ಸಂಪುಟಗಳ ಸಂಪಾದಕರು, ಸಂಪಾದಕ ಮಂಡಳಿ, ಪರಿಣತರ ಸಮಿತಿ, ವಿಶೇಷ ನೆರವು, ಸಂಪಾದಕೀಯ ನೆರವು, ಯೋಜನೆ ಮತ್ತು ಸಂಪುಟಗಳ ವಿಷಯ ವ್ಯಾಪ್ತಿ, ಮಂಡನೆ, ಭಾಷೆ ಇತ್ಯಾದಿಗಳ ಬಗ್ಗೆ ವಿಶ್ವವಿದ್ಯಾಲಯದ ಭಾಗೀದಾರಿಕೆ ಏನೂ ಇಲ್ಲ.</p> <p>ಕನ್ನಡ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉನ್ನತ ಪ್ರಾಧಿಕಾರದ ಸದಸ್ಯರು ಮೇಲೆ ಸೂಚಿಸಿದ ಸಮಸ್ಯೆಯನ್ನು ಬಗೆಹರಿಸಿದ ನಂತರ ಉಳಿದ ಸಂಪುಟಗಳನ್ನು ಮಾರಾಟ ಮಾಡಲಾಗುವುದು.. ಆದ್ದರಿಂದ ಈ ಆಕ್ಷೇಪಣೆಯನ್ನು ಕೈಬಿಡಲು ಕೋರಿದೆ.</p>		
51.	<p>ಕುವೆಂಪುರವರ ಸಮಗ್ರ ಕವನಗಳ ಸಂಪುಟ ಮುದ್ರಣ ಬಗ್ಗೆ:</p> <p>ಕುವೆಂಪುರವರ ಕವನ ಸಂಕಲನದ ಪ್ರಕಟಣೆಗಾಗಿ ನೀಡಿದ ಮುಂಗಡ ವೆಚ್ಚದ ವೋಚರ್‌ಗಳನ್ನು ಪರಿಶೀಲಿಸಲಾಗಿದೆ. ಈ ಕೆಳಗಿನಂತೆ ಆಕ್ಷೇಪಣೆಗಳು ಕಂಡುಬಂದಿದೆ.</p> <ol style="list-style-type: none"> 1. ಕವನಗಳ ಸಂಪುಟದ ಮುದ್ರಣಕ್ಕಾಗಿ ಪ್ರಸಾರಾಂಗ ಸಲಹಾ ಸಮಿತಿಯ ಅನುಮೋದನೆ ಪಡೆಯದೇ ಮುದ್ರಣ ಕೆಲಸವನ್ನು ದರಪಟ್ಟಿ ಕರೆದು (ಕೋಟೇಶನ್) ನಿರ್ವಹಿಸಲಾಗಿದೆ. ಹಾಗೂ ಪ್ರಸಾರಾಂಗ ಸಲಹಾ ಸಮಿತಿಯಿಂದ ಅನುಮೋದಿತ ದರಗಳಂತೆ ಮುದ್ರಣ ಆದೇಶ ನೀಡಿರುವುದಿಲ್ಲ. ಕಡತವನ್ನು ಪರಿಶೀಲಿಸಲಾಗಿ ಕೋಟೇಶನ್ ಕರೆದ ಬಗ್ಗೆ ಯಾವುದೇ ವಿವರ ಇರುವುದಿಲ್ಲ. ಆದರೆ ತುಲನಾತ್ಮಕ ಪಟ್ಟಿ ತಯಾರಿಸಿ ಕಡಿಮೆ ದರ ಒಪ್ಪಲಾಗಿದೆ ಎಂದು ಪ್ರಸಾರಾಂಗ ನಿರ್ದೇಶಕರೇ ಸಹಿ ಹಾಕಿದ್ದಾರೆ. ಈ ದರಪಟ್ಟಿಗೆ ಮಾನ್ಯ ಕುಲಪತಿಗಳಿಂದ ದೃಢೀಕರಣ ಮಾಡಿಸಿರುವುದಿಲ್ಲ. ಈ ಕುರಿತು ಟಿಪ್ಪಣಿ ಪ್ಯಾರಾ ನಂ. 106ರಲ್ಲಿ ಮಾನ್ಯ ಕುಲಸಚಿವರು ಸಹ ಆಕ್ಷೇಪಣೆ ಎತ್ತಿದ್ದಾರೆ. ಆದರೂ ಇದುವರೆಗೂ ಮಾನ್ಯ ಕುಲಪತಿಗಳ ಅನುಮೋದನೆ ಪಡೆದಿರುವುದಿಲ್ಲ. ಇದು ಸಂಭವ ಆಕ್ಷೇಪಣೆಯ ಅಂಶ. 2. ಕುವೆಂಪುರವರ ಕವನ ಸಂಕಲನ ಪ್ರಕಟಣೆ ಬಗ್ಗೆ ಮೆ: ಮಣಿಪಾಲ ಪ್ರಿಂಟರ್ಸ್ ಪ್ರಾ.ಅ. ಮಣಿಪಾಲ ಇವರಿಗೆ ವಿಶ್ವವಿದ್ಯಾಲಯ ಪತ್ರ ದಿನಾಂಕ:02.02.2000 ರಡಿ ವಿನಂತಿಸಲಾಗಿ ಮೆ:ಮಣಿಪಾಲ ಪ್ರಿಂಟರ್ಸ್ ಪ್ರಾ.ಅ. ಮಣಿಪಾಲ ಇವರು ತಮ್ಮ ಪತ್ರ ನಂ. ಇಲ್ಲ ದಿನಾಂಕ 15.02.2000ರಡಿ ಈ ಕವನಗಳ ಮುದ್ರಣವನ್ನು ರಿಯಾಯ್ತಿ ದರದಲ್ಲಿ ಮುದ್ರಿಸಿಕೊಡುವುದಾಗಿ ತಿಳಿಸಿದ್ದಾರೆ. ಆದರೆ ಮಣಿಪಾಲ ಪ್ರಿಂಟರ್ಸ್‌ರವರ ರಿಯಾಯ್ತಿ ದರಗಳ ವಿವರ ಪಡೆದ ಮುದ್ರಣ ಕೆಲಸ ನಿರ್ವಹಿಸದೇ ಕೋಟೇಶನ್ ಕರೆದು ಮುದ್ರಣ ಆದೇಶ ನೀಡಿರುವುದು ಸಹ ಆಕ್ಷೇಪಣೆಯ. ಈ ಕಾರಣಕ್ಕಾಗಿ ವಿಶ್ವವಿದ್ಯಾಲಯಕ್ಕೆ ನಷ್ಟವುಂಟಾಗಿದೆ. 3. ಕೋಟೇಶನಿಗೆ ಎದುರಾಗಿ ಒಟ್ಟು ಮೂರು ಜನ ಮುದ್ರಕರು ತಮ್ಮ ದರಪಟ್ಟಿ ಸಲ್ಲಿಸಿದ್ದಾರೆ, ವಿವರ ಕೆಳಗಿನಂತಿದೆ. 			

	<p>ಕ್ರ.ಸಂ ಮುದ್ರಕ ಹೆಸರು ಮುದ್ರಣ ದರ ಷರಾ</p>			
	<p>1 ಮೆ: ಲಕ್ಷ್ಮೀಪ್ರಿಂಟರ್ಸ್ ಬೆಂಗಳೂರು 249610.00 ಪ್ರತಿ ಒಂದು ಸಂಪುಟಕ್ಕೆ 2 ಮೆ: ಸ್ಕಂದ ಆಪ್‌ಸೆಟ್ ಪ್ರಿಂಟರ್ಸ್, ಮೈಸೂರು 311070.00 ಪ್ರತಿ ಒಂದು ಸಂಪುಟಕ್ಕೆ 3 ಮೆ: ಸತ್ಯಶ್ರೀ ಪ್ರಿಂಟರ್ಸ್ , ಬೆಂಗಳೂರು 368450.00 ಪ್ರತಿ ಒಂದು ಸಂಪುಟಕ್ಕೆ 4 ಮೆ: ರೂಪ ಪ್ರಿಂಟರ್ಸ್ , ಮೈಸೂರು 370000.00 ಪ್ರತಿ ಒಂದು ಸಂಪುಟಕ್ಕೆ 5 ಮೆ: ಶ್ರೀ ಗುರುರಾಘವೇಂದ್ರ ಪ್ರಿಂಟರ್ಸ್ ಮೈಸೂರು 410000. 00 ಪ್ರತಿ ಒಂದು ಸಂಪುಟಕ್ಕೆ</p> <p>ಆದರೆ ಪ್ರಸಾರಾಂಗ ನಿರ್ದೇಶಕರು ತುಲನಾತ್ಮಕ ಪಟ್ಟಿಯಲ್ಲಿ ಮೆ: ಲಕ್ಷ್ಮೀ ಪ್ರಿಂಟರ್ಸ್, ಬೆಂಗಳೂರು ಮತ್ತು ಮೆ: ಸತ್ಯಶ್ರೀ ಪ್ರಿಂಟರ್ಸ್, ಬೆಂಗಳೂರು ಇವರ ದರಪಟ್ಟಿಗಳನ್ನು ಪರಿಗಣಿಸದೇ ಹೆಚ್ಚಿನ ದರ ನಮೂದಿಸಿದ ಮೆ: ಸ್ಕಂದ ಆಪ್‌ಸೆಟ್ ಪ್ರಿಂಟರ್ಸ್, ಮೆ: ರೂಪ ಪ್ರಿಂಟರ್ಸ್ ಮತ್ತು ಗುರುರಾಘವೇಂದ್ರ ಪ್ರಿಂಟರ್ಸ್ ಮೈಸೂರು ಇವರ ದರಗಳು ಲಕ್ಷ್ಮೀ ಪ್ರಿಂಟರ್ಸ್ ಬೆಂಗಳೂರು ಇವರ ದರಗಳು ಮೆ: ಸ್ಕಂದ ಪ್ರಿಂಟರ್ಸ್ ದರಕ್ಕಿಂತ ಕಡಿಮೆ ಇದ್ದರೂ ಸಹ ಹೆಚ್ಚಿನ ದರ ಪರಿಗಣಿಸಿರುವುದು ಔಚಿತ್ಯವೇನು? ಹಾಗೂ ತಾವೇ ತುಲನಾತ್ಮಕ ಪಟ್ಟಿ ತಯಾರಿಸಿ ಮೆ: ಸ್ಕಂದ ಪ್ರಿಂಟರ್ಸ್ ಮೈಸೂರು ಇವರ ದರಗಳು ಕಡಿಮೆ ಇವೆ ಎಂದು ದೃಢೀಕರಿಸಿ ಮುದ್ರಣ ಆದೇಶ ನೀಡಿದ್ದಾರೆ. ಈ ತುಲನಾತ್ಮಕ ಪಟ್ಟಿಗಾಗಲಿ ದರಪಟ್ಟಿಗಾಗಲಿ ಮಾನ್ಯ ಕುಲಪತಿಗಳ ಅನುಮೋದನೆ ಪಡೆದಿರುವುದಿಲ್ಲ. ಕಡಿಮೆ ದರ ಸೂಚಿಸಿದ ಮೆ: ಲಕ್ಷ್ಮೀ ಪ್ರಿಂಟರ್ಸ್ ಬೆಂಗಳೂರು ಇವರ ತಿರಸ್ಕರಿಸಲು ಅಥವಾ ಪರಿಗಣಿಸದಿರಲು ಯಾವುದೇ ಕಾರಣಗಳನ್ನು ನೋಂದಾಯಿಸಿರುವುದಿಲ್ಲ.</p> <p>ವಿಶ್ವವಿದ್ಯಾಲಯದ ಅಧಿನಿಯಮ: ಪರಿನಿಯಮಗಳ ಪ್ರಕಾರ ಪ್ರಸಾರಾಂಗ ನಿರ್ದೇಶಕರಿಗೆ ಮೇಲಿನಂತೆ ಕ್ರಮ ತೆಗೆದುಕೊಳ್ಳಲು ಅಧಿಕಾರವಿರುವುದಿಲ್ಲ. ವಸ್ತು ಸ್ಥಿತಿ ಹೀಗಿರುವಾಗ ಪ್ರಸಾರಾಂಗ ನಿರ್ದೇಶಕರು ವಿಶ್ವವಿದ್ಯಾಲಯದ ಅಧಿನಿಯಮಗಳಿಗೆ ವ್ಯತಿರಿಕ್ತವಾಗಿ ಕವನ ಸಂಕಲನ ಮುದ್ರಣ ಕೆಲಸದಲ್ಲಿ ಅನಗತ್ಯವಾಗಿ ಆಸಕ್ತಿ ವಹಿಸಿ ವಿಶ್ವವಿದ್ಯಾಲಯದ ಹಿತಾಸಕ್ತಿಗೆ ಧಕ್ಕೆಯಾಗುವ ಕ್ರಮ ಕೈಗೊಂಡಂದಲ್ಲದೇ ಹೆಚ್ಚಿನ ದರಪಟ್ಟಿ ಅಂಗೀಕರಿಸಿ ವಿಶ್ವವಿದ್ಯಾಲಯಕ್ಕೆ ಸುಮಾರು ರೂ. 122920.00(311070-00-249610=61440X2ಸಂಪುಟ=122920-00) ನಷ್ಟವುಂಟುಮಾಡಿದ್ದಾರೆ.</p> <p>4. ಸ್ಥಳೀಯ ಮುದ್ರಣಕಾರರಿಂದ ದರಪಟ್ಟಿ ಪಡೆಯದಿರುವ ಬಗ್ಗೆಯೂ ಯಾವುದೇ ವಿವರಣೆ ಕಡತದಲ್ಲಿ ದಾಖಲಿಸಿಲ್ಲ/ ಕಾರಣ ಈ ಮೇಲಿನ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಈ ಪುಸ್ತಕ ಪ್ರಕಟಣೆ ವ್ಯವಹಾರ ಬಗ್ಗೆ ಆಡಳಿತಾತ್ಮಕವಾಗಿ ಕ್ರಮ ಜರುಗಿಸಿ ಹೆಚ್ಚುವರಿಯಾಗಿ ಪಾವತಿಸಿದ ಮೊತ್ತ ರೂ.122920-00 ಗಳನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಿ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಿ ವಿವರಗಳನ್ನು ಲೆಕ್ಕ ತನಿಖೆಗೆ ಒದಗಿಸಲು ಸೂಚಿಸಿದೆ.</p>			
52.	<p>ಪಾವತಿಸಿದ ಮುಂಗಡದ ಮೊತ್ತಗಳು ಮುಂಗಡ ರಿಜಿಸ್ಟ್ರಕ್ಕೆ ತೆಗೆದುಕೊಳ್ಳದೇ ಇರುವುದು ವಿತರಣಾ ಪತ್ರ ಸಂಖ್ಯೆ.56 ದಿನಾಂಕ: 13.08.2002 ಆಕ್ಷೇಪಿಸಿದ ಮೊತ್ತ ರೂ. 14474-00</p> <p>ಈ ಕೆಳಗೆ ವಿವರಿಸಿದಂತೆ ಪಾವತಿಸಿದ ಮುಂಗಡದ ಮೊತ್ತಗಳು ಮುಂಗಡ ರಿಜಿಸ್ಟ್ರಕ್ಕೆ ತೆಗೆದುಕೊಂಡಿರುವುದಿಲ್ಲ. ಕಾರಣ ಸದರೀ ಮುಂಗಡದ ಮೊತ್ತಗಳು, ಮುಂಗಡ ರಿಜಿಸ್ಟ್ರಕ್ಕೆ ತೆಗೆದುಕೊಂಡು ಹೊಂದಾಣಿಕೆಯ ವಿವರ ಬರೆದು, ಮುಂಗಡ ರಿಜಿಸ್ಟ್ರನ್ನು ಪೂರಕ ದಾಖಲಾತಿಗಳೊಂದಿಗೆ ಹಾಜರುಪಡಿಸುವ ತನಕ ರೂ. 8199.00ಗಳು ಆಕ್ಷೇಪಣೆಯಲ್ಲಿ ಇರಿಸಿದೆ. ವಿವರ ಈ ಕೆಳಗಿನಂತೆ ಇರುತ್ತದೆ.</p>	<p>ಚೆಕ್ ಸಂ.863250 ದಿನಾಂಕ06.03.02 ಓಚರ್ ಸಂಖ್ಯೆ 1234 ರೂ.8199/- ಇದು ಮಾನ್ಯ ಕುಲಪತಿಯವರ ಗೃಹ ಕಛೇರಿಯ ಔಪಚಾರಿಕ ವೆಚ್ಚದ ಬಾಬು ಪಾವತಿಸಿದೆ. ಇದು ಮುಂಗಡ ಅಲ್ಲ. ಕಾರ್ಯಕಾರಿ ಸಮಿತಿ ಅನುಮೋದನೆಯಂತೆ ಪಡೆದ ಮೊತ್ತಕ್ಕೆ ಒಂದು ರಸೀದಿ ಮಾತ್ರ ದೃಢೀಕರಣದೊಂದಿಗೆ ಲಗತ್ತಿಸಿ ಕ್ಲೇಮು ಮಾಡಲಾಗಿದೆ. ಇದು ಮುಂಗಡ</p>		

	<table border="1"> <tr> <td>ಚೆಕ್ ನಂಬರ್ ದಿನಾಂಕ</td> <td>ಓಚರ್ ಸಂಖ್ಯೆ ದಿನಾಂಕ</td> <td>ಪಾವತಿಸಿದ ಮೊತ್ತ</td> <td>ಮುಂಗಡ ಕ್ರಮ</td> <td>ಪ್ರಸಾರಾಂಗ</td> </tr> <tr> <td>863250 06.03.02</td> <td>1254 06.03.02</td> <td>8199.00</td> <td></td> <td></td> </tr> </table>	ಚೆಕ್ ನಂಬರ್ ದಿನಾಂಕ	ಓಚರ್ ಸಂಖ್ಯೆ ದಿನಾಂಕ	ಪಾವತಿಸಿದ ಮೊತ್ತ	ಮುಂಗಡ ಕ್ರಮ	ಪ್ರಸಾರಾಂಗ	863250 06.03.02	1254 06.03.02	8199.00			<p>ಆಗಿಲ್ಲವಾದ್ದರಿಂದ ಮುಂಗಡ ರಿಜಿಸ್ಟ್ರಕ್ಕೆ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ.</p> <p>ಈ ಹಿನ್ನೆಲೆಯಲ್ಲಿ ಸದರಿ ಪ್ಯಾರವನ್ನು ಕೈಬಿಡಲು ಕೋರಲಾಗಿದೆ.</p>							
ಚೆಕ್ ನಂಬರ್ ದಿನಾಂಕ	ಓಚರ್ ಸಂಖ್ಯೆ ದಿನಾಂಕ	ಪಾವತಿಸಿದ ಮೊತ್ತ	ಮುಂಗಡ ಕ್ರಮ	ಪ್ರಸಾರಾಂಗ															
863250 06.03.02	1254 06.03.02	8199.00																	
53.	<p>ಅತಿಥ್ಯ ಭತ್ಯೆ ಹೆಚ್ಚಿಗೆ ಪಾವತಿಸಿರುವುದು:-</p> <p>ಚೆಕ್ ಸಂಖ್ಯೆ.863250 ದಿನಾಂಕ 06.03.02 ಓಚರ್ ಸಂಖ್ಯೆ.1254:06.03.02ರಲ್ಲಿ ಅತಿಥ್ಯ ಭತ್ಯೆಯನ್ನು ರೂ.8199-00ಗಳನ್ನು ಪಾವತಿಸಲಾಗಿದೆ. ಆದರೆ ಇವರಿಗೆ ರೂ. 8000-00ಗಳನ್ನು ಪಾವತಿಸಬೇಕಾಗಿದ್ದು ಹೆಚ್ಚುವರಿಯಾಗಿ 199-00ಗಳನ್ನು ಪಾವತಿಸಿದೆ. ಆದ್ದರಿಂದ ಇನ್ನು ಮುಂದೆ ಈ ಅತಿಥ್ಯ ಭತ್ಯೆಯನ್ನು ಪಾವತಿಸುವಾಗ ಈ ಹೆಚ್ಚುವರಿ ರೂ.199-00 ಗಳನ್ನು ಹೊಂದಾಣಿಕೆ ಮಾಡಿಕೊಳ್ಳಲು ಸೂಚಿಸಿದೆ.</p>	<p>ರಸೀದಿ ಸಂಖ್ಯೆ 33639 ದಿನಾಂಕ:06.02.09 ರೂ.199/-ಗಳನ್ನು ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಪ್ಯಾರಾ ಕೈಬಿಡಲು ಕೋರಲಾಗಿದೆ.</p>																	
54.	<p>ಸಿಂಕಿಗೆ ಫಂಡ್ ಲೆಕ್ಕ ಶೀರ್ಷಿಕೆಯಲ್ಲಿ ಜಾಹಿರಾತು ಬಿಲ್ಲಿನಲ್ಲಿ ಹೆಚ್ಚಿಗೆ ಪಾವತಿ:</p> <p>2001-02ನೇ ಸಾಲಿನಲ್ಲಿ ಕ್ರಿಯಾಶಕ್ತಿ ಕಟ್ಟಡದ ಉದ್ಯಾನವನ ಬೆಳೆಸಲು ಟೆಂಡರ್ ಪ್ರಕಟಣೆ ಹೊಸಪೇಟೆ ಟೈಮ್ಸ್ ಜಾಹಿರಾತು ಬಿಲ್ಲಿನಲ್ಲಿ ಹೆಚ್ಚಿಗೆ ಪಾವತಿ ಮಾಡಲಾಗಿದೆ. ವಿವರಗಳು ಈ ಕೆಳಗಿನಂತಿದೆ.</p> <p>ಚೆಕ್ ಸಂಖ್ಯೆ. 609937:11.05.2001 ಪಾವತಿಸಿದ ಮೊತ್ತ 2000.00</p> $\text{ಬಿಲ್ಲು ಪ್ರಕಾರ } \frac{25 \times 4}{\text{ರೂ.20}} = \frac{100 \times 20}{2000}$ <table border="1"> <tr> <td>ಜಿಲ್ಲಾ ಮತ್ತು ವಾರ್ತಾ ಪ್ರಚಾರ ಪ್ರಾಧಿಕಾರ ದರರಳ ಪ್ರಕಾರ</td> <td>ಹೊಸಪೇಟೆ ಟೈಮ್ಸ್ ದರ 15.00</td> <td>24x 4</td> <td>100x15</td> <td>ರೂ. 2000-00</td> </tr> <tr> <td></td> <td></td> <td>15</td> <td>1500</td> <td>(-)1500-00</td> </tr> <tr> <td></td> <td></td> <td></td> <td></td> <td>500.00</td> </tr> </table> <p>ರೂ.500-00ಗಳನ್ನು ಹೊಸಪೇಟೆ ಟೈಮ್ಸ್ ಇವರಿಂದ ವಸೂಲಿ ಮಾಡುವುದು ತಪ್ಪಿದಲ್ಲಿ ಸಂಬಂಧಪಟ್ಟವರಿಂದ ವಸೂಲಿ ಮಾಡುವುದು.</p>	ಜಿಲ್ಲಾ ಮತ್ತು ವಾರ್ತಾ ಪ್ರಚಾರ ಪ್ರಾಧಿಕಾರ ದರರಳ ಪ್ರಕಾರ	ಹೊಸಪೇಟೆ ಟೈಮ್ಸ್ ದರ 15.00	24x 4	100x15	ರೂ. 2000-00			15	1500	(-)1500-00					500.00			
ಜಿಲ್ಲಾ ಮತ್ತು ವಾರ್ತಾ ಪ್ರಚಾರ ಪ್ರಾಧಿಕಾರ ದರರಳ ಪ್ರಕಾರ	ಹೊಸಪೇಟೆ ಟೈಮ್ಸ್ ದರ 15.00	24x 4	100x15	ರೂ. 2000-00															
		15	1500	(-)1500-00															
				500.00															
55.	<p>ಹೊಂದಾಣಿಕೆ ಬಿಲ್ಲಿನಲ್ಲಿ ಸಭೆ ಓಚರ್ ಇಲ್ಲದಿರುವುದು ಲೆಕ್ಕ ಶೀರ್ಷಿಕೆ(121)ಸಭೆ ವೆಚ್ಚ:</p> <p>ಚೆಕ್ ಸಂಖ್ಯೆ: 320668: 05.07.2001 ರೂ 15000.00 ಹೊಂದಾಣಿಕೆ ಪುಸ್ತಕ ಪುಟ ಸಂಖ್ಯೆ 59 ಓಚರ್ ಸಂಖ್ಯೆ 27 ಕ್ರಮ ಸಂಖ್ಯೆ 9 ರಲ್ಲಿ ಹೊಂದಾಣಿಕೆ ಆಗಿದೆ. ಅದರಲ್ಲಿ 7196.00 ಓಚರ್‌ನಲ್ಲಿ ಉಪ ಓಚರ್ ಸಂಖ್ಯೆ (10ಂದ 14 ರವರೆಗೆ) ಓಚರಿನ ಮೊತ್ತ ಈ ಕೆಳಗಿನಂತಿದೆ.</p>	<p>ರಸೀದಿ ಸಂಖ್ಯೆ 33674 ದಿನಾಂಕ:11.02.09 ರೂ.529/-ಗಳನ್ನು ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಪ್ಯಾರಾ ಕೈಬಿಡಲು ಕೋರಲಾಗಿದೆ.</p>																	

	<p>ಓಚರ್ ಸಂಖ್ಯೆ 1 996 2-10 2200 11 1348 12 200 13 549 ಟಿಎ ಬಿಲ್ಲು 1374 ಒಟ್ಟು 6667</p> <p>ಬಿಲ್ಲಿನ ಮೊತ್ತ 7196.00 ಹೊಂದಾಣಿಕೆ 6667.00 ಓಚರ್‌ಗಳ ಮೊತ್ತ 529.00</p> <p>ರೂ.529.00ಗಳಿಗೆ ಓಚರ್‌ಗಳು ಇಲ್ಲದಿರುವುದರಿಂದ ಯೋಜನಾಧಿಕಾರಿಗಳು ಇವರಿಂದ ವಸೂಲಿ ಮಾಡುವುದು.</p>			
56.	<p>ಕ್ಯಾನೆಟ್ಟ್ ಸ್ವಾಕು ತೆಗೆದುಕೊಂಡಿಲ್ಲ ಹಾಗೂ ಕ್ರಿಕೆಟ್ ಸಾಮಗ್ರಿ ಖರೀದಿ ಬಗ್ಗೆ: ಲೆಕ್ಕ ಶೀರ್ಷಿಕೆ(610)(ನುಡಿಹಬ್ಬ):</p> <p>1. ಕಾವೇರಿ ಕ್ಯಾನೆಟ್ಟು ಬಿಲ್ಲು ಸಂಖ್ಯೆ 1976: 24.12.01ರಂದು 20x50-1000.00 20 ಕ್ಯಾನೆಟ್ಟು ಖರೀದಿ ಮಾಡಲಾಗಿದೆ. ಅವುಗಳನ್ನು ಸ್ವಾಕು ತೆಗೆದುಕೊಂಡು ವಿತರಿಸಿದ ಬಗ್ಗೆ ವಿವರವನ್ನು ತನಿಖೆಗೆ ಒದಗಿಸಿಲ್ಲ. ಕಾರಣ ವಿವರವನ್ನು ಹಾಜರುಪಡಿಸುವವರೆಗೆ ರೂ. 1000-00ಗಳನ್ನು ಆಕ್ಷೇಪಣೆಯಿಲ್ಲದಲಾಗಿದೆ.</p> <p>2. ಚೆಕ್ ಸಂಖ್ಯೆ 862779: 19.12.01 ಹೊಂದಾಣಿಕೆ ಓಚರ್ 49 ಹೊಂದಾಣಿಕೆ ಪುಟ ಸಂಖ್ಯೆ 80 ಕ್ರಮಸಂಖ್ಯೆ 25 ರೂ. 50001-00 ರಲ್ಲಿ ಕ್ರಿಕೆಟ್ ಸಾಮಗ್ರಿ ಖರೀದಿ ಮೊತ್ತ 1458.00 ಇರುತ್ತದೆ. ಈ ಬಗ್ಗೆ ಕೋಟೀಷನ್ ಕರೆದಿಲ್ಲ. ದಾಸ್ತಾನು ಹಾಗೂ ವಿತರಣೆ ವಿವರವನ್ನು ತನಿಖೆಗೆ ಒದಗಿಸಿಲ್ಲ. ಕಾರಣ ವಿವರವನ್ನು ತನಿಖೆಗೆ ಒದಗಿಸುವವರೆಗೆ ರೂ. 1458.00ಗಳನ್ನು ಆಕ್ಷೇಪಣೆಯಿಲ್ಲದಲಾಗಿದೆ. (1000.00+1458.00) ಒಟ್ಟು 2458.00ಗಳನ್ನು ಆಕ್ಷೇಪಣೆಯಿಲ್ಲದಲಾಗಿದೆ.</p>	<p>1.ಕಾವೇರಿ ಕ್ಯಾನೆಟ್ಟಿನಲ್ಲಿ ಖರೀದಿಸಿರುವುದನ್ನು ಸ್ವಾಕು ತೆಗೆದುಕೊಂಡಿದೆ. ಹಾಗೂ ಅವುಗಳನ್ನು ನುಡಿಹಬ್ಬದ ಸಂಬಂಧ ಬಳಸಲಾಗಿದೆ.</p> <p>2.ನುಡಿಹಬ್ಬದ ಸಂಬಂಧ ಕ್ರಿಕೆಟ್ ಸಾಮಗ್ರಿಗಳ ಖರೀದಿ ಬಾಬು ರೂ.1458/-ಕ್ಕೆ ತುರ್ತಾಗಿ ಇದ್ದುದರಿಂದ ದರಪಟ್ಟಿಯನ್ನು ಕರೆದಿರುವುದಿಲ್ಲ. ಇನ್ನು ಮುಂದೆ ದರಪಟ್ಟಿ ಕರೆಯಲಾಗುವುದು. ದಾಸ್ತಾನು ಮತ್ತು ವಿತರಣೆ ಪುಸ್ತಕದಲ್ಲಿ ದಾಖಲಿಸಲಾಗಿದೆ.</p> <p>ಈ ಹಿನ್ನೆಲೆಯಲ್ಲಿ ಸದರಿ ಪ್ರಾರವನ್ನು ಕೈಬಿಡಲು ಕೋರಲಾಗಿದೆ.</p>		
57.	<p>ಲೆಕ್ಕ ಶೀರ್ಷಿಕೆ (470) ಸ್ಟಾಂಪ್ ಖರೀದಿ ಮಾಡಿದ ಬುಡಕಟ್ಟು ಅಧ್ಯಾಯನ ಬಗ್ಗೆ:-</p> <p>ಓಚರ್ ಸಂಖ್ಯೆ 436: 23.08.2001ಚೆಕ್ ಸಂಖ್ಯೆ 862081 ರೂ 500.00 ಮುಂಗಡ ನೀಡಿದ್ದು ಹೊಂದಾಣಿಕೆ ದಿನಾಂಕ 17.10.2001 ಕ್ರಮಸಂಖ್ಯೆ 46ರಲ್ಲಿ ಹೊಂದಾಣಿಕೆಯಾಗಿದ್ದು ಅದರಲ್ಲಿ ಸಭೆ ಓಚರ್‌ನಲ್ಲಿ ಸ್ಟಾಂಪು ಖರೀದಿ ಮಾಡಿದ ಮೊತ್ತ 130.00 ಇರುತ್ತದೆ. ಅವರು ಸದ್ಯಕ್ಕೆ ಖರ್ಚು ಮಾಡಿದ ವಿವರವನ್ನು ತನಿಖೆಗೆ ಒದಗಿಸಿಲ್ಲ. ಕಾರಣ ಟಿ.ಆರ್.ಚಂದ್ರಶೇಖರ್, ಮುಖ್ಯಸ್ಥರು ಇವರಿಂದ 130.00 ವಸೂಲಿ ಮಾಡುವುದು</p>	<p>ರಸೀದಿ ಸಂಖ್ಯೆ 33640 ದಿನಾಂಕ: 06.02.09 ರೂ.130/-ಗಳನ್ನು ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಪ್ರಾರಾ ಕೈಬಿಡಲು ಕೋರಲಾಗಿದೆ.</p>		

<p>58. ಲೆಕ್ಕ ಶೀರ್ಷಿಕೆ 470 (ಬುಡಕಟ್ಟು ಅಧ್ಯಯನ)</p> <p>ಕ್ಷೇತ್ರ ಕಾರ್ಯಕ್ಕೆ ಹೋದಾಗ ಸಹಾಯಕನಿಗೆ ಹೆಚ್ಚಿಗೆ ಪಾವತಿ:-</p> <p>2001-02ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ 470 ರಲ್ಲಿ ಸಂಖ್ಯೆ 20ರಲ್ಲಿ ದಿನಾಂಕ 19.02.2002ರಲ್ಲಿ ಹೊಂದಾಣಿಕೆ ಓಚರ್‌ನಲ್ಲಿ ರೂ.500001- ಉಪ ಓಚರ್ 5: 11.11.2001 ಚೆಕ್ ಸಂಖ್ಯೆ 862530: 31.10.2001-750.00 ಪಾವತಿ ಮಾಡಲಾಗಿದೆ.</p> <p>ಸಹಾಯಕನಿಗೆ ರೂ.60.00 ರಂತೆ ನೀಡಬೇಕೆಂದು ಆದೇಶ ಇದೆ. ಆದರೆ ದಿನಾಂಕ 02.11.2001 ರಿಂದ 11.11.2001ರವರೆಗೆ 11 X 6= 660.00 ಆಗುತ್ತದೆ. ಹೆಚ್ಚಿಗೆ ಪಾವತಿಸಿದ ಮೊಬಲಗು 750-660=90.00 ರೂ.90-00 ಗಳನ್ನು ಡಾ. ಗಂಗಾಧಾರ ದೈವಜ್ಞ ಇವರಿಂದ ವಸೂಲಿ. ಇವರಿಂದ ವಸೂಲಿ ಮಾಡುವುದು.</p> <p>ಓಚರ್ 668: 06.04.2001 ಚೆಕ್ ನಂ 862537: 11.03.2002ರೂ.5000.00 ಹೊಂದಾಣಿಕೆಯಾಗಿರುತ್ತದೆ.</p> <p>ಉಪ ಓಚರ್ ಸಂಖ್ಯೆ 1 ರಿಂದ 5 ಕ್ಷೇತ್ರ ಸಹಾಯಕನಿಗೆ ರೂ.60.00 ಪಾವತಿಸುವ ಬದಲು 100.00 ರಂತೆ ಪಾವತಿ ಮಾಡಲಾಗಿದೆ.</p> <table border="1" data-bbox="201 590 1052 1021"> <thead> <tr> <th colspan="2"></th> <th>ಪಾವತಿಸಿದ ಮೊಬಲಗು ರೂ.100</th> <th>ಪಾವತಿ ಮಾಡಬೇಕಾದದ್ದು ರೂ.60</th> </tr> </thead> <tbody> <tr> <td>ಓಚರ್ - 1</td> <td>3 ದಿನ x100</td> <td>300.00</td> <td>180.00</td> </tr> <tr> <td>ಓಚರ್ -2</td> <td>3 ದಿನ x100</td> <td>300.00</td> <td>180.00</td> </tr> <tr> <td>ಓಚರ್ -3</td> <td>2 ದಿನ x100</td> <td>200.00</td> <td>120.00</td> </tr> <tr> <td>ಓಚರ್ -4</td> <td>2 ದಿನ x100</td> <td>200.00</td> <td>120.00</td> </tr> <tr> <td>ಓಚರ್-5</td> <td>4 ದಿನ x100</td> <td>400.00</td> <td>240.00</td> </tr> <tr> <td colspan="2"></td> <td>1400.00</td> <td>840.00</td> </tr> <tr> <td colspan="2">14000.00</td> <td></td> <td></td> </tr> <tr> <td colspan="2">(-)840.00</td> <td></td> <td></td> </tr> <tr> <td colspan="2">560.00</td> <td></td> <td></td> </tr> </tbody> </table> <p>ಹೆಚ್ಚಿಗೆ ಪಾವತಿ ಮಾಡಿದ ಮೊಬಲಗು 560.00 ಗಳನ್ನು ಚೆಲುವರಾಜ ಅಧ್ಯಾಪಕ ಇವರಿಂದ ವಸೂಲಿ ಮಾಡುವುದು. (1+2) (560+90) 650-00 ಗಳನ್ನು ಚೆಲುವರಾಜ, ಅಧ್ಯಾಪಕರು ಇವರಿಂದ ವಸೂಲಿ ಮಾಡುವುದು.</p>			ಪಾವತಿಸಿದ ಮೊಬಲಗು ರೂ.100	ಪಾವತಿ ಮಾಡಬೇಕಾದದ್ದು ರೂ.60	ಓಚರ್ - 1	3 ದಿನ x100	300.00	180.00	ಓಚರ್ -2	3 ದಿನ x100	300.00	180.00	ಓಚರ್ -3	2 ದಿನ x100	200.00	120.00	ಓಚರ್ -4	2 ದಿನ x100	200.00	120.00	ಓಚರ್-5	4 ದಿನ x100	400.00	240.00			1400.00	840.00	14000.00				(-)840.00				560.00				<p>ರಸೀದಿ ಸಂಖ್ಯೆ 33675 ದಿನಾಂಕ;11.02.09 ರೂ.650/-ಗಳನ್ನು ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಪ್ರಾರಾ ಕೈಬಿಡಲು ಕೋರಲಾಗಿದೆ.</p>	
		ಪಾವತಿಸಿದ ಮೊಬಲಗು ರೂ.100	ಪಾವತಿ ಮಾಡಬೇಕಾದದ್ದು ರೂ.60																																							
ಓಚರ್ - 1	3 ದಿನ x100	300.00	180.00																																							
ಓಚರ್ -2	3 ದಿನ x100	300.00	180.00																																							
ಓಚರ್ -3	2 ದಿನ x100	200.00	120.00																																							
ಓಚರ್ -4	2 ದಿನ x100	200.00	120.00																																							
ಓಚರ್-5	4 ದಿನ x100	400.00	240.00																																							
		1400.00	840.00																																							
14000.00																																										
(-)840.00																																										
560.00																																										

59.	<p>ಕಾರು ಬಾಡಿಗೆ ಪಾವತಿ ಬಗ್ಗೆ:- ಸಿಂಕಿಂಗ್ ಫಂಡ್ ಯೋಜನೆ ಆರ್‌ಸಿಸಿ ಅನುದಾನ ಜಾನಪದ ಪುನರ್ ಮನನ ಶಿಬಿರ:- ದಿನಾಂಕ:03.10.01 ರಿಂದ 24.10.01 ಶಿಬಿರ ನಡೆದಿದ್ದು)</p> <p>ಶಿಬಿರ ನಡೆಸಲು ಕಾರು ಬಾಡಿಗೆ 1 ದಿನಕ್ಕೆ 3501 ರಂತೆ ನಿಗದಿಪಡಿಸಲಾಗಿದೆ. ಭಾನುವಾರ ರಜೆಯ ದಿನ ಶಿಬಿರ ನಡೆದಿರುವುದಿಲ್ಲ. ಆದರೇ ಭಾನುವಾರ ದಿನದಂದು ಕಾರು ಬಾಡಿಗೆ ಪಾವತಿ ಮಾಡಲಾಗಿದೆ.</p> <table border="0"> <tr> <td>ದಿನಾಂಕ 07.10.01 ಭಾನುವಾರ</td> <td>ದಿನ ಬಾಡಿಗೆ</td> <td>350.00</td> </tr> <tr> <td>ದಿನಾಂಕ 14.10.01 ಭಾನುವಾರ</td> <td>ದಿನ ಬಾಡಿಗೆ</td> <td>350.00</td> </tr> <tr> <td>ದಿನಾಂಕ 21.10.01 ಭಾನುವಾರ</td> <td>ದಿನ ಬಾಡಿಗೆ</td> <td>350.00</td> </tr> <tr> <td></td> <td></td> <td>1050.00</td> </tr> </table> <p>ಚೆಕ್ ಸಂಖ್ಯೆ 181840:23.10.01 ಈ ಓಚರಿನಲ್ಲಿ ಮೊತ್ತ 60000.00 ಪಾವತಿಯಾಗಿದೆ. ಡಾ: ಅಶೋಕ ಕುಮಾರ ರಂಜರೆ, ಕೋ- ಆರ್ಡಿನೇಟರ್ ಇವರಿಂದ 1050.00ಗಳನ್ನು ವಸೂಲಿ ಮಾಡಿ ಸಂಬಂಧಪಟ್ಟ ಶೀರ್ಷಿಕೆಗೆ ಸಂದಾಯ ಮಾಡಲು ಸೂಚಿಸಿದೆ.</p> <p>2.ಚೆಕ್ ಸಂಖ್ಯೆ :181845:31.10.01 25000-00 ಹೊಂದಾಣಿಕೆ ರಿಜಿಸ್ಟರ್ ಕ್ರಮ ಸಂಖ್ಯೆ 13: 23.11.01 ಕನ್ನಡ ಭಾಷೆ ಮತ್ತು ಸಾಹಿತ್ಯ ಶಿಬಿರ ನಡೆದಿದ್ದು (29.10.01 ರಿಂದ 18.11.01)</p> <table border="0"> <tr> <td>ಕಾರು ಬಾಡಿಗೆ ಕೊಟ್ಟಿದ್ದು</td> <td>23.10.01</td> <td>350.00</td> </tr> <tr> <td>ಕಾರು ಬಾಡಿಗೆ ಕೊಟ್ಟಿದ್ದು</td> <td>24.10.01</td> <td>350.00</td> </tr> <tr> <td></td> <td>ಒಟ್ಟು</td> <td>700.00</td> </tr> </table> <p>ಈ ದಿನಾಂಕ ಶಿಬಿರಕ್ಕೆ ಅನ್ವಯಿಸುವುದಿಲ್ಲ. ಕಾರಣ (1+2) (1050+700) ಒಟ್ಟು 1750.00 ಗಳನ್ನು ಡಾ: ಅಶೋಕ ಕುಮಾರ ರಾ. ಅವರಿಂದ ವಸೂಲಿ ಮಾಡುವುದು.</p>	ದಿನಾಂಕ 07.10.01 ಭಾನುವಾರ	ದಿನ ಬಾಡಿಗೆ	350.00	ದಿನಾಂಕ 14.10.01 ಭಾನುವಾರ	ದಿನ ಬಾಡಿಗೆ	350.00	ದಿನಾಂಕ 21.10.01 ಭಾನುವಾರ	ದಿನ ಬಾಡಿಗೆ	350.00			1050.00	ಕಾರು ಬಾಡಿಗೆ ಕೊಟ್ಟಿದ್ದು	23.10.01	350.00	ಕಾರು ಬಾಡಿಗೆ ಕೊಟ್ಟಿದ್ದು	24.10.01	350.00		ಒಟ್ಟು	700.00	<p>1. ಜಾನಪದ ಪುನರ್‌ಮನನ ಶಿಬಿರವು ಸತತವಾಗಿ 21 ದಿವಸ ನಡೆದಿದೆ. ಆದರೆ ಸರ್ಕಾರಿ ರಜೆ/ ಭಾನುವಾರ ಬಂದರು ಸಹ ಈ ಶಿಬಿರಕ್ಕೆ ರಜೆ ಇರುವುದಿಲ್ಲ. ಸತತವಾಗಿ 21 ದಿವಸ ಶಿಬಿರ ನಡೆಸಲಾಗಿದೆ. ಹಾಗಾಗಿ ಭಾನುವಾರ ಸಹ ಕಾರ್ ಬಳಸಲಾಗಿದೆ.</p> <p>2. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಪುನರ್‌ಮನನ ಶಿಬಿರ ನಡೆಸುವ ಸಂಬಂಧ ಪೂರ್ವಭಾವಿಯಾಗಿ ಕೋ-ಆರ್ಡಿನೇಟರ್ ಇವರು ಎರಡು ದಿವಸ ಕಾರ್ ಬಳಸಿದ್ದಾರೆ. ಮಾನ್ಯ ಕುಲಸಚಿವರ ಅನುಮೋದನೆ ಪಡೆದು ಕಾರ್ ಬಳಸಲಾಗಿದೆ.</p> <p>ಈ ಹಿನ್ನೆಲೆಯಲ್ಲಿ ಸದರಿ ಪ್ರಾರವನ್ನು ಕೈಬಿಡಲು ಕೋರಲಾಗಿದೆ.</p>								
ದಿನಾಂಕ 07.10.01 ಭಾನುವಾರ	ದಿನ ಬಾಡಿಗೆ	350.00																													
ದಿನಾಂಕ 14.10.01 ಭಾನುವಾರ	ದಿನ ಬಾಡಿಗೆ	350.00																													
ದಿನಾಂಕ 21.10.01 ಭಾನುವಾರ	ದಿನ ಬಾಡಿಗೆ	350.00																													
		1050.00																													
ಕಾರು ಬಾಡಿಗೆ ಕೊಟ್ಟಿದ್ದು	23.10.01	350.00																													
ಕಾರು ಬಾಡಿಗೆ ಕೊಟ್ಟಿದ್ದು	24.10.01	350.00																													
	ಒಟ್ಟು	700.00																													
60)	<p>ಕಾರು ಬಾಡಿಗೆ ಹೆಚ್ಚಿಗೆ ಪಾವತಿ:- 2001-02ನೇ ಸಾಲಿನಲ್ಲಿ ಕಾರು ಬಾಡಿಗೆ ಹೆಚ್ಚಿಗೆ ಪಾವತಿ ಮಾಡಿದ ವಿವರಗಳು ಈ ಕೆಳಗಿನಂತಿದೆ.</p> <table border="1"> <thead> <tr> <th>ಕ್ರ</th> <th>ಲಿ.ಶೀರ್ಷಿಕೆ</th> <th>ಚೆ.ಸಂ</th> <th>ಮೊತ್ತ</th> <th>ಕೊಂದಾಣಿಕೆ ಓಚರ್ ? ರಿಜಿಸ್ಟರ್ ನಂ : ದಿ. ಮು.ಸಂ</th> <th>ಕಾರು ಸಂ</th> <th>ಬಾಡಿಗೆ ಛಿಯಾದ ವಾತಿ</th> <th>ಪಾವತಿಸಿ ರುವುದು</th> <th>ಕೆಚ್ಚಿಗೆ ಪಾವತಿ</th> </tr> </thead> <tbody> <tr> <td>1</td> <td>121 ನಡೋಜ ಗೌರವ ಪ್ರಶಸ್ತಿ</td> <td>862214 7.9.01 13.9.01</td> <td>10000</td> <td>68 25 ಫ್ರ.ಸಂ12 25.9.01</td> <td>ಎಂ.ಹೆಚ್.248</td> <td>1 ದಿನಕ್ಕೆ 300 ಬೆಳಿಗ್ಗೆ 8 ರಿಂದ ರಾತ್ರಿ 10.00ಗಂ</td> <td>1200</td> <td>900</td> </tr> <tr> <td>2</td> <td>121 ದಶ ವಾರ್ಷಿಕ ಸಭೆ</td> <td>862079 23.8.01 862254 24.9.01</td> <td>11500 0</td> <td>65 27 ಕ್ರ.ಸಂ 21 25.9.01</td> <td>ಮಾರ್ಗದರ್ಶಿಯಲ್ಲಿ ಫರ್ವಿಸ್ ಎಕ್ಸ್‌ಪ್ಲಾನ್ ಬಿಲ್ಲು ಸಂ 132 27.8.01</td> <td>1 ದಿನಕ್ಕೆ 300X 3 =900.00 900 X2 =1800</td> <td>900 X2</td> <td>900</td> </tr> </tbody> </table>	ಕ್ರ	ಲಿ.ಶೀರ್ಷಿಕೆ	ಚೆ.ಸಂ	ಮೊತ್ತ	ಕೊಂದಾಣಿಕೆ ಓಚರ್ ? ರಿಜಿಸ್ಟರ್ ನಂ : ದಿ. ಮು.ಸಂ	ಕಾರು ಸಂ	ಬಾಡಿಗೆ ಛಿಯಾದ ವಾತಿ	ಪಾವತಿಸಿ ರುವುದು	ಕೆಚ್ಚಿಗೆ ಪಾವತಿ	1	121 ನಡೋಜ ಗೌರವ ಪ್ರಶಸ್ತಿ	862214 7.9.01 13.9.01	10000	68 25 ಫ್ರ.ಸಂ12 25.9.01	ಎಂ.ಹೆಚ್.248	1 ದಿನಕ್ಕೆ 300 ಬೆಳಿಗ್ಗೆ 8 ರಿಂದ ರಾತ್ರಿ 10.00ಗಂ	1200	900	2	121 ದಶ ವಾರ್ಷಿಕ ಸಭೆ	862079 23.8.01 862254 24.9.01	11500 0	65 27 ಕ್ರ.ಸಂ 21 25.9.01	ಮಾರ್ಗದರ್ಶಿಯಲ್ಲಿ ಫರ್ವಿಸ್ ಎಕ್ಸ್‌ಪ್ಲಾನ್ ಬಿಲ್ಲು ಸಂ 132 27.8.01	1 ದಿನಕ್ಕೆ 300X 3 =900.00 900 X2 =1800	900 X2	900	<p>ಕನ್ನಡ ವಿಶ್ವವಿದ್ಯಾಲಯವು ವರ್ಷಕ್ಕೊಂದು ಸಾರಿ ನುಡಿಹಬ್ಬ(ಘಟಿಕೋತ್ಸವ) ನಡೆಸುತ್ತದೆ. ಈ ನುಡಿಹಬ್ಬದಲ್ಲಿ ಪ್ರತಿಷ್ಠಿತ ಗೌರವ ಪ್ರಶಸ್ತಿಯಾ ನಾಡೋಜಾ ಪದವಿಯನ್ನು ಗಣ್ಯರಿಗೆ ನೀಡಲಾಗುತ್ತಿದೆ. ಅದೇ ರೀತಿ 2001-02 ನೇ ಸಾಲಿನಲ್ಲಿ ಪ್ರಶಸ್ತಿ ನೀಡುವವರಿಗೆ ಕಾರ್ ಬಾಡಿಗೆ ಮಾಡಲಾಗಿತ್ತು. ಈ ಪ್ರಶಸ್ತಿಯನ್ನು ಅಧ್ಯಯನಾಂಗದಿಂದ ನೀಡಲಾಗುತ್ತಿದೆ. ವಿಶ್ವವಿದ್ಯಾಲಯವು ಪ್ರಾರಂಭವಾಗಿ 10 ವರ್ಷ ತುಂಬಿದ ಈ ಸಂದರ್ಭದಲ್ಲಿ ಪ್ರಶಸ್ತಿ ನೀಡುವಾಗ ಬಾಡಿಗೆ ಕಾರ್ ಮಾಡಿದ್ದು, ಹಣ ಪಾವತಿಸಲಾಗಿದೆ. ದಯವಿಟ್ಟು ಇದನ್ನು ಪರಿಗಣಿಸಿ ಈ ವಾಕ್ಯವನ್ನು ಕೈಬಿಡಲು ಕೋರಲಾಗಿದೆ.</p>		
ಕ್ರ	ಲಿ.ಶೀರ್ಷಿಕೆ	ಚೆ.ಸಂ	ಮೊತ್ತ	ಕೊಂದಾಣಿಕೆ ಓಚರ್ ? ರಿಜಿಸ್ಟರ್ ನಂ : ದಿ. ಮು.ಸಂ	ಕಾರು ಸಂ	ಬಾಡಿಗೆ ಛಿಯಾದ ವಾತಿ	ಪಾವತಿಸಿ ರುವುದು	ಕೆಚ್ಚಿಗೆ ಪಾವತಿ																							
1	121 ನಡೋಜ ಗೌರವ ಪ್ರಶಸ್ತಿ	862214 7.9.01 13.9.01	10000	68 25 ಫ್ರ.ಸಂ12 25.9.01	ಎಂ.ಹೆಚ್.248	1 ದಿನಕ್ಕೆ 300 ಬೆಳಿಗ್ಗೆ 8 ರಿಂದ ರಾತ್ರಿ 10.00ಗಂ	1200	900																							
2	121 ದಶ ವಾರ್ಷಿಕ ಸಭೆ	862079 23.8.01 862254 24.9.01	11500 0	65 27 ಕ್ರ.ಸಂ 21 25.9.01	ಮಾರ್ಗದರ್ಶಿಯಲ್ಲಿ ಫರ್ವಿಸ್ ಎಕ್ಸ್‌ಪ್ಲಾನ್ ಬಿಲ್ಲು ಸಂ 132 27.8.01	1 ದಿನಕ್ಕೆ 300X 3 =900.00 900 X2 =1800	900 X2	900																							

	<table border="1"> <tr> <td>3</td> <td>"_"</td> <td>"_"</td> <td>"_"</td> <td>65</td> <td>"_"</td> <td>"_"</td> <td>"_"</td> <td>900</td> <td>600</td> </tr> <tr> <td>4</td> <td>510</td> <td>862210</td> <td>10000</td> <td>67</td> <td>1</td> <td>1</td> <td>19 4.9.01</td> <td>1 ದಿನ</td> <td>300</td> </tr> <tr> <td></td> <td>ಅಧ್ಯಾಯನಾಂ</td> <td>7.9.01</td> <td></td> <td></td> <td>1.12.01</td> <td>1 12.01</td> <td></td> <td>11.9.01 12.9.01</td> <td>750x</td> </tr> <tr> <td></td> <td>ಯೋಜನಾ</td> <td></td> <td></td> <td></td> <td></td> <td></td> <td></td> <td>300x 2 600</td> <td>2</td> </tr> <tr> <td></td> <td>ಪ್ರಶಸ್ತಿ</td> <td></td> <td></td> <td></td> <td></td> <td></td> <td></td> <td></td> <td>1500</td> </tr> <tr> <td></td> <td></td> <td></td> <td></td> <td></td> <td></td> <td></td> <td></td> <td>ಒಟ್ಟು</td> <td>3300.00</td> </tr> </table> <p>ಒಟ್ಟು 3300.00ಗಳನ್ನು ಸಂಬಂಧಪಟ್ಟವರಿಗಿರುವ ವಸೂಲಿ ಮಾಡುವುದು</p>	3	"_"	"_"	"_"	65	"_"	"_"	"_"	900	600	4	510	862210	10000	67	1	1	19 4.9.01	1 ದಿನ	300		ಅಧ್ಯಾಯನಾಂ	7.9.01			1.12.01	1 12.01		11.9.01 12.9.01	750x		ಯೋಜನಾ							300x 2 600	2		ಪ್ರಶಸ್ತಿ								1500									ಒಟ್ಟು	3300.00			
3	"_"	"_"	"_"	65	"_"	"_"	"_"	900	600																																																							
4	510	862210	10000	67	1	1	19 4.9.01	1 ದಿನ	300																																																							
	ಅಧ್ಯಾಯನಾಂ	7.9.01			1.12.01	1 12.01		11.9.01 12.9.01	750x																																																							
	ಯೋಜನಾ							300x 2 600	2																																																							
	ಪ್ರಶಸ್ತಿ								1500																																																							
								ಒಟ್ಟು	3300.00																																																							
61	<p>ನಿಯಮಕ್ಕೆ ವ್ಯತಿರಿಕ್ತವಾಗಿ ವಾಹನ ಬಾಡಿಗೆ ಪಡೆದಿರುವುದು:</p> <p>ಪ್ರಸ್ತುತ ಸಾಲಿನಲ್ಲಿ ಕುಲಪತಿಯವರು ವಿವಿಧ ಕಡೆಯಲ್ಲಿ ಪ್ರವಾಸ ಕೈಗೊಂಡರು. ಅಲ್ಲಿ ಓಡಾಡಲು ಬಾಡಿಗೆ ಕಾರು ಪಡೆಯಲು ಅವಕಾಶವಿದೆ.</p> <p>ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿ ಆರ್ಥಿಕ ಇಲಾಖೆ, ಬೆಂಗಳೂರು ಇವರ ಆದೇಶ ಸಂಖ್ಯೆ: ಎಫ್.ಟಿ:13 ಬೆಇಎಂ:2001 ಬೆಂಗಳೂರು ದಿನಾಂಕ 17.10.2001ರ ಆದೇಶದಂತೆ ಯಾರೆ ಅಧಿಕಾರಿಗಳು ಕರ್ತವ್ಯ ನಿರ್ವಹಣೆ ಸ್ಥಳಗಳಲ್ಲಿ ಅಧಿಕೃತ ಕಾರನ್ನು ಒದಗಿಸಲಾದ ಅಧಿಕಾರಿಗಳು ದೂರದ ಜಿಲ್ಲೆಗಳಾದ ಬೆಂಗಳೂರಿಗೆ ಬರುವಂತೆ ಸಂದರ್ಭದಲ್ಲಿ ರೈಲಿನಲ್ಲಿ ಪ್ರಯಾಣ ಮಾಡುವುದು ಅವರ ಸ್ಥಳೀಯ ಓಡಾಟಕ್ಕೆ ಪ್ರತಿ ದಿನಕ್ಕೆ ರೂ.600.00 ಮಿತಿಗೊಳಪಟ್ಟ ಹಳದಿ ಬೋರ್ಡಿನ ಟ್ಯಾಕ್ಸಿಗಳನ್ನು ಬಾಡಿಗೆಗೆ ತೆಗೆದುಕೊಳ್ಳುವುದು ಟ್ಯಾಕ್ಸಿ ಬಾಡಿಗೆ ವೆಚ್ಚವನ್ನು ಸಂಬಂಧಪಟ್ಟ ಇಲಾಖೆಯ ಕಚೇರಿ ವೆಚ್ಚದಡಿಯಲ್ಲಿ ಭರಿಸುವುದು.</p> <p>ಕಾರಣ ನಿಗದಿಗೊಳಿಸಿದ್ದಕ್ಕಿಂತ ಹೆಚ್ಚಿಗೆ ಬಾಡಿಗೆ ಕೊಟ್ಟು ಪ್ರಯಾಣಿಸಿದ ಮೊತ್ತವನ್ನು ರೂ.12509.00ಗಳನ್ನು ಸಂಬಂಧಿಸಿದವರಿಂದ ವಸೂಲಿಸಿ ನಿಧಿಗೆ ಜಮಾ ಮಾಡುವುದು ಇದರ ವಿವರವನ್ನು ಅನುಬಂಧ 11 ರಲ್ಲಿ ವಿವರಿಸಲಾಗಿದೆ.</p>	<p>ವಿಶ್ವವಿದ್ಯಾಲಯದ ಮಾನ್ಯ ಕುಲಪತಿಯವರು ಕ್ಯಾಬಿನೆಟ್ ದರ್ಜೆ ಸಚಿವರ ಸ್ಥಾನಮಾನದವರು. ಇವರು ವಿಧಾನಸಭೆ, ಬಹುಮಹಡಿಗಳ ಕಟ್ಟಡ ಇತ್ಯಾದಿ ಕಡೆ ಹೋಗಿ ಬಂದಿರುತ್ತಾರೆ. ಅದಕ್ಕಾಗಿ ಹಳದಿ ಬೋರ್ಡಿನ ಟ್ಯಾಕ್ಸಿಗಳನ್ನು ಬಾಡಿಗೆ ತೆಗೆದುಕೊಳ್ಳುವುದರ ಬದಲಿ ಬೇರೆ ವಾಹನವನ್ನು ಬಾಡಿಗೆ ಪಡೆದು ಪಾವತಿಸಿದೆ. ದಯವಿಟ್ಟು ಇದನ್ನು ಪರಿಗಣಿಸಿ ಈ ಪ್ರಾರವನ್ನು ಕೈಬಿಡಲು ಕೋರಲಾಗಿದೆ.</p>																																																														
62	<p>ನಿಗದಿತ ಕಾರು ಬಾಡಿಗೆಗಿಂತ ಹೆಚ್ಚಿನ ಬಾಡಿಗೆ ಕೊಟ್ಟು ಪಾವತಿಸಿರುವುದು:-</p> <p>ಶ್ರೀಯುತ ಟಿ.ಹೆಚ್.ಎಂ. ಕೊಟ್ಟೂರು ಸ್ವಾಮಿ, ಫಿಜಿಯನ್ ಇವರಿಗೆ ಚೆಕ್ ಸಂಖ್ಯೆ:862093 ದಿನಾಂಕ 31.08.2001ರಂದು ರೂ.15000.00ಗಳನ್ನು ಮುಂಗಡವಾಗಿ ಕೊಟ್ಟು ಔಷಧಿ ಸಸಿಗಳನ್ನು ಖರೀದಿಸಲು ಕೊಡಲಾಗಿದೆ. ಹೊಂದಾಣಿಕೆ ಓಚರ್ ಸಂಖ್ಯೆ:54 ಪುಟ ಸಂಖ್ಯೆ 66 ಕ್ರಮ ಸಂಖ್ಯೆ 29ರಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಹೊಂದಾಣಿಕೆ ಓಚರ್‌ಗಳನ್ನು ಪರಿಶೀಲಿಸಲಾಗಿದೆ. ಶ್ರೀ ಟಿ.ಹೆಚ್.ಎಂ ಕೊಟ್ಟೂರು ಸ್ವಾಮಿ ಇವರು ಔಷಧಿ ಸಸಿಗಳನ್ನು ಖರೀದಿಸಲು ವಿವಿಧ ಕಡೆ ಪ್ರವಾಸ ಕೈಗೊಂಡಾಗ ಖಾಸಗಿಯವರನ್ನು ಬಳಸಿಕೊಳ್ಳಲಾಗಿದೆ. ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿ, ಆರ್ಥಿಕ ಇಲಾಖೆ, ಬೆಂಗಳೂರು ಇವರ ಆದೇಶ ಸಂಖ್ಯೆ:ಎಫ್.ಟಿ.13:ಬೆಇಎಂ:2001 ಬೆಂಗಳೂರು ದಿನಾಂಕ: 17.10.2001ರಂತೆ ಯಾಕೆ ಅಧಿಕಾರಿಗಳು ಅಧಿಕೃತ ಕಾರನ್ನು ಬಳಸಿದಾಗ ದಿನ ಒಂದಕ್ಕೆ ರೂ.600.0ರಂತೆ ಬಾಡಿಗೆ ಕಾರನ್ನು ಬಳಸಬಹುದಾಗಿದೆ.</p> <p>ಆದರೆ ಎಸ್.ಆರ್.ಕೆ. ಟೂರ್ಸ್ ಅಂಡ್ ಟ್ರಾವೆಲ್ಸ್, ಹೊಸಪೇಟೆ ಇವರ ಕಾರನ್ನು ಬಳಸಲಾಗಿದೆ. ಕಾರು ಸಂಖ್ಯೆ :ಕೆಎಲ್ 78040 ಹೊಸಪೇಟೆಯಿಂದ ಯಶವಂತನಗರ ಹೊಸಪೇಟೆ</p> <table border="1"> <thead> <tr> <th></th> <th>ಬಾಡಿಗೆ</th> <th>ಪಾವತಿಸಿದ್ದು</th> <th>ವ್ಯತ್ಯಾಸ</th> </tr> </thead> <tbody> <tr> <td>ದಿ:04.09.01 ಬೆ:6:30 ರಿಂದ</td> <td>1 ದಿನ</td> <td>300</td> <td>1052</td> </tr> <tr> <td>ದಿ:04.09.01 ರಾ:7:45 ಕ್ಕೆ</td> <td>2</td> <td></td> <td></td> </tr> <tr> <td>ದಿ:10.09.01 ಬೆ:7:30 ರಿಂದ</td> <td>1 ದಿನ</td> <td>450</td> <td>2900</td> </tr> <tr> <td></td> <td></td> <td></td> <td>2450</td> </tr> </tbody> </table>		ಬಾಡಿಗೆ	ಪಾವತಿಸಿದ್ದು	ವ್ಯತ್ಯಾಸ	ದಿ:04.09.01 ಬೆ:6:30 ರಿಂದ	1 ದಿನ	300	1052	ದಿ:04.09.01 ರಾ:7:45 ಕ್ಕೆ	2			ದಿ:10.09.01 ಬೆ:7:30 ರಿಂದ	1 ದಿನ	450	2900				2450	<p>ಶ್ರೀ ಟಿ.ಹೆಚ್.ಎಂ. ಕೊಟ್ಟೂರು ಸ್ವಾಮಿ ಇವರನ್ನು ತಾತ್ಕಾಲಿಕ ತೋಟಗಾರಿಕೆ ಕೆಲಸಕ್ಕಾಗಿ ನೇಮಿಸಿಕೊಳ್ಳಲಾಗಿತ್ತು. ಇವರು ಈಗಾಗಲೇ ಕೆಲಸ ಬಿಟ್ಟಿದ್ದಾರೆ. ಅವರಿಂದ ವಸೂಲಿ ಮಾಡುವುದು ಅನಾಧ್ಯವಾಗಿದೆ. ಅವರ ವಿಳಾಸ ಕೂಡ ಲಭ್ಯವಿರುವುದಿಲ್ಲ. ದಯವಿಟ್ಟು ಇದನ್ನು ಪರಿಗಣಿಸಿ ಈ ಪ್ರಾರವನ್ನು ಕೈಬಿಡಲು ಕೋರಲಾಗಿದೆ.</p>																																										
	ಬಾಡಿಗೆ	ಪಾವತಿಸಿದ್ದು	ವ್ಯತ್ಯಾಸ																																																													
ದಿ:04.09.01 ಬೆ:6:30 ರಿಂದ	1 ದಿನ	300	1052																																																													
ದಿ:04.09.01 ರಾ:7:45 ಕ್ಕೆ	2																																																															
ದಿ:10.09.01 ಬೆ:7:30 ರಿಂದ	1 ದಿನ	450	2900																																																													
			2450																																																													

	<p>ದಿ:11.09.01 ರಾ:6:30 ಕ್ಕೆ 2</p> <p>ದಿ:25.09.01 ಬೆ:9:00ರಿಂದ 1 300 577 277</p> <p>ದಿ: ಸಾ:6:00 ವರೆಗೆ 2 ದಿನ</p> <p>ದಿ:26.09.01 ಬೆ:9:00 ರಿಂದ 1 600 2828 2828</p> <p>ದಿ: ರಾ 7.15 2 ದಿನ</p> <p>ದಿ:27.09.01 ಬೆ:9:00ರಿಂದ 1 300 350 50</p> <p>ದಿ: ಸಾ:4:00 2 ದಿನ</p> <p>1950 77707 5757</p> <p>ಈ ವ್ಯತ್ಯಾಸದ ಮೊತ್ತವನ್ನು ರೂ.5757.00ಗಳನ್ನು ಶ್ರೀ ಟಿ.ಹೆಚ್.ಎಂ. ಕೊಟ್ಟುರಾಸ್ವಾಮಿ ಇವರಿಂದ ವಸೂಲಿಸಿ ನಿಧಿಗೆ ಜಮಾ ಮಾಡುವುದು.</p> <p>ಸಸಿ ತೋಟಗಾರರ ಸಂಘ, ಲಾಲ್‌ಭಾಗ, ಬೆಂಗಳೂರು ರಶೀದಿ ಸಂಖ್ಯೆ:007513 ದಿನಾಂಕ 24.09.01 ರಂದು ಒಟ್ಟು 6 ಸಸಿಗಳನ್ನು ಮತ್ತು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ರಶೀದಿ ಸಂಖ್ಯೆ: 121351 ದಿನಾಂಕ: 25.09.01 ರಲ್ಲಿ ಒಟ್ಟು ಸಸಿಗಳನ್ನು ಸಂಡೂರು ವಲಯದಲ್ಲಿ 50 ಸಸಿಗಳು ಆದರೆ ಯಾವುದು ಎಂದು ಗೊತ್ತಿಲ್ಲ.</p> <p>ಔಷಧಿ ತೋಟವನ್ನು ಸ್ವಚ್ಛ ಮಾಡಲು ಒಸೀಗಾಲುವೆ ತೆಗೆಯಲು ಔಷಧಿ ಸಸಿಗಳನ್ನು ನೆಡಲು ಬಳಸಿದ ಕೂಲಿ ಆಳಿನ ವಿವರ ಈ ಕೆಳಗಿನಂತಿದೆ.</p> <table border="1"> <thead> <tr> <th>ದಿನಾಂಕ</th> <th>ದಿನಗೂಲಿಗಳ ಸಂಖ್ಯೆ</th> <th>ದಿನಗಳು</th> <th>ದಿನಗೂಲಿ ಒಟ್ಟು ಮೊತ್ತ</th> </tr> </thead> <tbody> <tr> <td>01.09.2001 ರಿಂದ 07.09.2001 ರವರೆಗೆ</td> <td>10 ಜನ</td> <td>7ದಿನ</td> <td>3900.00</td> </tr> <tr> <td>10.09.2001ರಿಂದ14.09.2001 ರ ವರೆಗೆ</td> <td>9 ಜನ</td> <td>5 ದಿನ</td> <td>2280.00</td> </tr> <tr> <td>28.09.2001 ರಿಂದ</td> <td>8 ಜನ</td> <td>1ದಿನ</td> <td>480.00</td> </tr> <tr> <td></td> <td></td> <td>ಮೊತ್ತ</td> <td>6660.00</td> </tr> </tbody> </table>	ದಿನಾಂಕ	ದಿನಗೂಲಿಗಳ ಸಂಖ್ಯೆ	ದಿನಗಳು	ದಿನಗೂಲಿ ಒಟ್ಟು ಮೊತ್ತ	01.09.2001 ರಿಂದ 07.09.2001 ರವರೆಗೆ	10 ಜನ	7ದಿನ	3900.00	10.09.2001ರಿಂದ14.09.2001 ರ ವರೆಗೆ	9 ಜನ	5 ದಿನ	2280.00	28.09.2001 ರಿಂದ	8 ಜನ	1ದಿನ	480.00			ಮೊತ್ತ	6660.00		
ದಿನಾಂಕ	ದಿನಗೂಲಿಗಳ ಸಂಖ್ಯೆ	ದಿನಗಳು	ದಿನಗೂಲಿ ಒಟ್ಟು ಮೊತ್ತ																				
01.09.2001 ರಿಂದ 07.09.2001 ರವರೆಗೆ	10 ಜನ	7ದಿನ	3900.00																				
10.09.2001ರಿಂದ14.09.2001 ರ ವರೆಗೆ	9 ಜನ	5 ದಿನ	2280.00																				
28.09.2001 ರಿಂದ	8 ಜನ	1ದಿನ	480.00																				
		ಮೊತ್ತ	6660.00																				
63	<p>ಲೇಖನಾ ಸಾಮಗ್ರಿ ಹಾಗೂ ಕಂಪ್ಯೂಟರ್ ಇಂಕ್ ಖರೀದಿಯಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರ ಪಾವತಿಸಿರುವುದು:-</p> <p>ಲೇಖನಾ ಸಾಮಗ್ರಿಗಳನ್ನು ಖರೀದಿಸುವಲ್ಲಿ ಕೆ.ಎಸ್.ಸಿಸಿ ಫೆಡರೇಶನ್ ನಿಯಮಿತ ಇವರಿಂದ ದರಪಟ್ಟಿ ಕರೆದು ಖರೀದಿಸಲಾಗಿದೆ. ಬಿಲ್ಲುಗಳನ್ನು ಪರಿಶೀಲಿಸಲಾಗಿ ದರಪಟ್ಟಿಗಿಂತ ಹೆಚ್ಚಿಗೆ ದರ ನಮೂದಿಸಿ ಕ್ಲೇಂ ಮಾಡಲಾಗಿದೆ. ಜಣಕ ಯಂತ್ರ ಸಾಮಗ್ರಿ ಖರೀದಿಸುವ ಬಗ್ಗೆ ಸರಬರಾಜುದಾರರಿಂದ ದರಪಟ್ಟಿ ಕರೆದು ಸಾಮಗ್ರಿ ಖರೀದಿಸುವಲ್ಲಿ ಅಂಗಡಿಗಳ ದರಪಟ್ಟಿ ಪ್ರಕಾರ ನಿರ್ಧರಿಸಿ ಆಯಾ ಅಂಗಡಿಗಳಲ್ಲೇ ಖರೀದಿಸಲು ಸೂಚಿಸಿದೆ. ಆದಾಗ್ಯೂ ಕೆಲವೊಂದು ಅನುಬಂಧ ಸೂಚಿಸಿದ ಬಿಲ್ಲುಗಳಲ್ಲಿ ಹೆಚ್ಚಿಗೆ ದರ ಕ್ಲೇಂ ಮಾಡಲಾಗಿದೆ. ಕಾರಣ ಸದ್ರಿ ಅಂಗಡಿಯಿಂದ ಹೆಚ್ಚಿಗೆ ದರ ಪಡೆದ ಬಗ್ಗೆ ಸೂಕ್ತ ದರ ಪಟ್ಟಿ ತೋರಿಸಿ ವ್ಯತ್ಯಾಸದ ಮೊತ್ತವನ್ನು ವಸೂಲಿಸಿ ನಿಧಿಗೆ ಸಂದಾಯ ಮಾಡಲು ಸೂಚಿಸಿದೆ.</p> <p>ಒಟ್ಟು ದರಗಳ ವ್ಯತ್ಯಾಸ ಅನುಬಂಧ 12 ರಲ್ಲಿ ಸೂಚಿಸಲಾಗಿದ್ದು ರೂ.6907.00ಗಳನ್ನು ವಸೂಲಿಸಲು ಸೂಚಿಸಿದೆ.</p>	<p>ಲೇಖನ ಸಾಮಗ್ರಿಗಳನ್ನು ಸರ್ಕಾರದ ಕೆ.ಎಸ್.ಸಿಸಿ. ಫೆಡರೇಶನ್ ನಿಯಮಿತ ಇವರಲ್ಲಿ ಖರೀದಿಸಲಾಗಿದೆ. ಸಾಮಗ್ರಿ ಖರೀದಿಸುವಾಗ ಚಾಲ್ತಿಯಲ್ಲಿರುವ ದರಗಳನ್ನು ವಿಧಿಸಿದ್ದಾರೆ. ಆ ರೀತಿ ಪಾವತಿಸಲಾಗಿದೆ. ಇನ್ನು ಮುಂದೆ ಈಗಾಗದಂತೆ ನೋಡಿಕೊಳ್ಳಲಾಗುವುದು.</p> <p>ಈ ಹಿನ್ನೆಲೆಯಲ್ಲಿ ಸದರಿ ಪ್ರಾರವನ್ನು ಕೈಬಿಡಲು ಕೋರಲಾಗಿದೆ.</p>																					

64	<p>ದೂರವಾಣಿ ಬಿಲ್ಲಿನಲ್ಲಿ ದಂಡ ಪಾವತಿಸಿರುವುದು:-</p> <p>ಪ್ರಸಕ್ತ ಸಾಲಿನಲ್ಲಿ ದೂರವಾಣಿಯ ತಗಾದೆ ಬಿಲ್ಲನ್ನು ಪರಿಶೀಲಿಸಿದಾಗ ವಾಸ್ತವಿಕ ದಂಡ ರಹಿತ ಬಿಲ್ಲಿನ ಮೊತ್ತ ನಿಗದಿತ ಕೊನೆಯ ದಿನಾಂಕ ಒಳಗೆ ಪಾವತಿ ಮಾಡದೇ ಅನಾವಶ್ಯಕವಾಗಿ ದಂಡದ ದಿನಾಂಕದಂದು ಪಾವತಿಸಿದರೆ ಪಾವತಿ ಮಾಡಿರುವ ಬಡ್ಡಿಯ ಮೊತ್ತ ರೂ. 390.0 ಗಳನ್ನು ಸಂಬಂಧಪಟ್ಟ ವಿಳಂಬಕ್ಕೆ ಕಾರಣರಾದವರಿಂದ ವಸೂಲಿ ಮಾಡಿ ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡುವುದು.</p> <table border="1" data-bbox="203 327 1057 863"> <thead> <tr> <th>ಕ್ರ. ಸಂ</th> <th>ಓಚರ್.ಸಂ</th> <th>ದಿನಾಂಕ</th> <th>ದೂರವಾಣಿ ಸಂಖ್ಯೆ</th> <th>ದಂಡಂ ಪಾವತಿ</th> <th>ದಂಡದ ಪಾವತಿಸಿದ್ದು</th> <th>ದಂಡದ ಮೇಲೆ ಪಾವತಿ</th> </tr> </thead> <tbody> <tr> <td>1</td> <td>443</td> <td>27.08.01</td> <td>28533</td> <td>126</td> <td>136</td> <td>10</td> </tr> <tr> <td>2</td> <td>536</td> <td>29.09.01</td> <td>20788</td> <td>210</td> <td>220</td> <td>10</td> </tr> <tr> <td>3</td> <td>1359</td> <td>12.02.01</td> <td>41334</td> <td>9906</td> <td>10106</td> <td>200</td> </tr> <tr> <td>4</td> <td>12</td> <td>ಪೇಜ್ 84 ಎಸ್.ಎಲ್. 16 ಬಿಡಿಎಂ</td> <td>20084</td> <td>776</td> <td>796</td> <td>20</td> </tr> <tr> <td>5</td> <td>290</td> <td>13.07.01</td> <td>28533</td> <td>6339</td> <td>6489</td> <td>150</td> </tr> <tr> <td></td> <td>01.03.01</td> <td>30.04.01</td> <td></td> <td></td> <td></td> <td></td> </tr> <tr> <td></td> <td></td> <td></td> <td></td> <td></td> <td></td> <td>390.00</td> </tr> </tbody> </table>	ಕ್ರ. ಸಂ	ಓಚರ್.ಸಂ	ದಿನಾಂಕ	ದೂರವಾಣಿ ಸಂಖ್ಯೆ	ದಂಡಂ ಪಾವತಿ	ದಂಡದ ಪಾವತಿಸಿದ್ದು	ದಂಡದ ಮೇಲೆ ಪಾವತಿ	1	443	27.08.01	28533	126	136	10	2	536	29.09.01	20788	210	220	10	3	1359	12.02.01	41334	9906	10106	200	4	12	ಪೇಜ್ 84 ಎಸ್.ಎಲ್. 16 ಬಿಡಿಎಂ	20084	776	796	20	5	290	13.07.01	28533	6339	6489	150		01.03.01	30.04.01											390.00	<p>ರಸೀದಿ ಸಂಖ್ಯೆ 33676 ದಿನಾಂಕ;11.02.09 ರೂ.390/-ಗಳನ್ನು ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಪ್ರಾರಾ ಕೈಬಿಡಲು ಕೋರಲಾಗಿದೆ.</p>		
ಕ್ರ. ಸಂ	ಓಚರ್.ಸಂ	ದಿನಾಂಕ	ದೂರವಾಣಿ ಸಂಖ್ಯೆ	ದಂಡಂ ಪಾವತಿ	ದಂಡದ ಪಾವತಿಸಿದ್ದು	ದಂಡದ ಮೇಲೆ ಪಾವತಿ																																																						
1	443	27.08.01	28533	126	136	10																																																						
2	536	29.09.01	20788	210	220	10																																																						
3	1359	12.02.01	41334	9906	10106	200																																																						
4	12	ಪೇಜ್ 84 ಎಸ್.ಎಲ್. 16 ಬಿಡಿಎಂ	20084	776	796	20																																																						
5	290	13.07.01	28533	6339	6489	150																																																						
	01.03.01	30.04.01																																																										
						390.00																																																						
65	<p>ಲೆಕ್ಕ ಶೀರ್ಷಿಕೆ (410) ಇತಿಹಾಸ ವಿಭಾಗ:-</p> <p>ಲೆಕ್ಕ ಶೀರ್ಷಿಕೆ 410ರ ಅಡಿಯಲ್ಲಿ ಮುಂಗಡ ನೀಡಿದ ಮೊಬಲಗಿಗೆ ಹೊಂದಾಣಿಕೆ ಆಗಿಲ್ಲ ವಿವರಗಳು ಈ ಕೆಳಗಿನಂತಿವೆ.</p> <table border="1" data-bbox="203 981 1057 1300"> <thead> <tr> <th>ಕ್ರ.ಸಂ</th> <th>ಓಚರ್ ಸಂ</th> <th>ಚೆಕ್.ಸಂ</th> <th>ದಿನಾಂಕ</th> <th>ರೂ</th> <th>ಮುಂಗಡ ಹೊಂದಾಣಿಕೆ ಆಗಿಲ್ಲ</th> </tr> </thead> <tbody> <tr> <td>1</td> <td>1281</td> <td>863271</td> <td>15.03.02</td> <td>5000.00</td> <td>ಗೌಳಿಗರ ಕ್ಷೇತ್ರ ಕಾರ್ಯಾಕಾಂಗಿ</td> </tr> <tr> <td>2</td> <td>1271</td> <td>863268</td> <td>13.03.02</td> <td>5000.00</td> <td>ಸಿಡಿ ಕ್ಷೇತ್ರ ಕಾರ್ಯ</td> </tr> <tr> <td>3</td> <td>1310</td> <td>863287</td> <td>20.03.02</td> <td>5000.00</td> <td>ಹಕ್ಕಿಪಿಕ್ಕಿ ಜನಾಂಗ ಕ್ಷೇತ್ರ ಕಾರ್ಯ</td> </tr> <tr> <td>4</td> <td>1311</td> <td>863288</td> <td>20.03.02</td> <td>5000.00</td> <td>ಚಂಮ ಬುಡಕಟ್ಟು ಕ್ಷೇತ್ರ ಕಾರ್ಯ</td> </tr> <tr> <td>1085</td> <td>06.02.02</td> <td>864053</td> <td>06.02.02</td> <td>15000.00</td> <td>ಕ್ಷೇತ್ರ ಕಾರ್ಯ</td> </tr> <tr> <td>1289</td> <td>15.03.02</td> <td>863278</td> <td>15.03.02</td> <td>15000.00</td> <td>ಕ್ಷೇತ್ರ ಕಾರ್ಯ</td> </tr> </tbody> </table> <p>ಮುಂಗಡ ನೀಡುವಾಗ ಆರ್ಥಿಕ ಸಂಹಿತೆ ಪರಿಚ್ಛೇದ 245ರಂತೆ 1 ತಿಂಗಳು ಮುಗಿಯುವವರೊಳಗೆ ಮುಂಗಡ ಹೊಂದಾಣಿಕೆಯಾಗಬೇಕೆಂದು ದೃಢೀಕರಣ ಮಾಡಲಾಗಿದೆ. ಈ ಬಗ್ಗೆ ಕಾರ್ಯ ರೂಪಕ್ಕೆ ಬಂದಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳಲು ಸೂಚಿಸಿದೆ.</p>	ಕ್ರ.ಸಂ	ಓಚರ್ ಸಂ	ಚೆಕ್.ಸಂ	ದಿನಾಂಕ	ರೂ	ಮುಂಗಡ ಹೊಂದಾಣಿಕೆ ಆಗಿಲ್ಲ	1	1281	863271	15.03.02	5000.00	ಗೌಳಿಗರ ಕ್ಷೇತ್ರ ಕಾರ್ಯಾಕಾಂಗಿ	2	1271	863268	13.03.02	5000.00	ಸಿಡಿ ಕ್ಷೇತ್ರ ಕಾರ್ಯ	3	1310	863287	20.03.02	5000.00	ಹಕ್ಕಿಪಿಕ್ಕಿ ಜನಾಂಗ ಕ್ಷೇತ್ರ ಕಾರ್ಯ	4	1311	863288	20.03.02	5000.00	ಚಂಮ ಬುಡಕಟ್ಟು ಕ್ಷೇತ್ರ ಕಾರ್ಯ	1085	06.02.02	864053	06.02.02	15000.00	ಕ್ಷೇತ್ರ ಕಾರ್ಯ	1289	15.03.02	863278	15.03.02	15000.00	ಕ್ಷೇತ್ರ ಕಾರ್ಯ	<p>ಇತಿಹಾಸ ವಿಭಾಗದ ಲೆಕ್ಕ ಶೀರ್ಷಿಕೆ 410ರಲ್ಲಿ ನೀಡಿದ ಮುಂಗಡಗಳು ಮಾರ್ಚ್ 2002ರ ಅಂತ್ಯಕ್ಕೆ ನೀಡಲಾಗಿದೆ. ಆ ಮುಂಗಡಗಳು 31 ಮಾರ್ಚ್ 2002ರೊಳಗೆ ಹೊಂದಾಣಿಕೆಯಾಗಿರುವುದಿಲ್ಲ. 2002.03ನೇ ಸಾಲಿನಲ್ಲಿ ಹೊಂದಾಣಿಕೆ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಸದರಿ ಪ್ರಾರವನ್ನು ಕೈಬಿಡಲು ಕೋರಲಾಗಿದೆ.</p>																
ಕ್ರ.ಸಂ	ಓಚರ್ ಸಂ	ಚೆಕ್.ಸಂ	ದಿನಾಂಕ	ರೂ	ಮುಂಗಡ ಹೊಂದಾಣಿಕೆ ಆಗಿಲ್ಲ																																																							
1	1281	863271	15.03.02	5000.00	ಗೌಳಿಗರ ಕ್ಷೇತ್ರ ಕಾರ್ಯಾಕಾಂಗಿ																																																							
2	1271	863268	13.03.02	5000.00	ಸಿಡಿ ಕ್ಷೇತ್ರ ಕಾರ್ಯ																																																							
3	1310	863287	20.03.02	5000.00	ಹಕ್ಕಿಪಿಕ್ಕಿ ಜನಾಂಗ ಕ್ಷೇತ್ರ ಕಾರ್ಯ																																																							
4	1311	863288	20.03.02	5000.00	ಚಂಮ ಬುಡಕಟ್ಟು ಕ್ಷೇತ್ರ ಕಾರ್ಯ																																																							
1085	06.02.02	864053	06.02.02	15000.00	ಕ್ಷೇತ್ರ ಕಾರ್ಯ																																																							
1289	15.03.02	863278	15.03.02	15000.00	ಕ್ಷೇತ್ರ ಕಾರ್ಯ																																																							

<p>66</p>	<p>ಲೇವಣಿ ಪುಸ್ತಕದ ನಿರ್ವಹಣೆಯಲ್ಲಿ ಕಂಡು ಬಂದ ಲೋಪಗಳು ಟೀಕೆ- ಟಿಪ್ಪಣಿ :- ಪ್ರಸ್ತುತ ಸಾಲಿನ ಲೇವಣಿ ಪುಸ್ತಕದ ನಿರ್ವಹಣೆಯಲ್ಲಿ ಈ ಕೆಳಗೆ ವಿವರಿಸಿದಂತೆ ಲೋಪಗಳು ಕಂಡು ಬಂದಿರುತ್ತವೆ. ಸದರಿ ಲೋಪಗಳಿಗೆ ಸೂಕ್ತ ವಿವರಣೆ ನೀಡುತ್ತಾ ಇವುಗಳನ್ನು ಸರಿಪಡಿಸಿ, ಸದರಿ ಲೇವಣಿ ನಗದು ಪುಸ್ತಕ ತನಿಖೆಗೆ ಹಾಜರುಪಡಿಸುವುದು. ಲೇವಣಿ ನಗದು ಪುಸ್ತಕದ ಪುಟಸಂಖ್ಯೆ:110 : 30-3-02ರ ಪ್ರಕಾರ ಮಾನ್ಯ ಕುಲಪತಿಗಳ ನಿವಾಸದ ಬಾಬು ಮೆ: ಅಮರೇಶ್ವರ ಎಂಟರ್ ಪ್ರೈವೇಟ್ ಇವರ ಬಿಲ್ಲದಲ್ಲಿ ಕಡತಗೊಳಿಸಿದ ಮೊತ್ತ ರೂ.2436.00ಗಳನ್ನು ಲೇವಣಿ ಪುಸ್ತಕದಲ್ಲಿ ಪೋಸ್ಟಿಂಗ್ ಮಾಡಿರುವುದಿಲ್ಲ. ಕಾರಣ ಲೆಕ್ಕಕ್ಕೆ ತೆಗೆದುಕೊಂಡು, ವರ್ಷದ ಅಂತ್ಯಕ್ಕೆ ಹಾಕುವ ಘೋಷ್ವಾರೆಯ ಲೆಕ್ಕದಲ್ಲಿ ತೆಗೆದುಕೊಳ್ಳಲು ಸೂಚಿಸಿದೆ. ಲೇವಣಿ ನಗದು ಪುಸ್ತಕದ ಪುಟ ಸಂಖ್ಯೆ: 89ರಲ್ಲಿ ದಿನಾಂಕ 9.8.2001ರಂದು ಮೆ: ಭಿಸ್ಮಿಲ್ಲಾ ಇಲೆಕ್ಟ್ರಿಕಲ್ಸ್ ಹೊಸಪೇಟೆ ರಶೀದಿ ಸಂಖ್ಯೆ 1189: 23.07.01 ರಂತೆ ಪಡೆದು ಡಿಡಿ ವಾಪಸ್ ಮಾಡಿದೆ. ಈ ವಿವರ ಲೇವಣಿ ಪುಸ್ತಕದಲ್ಲಿ ರಿಕಾರ್ಡ್ ಮಾಡಿರುವುದಿಲ್ಲ. ಲೇವಣಿ ನಗದು ಪುಸ್ತಕದ ಪುಟ 91 ರಲ್ಲಿ ದಿನಾಂಕ 18.09.01 ರಂದು ಶ್ರೀ ಲಕ್ಷ್ಮೀ ಎಲೆಕ್ಟ್ರಿಕಲ್ಸ್, ಬೆಳ್ಳೂರು ರಶೀದಿ ಸಂಖ್ಯೆ 1187: 23.07.01 ರಂತೆ ಪಡೆದ 12430.00 ಮೊತ್ತದ ಡಿಡಿ ವಾಪಸ್ ಮಾಡಲಾಗಿದೆ. ಈ ವಿವರ ಲೇವಣಿ ಪುಸ್ತಕದಲ್ಲಿ ರಿಕಾರ್ಡ್ ಮಾಡಿರುವುದಿಲ್ಲ. ಗ್ರಂಥಾಲಯ ಮರೋವರ್ಸ್ ರಿಜಿಸ್ಟರ್ ಪುಟ ಸಂಖ್ಯೆ 89ರಲ್ಲಿ ನಮೂದಿಸಿರುವ ಶ್ರೀ ಜೆ. ಕರಿಯಪ್ಪಾ, ಉಪನ್ಯಾಸಕರ, ಇವರ ಸದಸ್ಯತ್ವ ಶುಲ್ಕ ರೂ.250.00 (ರಶೀದಿ ಸಂಖ್ಯೆ 4317: 08.01.02) ಗಳನ್ನು ಲೇವಣಿ ನಗದು ಪುಸ್ತಕದ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಸದರಿ ಲೋಪಗಳನ್ನು ಸರಿಪಡಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳುವುದು.</p>	<p>ವಿಶ್ವವಿದ್ಯಾಲಯದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಟೆಂಡರ್ ಕರೆದಿದ್ದು ಅರ್ಜಿ ಹಾಕಿದವರ ಡಿಡಿಗಳನ್ನು ಹಾಗೇ ಇಟ್ಟುಕೊಂಡು ಟೆಂಡರ್ ಅಂತಿಮ ಆದ ಮೇಲೆ ಯಾರಿಗೆ ಟೆಂಡರ್ ಆಗಿರುತ್ತದೆಯೋ ಅವರ ಡಿಡಿ ಮಾತ್ರ ನಗದು ಪುಸ್ತಕ ಮತ್ತು ಲೇವಣಿ ಪುಸ್ತಕದಲ್ಲಿ ದಾಖಲಿಸಲಾಗಿದೆ. ಯಾರಿಗೆ ಟೆಂಡರ್ ಆಗಿರುವುದಿಲ್ಲ. ಅವರವರ ಡಿಡಿಗಳನ್ನು ಸಂಬಂಧಿಸಿದವರಿಗೆ ಹಿಂತಿರುಗಿಸಲಾಗಿದೆ. ಆ ಕಾರಣಕ್ಕಾಗಿ ಲೇವಣಿ ಪುಸ್ತಕದಲ್ಲಿ ಲೆಕ್ಕಕ್ಕೆ ತೆಗೆದುಕೊಂಡಿರುವುದಿಲ್ಲ.</p>		
<p>67</p>	<p>ಶಿಲ್ಪಕಲಾ ವಿಭಾಗ ಬಾದಾಮಿಯ ಡಿಪ್ಲೋಮಾ ವಿದ್ಯಾರ್ಥಿಗಳಿಗಾಗಿ ಶಿಲೆಗಳನ್ನು ಖರೀದಿಸುವಲ್ಲಿ ಕಂಡು ಬಂದ ಲೋಪಗಳು: ವಿಚಾರಣಾ ಪತ್ರ ಸಂಖ್ಯೆ: 36 ದಿನಾಂಕ 06.08.02 ಆಕ್ಷೇಪಿಸಿದ ಮೊತ್ತ ರೂ.23916.00 ವಸೂಲಾತಿಗೆ ಸೂಚಿಸಿದ ಮೊತ್ತ 3500.00ಗಳು:- ಚೆಕ್ ಸಂಖ್ಯೆ: 311996: 09.11.2000ರಲ್ಲಿ ರೂ. 30000.00 ರೂಪಾಯಿಗಳನ್ನು ಮುಂಗಡವಾಗಿ ಬಾದಾಮಿಯ ಶಿಲ್ಪಕಲಾ ವಿಭಾಗದವರು ಪಡೆದು, ಈ ವಿಭಾಗದ ವಿದ್ಯಾರ್ಥಿಗಳಿಗಾಗಿ ಶಿಲೆಗಳನ್ನು ಖರೀದಿಸಿ ಓಚರ್‌ಗಳನ್ನು ಹೊಂದಾಣಿಕೆ ವೋಚರ್ ಸಂಖ್ಯೆ 12: 19.04.01 ರಲ್ಲಿ ಹೊಂದಾಣಿಕೆ ಮಾಡಿರುತ್ತಾರೆ. ಸದರಿ ಹೊಂದಾಣಿಕೆಯ ಓಚರ್‌ಗಳನ್ನು ಪರಿಶೀಲಿಸಿದಾಗ ಈ ಕೆಳಗೆ ವಿವರಿಸಿದ ನ್ಯೂನತೆಗಳು ಕಂಡು ಬಂದಿರುತ್ತವೆ. ಸದರಿ ಕಲ್ಲು ಖರೀದಿಯ ಬಗ್ಗೆ ಖರೀದಿ ಸಲಹಾ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆದಿರುವುದಿಲ್ಲ. 2000-01ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಸದರಿ ಖರೀದಿಯ ಬಗ್ಗೆ ಸೇರಿಸಲಾಗಿದೆ. ಅಂದಾಜು ಪಟ್ಟಿ ಸಲ್ಲಿಸಿರುವುದಿಲ್ಲ. ರೂ. 30000.00 ಗಳಲ್ಲಿ ಹೆಚ್ಚುವರಿಯಾದ ಬಗ್ಗೆ ವಿವರ ಇರುವುದಿಲ್ಲ. ಸದರಿ ಕಲ್ಲು ಖರೀದಿಗೆ ತಾಂತ್ರಿಕ ವಿಭಾಗದಿಂದ ಸಲಹೆ ಪಡೆದಿರುವುದಿಲ್ಲ. ದರಪಟ್ಟಿಗಳು ಅಂಚೆ ಮೂಲಕ ಪಡೆದಿರುವುದಿಲ್ಲ. ಖರೀದಿಸಿದ ಕಲ್ಲಿನಲ್ಲಿ ಎಷ್ಟು ಮೂರ್ತಿಗಳು ಕೆತ್ತಲಾಯಿತು. ಹಾಗೂ ಎಷ್ಟು ದಾಸ್ತಾನು ತೆಗೆದುಕೊಳ್ಳಲಾಯಿತು ಎಂಬುದರ ವಿವರ ತನಿಖೆಗೆ ಹಾಜರುಪಡಿಸಿರುವುದಿಲ್ಲ. ದರ ಪಟ್ಟಿಗಳಿಗೆ ಹಾಗೂ ತುಲನಾತ್ಮಕ ಪಟ್ಟಿಗಳಿಗೆ ಕುಲಸಚಿವರು ಸಹಿ ಮಾಡಿರುವುದಿಲ್ಲ. ಖರೀದಿ ಬಿಲ್ಲು ಮುದ್ರಿತ ಬಿಲ್ಲು ಆಗಿರುವುದಿಲ್ಲ. ಕನ್ನಡ ವಿಶ್ವವಿದ್ಯಾಲಯದ ಸರ್ಕರದ ಆದೇಶದ ಷರತ್ತುಗಳಲ್ಲಿ ಕಾಲಂ 7ರ ಪ್ರಕಾರ ಎಲ್ಲಾ ಸಾಮಗ್ರಿಗಳ ಸಾಗಾಣಿಕೆಯ ವೆಚ್ಚ ಸರಬರಾಜುದಾರರೇ ಭರಿಸಬೇಕೆಂದಿದೆ. ಆದ್ದರಿಂದ ಈ ಖರ್ಚಿನ ಓಚರ್‌ದಲ್ಲಿ ಶ್ರೀ ಶಿವಾ</p>	<ol style="list-style-type: none"> 1. ಮಾನ್ಯ ಕುಲಪತಿಗಳ ಅನುಮೋದನೆ ಪಡೆದು ಕಲ್ಲು ಖರೀದಿಸಿದೆ. 2. 2000-01ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಸೇರಿದೆ. ಆ ವಿಭಾಗದ ಅಂದಾಜು ಆಯ-ವ್ಯಯದಲ್ಲಿ ಸೇರಿರುತ್ತದೆ. 3. ಅಂದಾಜು ಪಟ್ಟಿ ಇನ್ನು ಮುಂದೆ ತಯಾರಿಸಲಾಗುವುದು, ಹೆಚ್ಚುವರಿಯಾದ ಕಾರ್ಯಕ್ರಮ ಕಡತ ಟಿಪ್ಪಣಿಯಲ್ಲಿ ವಿವರ ಇದೆ. 4. ಇನ್ನು ಮುಂದೆ ತಾಂತ್ರಿಕ ವಿಭಾಗದ ಸಲಹೆ ಪಡೆಯಲಾಗುವುದು 5. ತುರ್ತಾಗಿ ಇದ್ದುದರಿಂದ ಖುದ್ದಾಗಿ ದರಪಟ್ಟಿ ಪಡೆಯಲಾಗಿದೆ. 6. ಮೂರ್ತಿಗಳನ್ನು ದಾಸ್ತಾನು ಪುಸ್ತಕದಲ್ಲಿ ದಾಖಲಿಸಿದೆ. ನೆರಳಚ್ಚು ಪತ್ರಿ ಲಗತ್ತಿಸಿದೆ. 7. ಮುಂಗಡ ಪಡೆದಿರುವುದರಿಂದ ಕಡತದಲ್ಲಿ ಅನುಮೋದನೆ ಪಡೆದು ಮುಖ್ಯಸ್ಥರು ದರಪಟ್ಟಿ ಹಾಗೂ ತುಲನಾತ್ಮಕ ದರಪಟ್ಟಿಗೆ ಸಹಿ ಮಾಡಿದ್ದಾರೆ. 8. ಕಲ್ಲು ಅಧೀಕೃತ ಫಾರ್ಮ್‌ನಲ್ಲಿ ಸಿಗುವುದಿಲ್ಲ. ಖಾಸಗಿಯಾಗಿ ಖರೀದಿಸಿದೆ. ಅವರಲ್ಲಿ ಮುದ್ರಿತ ಬಿಲ್ಲು ಇರುವುದಿಲ್ಲ. 9. ದರಪಟ್ಟಿ ಅನುಸಾರ ಖರೀದಿಸಿದೆ. 10. ಇನ್ನು ಮುಂದೆ ಕ್ರಮವಹಿಸಲಾಗುವುದು ಈ ಹಿನ್ನೆಲೆಯಲ್ಲಿ ಸದರಿ ಪ್ರಾಂಶುಪಾಲರು ಕೈಬಿಡಲು ಕೋರಲಾಗಿದೆ. 		

	<p>ರೋಡ್ ಲೈನ್ಸ್ ಬಾಗಲಕೋಟೆ ಇವರಿಗೆ 15 ಟನ್ ಶಿಲೆಗಳನ್ನು ಸಾಗಿಸಿದ ಲಾರಿ ಬಾಡಿಗೆ ಬಾಬು ಬಿಲ್ಲು ಸಂಖ್ಯೆ-ದಿನಾಂಕ 23.11.2000ರ ಪ್ರಕಾರ ಪಾವತಿಸಿದ ಸಾಗಾಣಿಕೆಯ ವೆಚ್ಚದ ಮೊತ್ತ ರೂ.3500.00ಗಳು ವಸೂಲಾತಿಗೆ ಸೂಚಿಸಿದೆ.</p> <p>ಕಲ್ಲಿಗೆ ರಾಜಧನ ಮತ್ತು ಇತರೆ ವೆಚ್ಚಗಳು ಬರುವ ಹಿನ್ನೆಲೆಯಲ್ಲಿ ಘನ ಅಳತೆಗಳನ್ನು ಲೆಕ್ಕ ಹಾಕಬೇಕಾಗುತ್ತದೆ. ಆದ್ದರಿಂದ ಕಲ್ಲನ್ನು ಖರೀದಿಸುವ ಪೂರ್ವದಲ್ಲಿ ತಾಂತ್ರಿಕ ವಿಭಾಗದವರಿಂದ ಅಂದಾಜು ವೆಚ್ಚ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ತೆಗೆದುಕೊಂಡಿರುವುದಿಲ್ಲ.</p> <p>ಮೇಲ್ಕಂಡಂತೆ ವಿವರಿಸಿದ ಲೋಪಗಳು ಹಿನ್ನೆಲೆಯಲ್ಲಿ ರೂ.23910.00 ಗಳು ಅಕ್ಷೇಪಣೆಯಲ್ಲಿ ಇಡಲಾಗಿದೆ ಹಾಗೂ ರೂ.3500.00 ಗಳು ವಸೂಲಾತಿಗೆ ಸೂಚಿಸಿದೆ.</p>																																																											
68	<p>ಬದಾಮಿಯ ಶಿಲ್ಪ ಕಾಲ ವಿಭಾಗದ ದೂರವಾಣಿ ರಿಜಿಸ್ಟರ್‌ದಲ್ಲಿ ಟ್ರಂಕಾಲ್ ಮಾಡಿದ ವಿವರ ಪೂರ್ಣವಾಗಿ, ಬರೆಯದೇ ಇರುವುದು ಹಾಗೂ ದೂರವಾಣಿ ಬಿಲ್ಲಿನ ಮೊತ್ತದೊಂದಿಗೆ ದಂಡದ ಮೊತ್ತ ಕಟ್ಟಿರುವ ಪ್ರಕರಣ:-</p> <p>ಆಕ್ಷೇಪಿಸಿದ ಶಿಲ್ಪಕಲಾ - 461.00 ವಸೂಲಾತಿಗೆ ಸೂಚಿಸಿದ ಮೊತ್ತ 40.00</p> <p>ಬದಾಮಿಯ ಶಿಲ್ಪಕಲಾ ವಿಭಾಗದ ದೂರವಾಣಿ ಸಂಖ್ಯೆ:20084 ಇದರ ದೂರವಾಣಿ ರಿಜಿಸ್ಟರ್‌ದಲ್ಲಿ ಪ್ರಸ್ತುತ ಸಾಲಿನಲ್ಲಿ ಮಾಡಿದ ಟ್ರಂಕಾಲುಗಳ ವಿವರ ಪೂರ್ಣವಾಗಿ ಬರೆದು ದೃಢೀಕರಿಸಿಲ್ಲ. ಕಾರಣ ಪೂರ್ಣ ಸ್ವರೂಪದಲ್ಲಿ ಬರೆದು ದೃಢೀಕರಿಸಿಲ್ಲ, ತನಿಖೆಗೆ ಹಾಜರು ಪಡಿಸುವುದು. ಟ್ರಂಕಾಲುಗಳ ವಿವರ ಈ ಕೆಳಗಿನಂತೆ ಇರುತ್ತದೆ.</p> <p>ಅದೇ ರೀತಿ ಪ್ರಸ್ತುತ ಸಾಲಿನಲ್ಲಿ ದೂರವಾಣಿ ಬಿಲ್ಲುಗಳು ಸಕಾಲದಲ್ಲಿ ಕಟ್ಟಿದೇ ಇರುವುದರಿಂದ ದೂರವಾಣಿ ಇಲಾಖೆಯವರು ಬಿಲ್ಲುಗಳಲ್ಲಿ ವಿಧಿಸಿರುವ ದಂಡದ ಒಟ್ಟಾರೆ ಮೊತ್ತ ರೂ. 40.00 ಗಳು ಬಿಲ್ಲುಗಳ ಮೊತ್ತದೊಂದಿಗೆ, ಸೇರಿಸಿ, ದೂರವಾಣಿ ಇಲಾಖೆಗೆ ಕಟ್ಟಿರುತ್ತಾರೆ. ಇದರಿಂದ ದಂಡದ ಮೊತ್ತ ಕಟ್ಟುವಲ್ಲಿ ವಿಳಂಬಕ್ಕೆ ಕಾರಣರಾದವರಿಂದ ಸದರಿ ದಂಡದ ಮೊತ್ತ ರೂ.40.00ಗಳನ್ನು ವಸೂಲು ಮಾಡುವುದು. ವಿವರ ಈ ಕೆಳಗಿನಂತೆ ಇರುತ್ತದೆ.</p> <p>ಟ್ರಂಕಾಲ್ ಮೊತ್ತಗಳ ವಿವರ:-</p> <table border="1" data-bbox="201 893 1064 1220"> <thead> <tr> <th>ಕ್ರ. ಸಂ</th> <th>ಹೊಂ.ಓ.ಸಂ</th> <th>ಹೊಂ ಓ. ಮೊ</th> <th>ರಶೀದಿ. ಸಂ</th> <th>ಟೆಲಿಪೋನ್ ಬಿಲ್ಲಿನ ಸಂ ದಿ.</th> <th>ದೂರವಾಣಿ ಬಿ.ಮೊ</th> <th>ಟ್ರಂಕಾಲ್ ಒಟ್ಟು ಮೊತ್ತ</th> </tr> </thead> <tbody> <tr> <td>1</td> <td>19:18.12.01</td> <td>5000</td> <td>7</td> <td>20:17.10.01</td> <td>890</td> <td>145.00</td> </tr> <tr> <td>2</td> <td>02:07.05.01</td> <td>3000</td> <td>16</td> <td>137:03.04.01</td> <td>839</td> <td>191.80</td> </tr> <tr> <td>3</td> <td>12:14.03.02</td> <td>5000</td> <td>10</td> <td>226:19.01.02</td> <td>796</td> <td>34.00</td> </tr> <tr> <td>4</td> <td>05.07.09.0</td> <td>5000</td> <td>13</td> <td>20:17.08.01</td> <td>847</td> <td>90.40</td> </tr> <tr> <td>1</td> <td></td> <td></td> <td></td> <td></td> <td></td> <td>461.20</td> </tr> </tbody> </table> <p>ದೂರವಾಣಿ ಬಿಲ್ಲುಗಳ ಮೊತ್ತದೊಂದಿಗೆ ದಂಡ ಕಟ್ಟಿದ ವಿವರ</p> <table border="1" data-bbox="201 1276 1064 1468"> <thead> <tr> <th>ಕ್ರ. ಸಂ</th> <th>ಹೊಂ.ಓ.ಸಂ</th> <th>ಹೊಂ ಓ. ಮೊ</th> <th>ರಶೀದಿ. ಸಂ</th> <th>ಟೆಲಿಪೋನ್ ಬಿಲ್ಲಿನ ಸಂ ದಿ.</th> <th>ದೂರವಾಣಿ ಬಿ.ಮೊ (ದಂಡಸೇರಿ)</th> <th>ದೂರ ಬಿಲ್ಲು ಒಟ್ಟು ಮೊತ್ತ ದಂಡ ಕಟ್ಟಿದ</th> </tr> </thead> <tbody> <tr> <td>1</td> <td>02:07.05.01</td> <td>3000</td> <td>16</td> <td>137: 03.04.01</td> <td>839</td> <td>20.00</td> </tr> </tbody> </table>	ಕ್ರ. ಸಂ	ಹೊಂ.ಓ.ಸಂ	ಹೊಂ ಓ. ಮೊ	ರಶೀದಿ. ಸಂ	ಟೆಲಿಪೋನ್ ಬಿಲ್ಲಿನ ಸಂ ದಿ.	ದೂರವಾಣಿ ಬಿ.ಮೊ	ಟ್ರಂಕಾಲ್ ಒಟ್ಟು ಮೊತ್ತ	1	19:18.12.01	5000	7	20:17.10.01	890	145.00	2	02:07.05.01	3000	16	137:03.04.01	839	191.80	3	12:14.03.02	5000	10	226:19.01.02	796	34.00	4	05.07.09.0	5000	13	20:17.08.01	847	90.40	1						461.20	ಕ್ರ. ಸಂ	ಹೊಂ.ಓ.ಸಂ	ಹೊಂ ಓ. ಮೊ	ರಶೀದಿ. ಸಂ	ಟೆಲಿಪೋನ್ ಬಿಲ್ಲಿನ ಸಂ ದಿ.	ದೂರವಾಣಿ ಬಿ.ಮೊ (ದಂಡಸೇರಿ)	ದೂರ ಬಿಲ್ಲು ಒಟ್ಟು ಮೊತ್ತ ದಂಡ ಕಟ್ಟಿದ	1	02:07.05.01	3000	16	137: 03.04.01	839	20.00	<p>ರಸೀದಿ ಸಂ:33641 ದಿನಾಂಕ06.02.09 ರೂ.40/-ಗಳನ್ನು ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಪ್ರ್ಯಾರಾ ಕೈಬಿಡಲು ಕೋರಲಾಗಿದೆ.</p>		
ಕ್ರ. ಸಂ	ಹೊಂ.ಓ.ಸಂ	ಹೊಂ ಓ. ಮೊ	ರಶೀದಿ. ಸಂ	ಟೆಲಿಪೋನ್ ಬಿಲ್ಲಿನ ಸಂ ದಿ.	ದೂರವಾಣಿ ಬಿ.ಮೊ	ಟ್ರಂಕಾಲ್ ಒಟ್ಟು ಮೊತ್ತ																																																						
1	19:18.12.01	5000	7	20:17.10.01	890	145.00																																																						
2	02:07.05.01	3000	16	137:03.04.01	839	191.80																																																						
3	12:14.03.02	5000	10	226:19.01.02	796	34.00																																																						
4	05.07.09.0	5000	13	20:17.08.01	847	90.40																																																						
1						461.20																																																						
ಕ್ರ. ಸಂ	ಹೊಂ.ಓ.ಸಂ	ಹೊಂ ಓ. ಮೊ	ರಶೀದಿ. ಸಂ	ಟೆಲಿಪೋನ್ ಬಿಲ್ಲಿನ ಸಂ ದಿ.	ದೂರವಾಣಿ ಬಿ.ಮೊ (ದಂಡಸೇರಿ)	ದೂರ ಬಿಲ್ಲು ಒಟ್ಟು ಮೊತ್ತ ದಂಡ ಕಟ್ಟಿದ																																																						
1	02:07.05.01	3000	16	137: 03.04.01	839	20.00																																																						

	<p>2 12:14.03.02 5000 10 226:19.01.0 796 20.00</p> <p>2</p> <p>40.00</p> <p>ಮೇಲ್ಕಂಡಂತೆ ಸೂಕ್ತ ಕ್ರಮ ಕೈಗೊಳ್ಳುವವರೆಗೆ ರೂ.461.00ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ, ಹಾಗೂ ರೂ. 40.00 ಗಳನ್ನು ವಸೂಲಾತಿಯಲ್ಲಿ ಇರಿಸಿದೆ</p>			
69	<p>ಒಪ್ಪಲಾರದ ವೆಚ್ಚಗಳ ಬಗ್ಗೆ ವಿಮರ್ಶೆ ಆಕ್ಷೇಪಣೆಯ ಮೊತ್ತ 1500.00</p> <p>ಹಸ್ತಪ್ರತಿ ವಿಭಾಗದ ಮುಂಗಡ ಹೊಂದಾಣಿಕೆಯ ವೆಚ್ಚದ ವೋಚರ್ ಸಂಖ್ಯೆ: 51: 22.10.01 ರೂ 1500.00ಕ್ಕೆ ಸಂಬಂಧಿಸಿದ ವೋಚರ್‌ಗಳನ್ನು ಪರಿಶೀಲಿಸಿದಾಗ ಈ ಕೆಳಗೆ ವಿವರಿಸಿದಂತೆ ನ್ಯೂನತೆಗಳು ಕಂಡು ಬಂದಿರುತ್ತವೆ.</p> <p>ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಶ್ರೀ ಶೈಲ ಗೆಸ್ಟೆಹೌಸ್ ಇದ್ದು, ಕೆಳಗೆ ವಿದ್ಯಾಲಯಕ್ಕೆ ಬರುವಂಥ ಅತಿಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕಾಗುತ್ತದೆ.</p> <p>ಆದರೆ ಈ ವಿಭಾಗಕ್ಕೆ ಅತಿಥಿಯಾಗಿ ಬಂದಿರುವ ಡಾ: ಶಾಂತನಾಥ ದಿಬ್ಬದ ಇವರಿಗೆ ಈ ಶ್ರೀ ಶೈಲ ಗೆಸ್ಟೆಹೌಸ್‌ನಲ್ಲಿ ವಸತಿ ಸೌಲಭ್ಯ ಕಲ್ಪಿಸದೇ ಪ್ರತ್ಯೇಕವಾಗಿ ಕಾರ್ತಿಕ್ ಹೋಟೆಲ್ ಲಡ್ಡೆ ಹೊಸಪೇಟೆದಲ್ಲಿ ವಸತಿ ಸೌಲಭ್ಯ ಕಲ್ಪಿಸಿ, ಬಿಲ್ಯು ಸಂಖ್ಯೆ 1556:25.03.01 ಪ್ರಕಾರ ರೂ.244.00 ಪಾವತಿಸಿರುತ್ತಾರೆ. ಇದರಿಂದ ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 16, 15(1) ಗಳನ್ನು ಉಲ್ಲಂಘಿಸಿ ದುಂದು ವೆಚ್ಚಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ.</p> <p>ರಶೀದಿ ಕ್ರಮ ಸಂಖ್ಯೆ 4ಕ್ಕೆ ಸಂಬಂಧಿಸಿದ ವೆಚ್ಚದ ವೋಚರ್‌ನಲ್ಲಿ ಡಾ. ಶಾಂತನಾಥ ದಿಬ್ಬದ ಇವರು ಈ ಕೆಳಗೆ ವಿವರಿಸಿದಂತೆ ಹೊಸಪೇಟೆಯಿಂದ ವಿದ್ಯಾರಣ್ಯಕ್ಕೆ ಕೆ.ಎಸ್.ಆರ್.ಟಿಸಿ. ಬಸ್ಸಿನ ಮೂಲಕ ಹೋಗಿ ಬಂದಿರುವುದಕ್ಕೆ ಒಟ್ಟು ಶುಲ್ಕ ರೂ. 40.00ಗಳು ಪಾವತಿಸಿರುತ್ತಾರೆ.</p> <p>23.09.01 ಹೊಸಪೇಟೆಯಿಂದ ವಿದ್ಯಾರಣ್ಯ ಬಸ್-10.00 25.09.01 ವಿದ್ಯಾರಣ್ಯದಿಂದ ಹೊಸಪೇಟೆ ಬಸ್-10-00 26-09-01 ಹೊಸಪೇಟೆದಿಂದ ವಿದ್ಯಾರಣ್ಯ ಬಸ್-10.00 26.09.01 ವಿದ್ಯಾರಣ್ಯದಿಂದ ಹೊಸಪೇಟೆ ಬಸ್-10.00</p> <p>ಸದರೀ ಡಾ: ಶಾಂತನಾಥ ದಿಬ್ಬದ ಇವರಿಗೆ, ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿರುವ ಶ್ರೀ ಶೈಲ ಗೆಸ್ಟೆಹೌಸ್‌ನಲ್ಲಿ ವಸತಿ ಸೌಲಭ್ಯ ಕಲ್ಪಿಸಿಕೊಟ್ಟಿದ್ದರೆ, ಸದರೀ ಬಸ್ಸಿನ ಶುಲ್ಕಗಳ ಮೊತ್ತ ರೂ. 40.00 ಪಾವತಿಸಿರುವುದನ್ನು ತಪ್ಪಿಸಬಹುದಾಗಿತ್ತು. ಮೇಲೆ ವಿವರಿಸಿದ ಬಸ್ಸಿನ ದರಗಳ ಪಾವತಿಗಳನ್ನು ಪರಾಮರ್ಶಿಸಿದಾಗ ಹೆಚ್ಚಿನ ಬಸ್ಸಿನ ಶುಲ್ಕಗಳು ಕ್ಲೇಮ್ ಮಾಡಿರುವುದು ಕಂಡು ಬಂದಿದೆ. ಇದನ್ನು ಪುನರ್ ಪರಿಶೀಲಿಸಲು ಸೂಚಿಸಿದೆ.</p> <p>ಇದೇ ಐಟಂ ನಂಬರ್ 4ರಲ್ಲಿ ಡಾ. ಶಾಂತನಾಥ ದಿಬ್ಬದ ಇವರು ನಂದಿಹಳ್ಳಿಯಿಂದ ಸೊಂಡೂರು, ಸೊಂಡೂರುದಿಂದ ನಂದಿ ಹಳ್ಳಿಗೆ ಹೋಗಿ ಬರಲು, ಬಸ್ಸಿನ ಶುಲ್ಕಗಳು ಈ ಕೆಳಗಿನಂತೆ ತೋರಿಸಿದಂತೆ ಒಟ್ಟು 100.00 ಕ್ಲೇಮ್ ಮಾಡಿರುವುದು ಕಂಡು ಬಂದಿದೆ.</p> <p>24.09.01 ನಂದಿಹಳ್ಳಿಯಿಂದ ಸೊಂಡೂರು 50.00 26.09.01 ಸೊಂಡೂರಿನಿಂದ ನಂದಿಹಳ್ಳಿ 50.00</p> <p>ಕ್ಲೇಮ್ ಮಾಡಿದ ಈ ಮೇಲಿನ ಬಸ್ಸಿನ ಶುಲ್ಕಗಳು ವಾಸ್ತವಿಕಗಿಂತ ಹೆಚ್ಚಿಗೆ ಇರುವುದು ಕಂಡು ಬಂದಿದೆ. ಸದರೀ ಬಸ್ಸಿನ ದರಗಳನ್ನು ಪುನರ್ ಪರಿಶೀಲಿಸಬೇಕಾಗಿತ್ತು. ಆದರೆ ಪುನರ್ ಪರಿಶೀಲಿಸಿರುವುದು. ಸದರಿ ಲೋಪಗಳಿಗೆ ಸೂಕ್ತ ವಿವರಣೆ ನೀಡುವ ತನಕ ರೂ.1500.00 ಗಳು ಆಕ್ಷೇಪಣೆಯಲ್ಲಿ ಇರಿಸಿದೆ.</p>	<p>ವಿಶ್ವವಿದ್ಯಾಲಯದಲ್ಲಿ ಶ್ರೀಶೈಲ ಅತಿಥಿ ಗೃಹ ಇರುತ್ತದೆ. ಆದರೆ ಅಲ್ಲಿ ಊಟದ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಹಸ್ತಪ್ರತಿ ವಿಭಾಗಕ್ಕೆ ಬಂದ ಅತಿಥಿಯನ್ನು ಹೊಸಪೇಟೆಯ ಕಾರ್ತಿಕ್ ಹೋಟೆಲ್‌ನಲ್ಲಿ ಉಳಿಸಲಾಗಿದೆ. ಸೊಂಡೂರಿನಿಂದ ನಂದಿಹಳ್ಳಿಗೆ ಸೂಪರ್ ಡಿಲಕ್ಸ್ ಬಸ್ ವೆಚ್ಚ ರೂ50/- ರಂತೆ ಒಟ್ಟು 100/- ಕ್ಲೇಮು ಮಾಡಲಾಗಿದೆ.</p> <p>ಮೇಲಿನ ಎರಡು ಅಂಶಗಳಲ್ಲಿ ಯಾವುದೇ ಲೋಪವಾಗಿರುವುದಿಲ್ಲ.</p> <p>ಈ ಹಿನ್ನೆಲೆಯಲ್ಲಿ ಸದರಿ ಪ್ರಾರವನ್ನು ಕೈಬಿಡಲು ಕೈಬಿಡಲು ಕೋರಲಾಗಿದೆ.</p>		

70	<p>ಪತ್ರಿಕಾ ಗೋಷ್ಠಿಗೆ ಹಾಜರಾದ ಸರಕಾರಿ ನೌಕರರುಗಳಾದ ಹೊಸಪೇಟೆ ವಾರ್ತಾ ಇಲಾಖೆಯ ಪತ್ರಿಕಾ ಕರ್ತರಿಗೆ ಔಪಚಾರಿಕ ವೆಚ್ಚ ಧರಿಸಿರುವುದು ಹಾಗೂ ಅವರ ವಾಹನ ಗಳಿಗೆ ಇಂಧನ ಹಾರಿಸಿರುವ ಪ್ರಕರಣ ವಸೂಲಾತಿಗೆ ಸೂಚಿಸಿದ ಮೊತ್ತ 939.00:-</p> <p>ದಿನಾಂಕ: 16.03.01 ರಂದು ಶ್ರೀ ಡಾ: ಹೆಚ್.ಜಿ. ಲಕ್ಷ್ಮಣಗೌಡ ಇವರು ನೂತನ ಕುಲಪತಿಗಳಾಗಿ ನೇಮಕಗೊಂಡಾಗ ಪತ್ರಿಕಾ ಗೋಷ್ಠಿ ಇಟ್ಟುಕೊಂಡಾಗ, ಹೊಸಪೇಟೆ ವಾರ್ತಾ ಇಲಾಖೆಯ ಸರಕಾರಿ ನೌಕರರುಗಳಾದ ಪತ್ರಿಕಾ ಕರ್ತ ಸರಕಾರಿ ಕೆಲಸದ ನಿಮಿತ್ತ ಹಾಜರಾದಾಗ ಅವರುಗಳಿಗೆ, ಈ ಕೆಳಗಿನಂತೆ ಔಪಚಾರಿಕವೆಂದು ಒಟ್ಟು ರೂ.247.50ಗಳು ಖರ್ಚು ಭರಿಸಿರುತ್ತಾರೆ ಹಾಗೂ ಈ ಪತ್ರಿಕಾ ಕರ್ತರ ವಾಹನಗಳಿಗೆ ಇಂಧನ ಹಾಕಿಸಲು ಒಟ್ಟು 691.25 ಗಳು ಖರ್ಚು ಮಾಡಿರುತ್ತಾರೆ.</p> <p>ಆದರೆ, ಸರಕಾರಿ ಕೆಲಸದ ನಿಮಿತ್ತ ವಿಶ್ವವಿದ್ಯಾಲಯಕ್ಕೆ ಹಾಜರಾಗುವ ಸರಕಾರಿ ನೌಕರರುಗಳಿಗೆ ಇಂಧನ ವೆಚ್ಚಗಳು ವಿಶ್ವವಿದ್ಯಾಲಯ ನಿಧಿಯಿಂದ ಭರಿಸಲು ನಿಯಮಗಳಲ್ಲಿ ಅವಕಾಶ ಇರುವುದಿಲ್ಲ. ಪತ್ರಿಕಾಕಾರನ ಸದರೀ ಪತ್ರಿಕಾ ಕರ್ತರಿಗೆ ಮಾಡಿದ ಒಟ್ಟಾರೆ ವೆಚ್ಚ ರೂ. 938.75ಗಳನ್ನು ಹೊಸಪೇಟೆ ವಾರ್ತಾ ಮತ್ತು ಪ್ರಚಾರ ಇಲಾಖೆಯಿಂದ ಮರುಭರಿಸಿ ಮಾಡಿಕೊಂಡು ವಿಶ್ವವಿದ್ಯಾಲಯದ ನಿಧಿಗೆ ಜಮೆ ಮಾಡುವುದು. ಅಲ್ಲಿಯವರೆಗೆ ಒಟ್ಟಾರೆ ಮೊತ್ತ ರೂ. 938.75 ಅಥವಾ 939.00ಗಳು ವಸೂಲಾತಿಯಲ್ಲಿ ಇರಿಸಿದೆ. ವಿವರ ಈ ಕೆಳಗಿನಂತೆ ಇರುತ್ತದೆ.</p> <table border="1" data-bbox="206 657 1064 1343"> <thead> <tr> <th>ಚೆಕ್ ನಂ</th> <th>ಚೆಕ್ ಮಾಡಿದ ಮೊತ್ತ</th> <th>ದಿನಾಂಕ</th> <th>ಹೊಂದಾಣಿಕೆ ವೋ.ಸಂ</th> <th>ಖರ್ಚು ಮಾಡಿದ ಮೊತ್ತ</th> <th>ಖರ್ಚು ಮಾಡಿದ ವಿವರ</th> </tr> </thead> <tbody> <tr> <td>703958</td> <td>2000</td> <td>10.04.01</td> <td>4</td> <td>491.25</td> <td>ಇಂಧನ ಹಾಕಿಸಿದ್ದು, ವಾರ್ತಾ ಇಲಾಖೆಯ ಪತ್ರಿಕಾ ಕರ್ತರ ವಾಹನ ಸಂಖ್ಯೆ:ಕೆ.ಎ.-01:ಬಿ-770ಕ್ಕೆ ಇಂಧನ ಹಾರಿಸಿದೆ.</td> </tr> <tr> <td></td> <td></td> <td></td> <td></td> <td>148.00</td> <td>ಹೋಟೆಲ್ ಮಯೂರ ಬಳಿಯಲ್ಲಿ ಬಿಲ್ಲು ಸಂಖ್ಯೆ ದಿನಾಂಕ 16.03.01ರ ಪ್ರಕಾರ ಪತ್ರಿಕಾ ಕರ್ತರಿಗೆ ಟಿಫನ್ ಮಾಡಿಸಿದ್ದು</td> </tr> <tr> <td></td> <td></td> <td></td> <td></td> <td>200.00</td> <td>ಶಂಕರ್ ಸರ್ವಿಸ್ ಸ್ಟೇಶನ್ ಹೊಸಪೇಟೆ ಇವರಲ್ಲಿ ಬಿಲ್ಲು ಸಂಖ್ಯೆ 67988:16.3.01 ಪ್ರಕಾರ ವಾಹನ ಸಂಖ್ಯೆ:ಕೆ.ಎ.-01 ಬಿ-1667 ಕ್ಕೆ ಹಾರಿಸಿದ್ದು.</td> </tr> <tr> <td></td> <td></td> <td></td> <td></td> <td>99.50</td> <td>ಶಾನಭಾಗ ಹೋಟೆಲ್ ಹೊಸಪೇಟೆ ಇವರಲ್ಲಿ ಬಿಲ್ಲು ಸಂಖ್ಯೆ:353: 16.03.01 ಪ್ರಕಾರ ಟಿಫನ್ ಮಾಡಿಸಿದ್ದು.</td> </tr> <tr> <td></td> <td></td> <td></td> <td>ಒಟ್ಟು</td> <td>938.75 ಅಥವಾ 939.00</td> <td></td> </tr> </tbody> </table> <p>ಮೇಲೆ ವಿವರಿಸಿದ ಹಾಗೆ, ಇಂಧನ ಹಾರಿಸಿದ ವಿವರ ಸಂಬಂಧಿಸಿದ ವಾಹನದ ಲಾಗ್ ಪುಸ್ತಕದಲ್ಲಿ ನಮೂದು ಮಾಡಿ, ವಿವರ ತನಿಖೆಗೆ ನೀಡುವುದು.</p>	ಚೆಕ್ ನಂ	ಚೆಕ್ ಮಾಡಿದ ಮೊತ್ತ	ದಿನಾಂಕ	ಹೊಂದಾಣಿಕೆ ವೋ.ಸಂ	ಖರ್ಚು ಮಾಡಿದ ಮೊತ್ತ	ಖರ್ಚು ಮಾಡಿದ ವಿವರ	703958	2000	10.04.01	4	491.25	ಇಂಧನ ಹಾಕಿಸಿದ್ದು, ವಾರ್ತಾ ಇಲಾಖೆಯ ಪತ್ರಿಕಾ ಕರ್ತರ ವಾಹನ ಸಂಖ್ಯೆ:ಕೆ.ಎ.-01:ಬಿ-770ಕ್ಕೆ ಇಂಧನ ಹಾರಿಸಿದೆ.					148.00	ಹೋಟೆಲ್ ಮಯೂರ ಬಳಿಯಲ್ಲಿ ಬಿಲ್ಲು ಸಂಖ್ಯೆ ದಿನಾಂಕ 16.03.01ರ ಪ್ರಕಾರ ಪತ್ರಿಕಾ ಕರ್ತರಿಗೆ ಟಿಫನ್ ಮಾಡಿಸಿದ್ದು					200.00	ಶಂಕರ್ ಸರ್ವಿಸ್ ಸ್ಟೇಶನ್ ಹೊಸಪೇಟೆ ಇವರಲ್ಲಿ ಬಿಲ್ಲು ಸಂಖ್ಯೆ 67988:16.3.01 ಪ್ರಕಾರ ವಾಹನ ಸಂಖ್ಯೆ:ಕೆ.ಎ.-01 ಬಿ-1667 ಕ್ಕೆ ಹಾರಿಸಿದ್ದು.					99.50	ಶಾನಭಾಗ ಹೋಟೆಲ್ ಹೊಸಪೇಟೆ ಇವರಲ್ಲಿ ಬಿಲ್ಲು ಸಂಖ್ಯೆ:353: 16.03.01 ಪ್ರಕಾರ ಟಿಫನ್ ಮಾಡಿಸಿದ್ದು.				ಒಟ್ಟು	938.75 ಅಥವಾ 939.00		<p>ರಸೀದಿ ಸಂಖ್ಯೆ 33677 ದಿನಾಂಕ:11.02.09 ರೂ.939/-ಗಳನ್ನು ವಿಶ್ವವಿದ್ಯಾಲಯದ ನಿಧಿಗೆ ಜಮೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಪ್ರಾರಾ ಕೈಬಿಡಲು ಕೋರಲಾಗಿದೆ.</p>		
ಚೆಕ್ ನಂ	ಚೆಕ್ ಮಾಡಿದ ಮೊತ್ತ	ದಿನಾಂಕ	ಹೊಂದಾಣಿಕೆ ವೋ.ಸಂ	ಖರ್ಚು ಮಾಡಿದ ಮೊತ್ತ	ಖರ್ಚು ಮಾಡಿದ ವಿವರ																																			
703958	2000	10.04.01	4	491.25	ಇಂಧನ ಹಾಕಿಸಿದ್ದು, ವಾರ್ತಾ ಇಲಾಖೆಯ ಪತ್ರಿಕಾ ಕರ್ತರ ವಾಹನ ಸಂಖ್ಯೆ:ಕೆ.ಎ.-01:ಬಿ-770ಕ್ಕೆ ಇಂಧನ ಹಾರಿಸಿದೆ.																																			
				148.00	ಹೋಟೆಲ್ ಮಯೂರ ಬಳಿಯಲ್ಲಿ ಬಿಲ್ಲು ಸಂಖ್ಯೆ ದಿನಾಂಕ 16.03.01ರ ಪ್ರಕಾರ ಪತ್ರಿಕಾ ಕರ್ತರಿಗೆ ಟಿಫನ್ ಮಾಡಿಸಿದ್ದು																																			
				200.00	ಶಂಕರ್ ಸರ್ವಿಸ್ ಸ್ಟೇಶನ್ ಹೊಸಪೇಟೆ ಇವರಲ್ಲಿ ಬಿಲ್ಲು ಸಂಖ್ಯೆ 67988:16.3.01 ಪ್ರಕಾರ ವಾಹನ ಸಂಖ್ಯೆ:ಕೆ.ಎ.-01 ಬಿ-1667 ಕ್ಕೆ ಹಾರಿಸಿದ್ದು.																																			
				99.50	ಶಾನಭಾಗ ಹೋಟೆಲ್ ಹೊಸಪೇಟೆ ಇವರಲ್ಲಿ ಬಿಲ್ಲು ಸಂಖ್ಯೆ:353: 16.03.01 ಪ್ರಕಾರ ಟಿಫನ್ ಮಾಡಿಸಿದ್ದು.																																			
			ಒಟ್ಟು	938.75 ಅಥವಾ 939.00																																				

71	<p>ಒಂದು ಕಲೆಯ ತರಬೇತಿಗೆ, ಇಬ್ಬರ ಕಲಾವಿದರ ನೆರವನ್ನು ಮಾತ್ರ ಪಡೆಯುವ ಬದಲು ಮೂವರು ಕಲಾವಿದರ ನೆರವನ್ನು ಪಡೆದು, ಸಂಭಾವನೆ ಪಾವತಿಸಿರುವ ಬಗ್ಗೆ ವಿಮರ್ಶೆ ಆಕ್ಷೇಪಣೆಯ ಮೊತ್ತ 3000:- ಜಾನಪದ ಕಲೆಗಳ ಡಿಪ್ಲೋಮಾ ಶಿಕ್ಷಣ ನಿಯಮಗಳು ಪಠ್ಯಕ್ರಮದ ನಿಯಮಗಳ ಜಾನಪದ ವಿಭಾಗ ಕನ್ನಡ ವಿಶ್ವವಿದ್ಯಾಲಯ ಇವರು, ರಚಿಸಿರುವ ನಿಯಮಗಳು) ನಿಯಮ5(3) ಪ್ರಕಾರ ಕಲೆಯನ್ನು ಕಲಿಸಲು ಕಲಾವಿದರಲ್ಲಿ ಮುಖ್ಯ ಕಲಾವಿದನಿಗೆ ರೂ.5000.00 ಹಾಗೂ ಸಹ ಕಲಾವಿದನಿಗೆ ರೂ.3500.00 ಸಂಭಾವನೆ ನೀಡಬೇಕಾಗಿದೆ.</p> <p>ಈ ವಿಭಾಗದಲ್ಲಿ ಒಂದು ಕಲೆಯ ತರಬೇತಿಗಾಗಿ, ಇಬ್ಬರ ಕಲಾವಿದರ ನೆರವನ್ನು ಮಾತ್ರ ಪಡೆಯುವುದರ ಬದಲು, ಮೂವರ ಕಲಾವಿದರನ್ನು ಈ ತರಬೇತಿಗಾಗಿ ತೆಗೆದುಕೊಂಡು ಈ ಕೆಳಗೆ ವಿವರಿಸಿದಂತೆ, ಒಟ್ಟಾರೆ 11000.00ಗಳು ಪಾವತಿಸಿರುತ್ತಾರೆ.</p> <p>ಆದ್ದರಿಂದ ಇಬ್ಬರ ಬದಲು, ಮೂವರು ಕಲಾವಿದರನ್ನು ಸದರಿ ತರಬೇತಿಗಾಗಿ ಪಡೆದಿರುವುದಕ್ಕಾಗಿ ಕಾರಣಗಳು ತಿಳಿದು ಬಂದಿರುವುದಿಲ್ಲ.</p> <table border="1" data-bbox="246 510 627 686"> <thead> <tr> <th>ಚೆಕ್‌ನಂಬರ್</th> <th>ದಿನಾಂಕ</th> <th>ಮೊತ್ತ</th> </tr> </thead> <tbody> <tr> <td>863223</td> <td>26.02.02</td> <td>5000.00</td> </tr> <tr> <td>863224</td> <td>26.02.02</td> <td>3000.00</td> </tr> <tr> <td>863225</td> <td>26.02.02</td> <td>3000.00</td> </tr> <tr> <td colspan="2"></td> <td>11000.00</td> </tr> </tbody> </table> <p>ಆದ್ದರಿಂದ ಹೆಚ್ಚಿನ ಒಬ್ಬ ಸಹ ಕಲಾವಿದರಿಗೆ ಪಾವತಿಸಿದ ರೂ.3000.00ಗಳನ್ನು ಯಾವ ಆಧಾರದ ಮೇಲೆ ಪಾವತಿಸಲಾಗಿದೆ ಎಂಬುದಕ್ಕೆ ವಿವರ ನೀಡುವವರೆಗೆ ರೂ. 3000.00 ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>	ಚೆಕ್‌ನಂಬರ್	ದಿನಾಂಕ	ಮೊತ್ತ	863223	26.02.02	5000.00	863224	26.02.02	3000.00	863225	26.02.02	3000.00			11000.00	<p>ಒಂದು ಕಲೆಯ ತರಬೇತಿಗೆ ಒಬ್ಬ ಮುಖ್ಯ ಕಲಾವಿದ ಇಬ್ಬರು ಸಹ ಕಲಾವಿದರು ಅವಶ್ಯಕತೆ ಇದ್ದು, ಆ ಪ್ರಕಾರವಾಗಿ ರೂ. 11000/- ಕ್ಲೇಮು ಮಾಡಲಾಗಿದೆ. ಯಾವುದೇ ಲೋಪವಾಗಿರುವುದಿಲ್ಲ.</p> <p>ಈ ಹಿನ್ನೆಲೆಯಲ್ಲಿ ಸದರಿ ಪ್ರಾರವನ್ನು ಕೈಬಿಡಲು ಕೋರಲಾಗಿದೆ.</p>		
ಚೆಕ್‌ನಂಬರ್	ದಿನಾಂಕ	ಮೊತ್ತ																	
863223	26.02.02	5000.00																	
863224	26.02.02	3000.00																	
863225	26.02.02	3000.00																	
		11000.00																	
72	<p>ವಾಸ್ತವಿಕ ಸರಕಾರಿ ಮೈಲೇಜ್ ದರಕ್ಕಿಂತ ಹೆಚ್ಚಿನ ಮೈಲೇಜ್ ದರ ನಿಗದಿಪಡಿಸಿ, ಖಾಸಗಿ ಕಾರಿನ ಬಾಡಿಗೆ ಪಾವತಿಸಿರುವುದು ವಸೂಲಾತಿ ಸೂಚಿಸಿದ ಮೊತ್ತ:</p> <p>ಈ ಕೆಳಗೆ ವಿವರಿಸಿದಂತೆ ಕೆ.ಸಿ.ಎಸ್.ಆರ್. ನಿಯಮಗಳ ನಿಯಮ 45(3) (ರಸ್ತೆ ಪ್ರಯಾಣ ದರ ಮೈಲಿದರ) ಪ್ರಕಾರ ದಿನಾಂಕ 01.01.1999 ದಿಂದ ಜಾರಿಗೆ ತಂದಿರುವ ವಾಹನಗಳ ವಾಸ್ತವಿಕ ಬಾಡಿಗೆ ದರಕ್ಕಿಂತ ಹೆಚ್ಚಿನ ಬಾಡಿಗೆ ದರ ನಿಗದಿಪಡಿಸಿ, ಖಾಸಗಿ ಕಾರಿನ ಬಾಡಿಗೆ ಪಾವತಿಸಿರುತ್ತಾರೆ. ಇದರಿಂದ ಒಟ್ಟಾರೆ ರೂ. 320.0 ಗಳು ಹೆಚ್ಚಿಗೆ ಪಾವತಿಸಿರುತ್ತಾರೆ. ಕಾರಣ ಹೆಚ್ಚಿಗೆ ಪಾವತಿಸಿದ ಮೊತ್ತ ರೂ.320.00 ಗಳು ಸಂಬಂಧಪಟ್ಟವರಿಂದ ವಸೂಲಾತಿಗೆ ಸೂಚಿಸಿದ ವಿವರ ಈ ಕೆಳಗಿನಂತೆ ಇರುತ್ತದೆ.</p>	<p>ರಸೀದಿ ಸಂಖ್ಯೆ 33678 ದಿನಾಂಕ:11.02.09 ರೂ.320/-ಗಳನ್ನು ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಪ್ರಾರಾ ಕೈಬಿಡಲು ಕೋರಲಾಗಿದೆ.</p>																	

ಕ್ರ. ಸಂ.	ಹೊಂದಾಣಿಕೆ ಸಂ.	ಹೊಂದಾಣಿಕೆ ಸಂ.	ವಿಧ	ವಾಹನ ಬಾಡಿಗೆ ಸಂ.	ಕಡತ ದಾಖಲೆ	ಬಾಡಿಗೆ ಪಡೆದ ದಿನ	ಎಲ್ಲದ ಖರ್ಚು	ವಿಳಿದ ಬಾಡಿಗೆ	ವಿಳಿದ ಸಂದಾಯ	ವ್ಯಯ	ಜಾಲಿನ ಆಯ	ಮಾಡಿದ ಸಂಖ್ಯೆ
1	2	3	4	5	6	7	8	9	10	11	12	13
1	21: 1112	5000	ಬಾಡಿಗೆ ಶಿಲ್ಪ ಕಲಾ ವಿಭಾಗ	ಎಂ.ಜಿ. 1046	ಶಿಲ್ಪ ಮತ್ತು ಚಿತ್ರ ಕಲಾ ಕಲಾಕೃತಿಗಳನ್ನು ವಿನ್ಯಾಸಿಸುವ ಕೆಲಸಗಳು	2021	ಬಾಡಿಗೆಯ ವಿನ್ಯಾಸ	40	300	100	100	100
2	21: 1112	"	"	"	ಶಿಲ್ಪ ಮತ್ತು ಚಿತ್ರ ಕಲಾ ಕಲಾಕೃತಿಗಳನ್ನು ವಿನ್ಯಾಸಿಸುವ ಕೆಲಸಗಳು	2021	ವಿನ್ಯಾಸ ದಾಖಲೆ	40	300	100	100	100
												300
73	<p>ಇಂಧನ ಬಳಕೆಯಲ್ಲಿ ಸರಕಾರಿ ಆದೇಶ ಉಲ್ಲಂಘಿಸಿರುವ ಪ್ರಕರಣ ವಿಚಾರಣಾ ಪತ್ರ ಸಂಖ್ಯೆ 24 ದಿನಾಂಕ 05-08-02 ಆಕ್ಷೇಪಿಸಿದ ಮೊತ್ತ ರೂ.151230.00:-</p> <p>ಸರಕಾರಿ ಆದೇಶ ಸಂಖ್ಯೆ: ಎಫ್.ಡಿ:03:ಬಿಇಎಂ:2001 ಬೆಂಗಳೂರು ದಿನಾಂಕ 17.10.2001 ರ ಪ್ರಕಾರ</p> <ol style="list-style-type: none"> 1. ಸರಕಾರಿ ವಾಹನಗಳು, ಸಿಬ್ಬಂದಿ ವರ್ಗದ ವಾಹನಗಳು, ಒಳಪಟ್ಟಂತೆ, ಪೆಟ್ರೋಲ್ ಮತ್ತು ಡೀಜೆಲ್ ಬಳಕೆಯನ್ನು ಕಳೆದ ವರ್ಷದ ಬಳಕೆಗಿಂತ ಶೇ.20 ರಷ್ಟು ಕಡಿಮೆ ಮಾಡುವುದು. 2. ರಜಾ ದಿನಗಳಲ್ಲಿ ವಾಹನ ಬಳಕೆಯನ್ನು ಮಾಡದಿರುವುದು. 3. ಸರಕಾರದ ಕಾರ್ಯದರ್ಶಿಗಳು ಅವರ ಆಡಳಿತ ವ್ಯಾಪ್ತಿಯಲ್ಲಿ ಬರುವ ಇಲಾಖೆಗಳ ಪ್ರತಿಯೊಬ್ಬ ಅಧಿಕಾರಿಗೆ ಪೆಟ್ರೋಲ್ ಮತ್ತು ಡೀಜೆಲ್‌ಗಳ ಹಂಚಿಕೆಯನ್ನು ನಿಗದಿಪಡಿಸುವುದು. ಹಾಗೂ ನಿಗದಿಪಡಿಸುವಾಗ ಈ ಹಂಚಿಕೆಯ ಮಿತಿಯು ಕಳೆದ ವರ್ಷ ಬಳಕೆಯಾದ ಪೆಟ್ರೋಲ್ ಡೀಜೆಲ್ ಬಳಕೆಯ ಪ್ರಮಾಣದ ಶೇ.80 ಕ್ಕೆ ಮೀರಬಾರದು. 4. ಕರ್ತವ್ಯ ನಿರ್ವಹಣೆ ಸಭೆಗಳಲ್ಲಿ ಅಧಿಕೃತ ಕಾರನ್ನು ಒದಗಿಸಲಾದ ಅಧಿಕಾರಿಗಳು, ದೂರದ ಜಿಲ್ಲೆಗಳಿಂದ ಬೆಂಗಳೂರಿಗೆ ಬರುವಂತಹ ಸಂದರ್ಭಗಳಲ್ಲಿ ರೈಲಿನಲ್ಲಿ ಪ್ರಯಾಣ ಮಾಡುವುದು ಅವರ ಸ್ಥಳೀಯ ಒಡಾಟಕ್ಕೆ ಪ್ರತಿ ದಿನಕ್ಕೆ ರೂ 600.00 ವಂತಿಗೆ ಒಳಪಟ್ಟು ಹಳದಿ ಬೋರ್ಡಿನ ಟ್ಯಾಕ್ಸಿಗಳನ್ನು ಬಾಡಿಗೆಗೆ ತೆಗೆದುಕೊಳ್ಳುವುದು. ಟ್ಯಾಕ್ಸಿ ಬಾಡಿಗೆ ವೆಚ್ಚವನ್ನು ಸಂಬಂಧಪಟ್ಟ ಇಲಾಖೆಯ ಕಛೇರಿ ವೆಚ್ಚದ ಅಡಿಯಲ್ಲಿ ಭರಿಸಬೇಕಾಗಿದೆ. <p>ರಜಾ ದಿನಗಳಲ್ಲಿ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ವಾಹನ ಬಳಸಿದೆ. ಉಳಿದ ರಜಾ ದಿನಗಳಲ್ಲಿ ವಾಹನವನ್ನು ಬಳಸಿರುವುದಿಲ್ಲ. ಬೆಂಗಳೂರಿಗೆ ಪ್ರಯಾಣ ಮಾಡಿದಾಗ ಗರಿಷ್ಠ ಪ್ರಮಾಣದಲ್ಲಿ ರೈಲಿನಲ್ಲಿ ಪ್ರಯಾಣಿಸಿ, ಬೆಂಗಳೂರಿನಲ್ಲಿ ಟ್ಯಾಕ್ಸಿ ಬಾಡಿಗೆ ಮಾಡಲಾಗಿದೆ. ಮಾನ್ಯ ಕುಲಪತಿಯವರು ತುರ್ತಾಗಿ ಪ್ರಯಾಣ ಮಾಡಬೇಕಾಗಿ ಬಂದಿರುವುದರಿಂದ ಮಿತವ್ಯಯ ಮಾಡಲು ಸಾಧ್ಯವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸದರಿ ವ್ಯಾಜವನ್ನು ಕೈಬಿಡಲು ಕೋರಲಾಗಿದೆ.</p>											

	<p>ಆದರೆ, ಈ ಕನ್ನಡ ವಿಶ್ವವಿದ್ಯಾಲಯದ ವಿವಿಧ ವಾಹನಗಳ ಲಾಗ್ ಪುಸ್ತಕಗಳನ್ನು ಪರಿಶೀಲಿಸಿದಾಗ ಮೇಲೆ ಪ್ರಸ್ತಾಪಿಸಿದ ಸರಕಾರಿ ಆದೇಶದಲ್ಲಿರುವ ಮಿತವ್ಯಯದ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇರುವುದ ಕಂಡು ಬಂದಿದೆ.</p> <p>ಕಾರಣ ಸದರಿ ಲೋಪಗಳಿಗೆ ಸೂಕ್ತ ವಿವರಣೆ ಹಾಜರುಪಡಿಸುವವಗೆ ಪ್ರಸ್ತುತ ಸಾಲಿನಲ್ಲಿ ಇಂಧನಕ್ಕಾಗಿ ಖರ್ಚು ಮಾಡಿದ ಮೊತ್ತ ರೂ.151230.00ಗಳು ಆಕ್ಷೇಪಣೆಯಲ್ಲಿ ಇರಿಸಿದೆ.</p>																																			
74	<p>ವಾಹನ ಸಂಖ್ಯೆ: ಕೆ.ಎ:04ಎಮ್:3964 ಇದರ ಲಾಗ್ ಪುಸ್ತಕದಲ್ಲಿ ಇಂಧನನ ಲೆಕ್ಕಾಚಾರದಲ್ಲಿ ಕಂಡು ಬಂದ ಇಂಧನದ ಕೊರತೆಯ ಮೊತ್ತವನ್ನು ವಸೂಲಾತಿಗೆ ಸೂಚಿಸಿರುವ ಪ್ರಕರಣ ವಿಚಾರಣಾ ಪತ್ರ ಸಂಖ್ಯೆ 40 ದಿನಾಂಕ 07.08.02 ವಸೂಲಾತಿಗೆ ಸೂಚಿಸಿದ ಮೊಬಲಗು 53-00:</p> <p>ವಾಹನ ಸಂಖ್ಯೆ : ಕೆ.ಎ:04ಎಮ್:3964 ಇದರ ಲಾಗ್ ಪುಸ್ತಕದಲ್ಲಿಯ ತಿಂಗಳವಾರು ಘೋಷ್ವಾರಗಳು ಪರಿಶೀಲಿಸಿದಾಗ ಈ ಕೆಳಗಿನಂತೆ, ವಿವರಿಸಿದ ಹಾಗೆ ಒಟ್ಟು 1.40 ಲೀಟರ್ ಇಂಧನ ಲೆಕ್ಕಾಚಾರದಲ್ಲಿ ಕೊರತೆ ಕಂಡು ಬಂದಿದೆ. ಆದ್ದರಿಂದ ಇಂಧನದ ಲೆಕ್ಕಾಚಾರದಲ್ಲಿ ಕೊರತೆ ಕಂಡು ಬಂದಿರುವ 1.4 ಲೀಟರ್ ಮೊತ್ತ (1.4 X38/100) 53.20 ಅಥವಾ 53.00ಗಳನ್ನು ಸಂಬಂಧಪಟ್ಟವರಿಂದ ವಸೂಲು ಮಾಡಿ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡುವುದು ಸದರಿ ವ್ಯತ್ಯಾಸ ಲಾಗ್ ಪುಸ್ತಕದ ಪುಟ ಸಂಖ್ಯೆ 14,15, 17ರಲ್ಲಿ ಕಂಡು ಬಂದಿದ್ದು, ಇದರ ವಿವರ ಈ ಕೆಳಗಿನಂತೆ ಇರುತ್ತದೆ. ಈ ದಿನೆಯಲ್ಲಿ ವಿಚಾರಣಾ ಪತ್ರ ಸಂಖ್ಯೆ: 40: 07.08.02ನ್ನು ಜಾರಿಗೊಳಿಸಿದೆ.</p> <table border="1"> <thead> <tr> <th rowspan="2">ವಾಹನ ಸಂಖ್ಯೆ</th> <th rowspan="2">ಅಂತ್ಯ ಶಿಲ್ಕು ಮಾಹೆ</th> <th rowspan="2">ಇಂಧನ</th> <th colspan="2">ಆರಂಭ ಶಿಲ್ಕು</th> <th rowspan="2">ವ್ಯತ್ಯಾಸ ಕೊರತೆ</th> </tr> <tr> <th>ಮಾಹೆ</th> <th>ಇಂಧನ</th> </tr> </thead> <tbody> <tr> <td>1</td> <td>2</td> <td>3</td> <td>4</td> <td>5</td> <td>6</td> </tr> <tr> <td>ಕೆ.ಎ. 04 ಎಮ್ 3964</td> <td>4:01</td> <td>2.4ಲೀಟರ್</td> <td>5:01</td> <td>2ಲೀಟರ್</td> <td>0.4ಲೀಟರ್</td> </tr> <tr> <td>ಎಮ್ 3964</td> <td>5:01</td> <td>3ಲೀಟರ್</td> <td>6:01</td> <td>2 ಲೀಟರ್</td> <td>1.00 ಲೀಟರ್</td> </tr> <tr> <td></td> <td></td> <td></td> <td></td> <td></td> <td>1.04 ಲೀಟರ್</td> </tr> </tbody> </table>	ವಾಹನ ಸಂಖ್ಯೆ	ಅಂತ್ಯ ಶಿಲ್ಕು ಮಾಹೆ	ಇಂಧನ	ಆರಂಭ ಶಿಲ್ಕು		ವ್ಯತ್ಯಾಸ ಕೊರತೆ	ಮಾಹೆ	ಇಂಧನ	1	2	3	4	5	6	ಕೆ.ಎ. 04 ಎಮ್ 3964	4:01	2.4ಲೀಟರ್	5:01	2ಲೀಟರ್	0.4ಲೀಟರ್	ಎಮ್ 3964	5:01	3ಲೀಟರ್	6:01	2 ಲೀಟರ್	1.00 ಲೀಟರ್						1.04 ಲೀಟರ್	<p>ರಸೀದಿ ಸಂ:33643 ದಿನಾಂಕ06.02.09 ರೂ.53/-ಗಳನ್ನು ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ವ್ಯಾಜ ಕೈಬಿಡಲು ಕೋರಲಾಗಿದೆ.</p>		
ವಾಹನ ಸಂಖ್ಯೆ	ಅಂತ್ಯ ಶಿಲ್ಕು ಮಾಹೆ				ಇಂಧನ	ಆರಂಭ ಶಿಲ್ಕು		ವ್ಯತ್ಯಾಸ ಕೊರತೆ																												
		ಮಾಹೆ	ಇಂಧನ																																	
1	2	3	4	5	6																															
ಕೆ.ಎ. 04 ಎಮ್ 3964	4:01	2.4ಲೀಟರ್	5:01	2ಲೀಟರ್	0.4ಲೀಟರ್																															
ಎಮ್ 3964	5:01	3ಲೀಟರ್	6:01	2 ಲೀಟರ್	1.00 ಲೀಟರ್																															
					1.04 ಲೀಟರ್																															
75	<p>ಪಾವತಿಸಿದ ಜಾಹಿರಾತು ಬಿಲ್ಲುಗಳಲ್ಲಿ ಪ್ರಕಟಣೆಯ ವಿಶೇಷ ದರ ಬದಲು ಹೆಚ್ಚಿನ ದರಗಳು ವಿಧಿಸಿರುವ ಪ್ರಕರಣ ವಿಚಾರಣಾ ಪತ್ರ ಸಂಖ್ಯೆ: 42 ದಿನಾಂಕ 07.08.2002 ವಸೂಲಾತಿಗೆ ಸೂಚಿಸಿದ ಮೊತ್ತ 5155.00:-</p> <p>ಪ್ರಸ್ತುತ ಸಾಲಿನಲ್ಲಿ ಪಾವತಿಸಿದ ವಿವಿಧ ಜಾಹಿರಾತು ಬಿಲ್ಲುಗಳಲ್ಲಿ ಜಲ್ಲಾ ವಾರ್ತಾ ಮತ್ತು ಪ್ರಚಾರ ಅಧಿಕಾರಿಗಳು 01.04.2001 ರಿಂದ ಜಾರಿಗೆ ತಂದುರುವ ಪ್ರಕಟಣೆಯ ವಿಶೇಷವಾಗಿ, ಒಟ್ಟಾರೆ, ರೂ.5155.00 ಗಳು ಹೆಚ್ಚಿಗೆ ಪಾವತಿಸಲಾಗಿದೆ. ಹೆಚ್ಚಿಗೆ ಪಾವತಿಸಿದ ಮೊತ್ತ ರೂ.5155.00 ಗಳು ಸಂಬಂಧಪಟ್ಟ ದಿನಪತ್ರಿಕೆಯ ಸಂಪಾದಕರಿಂದ ವಸೂಲು ಮಾಡಿ, ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡುವುದು. ಈ ದಿನೆಯಲ್ಲಿ ವಿಚಾರಣಾ ಪತ್ರ ಸಂಖ್ಯೆ: 42 ದಿನಾಂಕ: 07.08.02ನ್ನು ಜಾರಿಗೊಳಿಸಿದೆ.</p> <p>ವಿವರ ಅನುಬಂಧ 13ರಲ್ಲಿ ವಿವರಿಸಿ, ವರದಿಗೆ ಲಗತ್ತಿಸಿದೆ.</p>																																			
76	<p>ಹಳೆಯ ದಿನಪತ್ರಿಕೆಗಳು ವಿಲೇವಾರಿ ಮಾಡದೇ ಇರುವುದು:-</p> <ol style="list-style-type: none"> 1. ವಿಚಾರಣೆ ಪತ್ರ ಸಂಖ್ಯೆ 48: 08.08.2002 2. ವಿಚಾರಣೆ ಪತ್ರ ಸಂಖ್ಯೆ 47: 08.08.2002 3. ವಿಚಾರಣೆ ಪತ್ರ ಸಂಖ್ಯೆ 34: 06.08.2002 <p>ಆಕ್ಷೇಪಣೆ ಮೊತ್ತ 3497</p>																																			

ಈ ಕೆಳಗೆ ವಿವರಿಸಿದ ವಿಭಾಗದವರು, ತಮ್ಮ ಕಾರ್ಯಾಲಯಗಳಿಗೆ ವಿವಿಧ ದಿನ ಪತ್ರಿಕೆಗಳು ತರಿಸಿರುತ್ತಾರೆ. ಆದರೆ ವರ್ಷದ ಅಂತ್ಯಕ್ಕೆ ವಿವಿಧ ಹಳೆಯ ದಿನಪತ್ರಿಕೆಗಳು ಮಾಸಿಕ ಪತ್ರಿಕೆಗಳು ನಿಯಮಾನುಸಾರ ವಿಲೇವಾರಿ ಮಾಡಿರುವುದಿಲ್ಲ. ಈ ದಿನಪತ್ರಿಕೆಗಳ ವಿಚಾರಣಾ ಪತ್ರ ಸಂಖ್ಯೆ 48,47,34ಗಳು ಜಾರಿ ಮಾಡಿದೆ. ಆದ್ದರಿಂದ ಈ ಕೆಳಗೆ ವಿವರಿಸಿದ ವಿಭಾಗದವರು ವಿವಿಧ ಹಳೆಯ ಮಾಸಿಕ ಪತ್ರಿಕೆಗಳ ಹಾಗೂ ದಿನ ಪತ್ರಿಕೆಗಳ ನಿಯಮಾನುಸಾರ ವಿಲೇವಾರಿ ಮಾಡಿ, ಬಂದ ಮೊತ್ತವನ್ನು ವಿಶ್ವವಿದ್ಯಾಲಯ ನಿಧಿಗೆ ಜಮೆ ಮಾಡಿ, ಸಂಬಂಧಪಟ್ಟ ಕಡತಗಳೊಂದಿಗೆ ತನಿಖೆಗೆ ಹಾಜರುಪಡಿಸುವುದು ಅಲ್ಲಿಯವರೆಗೆ ರೂ.7464.00ಗಳು ಆಕ್ಷೇಪಣೆಯಲ್ಲಿ ಇರಿಸಿದೆ, ವಿವರ ಈ ಕೆಳಗಿನಂತೆ ಇರುತ್ತದೆ.

ಕ್ರ.ಸಂ	ವಿಭಾಗದ ಹೆಸರು	ತರಿಸಿದ ದಿನಪತ್ರಿಕೆ: ಮಾಸಿಕ ಪತ್ರಿಕೆಗಳ ವಿವರ	ಪಾವತಿಸಿದ ಮೊತ್ತ
1	ಮಾನ್ಯ ಕುಲಪತಿಗಳ ಗೃಹ ಕಚೇರಿ	1. ಪ್ರಜಾವಾಣಿ ದಿನಪತ್ರಿಕೆ 2. ಸಂಯುಕ್ತ ಕರ್ನಾಟಕ ದಿನಪತ್ರಿಕೆ 3. ವಿಜಯ ಕರ್ನಾಟಕ ದಿನ ಪತ್ರಿಕೆ	1794.00
2	ಮಾಹಿತಿ ಕೇಂದ್ರ	1. ಪ್ರಜಾವಾಣಿ 2. ಕನ್ನಡ ಪ್ರಭ 3. ಸಂಯುಕ್ತ ಕರ್ನಾಟಕ 4. ವಿಜಯ ಕರ್ನಾಟಕ 5. ಸುಧಾ 6. ತರಂಗ 7. ಕರ್ಮವೀರ	372.00
3	ಬದಾಮಿ ಶಿಲ್ಪಕಲಾ ವಿಭಾಗ	1. ಇಂಡಿಯನ್ ಎಕ್ಸ್‌ಪ್ರೆಸ್ 2. ಸಂಯುಕ್ತ ಕರ್ನಾಟಕ 3. ಪ್ರಜಾವಾಣಿ 4. ತರಂಗ 5. ಕರ್ಮವೀರ	1331.00
4	ವಸ್ತು ಸಂಗ್ರಹಾಲಯ (ಲೆಕ್ಕ ಶೀರ್ಷಿಕೆ 492)	ದಿನಪತ್ರಿಕೆ ಓಚರ್ ಸಂಖ್ಯೆ:98, 231, 365, 534, 759, 982, 898,1288	3967.00
		ಒಟ್ಟು	7464.00

77 ವಿವಿಧ ವಿಭಾಗದವರು ಕಚೇರಿಗೆ ದಿನಪತ್ರಿಕೆಗಳು: ಮಾಸಿಕ ಪತ್ರಿಕೆಗಳು ತರಿಸುವಲ್ಲಿ ಸರಕಾರಿ ಆದೇಶ ಉಲ್ಲಂಘಿಸಿರುವ ಪ್ರಕರಣ ವಿಚಾರಣಾ ಪತ್ರ ಸಂಖ್ಯೆ 26 ದಿನಾಂಕ 05.08.02 ಆಕ್ಷೇಪಿಸಿದ ಮೊತ್ತ 5663.00:-
ಸರಕಾರಿ ಆದೇಶ ಸಂಖ್ಯೆ: ಎಫ್.ಡಿ:01 ಟಿಎಎಪ್ಪಿ :2001 ದಿನಾಂಕ 02.02.2001 ರ ಪ್ರಕಾರ ಕೇಂದ್ರ ಕಚೇರಿಯು ಎರಡು ದಿನ ಪತ್ರಿಕೆಗಳಾಗಲೀ ಅಥವಾ ಮಾಸಿಕ ಪತ್ರಿಕೆಗಳಿಗೆ ಆಗಲೀ ಚಂದಾದಾರರಾಗಬೇಕಾಗುತ್ತದೆ. ಹಾಗೂ ಅಧೀನ ಕಚೇರಿಯು ಒಂದೇ ದಿನ ಪತ್ರಿಕೆಗೂ ಅಥವಾ ಮಾಸಿಕ ದಿನಪತ್ರಿಕೆಗೂ ಚಂದಾದಾರರಾಗಬೇಕಾಗುತ್ತದೆ.
ಆದರೆ ಈ ವಿಶ್ವವಿದ್ಯಾಲಯದಲ್ಲಿ ವಿವಿಧ ವಿಭಾಗದವರು, ದಿನ ಪತ್ರಿಕೆಗಳು ಮಾಸಿಕ ಪತ್ರಿಕೆಗಳು ತರಿಸುವಲ್ಲಿ ಮೇಲೆ ಪ್ರಸ್ತಾಪಿಸಿದ ಸರಕಾರಿ ಆದೇಶ ಉಲ್ಲಂಘಿಸಿ, ದಿನ ಪತ್ರಿಕೆಗಳು, ಮಾಸಿಕ ಪತ್ರಿಕೆಗಳು, ತರಿಸಿ ಒಟ್ಟು

	<p>ರೂ. 5663.00 ಗಳು ಪಾವತಿಸಿರುತ್ತಾರೆ. ಈ ದಿನೆಯಲ್ಲಿ ವಿಚಾರಣಾ ಪತ್ರ ಸಂಖ್ಯೆ: 26: 05.08.2002 ನ್ನು ಜಾರಿಗೊಳಿಸಿದೆ. ಆದರೆ, ಸಂಸ್ಥೆಯವರು, ಯಾವುದೇ ಉತ್ತರ ನೀಡಿರುವುದಿಲ್ಲ.</p> <p>ಕಾರಣ ಸದರೀ ಸರಕಾರಿ ಆದೇಶ ಉಲ್ಲಂಘಿಸಿ, ದಿನ ಪತ್ರಿಕೆಗಳು: ಮಾಸಿಕ ಪತ್ರಿಕೆಗಳು ತರಿಸಿ, ಪಾವತಿಸಿದ ಮೊತ್ತ ರೂ.5663.00ಗಳಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಳ್ಳುವವರೆಗೆ ರೂ.563.00ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ. ವಿವರ ಅನುಬಂಧ 14ರಲ್ಲಿ ವಿವರಿಸಿ, ವರದಿಗೆ ಲಗತ್ತಿಸಿದೆ.</p>		
78	<p>ಪಾವತಿಸಿದ ವಿದ್ಯುತ್ ಸಾಮಗ್ರಿ ಬಿಲ್ಲುಗಳಲ್ಲಿ ವಿಶೇಷ ದರ ವಿಧಿಸುವ ಬದಲು, ಹೆಚ್ಚಿನ ದರ ವಿಧಿಸಿರುವ ಪ್ರಕರಣಗಳು:-</p> <p>ವಿಚಾರಣಾ ಪತ್ರ ಸಂಖ್ಯೆ: 52 ದಿನಾಂಕ 12.08.2002, ವಸೂಲಾತಿಗೆ ಸೂಚಿಸಿದ ಮೊತ್ತ 2496.00:</p> <p>ವಿದ್ಯುತ್ ಸಾಮಗ್ರಿಗಳನ್ನು ಅಧೀಕೃತವಾಗಿ, ಮಾರಾಟ ಮಾಡುವ ಸಂಸ್ಥೆಯಾದ ಮೈಸೂರು ಲ್ಯಾಂಪ್ ಸರಕಾರಿ ಉದ್ಯಮಿಯಿಂದ ಡೀಲರ್ ಶಿಪ್ ಪಡೆದಿರುವ ಅಂಗಡಿಗಳಲ್ಲಿ ವಿದ್ಯುತ್ ಸಾಮಗ್ರಿಗಳನ್ನು ಕಡ್ಡಾಯವಾಗಿ ಖರೀದಿಸಲು ಸರಕಾರವು ಕಾಲಕಾಲಕ್ಕೆ ಅನೇಕ ಆದೇಶಗಳನ್ನು ಎಲ್ಲಾ ಸರಕಾರಿ ಅರೆ ಸರಕಾರಿ ಕಚೇರಿಗಳಿಗೆ, ಹೊರಡಿಸಿದೆ.</p> <p>ಆದರೆ, ಕನ್ನಡ ವಿಶ್ವವಿದ್ಯಾಲಯದವರು, ಸದರೀ ಆದೇಶಗಳನ್ನು ಉಲ್ಲಂಘಿಸಿ ಸ್ಥಳೀಯ ಖಾಸಗೀ ಅಂಗಡಿಗಳಲ್ಲಿ ವಿದ್ಯುತ್ ಸಾಮಗ್ರಿಗಳನ್ನು ಖರೀದಿಸಿರುವುದು ಕಂಡು ಬಂದಿದೆ. ಸದರೀ ಬಿಲ್ಲುಗಳಲ್ಲಿ ಮೈಸೂರು ಲ್ಯಾಂಪ್ ಕಂಪನಿಯವರು, 01.04.01 ರಿಂದ ಜಾರಿಗೆ ತಂದಿರುವ ವಿಶೇಷ ದರಗಳು ವಿಧಿಸುವ ಬದಲು, ಹೆಚ್ಚಿನ ದರಗಳು ವಿಧಿಸಿರುವುದು ಕಂಡು ಬಂದಿದೆ, ಇದರ ಪರಿಣಾಮವಾಗಿ ಒಟ್ಟಾರೆ ರೂ. 2496.00 ಗಳು ಹೆಚ್ಚಿಗೆ ಪಾವತಿಸಿರುತ್ತಾರೆ. ಹೆಚ್ಚಿಗೆ ಪಾವತಿಸಿರುವ ಮೊತ್ತ ರೂ. 2496.00 ಗಳು ಸಂಬಂಧಪಟ್ಟವರಿಂದ ವಸೂಲಿ ಮಾಡಿ ವಿಶ್ವವಿದ್ಯಾಲಯ ನಿಧಿಗೆ ಜಮೆ ಮಾಡುವುದು. ಈ ದಿನೆಯಲ್ಲಿ ವಿಚಾರಣಾ ಪತ್ರ ಸಂಖ್ಯೆ 52: 12.08.2002ನ್ನು ಜಾರಿಗೊಳಿಸಿದೆ. ವಿವರ ಅನುಬಂಧ 15 ರಲ್ಲಿ ವಿವರಿಸಿ ವರದಿಗೆ ಲಗತ್ತಿಸಿದೆ.</p>	<p>ವಿದ್ಯುತ್ ಸಾಮಗ್ರಿಗಳನ್ನು ಖರೀದಿಸಲು 2000-2001 ಸಾಲಿನ ವಿದ್ಯುತ್ ಕೆಲಸಗಳ ದರಪಟ್ಟಿ ಲೋಕೋಪಯೋಗಿ ಇಲಾಖೆ, ಬಳ್ಳಾರಿ ವೃತ್ತದ ಅನ್ವಯ 19.06.2000ರ ಪ್ರಕಾರ ಸಂಖ್ಯೆ: ಅಅಬವ್ಯುಟಿಎನ್3:ವಿ ದರಪಟ್ಟಿ 2000-2001:1466</p> <p>2000-2001ರ ಸಾಲಿನ ಅನ್ವಯವಾಗುವಂತೆ ವಿದ್ಯುತ್ ಕೆಲಸಗಳಿಗಾಗಿ ಬೆಂಗಳೂರು ಕಟ್ಟಡಗಳ ವೃತ್ತದ ಉಲ್ಲೇಖದಲ್ಲಿಯೇ ಆದೇಶದಂತೆ 1999-2000ರ ಸಾಲಿಗಾಗಿ ಅನುಮೋದಿಸಿರುವ ವಿದ್ಯುತ್ ಕೆಲಸಗಳ ದರಪಟ್ಟಿಯನ್ನು ದಿನಾಂಕ01.07.2000 ರಿಂದ ಮುಂದಿನ ಆದೇಶದವರೆಗೆ ಜಾರಿಗೆ ಬರುವಂತೆ ಲೋಕೋಪಯೋಗಿ ಇಲಾಖೆ, ಬಳ್ಳಾರಿ ವೃತ್ತಕ್ಕೂ ಅನ್ವಯವಾಗುವಂತೆ ಅನುಮೋದನೆ ನೀಡಲಾಗಿದೆ. ಆದ ಕಾರಣ ಸದರಿ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ</p>	
79	<p>ಉದ್ರಿ ಬಿಲ್ಲುಗಳ ಮೊತ್ತ ಪಾವತಿಸಿದ್ದಕ್ಕೆ ನಗದು ಸ್ವೀಕೃತಿ ರಶೀದಿ ಪಡೆಯದಿರುವುದು:</p> <p>ವಿಚಾರಣಾ ಪತ್ರ ಸಂಖ್ಯೆ 28 ದಿನಾಂಕ 06.08.2002 ಆಕ್ಷೇಪಿಸಿದ ಮೊತ್ತ 1959.00:</p> <p>ಪೀಠೋಪಕರಣಗಳ ಶೀರ್ಷಿಕೆಯ ಅಡಿಯಲ್ಲಿ ಓಚರ್ ಸಂಖ್ಯೆ 1039 ರಿಂದ 1040 31.01.02 ಚೆಕ್ ನಂಬರ್ 184763, 184764: 31.01.2002 ರಲ್ಲಿ ರೂ. 6727.00 ಗಳನ್ನು ತೆಗೆದು ಕರಗಲ್ ವೆಂಕಪ್ಪಶೆಟ್ಟಿ ಮತ್ತು ಮಕ್ಕಳು ಇವರಿಗೆ, ಪಾವತಿಸಿ, ಕ್ರಮ ಶಕ್ತಿ ಕಟ್ಟಡದಲ್ಲಿ ಸ್ವಾಗತಕಾರರ ಕೌಂಟರ್ ಸಿದ್ಧತೆಗಾಗಿ ಬೇಕಾಗಿದ್ದ ಹಾರ್ಡ್‌ವೇರ್ ಸಾಮಗ್ರಿಗಳನ್ನು ಈ ಕೆಳಗೆ ವಿವರಿಸಿದ ಸಾಲದ ಬಿಲ್ಲುಗಳ ಮೂಲಕ</p> <p>1187 03.01.02 1188 03.01.02 1189 03.01.02</p> <p>ಖರೀದಿಸಿರುತ್ತಾರೆ. ಆದರೆ ಸದರೀ ಸಾಲದ ಬಿಲ್ಲುಗಳ ಮೊತ್ತ ರೂ. 6727.00 ಪಾವತಿಸಿದ್ದಕ್ಕೆ ನಗದು ಸ್ವೀಕೃತಿ ರಶೀದಿಯನ್ನು ಆರ್ಥಿಕ ಸಂಹಿತೆಯ ಅನುಚ್ಛೇದ 24, 396ರ ಪ್ರಕಾರ ಸದರೀ ಅಂಗಡಿಕಾರರಿಂದ ಪಡೆದಿರುವುದಿಲ್ಲ.</p> <p>ಕಾರಣ ಸದರೀ ಸ್ವೀಕೃತಿಗಳು ಪಡೆದು, ತನಿಖೆಗೆ ಹಾಜರುಪಡಿಸುವ ತನಿಕೆ ರೂ.6727.00 ಗಳು ಆಕ್ಷೇಪಣೆಯಲ್ಲಿ ಇರಿಸಿದೆ.</p> <p>ಅದೇ ರೀತಿ ಅನುಬಂಧ 16 ರಲ್ಲಿ ವಿವರಿಸಿದ ಉದ್ರಿ ಬಿಲ್ಲುಗಳ ಮೊತ್ತ ಪಾವತಿಸಿದ್ದಕ್ಕೆ ನಗದು ಸ್ವೀಕೃತಿ, ರಶೀದಿಗಳು ಪಡೆದಿರುವುದಿಲ್ಲ. ಕಾರಣ ಕೆ.ಎಫ್.ಸಿ ಅನುಚ್ಛೇದ 24, 396ರ ಪ್ರಕಾರ ಸಂಬಂಧಪಟ್ಟವರಿಂದ ಹಣ ಪಡೆದಿರುವುದಕ್ಕೆ ನಗದು ಸ್ವೀಕೃತಿ ರಶೀದಿಗಳು ಪಡೆದು ತನಿಖೆಗೆ ಹಾಜರುಪಡಿಸುವ ತನಿಕೆ ರೂ. 1952515.00ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ.</p> <p>ಒಟ್ಟಾರೆ ಮೊತ್ತ ರೂ. 19,59, 515-00(6727-00+1952515-00 ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ.</p>	<p>ಉದ್ರಿ ಬಿಲ್‌ಗಳ ಮೊತ್ತ ಪಾವತಿಸಿ ನಗದು ಸ್ವೀಕೃತಿಗಳನ್ನು ಪಡೆದಿದೆ. ಸ್ವೀಕೃತಿಗಳನ್ನು ಓಚರ್‌ಗಳಿಗೆ ಲಗತ್ತಿಸಿದೇ ಪ್ರತ್ಯೇಕ ಕಡತದಲ್ಲಿರಿಸಲಾಗಿದೆ. ಕೆಲವು ಚೆಕ್ ಮೆಮೊ ವಹಿಯಲ್ಲಿ ಫಾರ್ಮನವರು ಚೆಕ್‌ಗಳನ್ನು ಪಡೆದು ಸಹಿ ಮಾಡಿದ್ದಾರೆ. ಇನ್ನೂ ಮುಂದೆ ಸಂಬಂಧಿಸಿದ ಓಚರ್‌ಗಳಿಗೆ ಲಗತ್ತಿಸಲು ಕ್ರಮವಹಿಸಲಾಗುವುದು.</p> <p>ಈ ಹಿನ್ನೆಲೆಯಲ್ಲಿ ಸದರಿ ಪ್ರಾಂಶುಪತ್ಯ ಕೈಬಿಡಲು ಕೋರಲಾಗಿದೆ.</p>	

80	<p>ಒಪ್ಪಲಾರದ ವೆಚ್ಚಗಳು ವಿವಿಧ ಕಾರಣಗಳಿಗಾಗಿ ವಸೂಲಾತಿಗೆ ಸೂಚಿಸಿರುವುದು:- ವಿಚಾರಣಾ ಪತ್ರ ಸಂಖ್ಯೆ 27 ದಿನಾಂಕ 05.08.02 ವಸೂಲಾತಿಗೆ ಸೂಚಿಸಿದ ಮೊತ್ತ 1907-00: ಒಪ್ಪಲಾರದ ವೆಚ್ಚಗಳ ವಿವರ ಅನುಬಂಧ 19 ರಲ್ಲಿ ವಿವರಿಸಿದ್ದು, ಅವುಗಳ ಒಟ್ಟಾರೆ ಮೊತ್ತ ರೂ.1907.00 ಗಳನ್ನು ಅಂಕಣ(8)ರಲ್ಲಿನ ಕಾರಣಗಳಿಗಾಗಿ, ವಸೂಲಾತಿಗೆ, ಸೂಚಿಸಲಾಗಿದೆ. ಆದ್ದರಿಂದ ರೂ.1907.00 ಗಳನ್ನು ಸಂಬಂಧಪಟ್ಟವರಿಂದ ವಸೂಲು ಮಾಡಿ, ವಿಶ್ವವಿದ್ಯಾಲಯದ ನಿಧಿಗೆ ಜಮೆ ಮಾಡುವುದು. ವಿವರ ಅನುಬಂಧ (17)ರಲ್ಲಿ ವಿವರಿಸಿ ವರದಿಗೆ ಲಗತ್ತಿಸಿದೆ.</p>	<p>ಕನ್ನಡ ವಿಶ್ವವಿದ್ಯಾಲಯವು ಗುಡ್ಡಗಾಡು ಪ್ರದೇಶದಲ್ಲಿ ಇದ್ದು, ಇದು ಯಾವುದೇ ಊರಲ್ಲಿ ಇರುವುದಿಲ್ಲ. ಕಮಲಾಪುರದಿಂದ ಸುಮಾರು 4 ಕಿ.ಮೀ ದೂರದ ಅಡಮಿಯಲ್ಲಿದೆ. ಹಾಗಾಗಿ ವಿಶ್ವವಿದ್ಯಾಲಯಕ್ಕೆ ವೈದ್ಯಕೀಯ ಸಲಹೆಗಾರರ ಅವಶ್ಯಕತೆ ಇದ್ದು, ವೈದ್ಯಕೀಯ ಸಲಹೆಗಾರರನ್ನು ನೇಮಿಸಿ ಸಂಭಾವನೆ ಪಾವತಿಸಲಾಗಿದೆ. ಮಾನ್ಯ ಕುಲಪತಿಯವರಿಗೆ ಮಾಂಸಹಾರಕ್ಕೆ ಅವಕಾಶವಿದ್ದು, ಅದರಂತೆ ಅವರು ಬಳಸಿರುತ್ತಾರೆ. ದೂರವಾಣಿ ರಿಪೇರಿಗಾಗಿ ಆಗಮಿಸಿದವರು ಕನ್ನಡ ವಿಶ್ವವಿದ್ಯಾಲಯದ ಕೆಲಸಕ್ಕೆ ಕಮಲಾಪುರದಿಂದ ಬಂದಿರುವುದರಿಂದ ಮತ್ತು ಊಟದ ಸಮಯವಾದ್ದರಿಂದ ಮಾನವೀಯತೆಯ ದೃಷ್ಟಿಯಿಂದ ಊಟ ಮಾಡಿಸಲಾಗಿದೆ. ರೈಲು ಸಂಪರ್ಕ ವಿಶ್ವವಿದ್ಯಾಲಯದಿಂದ ಸುಮಾರು 20 ಕಿ.ಮಿ. ದೂರ ಇರುವುದರಿಂದ ಅಲ್ಲಿಗೆ ಹೋಗಿ ಮೀಸಲು ಮಾಡಿಕೊಂಡು ಬರುವುದು ಕಷ್ಟವಾದ್ದರಿಂದ ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಖಾಸಗಿ ಏಜೆನ್ಸಿಗಳಿಂದ ಮೀಸಲು ಮಾಡಿಸಲಾಗಿದೆ. ಮಾನ್ಯ ಕುಲಪತಿಯವರ ಗೃಹ ಕಛೇರಿ ಔಪಚಾರಿಕ ವೆಚ್ಚಕ್ಕೆ ಮೊತ್ತ ನಿಗದಿ ಮಾಡಲಾಗಿದ್ದು, ಅದರಲ್ಲಿ ಅವರು ಯಾವುದೇ ಪದಾರ್ಥಗಳನ್ನು ತರಿಸಿಕೊಳ್ಳಬಹುದಾಗಿದೆ. ವಿಶ್ವವಿದ್ಯಾಲಯದ ಮಾನ್ಯ ಕುಲಪತಿಯವರು ಕ್ಯಾಬಿನೆಟ್ ದರ್ಜೆ ಸಚಿವರ ಸ್ಥಾನಮಾನದವರು. ಇವರು ವಿಧಾನಸಭಾ, ಬಹುಮಹಡಿಗಳ ಕಟ್ಟಡ ಇತ್ಯಾದಿ ಕಡೆ ಹೋಗಿ ಬಂದಿರುತ್ತಾರೆ. ಅದಕ್ಕಾಗಿ ಹಳದಿ ಬೋರ್ಡಿನ ಟ್ಯಾಕ್ಸಿಗಳನ್ನು ಬಾಡಿಗೆ ತೆಗೆದುಕೊಳ್ಳುವುದರ ಬದಲಿ ಬೇರೆ ವಾಹನವನ್ನು ಬಾಡಿಗೆ ಪಡೆದು ಪಾವತಿಸಿದೆ. ದಯವಿಟ್ಟು ಇದನ್ನು ಪರಿಗಣಿಸಿ ಈ ಪ್ರಾರ್ಥನೆಯನ್ನು ಕೈಬಿಡಲು ಕೋರಲಾಗಿದೆ. ವಿಶ್ವವಿದ್ಯಾಲಯದ ಹಿತ ದೃಷ್ಟಿಯಿಂದ ಮಾನ್ಯ ಕುಲಪತಿಯವರ ಪ್ರವಾಸ ರದ್ದು ಪಡಿಸಿರುವುದರಿಂದ ರದ್ದುಗೊಳಿಸಿದ ಶುಲ್ಕವನ್ನು ಪಾವತಿಸಲಾಗಿದೆ. ದಯವಿಟ್ಟು ಮೇಲಿನ ಅಂಶಗಳನ್ನು ಪರಿಗಣಿಸಿ ಈ ಪ್ರಾರ್ಥನೆಯನ್ನು ಕೈಬಿಡಲು ಕೋರಲಾಗಿದೆ.</p>		
81	<p>ವಿವಿಧ ಕಾರಣಗಳಿಗಾಗಿ ಆಕ್ಷೇಪಣೆಯಿಲ್ಲದಿರುವುದು:- ಅನುಬಂಧ 18 ಅಂಕಣ(8) ರಲ್ಲಿ ನಮೂದಿಸಿದ ಕಾರಣಗಳಿಗಾಗಿ ರೂ.447796.00ಗಳನ್ನು ಆಕ್ಷೇಪಣೆಯಿಲ್ಲದಿಡಲಾಗಿದೆ. ಅನುಬಂಧ ಈ ವರದಿಗೆ ಲಗತ್ತಿಸಿದೆ. ಅನುಬಂಧ (20)ರಲ್ಲಿಯ ಅಂಕಣ (8) ರಲ್ಲಿನ ನ್ಯೂನತೆಗಳ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅಲ್ಲಿಯವರೆಗೆ ರೂ. 447796.00 ಗಳನ್ನು ಆಕ್ಷೇಪಣೆಯಿಲ್ಲ ಇರಿಸಿದೆ.</p>	<ol style="list-style-type: none"> 1. ಬೋರ್ಡಿಂಗ್ ಹಾಗೂ ಲಾಡ್ಜಿಂಗ್ ವೆಚ್ಚ ರೂ. 1814/- ಸರಿ ಇರುತ್ತದೆ. ಯಾವುದೇ ಅನುಮಾನ ಇರುವುದಿಲ್ಲ. ನಿಜ ವೆಚ್ಚ ಇರುತ್ತದೆ. ದೃಢೀಕರಿಸಿದೆ. 2. ಹಾಲು, ತರಕಾರಿ ಇಂತಹ ರಸೀದಿಗಳಿಗೆ ಮಾನ್ಯ ಕುಲಪತಿಗಳ ಆಪ್ತ ಸಹಾಯಕರು ದೃಢೀಕರಿಸಿದೆ. 3. ಇದು ನಿರಂತರ ಕೆಲಸವಾದ್ದರಿಂದ ಪೂರ್ವಾನುಮತಿ ಪಡೆದಿರುವುದಿಲ್ಲ. ಅಂತಿಮವಾಗಿ ಮಾನ್ಯ ಕುಲಸಚಿವರು ಮಂಜೂರಾತಿ ನೀಡಿರುತ್ತಾರೆ. ಇನ್ನು ಮುಂದೆ ದಾಸ್ತಾನು ಪುಸ್ತಕದಲ್ಲಿ ದಾಖಲಿಸಲಾಗುವುದು. 4. ಹಾಲು ಖರೀದಿ ಮೊತ್ತ ರೂ.338/- ಒಂದು ತಿಂಗಳ ಬಿಲ್ ಆಗಿದೆ. 		

5. (1). ಮಾನ್ಯ ಕುಲಪತಿಗಳ ಶಾಖೆಯಲ್ಲಿ ಪತ್ರ ವ್ಯವಹಾರ ಹೆಚ್ಚು ಇರುವುದರಿಂದ ತುರ್ತಾಗಿ ಲೇಖನ ಸಾಮಗ್ರಿ ಖರೀದಿಸಿದೆ. ಅಂತಿಮವಾಗಿ ಮಾನ್ಯ ಕುಲಸಚಿವರು ಅನುಮೋದನೆ ನೀಡಿದ್ದಾರೆ.
- (2). ಸಾದಿಲ್ವಾರು ಅಲ್ಪ ಮೊತ್ತವಾದ್ದರಿಂದ ಈ ಲೇಖನ ಸಾಮಗ್ರಿ ತುರ್ತಾಗಿ ಬೇಕಾಗಿದ್ದರಿಂದ ರೂ. 2568/- ಲೇಖನ ಸಾಮಗ್ರಿಗಳನ್ನು ಖರೀದಿಸಿದೆ.
- (3) ಮಾನ್ಯ ಕುಲಪತಿಗಳ ಶಾಖೆಯಲ್ಲಿ ಪತ್ರ ವ್ಯವಹಾರ ಹೆಚ್ಚು ಇದ್ದುದರಿಂದ ಎಲ್ಲಾ ಸೈಜಿನ 9 ರೀಮು ಜೆರಾಕ್ಸ್ ಪೇಪರ್ ಖರೀದಿಸಲಾಗಿದೆ.
- (4) ರೂ.2568/-ಕ್ಕೆ ಪೂರ್ವಾನುಮತಿ ಪಡೆದಿರುವುದಿಲ್ಲ. ಬದಲಾಗಿ ಪಾವತಿ ಸಮಯದಲ್ಲಿ ಮಾನ್ಯ ಕುಲಸಚಿವರು ಅನುಮೋದನೆ ನೀಡಿರುತ್ತಾರೆ.
- (5) ಇನ್ನು ಕಣ್ಣಿಟ್ಟಿನಿಂದ ಹೀಗಾಗಿರಬಹುದು ಇನ್ನು ಮುಂದೆ ಕ್ರಮವಹಿಸಬಹುದು.
- (6) ಕೆಲಸದೊತ್ತೆ ಇದ್ದದರಿಂದ ಬಿಲ್‌ಗಳನ್ನು ತಡವಾಗಿ ಸಲ್ಲಿಸಿದೆ.
- (7) ದರಪಟ್ಟಿಯ ಪ್ರಕಾರ ಖರೀದಿ ಮಾಡಲಾಗಿದೆ.
- (8) ಬಿಲ್ಲಿನ ಸಂಖ್ಯೆ ಕ್ರಮಬದ್ಧವಾಗಿ, ಅನುಕ್ರಮವಾಗಿ ನೋಡಿಕೊಳ್ಳುವುದು ಅಂಗಡಿಯವರ ಜವಬ್ದಾರಿ. ಅವರು ಹೇಗೆ ಬಿಲ್ ನೀಡಿದ್ದಾರೋ, ಆ ರೀತಿ ಪಾವತಿಗೆ ಮಂಡಿಸಲಾಗಿದೆ.
6. ದಿನಪತ್ರಿಕೆ ಖರೀದಿ ರೂ.450/- ಒಂದು ತಿಂಗಳಿನ ಪತ್ರಿಕೆ ಆಗಿರುತ್ತದೆ.
7. ಕರ್ನಾಟಕ ವಿದ್ಯುತ್ ಮಂಡಳಿಗೆ ಬೋಧಕರ ವಸತಿ ಗೃಹ ಹಾಗೂ ಮಾನ್ಯ ಕುಲಪತಿಯವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕರ್ನಾಟಕ ವಿದ್ಯುತ್ ಮಂಡಳಿಯ ಡಿಮ್ಯಾಂಡ ನೋಟ ಕಡತದಲ್ಲಿದೆ. ಹಾಗೂ ಕ.ವಿ. ಮಂಡಳಿಗೆ ಪಾವತಿ ಮಾಡಿದ ರಸೀದಿ ಮೊತ್ತ ರೂ.34,680.00 ಕಡತದಲ್ಲಿದೆ. ಇದನ್ನು ಮುಂದಿನ ತನಿಖೆಗೆ ಹಾಜರಪಡಿಸಲಾಗುವುದು.
8. ಗ್ರಂಥಾಲಯ ಪಕ್ಕದಲ್ಲಿರುವ ನೀರಿನ ಅರವಟ್ಟಿಗೆಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ವಿಶ್ವವಿದ್ಯಾಲಯದಿಂದ ಕ.ವಿ. ಮಂಡಳಿಗೆ ರೂ.3200.00ಗಳನ್ನು ಪಾವತಿಮಾಡಲಾಗಿದೆ. ಈ ಕಾಮಗಾರಿಯು ವಿಶ್ವವಿದ್ಯಾಲಯದ ಅನುದಾನದಲ್ಲಿ ನಿರ್ಮಿಸಿದ್ದಲ್ಲ. ಇದನ್ನು ಹೊಸಪೇಟೆಯ ದಾನಿಗಳು ನಿರ್ಮಿಸಿಕೊಟ್ಟಿರುತ್ತಾರೆ. ಕ.ವಿ. ಮಂಡಳಿಗೆ ಠೇವಣಿ ಮೊತ್ತವನ್ನು ವಿಶ್ವವಿದ್ಯಾಲಯದಿಂದ ತುಂಬಲಾಗಿದೆ.
9. ಅಳತೆ ಪುಸ್ತಕದಲ್ಲಿ ದಾಖಲು ಮಾಡಲಾಗಿದೆ. ಮುಂದಿನ ಆಡಿಟ್‌ನಲ್ಲಿ ಹಾಜರಪಡಿಸಲಾಗುವುದು.
- 10.
11. ಕನ್ನಡ ವಿಶ್ವವಿದ್ಯಾಲಯದ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕೆಪಿಟಿಸಿಎಲ್‌ಗೆ ಠೇವಣಿ ಮೊತ್ತ ರೂ.5300.00ಗಳನ್ನು ತುಂಬಲಾಗಿದೆ.

		<p>12. ದರಪಟ್ಟಿ ಪಡೆದು ರೂ. 1050/- ರ ಬಟ್ಟೆ ಖರೀದಿಸಿದೆ.</p> <p>13.ನೂತನ ಉಪಾಹಾರ ಗೃಹ ಮತ್ತು ಜಕ್ಕಣ್ಣ ಮಂಟಪಕ್ಕೆ ನೀರು ಸರಬರಾಜು ಮಾಡಲು ಬೋರವೆಲ್ ಪೈಪಲೈನ್‌ನಿಂದ ಸಂಪರ್ಕ ಕಲ್ಪಿಸಲು ಪೈಪಲೈನ್ ಸಾಮಗ್ರಿಗಳನ್ನು ಖರೀದಿ ಮಾಡಿ ಅಳವಡಿಸಲಾಗಿದೆ. ಇದನ್ನು ಅಳತೆ ಪುಸ್ತಕದಲ್ಲಿ ದಾಖಲಿಸಿಲ್ಲ. ದಾಸ್ತಾನು ಪುಸ್ತಕದಲ್ಲಿ ತೆಗೆದುಕೊಂಡು ಬಳಸಿರುವ ಬಗ್ಗೆ ದಾಖಲಿಸಲಾಗಿದೆ, ದಾಸ್ತಾನು ಪುಸ್ತಕವನ್ನು ಲೆಕ್ಕ ತನಿಖೆಗೆ ಹಾಜರುಪಡಿಸಲಾಗುವುದು.</p> <p>14. ನೀರು ಸರಬರಾಜು ಮಾಡಲು ಪೈಪಲೈನ್ ದುರಸ್ತಿಗಾಗಿ ಪೈಪಲೈನ್ ಸಾಮಗ್ರಿಗಳನ್ನು ಖರೀದಿ ಮಾಡಿ ಅಳವಡಿಸಲಾಗಿದೆ. ಇದನ್ನು ಅಳತೆ ಪುಸ್ತಕದಲ್ಲಿ ದಾಖಲಿಸಿಲ್ಲ. ದಾಸ್ತಾನುಪುಸ್ತಕದಲ್ಲಿ ದಾಸ್ತಾನು ತೆಗೆದುಕೊಂಡು ಬಳಸಿರುವ ಬಗ್ಗೆ ದಾಖಲಿಸಲಾಗಿದೆ. ದಾಸ್ತಾನು ಪುಸ್ತಕವನ್ನು ಲೆಕ್ಕ ತನಿಖೆಗೆ ಹಾಜರುಪಡಿಸಲಾಗುವುದು.</p> <p>15.ಕ</p> <p>16.ಕರ್ನಾಟಕ ವಿದ್ಯುತ್ ಮಂಡಳಿಗೆ ಬೋಧಕರ ವಸತಿಗೃಹ ಹಾಗೂ ಮಾನ್ಯ ಕುಲಪತಿಯವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕರ್ನಾಟಕ ವಿದ್ಯುತ್ ಮಂಡಳಿಯ ಡಿಮ್ಯಾಂಡ್ ನೋಟ ಕಡತದಲ್ಲಿದೆ. ಹಾಗೂ ಕ.ವಿ. ಮಂಡಳಿಗೆ ಪಾವತಿ ಮಾಡಿದ ರಸೀದಿ ಮೊತ್ತ ರೂ.34,680.00 ಕಡತದಲ್ಲಿದೆ. ಇದನ್ನು ಮುಂದಿನ ತನಿಖೆಗೆ ಹಾಜರುಪಡಿಸಲಾಗುವುದು.</p> <p>17.ಕನ್ನಡ ವಿಶ್ವವಿದ್ಯಾಲಯದ ಉಪಾಹಾರ ಮಂದಿರದ ಛಾವಣಿಗೆ ಹುಲ್ಲು ಬಾದೆಯನ್ನು ಹಾಕಲು ಕೋಟೇಶನ್ ಮುಖಾಂತರ ಮಾಡಿಸಲಾಗಿದೆ. ಆದ್ದರಿಂದ ಇದನ್ನು ಅಳತೆ ಪುಸ್ತಕದಲ್ಲಿ ದಾಖಲು ಮಾಡಿರುವುದಿಲ್ಲ ಅಂದಾಜುಪಟ್ಟಿಯನ್ನು ಲೆಕ್ಕತನಿಖೆಗೆ ಹಾಜರುಪಡಿಸಲಾಗುವುದು.</p> <p>18.ಕನ್ನಡ ವಿಶ್ವವಿದ್ಯಾಲಯದ ಉಪಾಹಾರ ಮಂದಿರದ ಛಾವಣಿಗೆ ಹುಲ್ಲು ಬಾದೆಯನ್ನು ಹಾಕಲು ಕೋಟೇಶನ್ ಮುಖಾಂತರ ಮಾಡಲಾಗಿದೆ. ಆದ್ದರಿಂದ ಇದನ್ನು ಅಳತೆ ಪುಸ್ತಕದಲ್ಲಿ ದಾಖಲು ಮಾಡಿರುವುದಿಲ್ಲ ಅಂದಾಜುಪಟ್ಟಿಯನ್ನು ಲೆಕ್ಕ ತನಿಖೆಗೆ ಹಾಜರುಪಡಿಸಲಾಗುವುದು.</p> <p>19.</p> <p>20. ಆದಾಯ ತೆರಿಗೆ ಸಲಹೆ ನೀಡಿದ ಬಾಬು ಕಡತವನ್ನು ಹಾಜರುಪಡಿಸಲಾಗುವುದು.</p> <p>21 98-99 ಮತ್ತು 1999-2000 ನೇ ಸಾಲಿನ ಲೆಕ್ಕ ಪರಿಶೋಧನಾ ಶುಲ್ಕ ಪಾವತಿಸಿದೆ. ಪ್ರಸ್ತುತ ಸಹಾಯಕ ನಿಯಂತ್ರಕರು ರಾಜ್ಯ ಲೆಕ್ಕ ಪತ್ರ ಇಲಾಖೆ ಬಳಾರಿ ವೃತ್ತ ಇವರ ಪತ್ರದಲ್ಲಿ ಬಾಕಿ ಇರುವುದಿಲ್ಲ.</p> <p>22. ಡಾ. ಎಂ.ಎಂ. ಕಲಬುರ್ಗಿ ವಿಶ್ರಾಂತ ಕುಲಪತಿಗಳೂ ಇವರ ಬಾಕಿ ನಿವೃತ್ತ ವೇತನ ಹಾಗೂ ರಜಾ ವೇತನ ವಂತಿಗೆ ಕಳುಹಿಸಿದಕ್ಕೆ ಸದರಿಯವರು ಸ್ವೀಕೃತಿ ಕಳುಹಿಸಿರುವುದಿಲ್ಲ. ಪತ್ರ ವ್ಯವಹಾರ ಮಾಡಲಾಗಿದೆ. ಆದರೂ ಸ್ವೀಕೃತಿ ಕಳುಹಿಸಿರುವುದಿಲ್ಲ.</p> <p>23. ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸಭೆ ನಿರ್ಣಯದಂತೆ ಮಾನ್ಯ ಕುಲಪತಿಗಳ ಗೃಹಕಚೇರಿ ಔಪಚಾರಿಕ ವೆಚ್ಚ ರೂ.8000/-ಕ್ಕೆ ರಸೀದಿಯನ್ನು</p>		
--	--	---	--	--

		<p>ಸಲ್ಲಿಸಲಾಗಿದೆ.</p> <p>24 ರೂ.8199/- ಇದು ಮುಂಗಡದಲ್ಲಿ ರಸೀದಿ ಸಲ್ಲಿಸಿ ಪಾವತಿ ಪಡೆದಿದೆ. ಹಾಗಾಗಿ ಮುಂಗಡ ರಿಜಿಸ್ಟ್ರಾರ್‌ನಲ್ಲಿ ದಾಖಲಿಸುವ ಅವರ್ಶಯಕತೆ ಇರುವುದಿಲ್ಲ.</p> <p>25 ಅತಿಥಿಗಳ ಔಪಚಾರಿಕ ವೆಚ್ಚ ಎಂದು ರೂ. 2258/-ಕ್ಕೆ ರಸೀದಿಯನ್ನು ಸಲ್ಲಿಸಲಾಗಿದೆ.</p> <p>26.</p> <p>27. ರೂ.100/-ರಂತೆ 10 ಜನರಿಗೆ ರೂ. 1000/- ಪಾವತಿಸಿದೆ.</p> <p>ಕ್ಷೇತ್ರ ಕಾರ್ಯ ಸಂದರ್ಭದಲ್ಲಿ ಒಬ್ಬ ಸಹಯಕನಿಗೆ</p> <p>28 ರೂ.100/-ರಂತೆ 6 ಜನರಿಗೆ ರೂ. 600/- ಪಾವತಿಸಿದೆ.</p> <p>ಕ್ಷೇತ್ರ ಕಾರ್ಯ ಸಂದರ್ಭದಲ್ಲಿ ಒಬ್ಬ ಸಹಯಕನಿಗೆ</p> <p>29. ಕೆಲಸದೊತ್ತಡ ಇರುವುದರಿಂದ ರೂ.4000/-ಕ್ಕೆ ಹೊಂದಾಣಿಕೆ ಸಲ್ಲಿಸಲು ವಿಳಂಬವಾಗಿದೆ.</p> <p>30. (1) ರೂ.500/-ಕ್ಕೆ ಸಾಮಗ್ರಿ ಖರೀದಿ ಮಾಡಿದ್ದು, ದಾಸ್ತಾನು ಪುಸ್ತಕದಲ್ಲಿ ದಾಖಲಿಸಿದೆ.</p> <p>(2) ಮುಂಗಡ ಪಾವತಿಸಲು ಆಡಳಿತಾಂಗದಲ್ಲಿ ವಿಳಂಬವಾಗಿದೆ. ಮುಖ್ಯಸ್ಥರು ಮೊದಲು ಹಣ ಪಾವತಿಸಿ ನಂತರ ಮರುಪಾವತಿ ಪಡೆಯಲಾಗಿದೆ.</p> <p>31. (1) ರೂ.720/- ಅಲ್ಪ ಮೊತ್ತವಾದ್ದರಿಂದ ತುರ್ತಾಗಿದ್ದರಿಂದ ರಿಪೇರಿ ಕೆಲಸಕ್ಕಾಗಿ ಪೂರ್ವಾನುಮತಿ ಪಡೆಯಲಾಗಿಲ್ಲ.</p> <p>(2) ರೂ. 720/- ಅಲ್ಪ ಮೊತ್ತವಾದ್ದರಿಂದ ಸಾದಿಲ್ವಾರು ಹಣದಿಂದ ಪಾವತಿಸಿದೆ.</p> <p>(3) ಇನ್ನು ಮುಂದೆ ಮಾಡಿಸಲಾಗುವುದು</p> <p>32. ರೂ. 280/- ಕೂಲಿ ಆಳುಗಳಿಗೆ ಪಾವತಿಸಿದೆ. ವಿಶ್ವವಿದ್ಯಾಲಯದ ಸಿಬ್ಬಂದಿಗಳು ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದರಿಂದ ಖಾಸಗಿ ಆಳು ತೆಗೆದುಕೊಂಡು ಮಾಡಿಸಿದೆ.</p> <p>33. ಮಾನ್ಯ ಕುಲಸಚಿವರ ಮಂಜೂರಾತಿ ಆದೇಶಾನುದಾರ ರಾತ್ರಿ ಪಹರೆ ಕೆಲಸದ ಬಾಬು ರೂ.1300/- ಪಾವತಿಸಿದೆ.</p> <p>34. (1) ಮಾನ್ಯ ಕುಲಸಚಿವರ ಮಂಜೂರಾತಿ ಆದೇಶಾನುದಾರ ರಾತ್ರಿ ಪಹರೆ ಕೆಲಸದ ಬಾಬು ರೂ.1300/- ಪಾವತಿಸಿದೆ.</p> <p>(2) ವಿಶ್ವವಿದ್ಯಾಲಯದಲ್ಲಿ ವ್ಯಾನ್ ಇದೆ. ಅದು ಪ್ರಸಾರಂಗದ ಪುಸ್ತಕ ಯಾತ್ರೆಗೆ ಹೋಗಿರುವುದರಿಂದ ರೂ. 200/-ಕ್ಕೆ ಆಟೋ ಮಾಡಿ ಬಾಡಿಗೆ ಪಾವತಿಸಿದೆ.</p> <p>(3) ವಿಶ್ವವಿದ್ಯಾಲಯದಲ್ಲಿ ವ್ಯಾನ್ ಇದೆ. ಅದು ಪ್ರಸಾರಂಗದ ಪುಸ್ತಕ ಯಾತ್ರೆಗೆ ಹೋಗಿರುವುದರಿಂದ ರೂ. 210/-ಕ್ಕೆ ಆಟೋ ಮಾಡಿ ಬಾಡಿಗೆ ಪಾವತಿಸಿದೆ.</p> <p>35. ಆರ್.ಟಿ.ಓ. ಅಫೀಸ್ ಗೆ ಬಸ್ ಇಲ್ಲವಾದ್ದರಿಂದ ಆಟೋದಲ್ಲಿ ಹೋಗಿ ರೂ.20/- ಬಾಡಿಗೆ ಪಾವತಿಸಿದೆ.</p>		
--	--	--	--	--

36 ಮುಂಗಡ ಪಾವತಿಸುವುದು ಆಡಳಿತಾಂಗದಿಂದ ವಿಳಂಬವಾಗಿದೆ. ಕಾರಣ ಮೊದಲು ಮುಖ್ಯಸ್ಥರು ಪಾವತಿಸಿ ಖರೀದಿಸಿ ನಂತರ ಮರುಪಾವತಿ ಪಡೆದಿದ್ದಾರೆ.

37. (1) ಶ್ರೀಬಿ.ವಿ. ಕೃಷ್ಣಕುಮಾರ್ ಇವರು ಕ್ರೋಢೀಕೃತ ನೌಕರರಾದ್ದರಿಂದ ಪ್ರಯಾಣ ಭತ್ಯೆಯ ಬಿಲ್‌ನಲ್ಲಿ ಮಾಡುವ ಬದಲು ರಸೀದಿಯಲ್ಲಿ ಮಾಡಿ ಕನಿಷ್ಠ ದರಗಳನ್ನು ಮಾತ್ರ ಪಾವತಿಸಿದೆ.

(2) ಸ್ವಪ್ನ ಬುಕ್ ಹೌಸ್‌ಗೆ ಬಸ್ ಸೌಲಭ್ಯ ಇರುವುದಿಲ್ಲ ಮತ್ತು ಪುಸ್ತಕಗಳ ಲಗೇಜು ಇದ್ದುದರಿಂದ ಆಟೋದಲ್ಲಿ ಪ್ರಯಾಣಿಸಿ ರೂ.45/- ಬಾಡಿಗೆ ಪಾವತಿಸಿದೆ.

(3) ಶ್ರೀಬಿ.ವಿ. ಕೃಷ್ಣಕುಮಾರ್ ಇವರು ಕ್ರೋಢೀಕೃತ ನೌಕರರಾದ್ದರಿಂದ ಪ್ರಯಾಣ ಭತ್ಯೆಯ ಬಿಲ್‌ನಲ್ಲಿ ಮಾಡುವ ಬದಲು ರಸೀದಿಯಲ್ಲಿ ಮಾಡಿ ಕನಿಷ್ಠ ದರಗಳನ್ನು ಮಾತ್ರ ಪಾವತಿಸಿದೆ.

(4) ಸ್ವಪ್ನ ಬುಕ್ ಹೌಸ್‌ಗೆ ಬಸ್ ಸೌಲಭ್ಯ ಇರುವುದಿಲ್ಲ ಮತ್ತು ಪುಸ್ತಕಗಳ ಲಗೇಜು ಇದ್ದುದರಿಂದ ಆಟೋದಲ್ಲಿ ಪ್ರಯಾಣಿಸಿ ರೂ.50/- ಬಾಡಿಗೆ ಪಾವತಿಸಿದೆ.

(5) ಸ್ವಪ್ನ ಬುಕ್ ಹೌಸ್‌ಗೆ ಬಸ್ ಸೌಲಭ್ಯ ಇರುವುದಿಲ್ಲ ಮತ್ತು ಪುಸ್ತಕಗಳ ಲಗೇಜು ಇದ್ದುದರಿಂದ ಆಟೋದಲ್ಲಿ ಪ್ರಯಾಣಿಸಿ ರೂ.45/- ಬಾಡಿಗೆ ಪಾವತಿಸಿದೆ.

(6) ಲಗೇಜ್ ಇದ್ದುದರಿಂದ ಆಟೋ ವೆಚ್ಚ ರೂ. 80/- ಪಾವತಿಸಿದೆ.

(7) ಸ್ವಪ್ನ ಬುಕ್ ಹೌಸ್‌ಗೆ ಬಸ್ ಸೌಲಭ್ಯ ಇರುವುದಿಲ್ಲ ಮತ್ತು ಪುಸ್ತಕಗಳ ಲಗೇಜು ಇದ್ದುದರಿಂದ ಆಟೋದಲ್ಲಿ ಪ್ರಯಾಣಿಸಿ ರೂ.45/- ಬಾಡಿಗೆ ಪಾವತಿಸಿದೆ.

38. ಮಾನ್ಯ ಕುಲಪತಿಗಳು ಬೆಳಗಿನ ಜಾವ 6.00ಗಂಟೆ ಬರುತ್ತಾರೆ. ಆ ಸಮಯದಲ್ಲಿ ಸಹಾಯಕರಾಗಿ ಆಟೋದಲ್ಲಿ ಹೋಗಿ ಬಾಡಿಗೆ ರೂ.45/- ಪಾವತಿಸಿದೆ.

39. (1) ರೂ.1200/- ಅಲ್ಪ ಮೊತ್ತ ಆದ್ದರಿಂದ ಅಂದಾಜು ಪಟ್ಟಿ ತಯಾರಿಸಿರುವುದಿಲ್ಲ.

(2) ಮಾನ್ಯ ಕುಲಸಚಿವರ ಆದೇಶಾನುಸಾರ ರೂ.336/- ಪಾವತಿಸಿದೆ.

40. ರೂ. 288/- ಅಲ್ಪ ಮೊತ್ತವಾಗಿರುತ್ತದೆ. ಸರ್ಕಾರಿ ಆದೇಶ ಇರುವ ಬಗ್ಗೆ ನೋಡಲಾಗಿಲ್ಲ.

41. ಔಪಚಾರಿಕ ವೆಚ್ಚ ರೂ.210/- ಪಾವತಿಸಿದೆ. ಸರ್ಕಾರಿ ಆದೇಶ ಇರುವುದಿಲ್ಲ.

42. (1) ಕೆಲವು ಸಾಮಗ್ರಿ ಖರೀದಿಸುವಾಗ ಅಧೀಕೃತ ಬಿಲ್ ಇರುವುದಿಲ್ಲ. ಕಲ್ಲು ಖರೀದಿಸುವಾಗ ಖಾಸಗಿಯವರಿಂದ ಸಣ್ಣ ಪುಟ್ಟ ವ್ಯಾಪಾರಿ ಹತ್ತಿರ ಖರೀದಿಸಿದೆ. ಅವರಲ್ಲಿ ಅಧೀಕೃತ ಬಿಲ್ ಇರುವುದಿಲ್ಲ. ಬಿಳಿ ಹಾಳೆ ಮೇಲೆ ಮುದ್ರೆ ಹಾಕಿ ಸಲ್ಲಿಸಿರುತ್ತಾರೆ.

(2) ಮುಂಗಡ ಪಡೆಯುವಾಗ ಒಟ್ಟಾರೆ ಉದ್ದೇಶದಿಂದ ಅನುಮೋದನೆ ಪಡೆದು ಮಾಡಲಾಗಿದೆ.

		<p>46. ಮಾನ್ಯ ಕುಲಪತಿಯವರ ಗೃಹ ಕಛೇರಿ ಬಿಲ್ಲು ಆದ್ದರಿಂದ ಔಪಚಾರಿಕ ವೆಚ್ಚದ ಶೀರ್ಷಿಕೆಯಡಿ ಪಾವತಿಸಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುವುದು.</p> <p>47. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದು.</p>		
82	<p>ಅಧ್ಯಾಪಕರ ಬಳಕೆಗಾಗಿ 48 ಅಲಮೇರುಗಳ ಖರೀದಿಯಲ್ಲಿ ಕಂಡು ಬಂದ ಲೋಪಗಳ ಬಗ್ಗೆ ವಿಮರ್ಶೆ:- ವಿಚಾರಣಾ ಪತ್ರ ಸಂಖ್ಯೆ:29: 06.08.02 ಆಕ್ಷೇಪಿಸಿದ ಮೊತ್ತ 184520.00 ವೋಚರ್ ಸಂಖ್ಯೆ: 1018 ಹಾಗೂ 1019: 29-01-02ರಲ್ಲಿ ಒಟ್ಟು ರೂ.184520 ಗಳನ್ನು ಶ್ರೀ ವೆಂಕಟೇಶ್ವರ ಸ್ಟೀಲ್ ಫರ್ನಿಚರ್ ಗಂಗಾವತಿ ಇವರಿಗೆ ಪಾವತಿಸಿ, ಬಿಲ್ಲು ಸಂಖ್ಯೆ 4 ದಿನಾಂಕ 15.01.02 ಪ್ರಕಾರ ಅಧ್ಯಾಪಕ ಬಳಕೆಗಾಗಿ ಒಟ್ಟು 48 ಅಲಮೇರುಗಳನ್ನು (ದರ ಒಂದಕ್ಕೆ ರೂ.4100.00 ರಂತೆ ಖರೀದಿಸಿರುತ್ತಾರೆ. ಸದರಿ ಖರೀದಿಗೆ ಸಂಬಂಧಿಸಿದ ಕಡತಗಳು ಪರಿಶೀಲಿಸಿದಾಗ ಈ ಕೆಳಗೆ ವಿವರಿಸಿದ ಲೋಪಗಳು ಕಂಡು ಬಂದಿರುತ್ತವೆ.</p> <ol style="list-style-type: none"> 1. ಸರಕಾರಿ ಆದೇಶ ಸಂಖ್ಯೆ: ಸಿಎ:18 ಸಿಎಸ್.ಸಿ:89 ಬೆಂಗಳೂರು ದಿನಾಂಕ 20.10.089 ಪ್ರಕಾರ ಸರಕಾರಿ ಕಚೇರಿಗಳಿಗೆ, ಬೇಕಾಗುವ ಪೀಠೋಪಕರಣಗಳನ್ನು (ಕಬ್ಬಿಣದು) ಖಡ್ಡಾಯವಾಗಿ, "ದಿ ಕರ್ನಾಟಕ ಸ್ಟಾಲ್ ಇಂಡಸ್ಟ್ರೀಸ್ ಮಾರ್ಕೆಟಿಂಗ್ ಕಾರ್ಪೊರೇಷನ್" ಬೆಂಗಳೂರು ಎಂಬ ಸರಕಾರಿ ಅಧಿಕೃತ ಸಂಸ್ಥೆಯಲ್ಲಿ ಖರೀದಿಸಬೇಕಾಗಿದೆ. ಆದರೆ ಮೇಲೆ ಪ್ರಸ್ತಾಪಿಸಿದಂತೆ ಅಲಮೇರುಗಳ ಖರೀದಿಯಲ್ಲಿ ವಿಶ್ವವಿದ್ಯಾಲಯವು ಸದರೀ ಸರಕಾರಿ ಆದೇಶ ಉಲ್ಲಂಘಿಸಿ ಖಾಸಗಿ ಅಂಗಡಗಳಲ್ಲಿ ಖರೀದಿಸಿದ್ದಕ್ಕೆ ಕಾರಣಗಳು ತಿಳಿದು ಬಂದಿರುವುದಿಲ್ಲ. 2. ಕನ್ನಡ ವಿಶ್ವವಿದ್ಯಾಲಯದ ಸರಬರಾಜು ಆದೇಶದ ಪತ್ರದಲ್ಲಿಯ ಕ್ರಮ ಸಂಖ್ಯೆ 2ರ ಪ್ರಕಾರ ಕೋಟೇಶನ್‌ಗಳ ಸರಬರಾಜುದಾರರು ತಮ್ಮ ದರಪಟ್ಟಿ: ಕೋಟೇಶನ್‌ಗಳನ್ನು ಈ ವಿಶ್ವವಿದ್ಯಾಲಯದ ಪತ್ರ ಸಂಖ್ಯೆ ಪತ್ರ ದಿನಾಂಕ ನಮೂದಿಸಿ, ಅಂಚೆ ಕಚೇರಿ ನೋಂದಣಿ ಪತ್ರದ ಮೂಲಕ ಕಳುಹಿಸಿಕೊಡತಕ್ಕದ್ದು. ತಪ್ಪಿದಲ್ಲಿ ಅಂತಹ ಕೋಟೇಶನ್‌ಗಳನ್ನು ತಿರಸ್ಕರಿಸಲಾಗುವುದು, ಎಂಬ ಶರತ್ತು ಇದೆ. ಆದರೆ ಸದರೀ ಅಲಮೇರುಗಳು ಖರೀದಿಸಲು ಕೋಟೇಶನ್‌ಗಳು ವಿವಿಧ ಸರಬರಾಜುದಾರರಿಂದ ಪಡೆಯುವಲ್ಲಿ ವಿಶ್ವವಿದ್ಯಾಲಯದವರು, ಕಟ್ಟುನಿಟ್ಟಾಗಿ, ಸದರೀ ಶರತ್ತನ್ನು ಪಾಲಿಸದೇ ಇರುವುದು ಕಂಡು ಬಂದಿರುತ್ತದೆ. 3. ಖರೀದಿಸಿದ ಸದರೀ 48 ಅಲಮೇರುಗಳ ತೂಕ ಅಳತೆ ಇತ್ಯಾದಿಗಳ ಗುಣಮಟ್ಟದ ಬಗ್ಗೆ ದೃಢೀಕರಣ ಪತ್ರ ಸಕ್ಷಮ ಪ್ರಾಧಿಕಾರದಿಂದ ಪಡೆದು, ತನಿಖೆಗೆ ಹಾಜರುಪಡಿಸಿರುವುದಿಲ್ಲ. 4. ಬಿಲ್ಲುಗಳಲ್ಲಿ ಮಾರಾಟ ತೆರಿಗೆ ಶೇ.10 ರಷ್ಟು ಮಾರಾಟ ತೆರಿಗೆ ಹಾಗೂ ಅಭಿವೃದ್ಧಿ ಸೆಸ್ ಮುರಿಯದೇ ಶೇ.4 ರಷ್ಟು ಮಾರಾಟ ತೆರಿಗೆ ಮುರಿದಿರುತ್ತಾರೆ, ಇದರಿಂದ ಮಾರಾಟ ತೆರಿಗೆ ಕಡಿಮೆ ಮುರಿದಿರುವುದು ಕಂಡು ಬಂದಿದೆ. ಈ ದಿನಿಯಲ್ಲಿ ನಿಯಮಾನುಸಾರ ಮಾರಾಟ ತೆರಿಗೆ ಮುರಿಯುವುದು. ಮೇಲೆ ವಿವರಿಸಿದಂಥ ಲೋಪಗಳಿಗೆ ಸೂಕ್ತ ಕ್ರಮಕೈಗೊಂಡು, ವಿವರಣೆಯನ್ನು ತನಿಖೆಗೆ ಹಾಜರುಪಡಿಸುವವರೆಗೆ ರೂ.184520.00 ಗಳು ಆಕ್ಷೇಪಣೆಯಲ್ಲಿ ಇರಿಸಿದೆ. 	<ol style="list-style-type: none"> 1 ಅಲ್ಲೇರ ಖರೀದಿ ಸಂಬಂಧ ಸರ್ಕಾರಿ ಸಂಸ್ಥೆಯಾದ ದಿ ಕರ್ನಾಟಕ ಸ್ಟಾಲ್ ಇಂಡಸ್ಟ್ರೀಸ್ ಮಾರ್ಕೆಟಿಂಗ್ ಕಾರ್ಪೊರೇಷನ್ ಬೆಂಗಳೂರು. ಇದು ಬೆಂಗಳೂರು ದೂರದ ಊರು ಆಗಿರುವುದರಿಂದ ಸಾಗಾಣಿಕೆ ವೆಚ್ಚ ತಗಲುತ್ತಿತ್ತು. ಅದನ್ನು ವಿಶ್ವವಿದ್ಯಾಲಯಕ್ಕೆ ಉಳಿತಾಯ ಮಾಡಲಾಗಿದೆ. 2 ದರಪಟ್ಟಿಗಳನ್ನು ಶಿಲ್ಡ್ ಕವರ್ ಮೂಲಕ ಸಲ್ಲಿಸಿದ್ದಾರೆ. 3 ದರಪಟ್ಟಿಗೆ ಅನುಗುಣವಾಗಿ ಅಲ್ಟೆರಾಗಳನ್ನು ಖರೀದಿಸಲಾಗಿದೆ. 4 ಆ ಸಮಯದಲ್ಲಿ ಚಾಲ್ತಿಯಲ್ಲಿದ್ದ ದರದಲ್ಲಿ ಮಾರಾಟ ತೆರಿಗೆಯನ್ನು ಮುರಿದುಕೊಂಡು, ಸರ್ಕಾರದ ಶೀರ್ಷಿಕೆ ಜಮಾ ಮಾಡಿದೆ. ತಿಂಗಳ ರಿಟರ್ನ್‌ನಲ್ಲಿ ಅದನ್ನು ಮಾರಾಟ ತೆರಿಗೆ ಇಲಾಖೆಗೆ ಸಲ್ಲಿಸಲಾಗಿದೆ, ಮಾರಾಟ ತೆರಿಗೆ ಇಲಾಖೆಯವರು ಒಪ್ಪಿಕೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಸದರಿ ಪ್ರ್ಯಾರವನ್ನು ಕೈಬಿಡಲು ಕೋರಲಾಗಿದೆ. 		
83	<p>ಕಂಪ್ಯೂಟರ್ ಖರೀದಿಗೆ ಟೆಂಡರ್ ಕರೆಯದಿರುವುದು:-</p> <p>2002-2002ನೇ ಸಾಲಿನಲ್ಲಿ ಗ್ರಂಥಾಲಯ ವಿಭಾಗಕ್ಕೆ ಯು.ಜಿ.ಸಿ ಅನುದಾನದಲ್ಲಿ ಕಂಪ್ಯೂಟರ್ ಖರೀದಿಸಲು ಟೆಂಡರ್ ಕರೆದಿರುವುದಿಲ್ಲ. ಇದು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧ್ಯಾದೇಶ 2000 ಪ್ರಕರಣ 4(ಇ) ಗೆ ವಿರುದ್ಧವಾಗಿದೆ. ಜೀನಫ ಕಂಪ್ಯೂಟರ್ ಗೋವಾ ಇವರಲ್ಲಿ ಕಂಪ್ಯೂಟರ್ ಖರೀದಿ ಮಾಡಿದ ಮೊತ್ತ 550000.00 ಇರುತ್ತದೆ. ದಿನಾಂಕ09.09.01 ರಂದಿ ಸದ್ರಿ ಕಂಪನಿಗೆ ರೂ.550000.00ಗಳನ್ನು</p>	<p>ಕಂಪನಿಯ ಅಧೀಕೃತ ಮಾರಾಟಗಾರರಾದ್ದರಿಂದ Price list ಇರುವುದರಿಂದ ಎಲ್ಲಿ ಖರೀದಿಸಿದರೂ ಒಂದೇ ದರವಾಗಿರುತ್ತದೆ. ಹಾಗಾಗಿ ಟೆಂಡರ್ ಕರೆಯದೇ ಖರೀದಿಸಲಾಗಿದೆ. ಇನ್ನು ಮುಂದೆ ಟೆಂಡರ್ ಕರೆಯಲಾಗುವುದು.</p> <p>ಈ ಹಿನ್ನೆಲೆಯಲ್ಲಿ ಸದರಿ ಪ್ರ್ಯಾರವನ್ನು ಕೈಬಿಡಲು ಕೋರಲಾಗಿದೆ.</p>		

	ಪಾವತಿ ಮಾಡಲಾಗಿದೆ. ಟೆಂಡರ್ ಕರೆಯದೆ ಕಂಪ್ಯೂಟರ್ ಖರೀದಿ ಮಾಡಿರುವುದರ ಮೊತ್ತ 50000.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.																							
84	<p>ಶ್ರೀ ಶೈಲ ಅತಿಥಿ ಗೃಹದ ಕೋಣೆಗಳು ಬಳಕೆ ಮಾಡದೇ ವಿಶ್ವವಿದ್ಯಾಲಯಕ್ಕೆ ಬರುವ ಅತಿಥಿಗಳ ಖಾಸಗಿ ವಾಸ್ತವಕ್ಕೆ ದುಂದು ವೆಚ್ಚ ಮಾಡಿರುವ ಪ್ರಕರಣ ವಸೂಲಾತಿಗೆ ಸೂಚಿಸಿದ ಮೊತ್ತ 500.00:-</p> <p>ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಭವ್ಯವಾದ ಶ್ರೀ ಶೈಲ ಅತಿಥಿ ಗೃಹವನ್ನು ವಿಶ್ವವಿದ್ಯಾಲಯಕ್ಕೆ ಬರುವ ಅತಿಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡುವ ಉದ್ದೇಶದಿಂದ ಕಟ್ಟಿಸುತ್ತಾರೆ. ಈ ಅತಿಥಿ ಗೃಹವು ಸುಮಾರು 10 ಕೊಠಡಿಗಳನ್ನು ಹೊಂದಿರುವುದು ಕಂಡು ಬಂದಿದೆ. ಈ ಅತಿಥಿ ಗೃಹದ ವಾರ್ಷಿಕ ನಿರ್ವಹಣೆಯ ವೆಚ್ಚ ಸುಮಾರು 70000.00ಗಳು ವೆಚ್ಚವಾಗುತ್ತಿದೆ.</p> <p>ಆದರೆ, 2001-2002ರಲ್ಲಿ ಈ ಅತಿಥಿ ಗೃಹದ ಕೋಣೆಗಳ ಬಾಡಿಗೆಯ ರೂಪದಲ್ಲಿ ಯಾವ ಬಾಬು ಜಮೆಯಾಗಿರುವುದಿಲ್ಲ. ಹಾಗೂ ವಿಶ್ವವಿದ್ಯಾಲಯಕ್ಕೆ ಪ್ರಸ್ತುತ ಸಾಲಿನಲ್ಲಿ ಬಂದಿರುವ ಅತಿಥಿಗಳನ್ನು ಈ ಅತಿಥಿ ಗೃಹದಲ್ಲಿ ಇಳಿಸದೇ ಅವರುಗಳನ್ನು ಹೊಸಪೇಟೆ ವಿವಿಧ ಖಾಸಗಿ ಲಾಡ್ಜ್‌ಗಳಲ್ಲಿ ಖಾಸಗಿ ವಾಸ್ತವ್ಯ ಸೌಲಭ್ಯ ಕಲ್ಪಿಸಿ, ಈ ಕೆಳಗೆ ವಿವರಿಸಿದಂತೆ ವಿವಿಧ ಲಾಡ್ಜ್‌ಗಳ ಬಿಲ್ಲುಗಳ ಮೊತ್ತ ರೂ. 500.00ಗಳನ್ನು ಪಾವತಿಸಿರುತ್ತಾರೆ.</p> <p>ಆದ್ದರಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಭವ್ಯವಾದ ವಸತಿ ಗೃಹವಿದ್ದರೂ ಸಹ ಅತಿಥಿಗಳ ಖಾಸಗಿ ವಸತಿ ಸೌಲಭ್ಯಕ್ಕಾಗಿ ಈ ಕೆಳಗೆ ವಿವರಿಸಿದಂತೆ, ಒಟ್ಟು ರೂ.500.00ಗಳ ವೆಚ್ಚ ದುಂದು ವೆಚ್ಚವೆಂದು ತನಿಖೆಯು ರೂ. 500.00ಗಳನ್ನು ಸಂಬಂಧಪಟ್ಟವರಿಂದ ವಸೂಲಾತಿಗೆ ಸೂಚಿಸಿದೆ.</p> <p>ವಿಶ್ವವಿದ್ಯಾಲಯದ ಆಡಳಿತ ವರ್ಗವು ಈ ದಿನೆಯಲ್ಲಿ ಸೂಕ್ತ ಗಮನಹರಿಸಿ, ಅತಿಥಿಗಳ ವಸತಿ ಸೌಲಭ್ಯಕ್ಕಾಗಿ ಕಟ್ಟಿಸಿರುವ ಶ್ರೀ ಶೈಲ ಅತಿಥಿ ಗೃಹವನ್ನು ಪೂರ್ಣ ಸ್ವರೂಪದಲ್ಲಿ ಬಳಕೆ ಮಾಡಿಕೊಳ್ಳಲು, ಸೂಕ್ತ ಕ್ರಮಕೈಗೊಂಡು, ಖಾಸಗಿ ವಸತಿ ಸೌಲಭ್ಯಕ್ಕಾಗಿ, ಮಾಡುವ ದುಂದು ವೆಚ್ಚವನ್ನು ತಪ್ಪಿಸಲು ತಕ್ಷಣ ಕ್ರಮಗಳನ್ನು ಕೈಗೊಳ್ಳುವುದು.</p> <table border="1"> <thead> <tr> <th>ಕ್ರ ಸಂ</th> <th>ಓಚರ್ ಸಂ: ದಿ:</th> <th>ಓ.ಮೋ ಸಂ: ದಿ:</th> <th>ಹೊಂ:ಓ: ಸಂ: ದಿ:</th> <th>ಲಾಡ್ಜಿಂಗ್‌ಹೆಸರು</th> <th>ಲಾಡ್ಜಿಂಗ್‌ಬಿ: ಸಂ: ದಿ:</th> <th>ಲಾಡ್ಜಿಂಗ್ ಬಿ:ಮೊ</th> </tr> </thead> <tbody> <tr> <td>1</td> <td>1222 05.03.02</td> <td>5527</td> <td>-</td> <td>ಹೋಟೆಲ್ ಕಾರ್ತಿಕ ಬೋರ್ಡಿಂಗ್ ಅಂಡ್ ಹೊಸಪೇಟೆ</td> <td>20: 21.02.02</td> <td>131-00</td> </tr> <tr> <td>2</td> <td></td> <td></td> <td></td> <td>"_"</td> <td>817 : 05.03.02</td> <td>369.00 500.00</td> </tr> </tbody> </table>	ಕ್ರ ಸಂ	ಓಚರ್ ಸಂ: ದಿ:	ಓ.ಮೋ ಸಂ: ದಿ:	ಹೊಂ:ಓ: ಸಂ: ದಿ:	ಲಾಡ್ಜಿಂಗ್‌ಹೆಸರು	ಲಾಡ್ಜಿಂಗ್‌ಬಿ: ಸಂ: ದಿ:	ಲಾಡ್ಜಿಂಗ್ ಬಿ:ಮೊ	1	1222 05.03.02	5527	-	ಹೋಟೆಲ್ ಕಾರ್ತಿಕ ಬೋರ್ಡಿಂಗ್ ಅಂಡ್ ಹೊಸಪೇಟೆ	20: 21.02.02	131-00	2				"_"	817 : 05.03.02	369.00 500.00	ರಸೀದಿ ಸಂಖ್ಯೆ 33679 ದಿನಾಂಕ:11.02.09 ರೂ.500/-ಗಳನ್ನು ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಪ್ಯಾರಾ ಕೈಬಿಡಲು ಕೋರಲಾಗಿದೆ.	
ಕ್ರ ಸಂ	ಓಚರ್ ಸಂ: ದಿ:	ಓ.ಮೋ ಸಂ: ದಿ:	ಹೊಂ:ಓ: ಸಂ: ದಿ:	ಲಾಡ್ಜಿಂಗ್‌ಹೆಸರು	ಲಾಡ್ಜಿಂಗ್‌ಬಿ: ಸಂ: ದಿ:	ಲಾಡ್ಜಿಂಗ್ ಬಿ:ಮೊ																		
1	1222 05.03.02	5527	-	ಹೋಟೆಲ್ ಕಾರ್ತಿಕ ಬೋರ್ಡಿಂಗ್ ಅಂಡ್ ಹೊಸಪೇಟೆ	20: 21.02.02	131-00																		
2				"_"	817 : 05.03.02	369.00 500.00																		
85	<p>ಮಾನ್ಯ ಕುಲಸಚಿವರ ವಸತಿ ಗೃಹದ ವಿದ್ಯುತ್‌ಚ್ಚಕ್ತಿ ಬಿಲ್ಲು ಕಟ್ಟಿದ್ದಕ್ಕೆ ವಸೂಲಾತಿಗೆ ಸೂಚಿಸಿರುವ ಪ್ರಕರಣ ವಿಚಾರಣಾ ಪತ್ರ ಸಂಖ್ಯೆ-31 ದಿನಾಂಕ 06.08.2002 ವಸೂಲಾತಿಗೆ ಸೂಚಿಸಿದ ಮೊತ್ತ 866.00:-</p> <p>ವೋಚರ್ ಸಂಖ್ಯೆ 1213: 05.03.02 ರೂ 2494.00ರಲ್ಲಿ ರೂ, 866.00 ಗಳನ್ನು ಡ್ರಾ ಮಾಡಿ ಈ ಕೆಳಗೆ ವಿವರಿಸಿದಂತೆ ಮಾನ್ಯ ಕುಲಸಚಿವರ ವಸತಿ ಗೃಹದ ವಿದ್ಯುತ್‌ಚ್ಚಕ್ತಿ ಬಳಕೆಯ ವೆಚ್ಚದ ಬಿಲ್ಲುಗಳನ್ನು ಕೆ.ಇ.ಬಿ. ಮಂಡಳಿಗೆ, ಕಟ್ಟಿರುತ್ತಾರೆ. ಸದರಿ ಅಧಿಕಾರಿಗಳು ಈ ಕೆಳಗೆ ವಿವರಿಸಿದಂಥ ಮಾನ್ಯ ಕುಲಸಚಿವರ ವಸತಿ ಗೃಹದ ವಿದ್ಯುತ್‌ಚ್ಚಕ್ತಿ ಬಿಲ್ಲುಗಳನ್ನು ವಿಶ್ವವಿದ್ಯಾಲಯ ನಿಧಿಯಿಂದ ಕೆ.ಇ.ಬಿ ಮಂಡಳಿಗೆ ಕಟ್ಟಲು ಬರುವುದಿಲ್ಲ. ಈ ದಿನೆಯಲ್ಲಿ ದಿನಾಂಕ 06.08.2002 ರಂದು ವಿಚಾರಣಾ ಪತ್ರ ಸಂಖ್ಯೆ 31ನ್ನು ಜಾರಿಗೊಳಿಸಿದೆ. ಆದರೆ ಸಂಸ್ಥೆಯವರು ಯಾವುದೇ ಉತ್ತರ ನೀಡಿರುವುದಿಲ್ಲ.</p> <p>ಸಚಿವರ ವಸತಿ ಗೃಹದ ವಿದ್ಯುತ್‌ಚ್ಚಕ್ತಿ ಸುತ್ತಿಯ ಬಿಲ್ಲುಗಳ ಮೊತ್ತ ರೂ.866.00ಗಳನ್ನು ಕೆ.ಇ.ಬಿ. ಮಂಡಳಿಗೆ ಕಟ್ಟಿರುವುದು ತನಿಖೆಯು ಒಪ್ಪುವುದಿಲ್ಲ. ಕಾರಣ ಸದರಿ ಬಿಲ್ಲಿನ ಪಾವತಿಯ ಮೊತ್ತ ರೂ.866.00ಗಳನ್ನು ಸಂಬಂಧಪಟ್ಟವರಿಂದ ವಸೂಲಾತಿಗೆ ಸೂಚಿಸಿದೆ.</p>	ಮಾನ್ಯ ಕುಲಸಚಿವರ ವಸತಿಗೃಹದ ಕೆ.ಇ.ಇಹೆಚ್.167 ರ ವಿದ್ಯುಚ್ಚಕ್ತಿ ಬಿಲ್ಲಿನ ಮೊತ್ತ ರು. 866.00ಗಳನ್ನು ವೋಚರ್ ಸಂಖ್ಯೆ.1213 ದಿನಾಂಕ 05.03.2002 ರೂ. 2494.00 ಗಳಲ್ಲಿ ಪಾವತಿ ಮಾಡಲಾಗಿದೆ. ಈ ಪಾವತಿ ಒಂದೇ ಬಾರಿ ಆದಂತಹ ಪ್ರಸಂಗವಾಗಿದೆ. ಈ ರೀತಿಯ ಪಾವತಿಗಳನ್ನು ನಂತರ ಮುಂದುವರಿಸಿರುವುದಿಲ್ಲ. ಆದಕಾರಣ ಈ ವಿದ್ಯುಚ್ಚಕ್ತಿ ಬಿಲ್ಲಿನ ಮೊತ್ತ ರೂ.866.00ಗಳನ್ನು ಪಾವತಿಸಿರುವುದಕ್ಕೆ ಒಪ್ಪಿಗೆ ನೀಡಿ ಆಕ್ಷೇಪಣೆಯ ಕಂಡಿಕೆಯನ್ನು ಕೈಬಿಡಬೇಕೆಂದು ಕೋರಲಾಗಿದೆ.																						

	<p>ವಿವರ ಈ ಕೆಳಗಿನಂತೆ ಇರುತ್ತದೆ.</p> <table border="1"> <thead> <tr> <th>ವೋಚರ್ ಸಂ ದಿ</th> <th>ವೋ ಮೋ</th> <th>ವಸತಿ ಗೃಹ ವಿವರ</th> <th>ಮೀಟರ್ ಸಂ</th> <th>ವಿದ್ಯುತ್ ಬಿ: ಮೊ</th> <th>ಬಿಲ್ಲು ಕಟ್ಟಲು ಕೊನೆ ದಿ</th> <th>ರಶೀದಿ ಸಂ ದಿ</th> </tr> </thead> <tbody> <tr> <td>1213 05.03.02</td> <td>2490</td> <td>ಮಾನ್ಯ ಕುಲಪತಿಗಳ ವಸತಿ ಗೃಹ</td> <td>ಕೆ.ಎಇ ಹೆಚ್ 167</td> <td>866.00</td> <td>09.03.02</td> <td>21452 05.03.02</td> </tr> <tr> <td></td> <td></td> <td></td> <td></td> <td>866.00</td> <td></td> <td></td> </tr> </tbody> </table> <p>ವಿಚಾರಣೆ ಸಂಖ್ಯೆ 30</p> <table border="1"> <tbody> <tr> <td>ಶ್ರೀಮತಿ ಎನ್ ಸಿ. ಪಾಟೀಲ್</td> <td>4460</td> <td>07.01.02</td> <td>ರೂ/600-00</td> </tr> <tr> <td>ಶ್ರೀ ಆರ್ ಎನ್. ಪಂಚಾಕ್ಷರಯ್ಯ</td> <td>4461</td> <td>07.01.02</td> <td>ರೂ/600.00</td> </tr> <tr> <td>ಶ್ರೀ ಹೆಚ್. ಹರೀಶ್</td> <td>4462</td> <td>07.01.02</td> <td>ರೂ/600.00</td> </tr> <tr> <td>ಶ್ರೀ ಕೆ.ಎಂ ರುದ್ರಪ್ಪ</td> <td>4463</td> <td>07.01.02</td> <td>ರೂ/600.00</td> </tr> <tr> <td>ಶ್ರೀ ಕೆ.ಆರ್. ಬೋಗೇಶ್ವರಪ್ಪ</td> <td>4464</td> <td>07.01.02</td> <td>ರೂ/600.00</td> </tr> <tr> <td>ಶ್ರೀ ಬಿಎನ್. ಬೋರೇಗೌಡ</td> <td>4465</td> <td>07.01.02</td> <td>ರೂ/600.00</td> </tr> <tr> <td>ಶ್ರೀ ನಾರಾಯಣ ನಾಯಕ</td> <td>4466</td> <td>07.01.02</td> <td>ರೂ/600.00</td> </tr> <tr> <td>ಶ್ರೀಮತಿ ವಿಜಯಾ ಪುರೋಹಿತೆ</td> <td>4467</td> <td>07.01.02</td> <td>ರೂ/600.00</td> </tr> <tr> <td>ಶ್ರೀಮತಿ ಎಂ.ಆರ್.ಸರಳಾದೇವಿ</td> <td>4468</td> <td>07.01.02</td> <td>ರೂ/600.00</td> </tr> <tr> <td>ಶ್ರೀ ಆರ್.ಎನ್.ಶೆಟ್ಟರ್</td> <td>4469</td> <td>07.01.02</td> <td>ರೂ/600.00</td> </tr> <tr> <td></td> <td></td> <td></td> <td>ರೂ/6000.00</td> </tr> </tbody> </table> <p>ಡಿಸೆಂಬರ್ 2001 ರಲ್ಲಿ ನಡೆದ ಯುಜಿಸಿ : ಆರ್‌ಸಿಸಿ ಶಿಬಿರಕ್ಕೆ ಆಗಮಿಸಿದ ಶಿಬಿರಾರ್ಥಿಗಳು 21 ದಿನ ತಂಗಿದ್ದಕ್ಕೆ ರೂ. 600.00 ನಂತೆ ವಸೂಲಿ ಮಾಡಲಾಗಿದೆ.</p>	ವೋಚರ್ ಸಂ ದಿ	ವೋ ಮೋ	ವಸತಿ ಗೃಹ ವಿವರ	ಮೀಟರ್ ಸಂ	ವಿದ್ಯುತ್ ಬಿ: ಮೊ	ಬಿಲ್ಲು ಕಟ್ಟಲು ಕೊನೆ ದಿ	ರಶೀದಿ ಸಂ ದಿ	1213 05.03.02	2490	ಮಾನ್ಯ ಕುಲಪತಿಗಳ ವಸತಿ ಗೃಹ	ಕೆ.ಎಇ ಹೆಚ್ 167	866.00	09.03.02	21452 05.03.02					866.00			ಶ್ರೀಮತಿ ಎನ್ ಸಿ. ಪಾಟೀಲ್	4460	07.01.02	ರೂ/600-00	ಶ್ರೀ ಆರ್ ಎನ್. ಪಂಚಾಕ್ಷರಯ್ಯ	4461	07.01.02	ರೂ/600.00	ಶ್ರೀ ಹೆಚ್. ಹರೀಶ್	4462	07.01.02	ರೂ/600.00	ಶ್ರೀ ಕೆ.ಎಂ ರುದ್ರಪ್ಪ	4463	07.01.02	ರೂ/600.00	ಶ್ರೀ ಕೆ.ಆರ್. ಬೋಗೇಶ್ವರಪ್ಪ	4464	07.01.02	ರೂ/600.00	ಶ್ರೀ ಬಿಎನ್. ಬೋರೇಗೌಡ	4465	07.01.02	ರೂ/600.00	ಶ್ರೀ ನಾರಾಯಣ ನಾಯಕ	4466	07.01.02	ರೂ/600.00	ಶ್ರೀಮತಿ ವಿಜಯಾ ಪುರೋಹಿತೆ	4467	07.01.02	ರೂ/600.00	ಶ್ರೀಮತಿ ಎಂ.ಆರ್.ಸರಳಾದೇವಿ	4468	07.01.02	ರೂ/600.00	ಶ್ರೀ ಆರ್.ಎನ್.ಶೆಟ್ಟರ್	4469	07.01.02	ರೂ/600.00				ರೂ/6000.00			
ವೋಚರ್ ಸಂ ದಿ	ವೋ ಮೋ	ವಸತಿ ಗೃಹ ವಿವರ	ಮೀಟರ್ ಸಂ	ವಿದ್ಯುತ್ ಬಿ: ಮೊ	ಬಿಲ್ಲು ಕಟ್ಟಲು ಕೊನೆ ದಿ	ರಶೀದಿ ಸಂ ದಿ																																																															
1213 05.03.02	2490	ಮಾನ್ಯ ಕುಲಪತಿಗಳ ವಸತಿ ಗೃಹ	ಕೆ.ಎಇ ಹೆಚ್ 167	866.00	09.03.02	21452 05.03.02																																																															
				866.00																																																																	
ಶ್ರೀಮತಿ ಎನ್ ಸಿ. ಪಾಟೀಲ್	4460	07.01.02	ರೂ/600-00																																																																		
ಶ್ರೀ ಆರ್ ಎನ್. ಪಂಚಾಕ್ಷರಯ್ಯ	4461	07.01.02	ರೂ/600.00																																																																		
ಶ್ರೀ ಹೆಚ್. ಹರೀಶ್	4462	07.01.02	ರೂ/600.00																																																																		
ಶ್ರೀ ಕೆ.ಎಂ ರುದ್ರಪ್ಪ	4463	07.01.02	ರೂ/600.00																																																																		
ಶ್ರೀ ಕೆ.ಆರ್. ಬೋಗೇಶ್ವರಪ್ಪ	4464	07.01.02	ರೂ/600.00																																																																		
ಶ್ರೀ ಬಿಎನ್. ಬೋರೇಗೌಡ	4465	07.01.02	ರೂ/600.00																																																																		
ಶ್ರೀ ನಾರಾಯಣ ನಾಯಕ	4466	07.01.02	ರೂ/600.00																																																																		
ಶ್ರೀಮತಿ ವಿಜಯಾ ಪುರೋಹಿತೆ	4467	07.01.02	ರೂ/600.00																																																																		
ಶ್ರೀಮತಿ ಎಂ.ಆರ್.ಸರಳಾದೇವಿ	4468	07.01.02	ರೂ/600.00																																																																		
ಶ್ರೀ ಆರ್.ಎನ್.ಶೆಟ್ಟರ್	4469	07.01.02	ರೂ/600.00																																																																		
			ರೂ/6000.00																																																																		
86	<p>ವಿದ್ಯುತ್ ಸುಡ್ಡಿ ಬಿಲ್ಲುಗಳ ಪಾವತಿಯ ವಿಳಂಬಕ್ಕೆ ಬಡ್ಡಿ ಕಟ್ಟಿರುವುದನ್ನು ವಸೂಲಾತಿಗೆ ಸೂಚಿಸಿದೆ. ವಿಚಾರಣ ಪತ್ರ ಸಂಖ್ಯೆ 32 ದಿನಾಂಕ 06.08.02 ವಸೂಲಾತಿಗೆ ಸೂಚಿಸಿದ ಮೊತ್ತ 766.00:</p> <p>ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 15(1) ರ ಪ್ರಕಾರ ಸರ್ಕಾರಿ ಹಣ ಖರ್ಚು ಮಾಡುವ ಸಮಯದಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾಗಿದೆ. ಅನುಚ್ಛೇದ 16 ಪ್ರಕಾರ ದುಂದು ವೆಚ್ಚ ತಪ್ಪಿಸಿ ಸರ್ಕಾರಿ ಹಣ ವ್ಯರ್ಥ ಖರ್ಚು ಆಗದಂತೆ, ಕಾದಿರಿಸಬೇಕಾಗಿದೆ.</p> <p>ಈ ರೀತಿ ಇದ್ದರೂ ಸಹ ವಿದ್ಯುತ್ ಸಹ ವಿದ್ಯುತ್ ಸುಡ್ಡಿ ಬಿಲ್ಲುಗಳು ಸಕಾಲದಲ್ಲಿ ಕಟ್ಟದೇ ವಿಳಂಬ ಮಾಡಿ, ಕಟ್ಟದಕ್ಕೆ ವಿದ್ಯುತ್‌ಚೃಕ್ಕೆ ಬಿಲ್ಲುಗಳೊಂದಿಗೆ ಬಡ್ಡಿಯ ಒಟ್ಟು ಮೊತ್ತ 766.00 ಗಳು ಕೆ.ಇ.ಬಿ. ಮಂಡಳಿಗೆ ಕಟ್ಟಿ ವಿಶ್ವವಿದ್ಯಾಲಯ ನಿಧಿಗೆ ಹಾನಿ ಉಂಟು ಮಾಡಿರುತ್ತಾರೆ.</p> <p>ಆದ್ದರಿಂದ ವಿಶ್ವವಿದ್ಯಾಲಯ ನಿಧಿಗೆ ಹಾನಿಯಾಗಿರುವ ಒಟ್ಟು ಬಡ್ಡಿಯ ಮೊತ್ತ ರೂ. 766.00ಗಳನ್ನು ಕೆ.ಇ.ಬಿ. ಬಿಲ್ಲುಗಳ ಪಾವತಿಯ ವಿಳಂಬಕ್ಕೆ ಕಾರಣರಾದವರಿಂದ ವಸೂಲು ಮಾಡಿ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡುವುದು. ಇದರ ವಿವರ ಅನುಬಂಧ 19 ರಲ್ಲಿ ವಿವರಿಸಿದ ವರದಿಗೆ ಲಗತ್ತಿಸಿದೆ.</p>	<p>ರಸೀದಿ ಸಂಖ್ಯೆ:34568 ದಿನಾಂಕ 02.05.2009 ರೂ.766/- ಗಳನ್ನು ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲಾಗಿದೆ.</p> <p>ಈ ಹಿನ್ನೆಲೆಯಲ್ಲಿ ಸದರಿ ಪ್ರಾರವನ್ನು ಕೈಬಿಡಲು ಕೋರಲಾಗಿದೆ.</p>																																																																			

87	<p>ವಿಶ್ವವಿದ್ಯಾಲಯದ ವಸತಿ ಗೃಹದಲ್ಲಿ ವಾಸ ಮಾಡುತ್ತಿರುವ ನೌಕರರ ವೇತನಗಳಲ್ಲಿ ಮನೆ ಬಾಡಿಗೆಯನ್ನು ಪರಿಷ್ಕೃತ ದರಗಳಲ್ಲಿ ಮುರಿಯದೇ ಹಳೆಯ ದರದಲ್ಲಿ ಮುರಿದು ವಿಶ್ವವಿದ್ಯಾಲಯ ನಿಧಿಗೆ ಹಾನಿ ಉಂಟು ಮಾಡಿರುವ ಪ್ರಕರಣ ವಿಚಾರಣಾ ಪತ್ರ ಸಂಖ್ಯೆ-1 ದಿನಾಂಕ 03.07.02 ವಸೂಲಾತಿಗೆ ಸೂಚಿಸಿದ ಮೊತ್ತ 30813.00</p> <p>ಸರಕಾರಿ ಸುತ್ತೋಲೆ ಪತ್ರ ಸಂಖ್ಯೆ: ಲೋಇ:ಪಿಪಿಎಂ:99 ದಿನಾಂಕ 25.10.2000 ರ ಅನ್ವಯ ದಿನಾಂಕ 01.08.99 ರಿಂದ 18.07.2001ರ ವರೆಗೆ, ಸರಕಾರಿ ವಸತಿ ಗೃಹದ ಬಾಡಿಗೆಯನ್ನಾಗಿ, ವಸತಿ ಗೃಹದಲ್ಲಿನ ನೌಕರರ, ಅಧಿಕಾರಿಗಳ ಒಟ್ಟು ಸಂಬಳದ ಶೇಕಡ 10 ಅಥವಾ ಅವರು ಪಡೆಯುವ ಮನೆ ಬಾಡಿಗೆ ಭತ್ಯೆ ಇವುಗಳಲ್ಲಿ ಯಾವುದು ಎಷ್ಟೋ ಅಷ್ಟು ಮೊತ್ತವನ್ನು ಸಂದಾಯ ಮಾಡಬೇಕಾಗಿದೆ.</p> <p>ಆದರೆ, ಈ ವಿಶ್ವವಿದ್ಯಾಲಯಕ್ಕೆ ಸಂಬಂಧಪಡುವ ವಿಶ್ವವಿದ್ಯಾಲಯದ ಆವರಣದಲ್ಲಿರುವ ವಸತಿ ಗೃಹಗಳಲ್ಲಿ ವಾಸ ಮಾಡುತ್ತಿರುವ ನೌಕರರ ವೇತನದಲ್ಲಿ ಒಟ್ಟು ಸಂಬಂಧ ಶೇ.10 ರಷ್ಟು ಮನೆ ಬಾಡಿಗೆ ಭತ್ಯೆ ಮುರುವಳಿ ಮಾಡದೇ ಅವರ ಮೂಲ ವೇತನದ ಶೇ.10ರಷ್ಟು ಮನೆ ಬಾಡಿಗೆ ಭತ್ಯೆ ಮಾತ್ರ ಮುರುವಳಿ ಮಾಡಿರುತ್ತಾರೆ. ಇದರಿಂದ ವಿಶ್ವವಿದ್ಯಾಲಯದ ನಿಧಿಗೆ ಒಟ್ಟಾರೆ ಮೊತ್ತ ರೂ. 30813.00ಗಳು ಹಾನಿ ಉಂಟಾಗಿದೆ. ಹೀಗೆ ಹಾನಿ ಉಂಟಾದ ಮೊತ್ತ ರೂ. 30813.00 ಗಳು ಸಂಬಂಧಪಟ್ಟ ನೌಕರರಿಂದ ವಸೂಲು ಮಾಡಿ, ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡುವುದು.</p> <p>ವಿವರ ಅನುಬಂಧ 20ರಲ್ಲಿ ವಿವರಿಸಿ, ವರದಿಗೆ ಲಗತ್ತಿಸಿದೆ.</p> <p>ಈ ದಿನೆಯಲ್ಲಿ ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 42ನ್ನು ಗಮನದಲ್ಲಿರಿತಿಸಿಕೊಳ್ಳಲು ಸೂಚಿಸಿದೆ.</p>	<p>ಕನ್ನಡ ವಿಶ್ವವಿದ್ಯಾಲಯದ ವಸತಿ ಗೃಹಗಳಲ್ಲಿ ವಾಸ ಮಾಡುತ್ತಿರುವ ನೌಕರರ ವೇತನದಲ್ಲಿ ಮನೆ ಬಾಡಿಗೆ ಭತ್ಯೆಯನ್ನು ಸರ್ಕಾರದ ಸುತ್ತೋಲೆ ಸಂಖ್ಯೆ:ಲೋಇ:394:ಪಿಪಿಎಂ:99 ದಿನಾಂಕ 19.07.2001ರ ಅನ್ವಯ ಉದ್ಯೋಗಿಗಳು ಪಡೆಯುತ್ತಿರುವ ಮನೆ ಬಾಡಿಗೆ ಭತ್ಯೆಯಷ್ಟೇ ಮೊತ್ತವನ್ನು ವಸತಿಗೃಹದ ಬಾಡಿಗೆಯನ್ನಾಗಿ ಜುಕ್ಕೆ 19, 2001ರಿಂದ ಪೂರ್ವಾನ್ವಯವಾಗುವಂತೆ ಕಡಿತಗೊಳಿಸಲು ಕ್ರಮವಹಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಅಧಿಸೂಚನೆಯನ್ನು ಹೊರಡಿಸಲಾಗಿದೆ. (ಅಧಿಸೂಚನೆ ಸಂಖ್ಯೆ ಕವಿಹಂ:ಕುಸ: 77: ಸಿಬ್ಬಂದಿ .ವ.ಗೃ.ಬಾ:2006-07 ದಿನಾಂಕ ಮಾರ್ಚ್ 21,2007</p>																																																														
88	<p>ಆಯವ್ಯಯದಲ್ಲಿ ಕಾಯ್ದಿರಿಸಿದ ಮೊತ್ತಕ್ಕಿಂತ ಹೆಚ್ಚಿಗೆ ಖರ್ಚು ಮಾಡಿರುವ ಪ್ರಕರಣಗಳು ಆಕ್ಷೇಪಿಸಿದ ಮೊತ್ತ 1427000.00:-</p> <p>2001 -02ನೇ ಸಾಲಿನಲ್ಲಿ ಈ ಕನ್ನಡ ವಿಶ್ವವಿದ್ಯಾಲಯದ ಆಯ ವ್ಯಯದಲ್ಲಿ ಕಾಯ್ದಿರಿಸಿದ ಮೊತ್ತಕ್ಕಿಂತ ಹೆಚ್ಚಿಗೆ ಖರ್ಚು ಮಾಡಿರುವ ಪ್ರಕರಣಗಳು ಇರುತ್ತವೆ. ಅವುಗಳ ವಿವರ ಈ ಕೆಳಗೆ ವಿವರಿಸಿದ ತಃಖ್ತೆಯಲ್ಲಿ ತೋರಿಸಿದೆ.</p> <p>ಆದ್ದರಿಂದ ಅಂಕಣ (6)ರಲ್ಲಿ ತೋರಿಸಿದಂತೆ ಹೆಚ್ಚಿಗೆ ಖರ್ಚು ಮಾಡಿರುವ ಮೊತ್ತ ರೂ.....ಗಳಿಗೆ ಸಂಬಂಧಿಸಿದ ಸಕ್ಷಮ ಪ್ರಾಧಿಕಾರದಿಂದ ಮಂಜೂರಾತಿಯನ್ನು ಪಡೆದು, ತನಿಖೆಗೆ ಹಾಜರುಪಡಿಸುವವರೆಗೆ ರೂ. 14.27 ಲಕ್ಷಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ.</p> <table border="1" data-bbox="206 981 1032 1458"> <thead> <tr> <th>ಕ್ರ.ಸ</th> <th>ವಿವರ</th> <th>ಲೆಕ್ಕ ಶೀರ್ಷಿಕೆ</th> <th>ಅಯವ್ಯಯದಲ್ಲಿ ಕಾಯ್ದಿರಿಸಿದ ಮೊ</th> <th>ಖಾಸ್ತವಿಕವಾಗಿ ಖರ್ಚು ಮಾಡಿದ ಮೊ</th> <th>ವ್ಯತ್ಯಾಸ ಹೆಚ್ಚಿಗೆ ಖರ್ಚು ಮಾಡಿದ ಮೊ</th> </tr> </thead> <tbody> <tr> <td>1</td> <td>ಪ್ರಯಾಣ ಭತ್ಯೆಗಳು</td> <td>111</td> <td>2.00</td> <td>2.26</td> <td>0.26</td> </tr> <tr> <td>2</td> <td>ವಿದ್ಯುತ್ ಸೂಡ್ಡಿ</td> <td>113</td> <td>2.00</td> <td>4.50</td> <td>2.40</td> </tr> <tr> <td>3</td> <td>ಪೀರೋಪಕರಣಗಳು</td> <td>115</td> <td>1.00</td> <td>2.24</td> <td>1.23</td> </tr> <tr> <td>4</td> <td>ದೂರವಾಣಿಗಳು</td> <td>116</td> <td>2.00</td> <td>3.12</td> <td>1.12</td> </tr> <tr> <td>5</td> <td>ಸಭೆಗಳ ವೆಚ್ಚ</td> <td>121</td> <td>3.36</td> <td>3.64</td> <td>0.27</td> </tr> <tr> <td>6</td> <td>ಸಾದಿಲ್ವಾರು ವೆಚ್ಚ</td> <td>123</td> <td>2.00</td> <td>4.90</td> <td>2.76</td> </tr> <tr> <td>7</td> <td>ಕಟ್ಟಡಗಳು ಮತ್ತು ನಿರ್ವಹಣೆ</td> <td>910</td> <td>14.00</td> <td>18.85</td> <td>4.86</td> </tr> <tr> <td>8</td> <td>ಕ್ರೋಢೀಕರತ ವೇತನ</td> <td>920</td> <td>18.00</td> <td>15.30</td> <td>1.37</td> </tr> <tr> <td></td> <td></td> <td></td> <td></td> <td>ಒಟ್ಟು</td> <td>14.27</td> </tr> </tbody> </table>	ಕ್ರ.ಸ	ವಿವರ	ಲೆಕ್ಕ ಶೀರ್ಷಿಕೆ	ಅಯವ್ಯಯದಲ್ಲಿ ಕಾಯ್ದಿರಿಸಿದ ಮೊ	ಖಾಸ್ತವಿಕವಾಗಿ ಖರ್ಚು ಮಾಡಿದ ಮೊ	ವ್ಯತ್ಯಾಸ ಹೆಚ್ಚಿಗೆ ಖರ್ಚು ಮಾಡಿದ ಮೊ	1	ಪ್ರಯಾಣ ಭತ್ಯೆಗಳು	111	2.00	2.26	0.26	2	ವಿದ್ಯುತ್ ಸೂಡ್ಡಿ	113	2.00	4.50	2.40	3	ಪೀರೋಪಕರಣಗಳು	115	1.00	2.24	1.23	4	ದೂರವಾಣಿಗಳು	116	2.00	3.12	1.12	5	ಸಭೆಗಳ ವೆಚ್ಚ	121	3.36	3.64	0.27	6	ಸಾದಿಲ್ವಾರು ವೆಚ್ಚ	123	2.00	4.90	2.76	7	ಕಟ್ಟಡಗಳು ಮತ್ತು ನಿರ್ವಹಣೆ	910	14.00	18.85	4.86	8	ಕ್ರೋಢೀಕರತ ವೇತನ	920	18.00	15.30	1.37					ಒಟ್ಟು	14.27	<p>ದಿನಾಂಕ 21.12.2001 ರಂದು ನಡೆದ 2001-02ನೇ ಸಾಲಿನ 2ನೇ ಹಣಕಾಸು ಸಮಿತಿ ಸಭೆ (2)ರ ಪ್ರಕಾರ ಪರಿಷ್ಕೃತ ಆಯ ವ್ಯಯಕ್ಕೆ ಸಭೆಯು ಅನುಮೋದನೆ ನೀಡಿದೆ, ಪ್ರತಿಯನ್ನು ಲಗತ್ತಿಸಿದೆ ಈ ಹಿನ್ನೆಲೆಯಲ್ಲಿ ಸದರಿ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.</p>		
ಕ್ರ.ಸ	ವಿವರ	ಲೆಕ್ಕ ಶೀರ್ಷಿಕೆ	ಅಯವ್ಯಯದಲ್ಲಿ ಕಾಯ್ದಿರಿಸಿದ ಮೊ	ಖಾಸ್ತವಿಕವಾಗಿ ಖರ್ಚು ಮಾಡಿದ ಮೊ	ವ್ಯತ್ಯಾಸ ಹೆಚ್ಚಿಗೆ ಖರ್ಚು ಮಾಡಿದ ಮೊ																																																											
1	ಪ್ರಯಾಣ ಭತ್ಯೆಗಳು	111	2.00	2.26	0.26																																																											
2	ವಿದ್ಯುತ್ ಸೂಡ್ಡಿ	113	2.00	4.50	2.40																																																											
3	ಪೀರೋಪಕರಣಗಳು	115	1.00	2.24	1.23																																																											
4	ದೂರವಾಣಿಗಳು	116	2.00	3.12	1.12																																																											
5	ಸಭೆಗಳ ವೆಚ್ಚ	121	3.36	3.64	0.27																																																											
6	ಸಾದಿಲ್ವಾರು ವೆಚ್ಚ	123	2.00	4.90	2.76																																																											
7	ಕಟ್ಟಡಗಳು ಮತ್ತು ನಿರ್ವಹಣೆ	910	14.00	18.85	4.86																																																											
8	ಕ್ರೋಢೀಕರತ ವೇತನ	920	18.00	15.30	1.37																																																											
				ಒಟ್ಟು	14.27																																																											

89	<p>ವೆಚ್ಚದ ವೋಚರ್‌ಗಳು ತನಿಖೆಗೆ ಹಾಜರುಪಡಿಸದೇ ಇರುವ ಪ್ರಕರಣ ವಿಚಾರಣಾ ಪತ್ರ ಸಂಖ್ಯೆ 55 ದಿನಾಂಕ 12.08.2002 ಆಕ್ಷೇಪಿಸಿದ ಮೊತ್ತ 89533.00:- 2680.00</p> <p>ಅನುಬಂಧ 21 ರಲ್ಲಿಯ ಅಂಕಣ (7)ರಲ್ಲಿ ತೋರಿಸಿದ ಮೊತ್ತಗಳು ಪಾವತಿಸಿದ್ದಕ್ಕೆ ವೆಚ್ಚದ ವೋಚರ್‌ಗಳು ತನಿಖೆಗೆ ಹಾಜರುಪಡಿಸಿರುವುದಿಲ್ಲ. ಕಾರಣ ದಿನೆಯಲ್ಲಿ ವಿಚಾರಣಾ ಪತ್ರ ಸಂಖ್ಯೆ 55 ದಿನಾಂಕ 12.08.2002 ರಂದು ಜಾರಿಗೊಳಿಸಿದೆ.</p> <p>ಆದ್ದರಿಂದ ಸದರೀ ಮೊತ್ತವಾದ ವೆಚ್ಚದ ವೋಚರ್‌ಗಳು ತನಿಖೆಗೆ ಹಾಜರುಪಡಿಸುವ ತನಕ ರೂ.2680.00ಗಳೂ ಆಕ್ಷೇಪಣೆಯಲ್ಲಿ ಇರಿಸಿದೆ. 2680.00</p>	<p>ವೆಚ್ಚದ ಓಚರ್‌ಗಳನ್ನು ಲೆಕ್ಕ ತಪಾಸಣೆ ಸಮಯದಲ್ಲಿ ಪರಿಶೀಲಿಸಿ ಗುರುತು ಮಾಡಲಾಗಿದೆ. ಮುಂಗಡ ಪಾವತಿಸಿರುವುದರಿಂದ ಮುಂಗಡಕ್ಕಿಂತ ಹೆಚ್ಚುವರಿ ಖರ್ಚು ಆಗಿದ್ದು, ಹೆಚ್ಚುವರಿ ಖರ್ಚಾದ ಮೊತ್ತ ಮತ್ತು ಮುಂಗಡದ ಮೊತ್ತ ಎರಡರ ಓಚರ್‌ಗಳನ್ನು ಹೊಂದಾಣಿಕೆಯ ಓಚರ್‌ನಲ್ಲಿವೆ. ತಪಾಸಿಗರು ಪರಿಶೀಲಿಸಿ ಗುರುತು ಮಾಡಿದ್ದಾರೆ.</p> <p>ಈ ಹಿನ್ನೆಲೆಯಲ್ಲಿ ಸದರಿ ಪ್ರಾರ್ಥನೆಯನ್ನು ಕೈಬಿಡಲು ಕೋರಲಾಗಿದೆ.</p>	
90	<p>ಕ್ರೋಢೀಕೃತ ಆಧಾರದ ಮೇಲೆ ಸಿಬ್ಬಂದಿ ನೇಮಕಾತಿ ಮಾಡಿಕೊಂಡು ವೇತನ ಪಾವತಿಸಿದ ಬಗ್ಗೆ : 1997-98ನೇ ಸಾಲಿನ ತನಿಖೆ ವರದಿಯ ಪ್ರಕಾರ ಸಂಖ್ಯೆ 36 ಹಾಗೂ 99-2000ನೇ ಸಾಲಿನ ಲೆಕ್ಕ ತನಿಖಾ ವರದಿಯ ಪ್ರಕಾರ ಸಂಖ್ಯೆ 54 ರ ಪ್ರಕಾರ ಈ ವಿಷಯದ ಬಗ್ಗೆ ಪ್ರಸ್ತಾವನೆ ಮಾಡಲಾಗಿದೆ.</p> <p>ವಿಶ್ವವಿದ್ಯಾಲಯ ಪರಿನಿಯಮದ ಸೇವಾ ನಿಯಮಾವಳಿ 14 ರ ಪ್ರಕಾರ ಯಾವುದೇ ಹುದ್ದೆ ಖಾಲಿ ಇದ್ದಾಗ ಮಾತ್ರ 6 ತಿಂಗಳು ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡು ತಕ್ಷಣ ಸದರಿ ತಾತ್ಕಾಲಿಕ ಸಿಬ್ಬಂದಿಯ ನೇಮಕಾತಿಗಳನ್ನು ರದ್ದುಗೊಳಿಸಬೇಕಾಗುತ್ತದೆ. ಆದರೆ ವಿಶ್ವವಿದ್ಯಾಲಯದ ಖಾಲಿ ಹುದ್ದೆಗಳು ಇಲ್ಲದಿದ್ದಲ್ಲಿ ನೇಮಕ ಮಾಡಿಕೊಂಡು ವೇತನ ಪಾವತಿಸಿರುವುದು ನಿಯಮಕ್ಕೆ ವಿರುದ್ಧವಾಗಿರುತ್ತದೆ, 2000-01 ನೇ ಸಾಲಿನಲ್ಲಿ ಪಾವತಿಸಿದ ಮೊಬಲಗು ರೂ.1876730.00ಗಳಿಗೆ ಸರ್ಕಾರದಿಂದ ಮಂಜೂರಾತಿ ಪಡೆದು ತನಿಖೆಗೆ ಹಾಜರುಪಡಿಸುವವರೆಗೆ ರೂ.1876730.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p> <p>ಸದ್ರಿ ವಿವರವನ್ನು ಅನುಬಂಧ 22 ರಲ್ಲಿ ನೀಡಿ ಲೆಕ್ಕ ತನಿಖಾ ವರದಿಗೆ ಲಗತ್ತಿಸಲಾಗಿದೆ.</p>	<p>ವಿಶ್ವವಿದ್ಯಾಲಯದಲ್ಲಿ 69 ಜನರು ಕ್ರೋಢೀಕೃತ ವೇತನದ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಿಬ್ಬಂದಿಗಳನ್ನು ಯಾವುದೇ ಉದ್ದೇಶದಿಂದ ಎದುರಾಗಿ ಮಾಡಿರುವುದಿಲ್ಲ. ಈ ಸಿಬ್ಬಂದಿಗಳ ನೇಮಕಾತಿ ಕುರಿತು ಮಂಜೂರು ಮಾಡಲು ಕೋರಿ ಸರ್ಕಾರಕ್ಕೆ ಪತ್ರ ವ್ಯವಹಾರವನ್ನು ಮಾಡಲಾಗಿತ್ತು. 2003-04ನೇ ಸಾಲಿನಲ್ಲಿ ಸರ್ಕಾರವು ಮಂಜೂರಾತಿಯನ್ನು ನೀಡಿರುತ್ತದೆ. ಸರ್ಕಾರಿ ಆದೇಶ ಸಂ. ದಿನಾಂಕ ಪ್ರಕಾರ ಮಂಜೂರಾತಿಯನ್ನು ನೀಡಿರುತ್ತದೆ. 2001-02ನೇ ಸಾಲಿನ ಕ್ರೋಢೀಕೃತ ಸಿಬ್ಬಂದಿಗಳ ವೇತನವನ್ನು ಸರ್ಕಾರದಿಂದ ಮಂಜೂರಾಗಿರುವ ಅಭಿವೃದ್ಧಿ ಅನುದಾನದಿಂದ ಪಾವತಿ ಮಾಡಲಾಗಿದೆ. ವೇತನಕ್ಕಾಗಿ ಸರ್ಕಾರವು ವಿಶೇಷ ಅನುದಾನ ನೀಡಿರುವುದಿಲ್ಲ.</p> <p>ಈ ಹಿನ್ನೆಲೆಯಲ್ಲಿ ಸದರಿ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.</p>	
91	<p>ಕಂಪ್ಯೂಟರ್ ಅಪರೇಟರ್ ನೇಮಕಾತಿಯಲ್ಲಿ ಕಂಡು ಬಂದ ನ್ಯೂನತೆಗಳು:-</p> <p>ಶ್ರೀ ಶಿವಮುಕ್ತ ಇವರನ್ನು ಕಂಪ್ಯೂಟರ್ ಅಪರೇಟರ್ ಹುದ್ದೆಗೆ ದಿನಾಂಕ 18.09.98ರಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಸದ್ರಿಯವರು ಡಿ.ಟಿ.ಪಿ.ಯಲ್ಲಿ ಡಿಪ್ಲೋಮಾ ಪದವಿ ತೇರ್ಗಡೆಯಾದ ಪ್ರಮಾಣ ಪತ್ರ ತಾಂತ್ರಿಕ ಶಿಕ್ಷಣ ಮಂಡಳಿ, ಬೆಂಗಳೂರು ಇವರಿಂದ ಪಡೆದಿರುವುದಿಲ್ಲ. ಹಾಗೂ ಕನ್ನಡ ವಿಶ್ವವಿದ್ಯಾಲಯ ಪರಿನಿಯಮ ಅನುಬಂಧ 1 ಕ್ರಮಸಂಖ್ಯೆ 33ರ ಪ್ರಕಾರ ಅನುಭವ ಪಡೆದಿರುವುದಿಲ್ಲ. ಈ ಬಗ್ಗೆ 2000-01ನೇ ಸಾಲಿನ ಲೆಕ್ಕ ತನಿಖಾ ವರದಿ ಪ್ರಕಾರ ಸಂಖ್ಯೆ 44 ರ ಪ್ರಕಾರ ಆಕ್ಷೇಪಿಸಲಾಗಿದೆ, ಮೇಲ್ಕೋರಿಸಿದ ನ್ಯೂನತೆಗಳಿಗನುಸಾರ ಪ್ರಸ್ತುತ ವರ್ಷದಲ್ಲಿ ಪಾವತಿಸಿದ ಒಟ್ಟು ವೇತನ ರೂ.110366.00 ಆಕ್ಷೇಪಣೆಯಲ್ಲಿಡಲಾಗಿದೆ.</p>	<p>ದಿನಾಂಕ 29.07.98 ರಂದು ನಡೆದ ಆಯ್ಕೆ ಸಮಿತಿ ಸಭೆಯ ಶಿಫಾರಸ್ಸು ಹಾಗೂ ದಿನಾಂಕ 17.08.98 ರಂದು ನಡೆದ ಕಾರ್ಯಕಾರಿ ಸಮಿತಿಯ 52ನೇ ಸಭೆಯ ನಿರ್ಣಯ ಸಂಖ್ಯೆ: 10 ಹಾಗೂ 17.09.98ರಂದು ನಡೆದ ಕಾರ್ಯಕಾರಿ ಸಮಿತಿಯ 53ನೇ ಸಭೆ ನಿರ್ಣಯ ಸಂ.3ರ ಅನ್ವಯ ಶ್ರೀ ಸಿ.ಶಿವಮುಕ್ತ ಇವರನ್ನು ಕಂಪ್ಯೂಟರ್ ಅಪರೇಟರ್ ಹುದ್ದೆಗೆ ಅರ್ಹರೆಂದು ಪರಿಗಣಿಸಿ ನೇಮಕಾತಿ ಮಾಡಿಕೊಳ್ಳಲು ನಿರ್ಣಯಿಸಿದ ಹಿನ್ನೆಲೆಯಲ್ಲಿ ಸದರಿಯವರನ್ನು ಕಂಪ್ಯೂಟರ್ ಅಪರೇಟರ್ ಹುದ್ದೆಗೆ ಖಾಯಂ ಆಗಿ ನೇಮಕಾತಿ ಮಾಡಲಾಗಿದೆ.</p> <p>ಸದರಿಯವರು ಬೇರೆ ಸಂಸ್ಥೆಯಲ್ಲಿ ಕಂಪ್ಯೂಟರ್ ಕಾರ್ಯನಿರ್ವಹಿಸಿ ಅನುಭವ ಪಡೆದ ಸೇವಾ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ. ಸದರಿಯವರು ಪಿಜಿ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ ಡಿಗ್ರಿ ಪರೀಕ್ಷೆಯನ್ನು ಏಪ್ರಿಲ್ 2003ರಲ್ಲಿ ಉತ್ತೀರ್ಣರಾಗಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯ ನೀಡಿದ ಅಂಕಪಟ್ಟಿಯ ಜೆರಾಕ್ಸ್ ಪ್ರತಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ. ಆದ್ದರಿಂದ ಈ ಆಕ್ಷೇಪಣೆ ಕಂಡಿಕೆಯನ್ನು ಕೈಬಿಡಲು ಕೋರಲಾಗಿದೆ.</p>	
92	<p>ಡಾ.ಕೆ.ಹೆಚ್. ಕಟ್ಟಿಯವರನ್ನು ಕನ್ನಡ ವಿಶ್ವವಿದ್ಯಾಲಯದ ಯೋಜನಾಧಿಕಾರಿಯಾಗಿ ವಿಲೀನಗೊಳಿಸಿರುವ ಬಗ್ಗೆ:-</p> <p>ಕರ್ನಾಟಕ ಎಜುಕೇಷನ್ ಬೋರ್ಡ್ ಧಾರವಾಡದಿಂದ ನಿಯೋಜಿತ ಸಿಬ್ಬಂದಿ ಶ್ರೀ ಡಾ; ಕೆ.ಹೆಚ್. ಕಟ್ಟಿಯವರನ್ನು ಯೋಜನಾಧಿಕಾರಿ ಹುದ್ದೆಯಲ್ಲಿ ವಿಲೀನಗೊಳಿಸಿ ಕನ್ನಡ ವಿಶ್ವವಿದ್ಯಾಲಯದ ಸೇವೆಯಲ್ಲಿ ಮುಂದುವರಿಸಲಾಗಿದೆ. ಕನ್ನಡ ವಿಶ್ವವಿದ್ಯಾಲಯದ ಆದೇಶವನ್ನು 1899ರ ಕರ್ನಾಟಕ ಜನರಲ್ ಕ್ಲಾಸಸ್</p>	<p>ಡಾ. ಕೆ.ಎಚ್. ಕಟ್ಟಿಯವರನ್ನು ಕನ್ನಡ ವಿಶ್ವವಿದ್ಯಾಲಯದ ಯೋಜನಾಧಿಕಾರಿಯಾಗಿ ವಿಲೀನಗೊಳಿಸಿರುವ ಬಗ್ಗೆ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ಎತ್ತಿದ ಆಕ್ಷೇಪಣೆಗೆ ವಿಶ್ವವಿದ್ಯಾಲಯವು 13.06.2000 ಸಂಖ್ಯೆ.ಕವಿಹಂ ಕುಸ.2000-01ರ ಆದೇಶವನ್ನು ನೀಡಿತ್ತು. ಈ ಆದೇಶಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಡಾ.ಕೆ.ಎಚ್.ಕಟ್ಟಿ ಅವರು ದಾವೆ</p>	

	<p>ಅಧಿನಿಯಮ 21ನೇ ಪ್ರಕರಣದಡಿ ರೀಸೆಂಟ್ ಮಾಡುವಂತೆ ಮತ್ತು ಅವರ ಯೋಜನಾವಧಿ ಅಂತ್ಯಗೊಂಡ ತಕ್ಷಣ ಅವರನ್ನು ಈ ವಿಶ್ವವಿದ್ಯಾಲಯದಿಂದ ಮರುಳುವಂತೆ ಕುಲಾಧಿಪತಿಗಳು ಅಜ್ಞಾಪಿಸಿದ್ದಾರೆ. ಉಪಕಾರ್ಯದರ್ಶಿ ಶಿಕ್ಷಣ ಇಲಾಖೆ, ಬೆಂಗಳೂರು ಇವರೂ ಸಹ ತಮ್ಮ ಪತ್ರ ಸಂಖ್ಯೆ: ಅ.ಸ.ಪತ್ರ ಸಂಖ್ಯೆ ಇಡಿ:50 ಕೆವಿವಿ :97 ದಿನಾಂಕ: 11.02.99 ರಲ್ಲಿ ಕುಲಾಧಿಪತಿಗಳು ಮೇಲಿನಂತೆ ಅಜ್ಞಾಪಿಸಿರುವಂತೆ ಕ್ರಮ ಕೈಗೊಂಡು ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಕೋರಿರುತ್ತಾರೆ. ಈ ಬಗ್ಗೆ 2000-01 ಲೆಕ್ಕ ತನಿಖಾ ವರದಿ ಪ್ಯಾರಾ ಸಂಖ್ಯೆ:41ರಲ್ಲಿ ಪ್ರಸ್ತಾಪಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.</p> <p>ಪ್ರಸ್ತುತ ವರ್ಷದಲ್ಲಿ ಸದ್ರಿ ಸಿಬ್ಬಂದಿಯ ಸೇವಾ ಪುಸ್ತಕ ವೈಯಕ್ತಿಕ ಕಡತಗಳು, ಲೋಕಾಯುಕ್ತ ಕಚೇರಿಗೆ ತಿಳಿಸಿರುವ ಪ್ರಯುಕ್ತ ಯಾವುದೇ ವಿವರಣೆ ತಪಾಸಣೆಯಲ್ಲಿ ಹೆಚ್ಚಿನ ವಿವರ ತಿಳಿದು ಬಂದಿಲ್ಲ. ಮೇಲ್ಕಾಣಿಸಿದ ಉಚ್ಚನ್ಯಾಯಾಲಯದಿಂದ ತಡೆಯಾಜ್ಞಾ ತರುವುದರಿಂದ ಸೇವೆ ಮುಂದುವರೆಸಿ ವೇತನ ಪಾವತಿಸಿರುತ್ತಾರೆ.</p> <p>ತಡೆಯಾಜ್ಞೆ ತೆರವುಗೊಳಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಅಲ್ಲಿಯವರೆಗೆ ಒಟ್ಟು ಪ್ರಸ್ತುತ ವರ್ಷದ ವೇತನ ಪಾವತಿ ಒಟ್ಟು ರೂ.158217.00ಆಕ್ಷೇಪಣೆಯಿಲ್ಲದಲಾಗಿದೆ.</p>	<p>ಹೂಡಿದ್ದರು. (WPNO 652/99 ದಿನಾಂಕ01.03.2000) ನಂತರ ಕರ್ನಾಟಕ ಉಚ್ಚ ನ್ಯಾಯಾಲಯವು ನಿರೂಪಣಾ ಮನವಿ ಸಂ WPNO 21044/2000(SRES) ದಿನಾಂಕ20.08.2003ರಲ್ಲಿ ವಿಶ್ವವಿದ್ಯಾಲಯವು ನೀಡಿದ 13.06.2001 ರ ಆದೇಶವನ್ನು ವಜಾಗೊಳಿಸಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸದರಿಯವರನ್ನು ವಿಶ್ವವಿದ್ಯಾಲಯದ ಯೋಜನಾಧಿಕಾರಿ ಹುದ್ದೆಗೆ ವಿಲೀನಗೊಳಿಸಿದ ಆದೇಶವನ್ನು ಸಿಂಧುಗೊಳಿಸುವ ಆದೇಶವನ್ನು ಮೇ 17, 2005ರಲ್ಲಿ ನೀಡಲಾಗಿದೆ. ಈ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಆಕ್ಷೇಪಣೆಯ ಕಂಡಿಕೆಯನ್ನು ಕೈಬಿಡಲು ಕೋರಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳ ನೆರಳಚ್ಚು ಪ್ರತಿಗಳನ್ನು ಲಗತ್ತಿಸಲಾಗಿದೆ.</p>		
93	<p>ಶ್ರೀ ಹೆಚ್.ಎಂ ಸೋಮನಾಥ, ಇವರನ್ನು ಪ್ಯಾಕರ್ ಹುದ್ದೆಯಿಂದ ಕಿರಿಯ ಸಹಾಯಕರ ಹುದ್ದೆಗೆ ನೇಮಕ ಮಾಡಿರುವುದು:-</p> <p>ಶ್ರೀ ಹೆಚ್.ಎಂ ಸೋಮನಾಥ ಇವರನ್ನು ಪ್ಯಾಕರ್ ಹುದ್ದೆಯಿಂದ ಕಿರಿಯ ಸಹಾಯಕರ ಹುದ್ದೆಗೆ 24.04.1997 ರಂದು ಪದನಾಮ ಬದಲಾವಣೆ ಮಾಡಿ ನೇಮಕ ಮಾಡಲಾಗಿದೆ. ಇದರಿಂದ ವೇತನ ಶ್ರೇಣಿ 840-1340 ರಿಂದ ಕಿರಿಯ ಸಹಾಯಕರ ವೇತನ ಶ್ರೇಣಿ 1040-1900 ಹೆಚ್ಚಳವಾಗಿದ್ದು ಈ ಹೆಚ್ಚುವರಿ ವೇತನವನ್ನು ಸರ್ಕಾರ ಆದೇಶ ಸಂಖ್ಯೆ: ಇಎಫ್.ವಿ.ವಿ: 2000 ದಿನಾಂಕ 29.04.2000 ಮತ್ತು 20.09.2000 ಪ್ರಕಾರ ವಸೂಲಾತಿಗೆ ಸೂಚಿಸಲಾಗಿತ್ತು. ಆದರೆ ರಾಜ್ಯ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುವುದರಿಂದ (ಡಬ್ಲ್ಯೂ.ಪಿ:ಸಂ 37998-2000 ದಿನಾಂಕ 08.12.2000) ಕಿರಿಯ ಸಹಾಯಕರ ವೇತನ ಶ್ರೇಣಿ ಪಾವತಿಸುತ್ತಾ ವ್ಯತ್ಯಾಸದ ಮೊತ್ತವನ್ನು ವಸೂಲಿಸಲಾಗಿಲ್ಲ. ತಡೆಯಾಜ್ಞೆಯನ್ನು ನ್ಯಾಯಯುತವಾಗಿ ತೆರವುಗೊಳಿಸಿ ಮುಂದಿನ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಪ್ರಕರಣ ಇತ್ಯಾರ್ಥವಾಗುವವರೆಗೆ ಪ್ರಸ್ತುತ ವರ್ಷದ ಪಾವತಿ ಒಟ್ಟು ರೂ.59962.00 ಆಕ್ಷೇಪಣೆಯಿಲ್ಲದಲಾಗಿದೆ.</p>	<p>ಶ್ರೀ ಸೋಮನಾಥ ಎಚ್. ಎಂ. ಇವರನ್ನು ರೂ. 1040-1900(ಪರಿಷ್ಕೃತಪೂರ್ವ ವೇತನಶ್ರೇಣಿ) ಯಲ್ಲಿ ಪ್ಯಾಕರ್ ಹುದ್ದೆಗೆ ನೇಮಕ ಮಾಡಲಾಗಿತ್ತು. ಪಡೆಯುತ್ತಿದ್ದ ವೇತನ ಶ್ರೇಣಿ ಮತ್ತು ಅರ್ಹ ಭತ್ಯೆಗಳೊಂದಿಗೆ ಮುಂದುವರೆಸಿ ಇವರನ್ನು ರಿಕ್ತ ಕಿರಿಯ ಸಹಾಯಕ ಹುದ್ದೆಗೆ ಪದನಾಮ ಬದಲಾವಣೆ ಮಾಡಿ ಬಾಯಂ ಮಾಡಲಾಗಿತ್ತು. ಈ ನೇಮಕಾತಿಗೆ ಅನುಮೋದನೆಯನ್ನು ಕೋರಿ ಶಿಕ್ಷಣ ಇಲಾಖೆಗೆ ಪತ್ರ ಬರೆದಾಗ ರೂ.840-1340 ಪರಿಷ್ಕೃತಪೂರ್ವ ವೇತನ ಶ್ರೇಣಿಗೆ ನಿಗದಿಗೊಳಿಸಿ ಎವ್ಯತ್ಯಸದ ಮೊತ್ತವನ್ನು ಸದರಿಯವರ ವೇತನದಲ್ಲಿ ಕಡಿತಗೊಳಿಸಲು ಕ್ರಮವಹಿಸುವಂತೆ ನಿರ್ದೇಶನ ಬಂದಿತ್ತು. ಸಮಾನ ವೇತನ ಶ್ರೇಣಿಯಲ್ಲಿದ್ದುದರಿಂದ ಶ್ರೀ ಸೋಮನಾಥ ಎಚ್.ಎಂ. ಇವರನ್ನು ಬೋಧಕೇತರ ಆಯ್ಕೆ ಸಮಿತಿ ಮತ್ತು ಕಾರ್ಯಕಾರಿ ಸಮಿತಿ ಸಭೆಯ 28.04.1997ರ ನಿರ್ಣಯಗಳನ್ವಯ ಪದನಾಮ ಬದಲಾವಣೆ ಮಾಡಿ ನೇಮಕ ಮಾಡಿರುವುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು. ಸರ್ಕಾರದ ನಿರ್ದೇಶನದಂತೆ ವೇತನ ವ್ಯತ್ಯಾಸದ ಮೊತ್ತವನ್ನು 30 ಸಮಾನ ಕಂತುಗಳಲ್ಲಿ ವಸೂಲಾತಿ ಮಾಡಲು 03.08.2000ರಲ್ಲಿ ಆದೇಶಿಸಲಾಗಿತ್ತು. ಈ ಸರ್ಕಾರದ ನಿರ್ದೇಶನವನ್ನು ಜಾರಿಗೆ ತರದಂತೆ ಶ್ರೀಯುತರು ಕರ್ನಾಟಕ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. (ನಿರೂಪಣಾ ಮನವಿ ಸಂಖ್ಯೆ: WPNO37998/2000(SRES) ದಿನಾಂಕ 08.12.2000)ಈಗ ವಿಚಾರಣೆ ಮುಕ್ತಗೊಂಡು ಶಿಕ್ಷಣ ಇಲಾಖೆ ಪತ್ರ ಇಡಿ. 20 ಕೆವಿವಿ 2000 ದಿನಾಂಕ 29.04.2000 ಮತ್ತು ವಿ.ವಿ. ಆದೇಶ ಸಂ. ಕವಿಹಂ.ಕುಸ.2000.01 ದಿನಾಂಕ 03.08.2000 ಇವೆರಡೂ ಆದೇಶಗಳನ್ನು ತಳ್ಳಿಹಾಕಿ ಈ ಪ್ರಕರಣವನ್ನು ವಿಶ್ವವಿದ್ಯಾಲಯದ ಪರಿನಿಯಮಗಳನ್ವಯ ಸೂಕ್ತ ಪ್ರಾಧಿಕಾರದ ಮುಂದೆ ಮಂಡಿಸಿ ನ್ಯಾಯಸಮ್ಮತವಾದ ತೀರ್ಮಾನ ಕೈಗೊಂಡು ಕ್ರಮವಹಿಸಲು WPNO21044/2000(SRES) ದಿನಾಂಕ: 23.03.2005ರನ್ವಯ ಉಚ್ಚ ನ್ಯಾಯಾಲಯವು ನಿರ್ದೇಶಿಸಿದೆ. ಈ ಎಲ್ಲ ಸಂಗತಿಗಳನ್ನು ಜುಲೈ 12, 2005 ರಂದು ನಡೆದ ಕಾರ್ಯಕಾರಿ ಸಮಿತಿಯ</p>		

		<p>95ನೇ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಿ ಕನ್ನಡ ವಿಶ್ವವಿದ್ಯಾಲಯ ನೀಡಿದ ಆದೇಶ ಸಂ. ಕವಿಹಂ.ಕುಸ. 545 97-98 ದಿನಾಂಕ 29.04.97ರ ಆದೇಶವನ್ನು ಸಿಂಧುಗೊಳಿಸಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಆದೇಶ ಸಂಖ್ಯೆ/ ಕವಿಹಂ ಕುಸ ನೇಮಕಾತಿ 2005-06 ಸ್ಥ.226 ದಿನಾಂಕ 21.07.2005ರ ಅನ್ವಯ ಪೂರ್ವಸ್ಥಯವಾಗುವಂತೆ ಸಿಂಧುಗೊಳಿಸಲಾಗಿದೆ. ಈ ನ್ಯಾಯಾಲಯದ ತೀರ್ಮಾನ ಹಿನ್ನೆಲೆಯಲ್ಲಿ ಆಕ್ಷೇಪಣೆಯ ಕಂಡಿಕೆಯನ್ನು ಕೈಬಿಡಲು ಕೋರಲಾಗಿದೆ.</p>		
94	<p>ಶ್ರೀ ಪ್ರೇಮಕುಮಾರ ಸಹಾಯಕ ಕುಲಸಚಿವರು ಇವರು ವೇತನ ನಿಗದಿಯಲ್ಲಿ ಸರ್ಕಾರದ ಆದೇಶದಂತೆ ಕ್ರಮಕೈಗೊಳ್ಳದಿರುವ ಬಗ್ಗೆ</p> <p>ಶ್ರೀ ಪ್ರೇಮಕುಮಾರ ಇವರನ್ನು ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿ ದಿನಾಂಕ:03.09.96 ರಿಂದ ನೇಮಕಾತಿ ಮಾಡಿಕೊಳ್ಳಲಾಗಿತ್ತು. ದಿನಾಂಕ:20.09.1997 ರಿಂದ ಇವರ ಹುದ್ದೆಯ ಪದನಾಮ ಬದಲಾವಣೆ ಮಾಡಿ ಸಹಾಯಕ ಕುಲಸಚಿವರಾಗಿ ನೇಮಕ ಮಾಡಲಾಯಿತು. ಇದರಿಂದ ಇವರ ವೇತನ ರೂ.2375-4450 ಹೆಚ್ಚಳವಾಯಿತು. ಈ ಪದನಾಮ ಬದಲಾವಣೆ ಶಿಕ್ಷಣ ಇಲಾಖೆಯು ತನ್ನ ಪತ್ರ ಸಂಖ್ಯೆ: ಇಡಿ: 28 ಕೆವಿ: 2000 ದಿ:11.08.2000ರಲ್ಲಿ ಆಕ್ಷೇಪಿಸಿ ಸದರಿಯವರನ್ನು ಸಹಾಯಕ ಕುಲಸಚಿವರ ಹುದ್ದೆಯಿಂದ ಸಹಾಯಕ ನಿರ್ದೇಶಕರಾಗಿ ಹಿಂಬಡ್ತಿಗೊಳಿಸಬೇಕು. ಸಹಾಯಕ ನಿರ್ದೇಶಕರ ಹುದ್ದೆ ಖಾಲಿ ಇಲ್ಲದಿದ್ದಲ್ಲಿ ಅವರು ಹೊಂದಿರುವ ಸಹಾಯಕ ಕುಲಸಚಿವರ ಹುದ್ದೆಯನ್ನು 1994ರ ವೇತನ ಶ್ರೇಣಿ ರೂ.2050-3950 ಪುನರ್ನಿಗದಿಗೊಳಿಸಿ ವೇತನ ವ್ಯತ್ಯಾಸ ವಸೂಲಿಸಲು ಸೂಚಿಸಲಾಗಿತ್ತು. ಇದರ ಪ್ರಕಾರ ವಿಶ್ವವಿದ್ಯಾಲಯವು ಆದೇಶ ಸಂಖ್ಯೆ:ಕವಿಹಂ:ಕಿಸ:ಪಿವೇವಿ: 2000-01 ಸ:911 ದಿನಾಂಕ:28.08.2000 ಆದೇಶಿಸಿ ರೂ. 2050-3950: ವೇತನ ನಿಗದಿಗೊಳಿಸಿ ವ್ಯತ್ಯಾಸದ ಮೊತ್ತವನ್ನು 30 ಸಮಾನ ಕಂತುಗಳಲ್ಲಿ ವಸೂಲಿಸಲು ಆದೇಶಿಸಲಾಗಿತ್ತು. ಆದರೆ ವಸೂಲಾತಿಗೆ ಹಾಗೂ ಮೇಲ್ಕಂಡ ವಿಶ್ವವಿದ್ಯಾಲಯದ ಆದೇಶಕ್ಕೆ ತಡೆಯಾಜ್ಞೆ ತಂದಿರುವ ಪ್ರಯುಕ್ತ ಆದೇಶವನ್ನು ಪರಿಪಾಲಿಸಲಾಗಿಲ್ಲ. ರೂ.2375-4450 ವೇತನ ಶ್ರೇಣಿಯಲ್ಲೇ ಮೇಲಿನ ವೇತನ ಪಾವತಿಸಲಾಗುತ್ತಿದೆ. ವೈಯಕ್ತಿಕ ಕಡತ ಲೋಕಾಯುಕ್ತಕ್ಕೆ ಕಳಿಸಿರುವ ಪ್ರಯುಕ್ತ ಪೂರ್ಣ ವಿವರಗಳನ್ನು ತಪಾಸಣೆಯಲ್ಲಿ ಪರಿಶೀಲಿಸಲಾಗಿಲ್ಲ. ತಡೆಯಾಜ್ಞೆ ತೆರವುಗೊಳಿಸಲು ವಿಶ್ವವಿದ್ಯಾಲಯದಿಂದ ತೆಗೆದುಕೊಂಡ ತೀವ್ರ ಕ್ರಮಗಳ ಬಗ್ಗೆ ಹಾಗೂ ವಿಳಂಬಕ್ಕೆ ಕಾರಣಗಳು ವಿವರಗಳು ತಪಾಸಣೆಯಲ್ಲಿ ತಿಳಿದು ಬಂದಿಲ್ಲ. ಇಂಥಹುದೇ ಅನೇಕ ಪ್ರಕರಣಗಳು ಸ್ವಲ್ಪವಾಗಿ ಇತ್ಯರ್ಥಗೊಳ್ಳದೇ ತಡೆಯಾಜ್ಞೆಯಲ್ಲಿದೆ. ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ, ಕ್ರೋಢೀಕೃತ ಸಿಬ್ಬಂದಿಯ ಮೇಲಿನ ವಿಭಾಗದ ಮುಖ್ಯಸ್ಥರಾದ ಮಾನ್ಯ ಉಪಕುಲಸಚಿವರೇ ಸರ್ಕಾರದ ಆದೇಶಗಳನ್ನು ವಿಶ್ವವಿದ್ಯಾಲಯದ ಆದೇಶಗಳನ್ನು ಹಾಗೂ ಕೆ.ಸಿ.ಎಸ್.ಆರ್. ನಿಯಮಾವಳಿಗೆ ಬದ್ಧರಾಗಿ ಕ್ರಮವಹಿಸದೇ ಪ್ರಕರಣಗಳನ್ನು ಕ್ಲಿಷ್ಟಗೊಳಿಸಿ ಮೊಕದ್ದಮೆ ಹೂಡಿರುವುದು ತಪಾಸಣೆಯಲ್ಲಿ ಗಂಭೀರವಾಗಿ ಆಕ್ಷೇಪಿಸಲಾಗಿದೆ. ನ್ಯಾಯಾಲಯದಲ್ಲಿಯೇ ಪ್ರಕರಣಗಳು ವೈಯಕ್ತಿಕ ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿಯ ನಡುವೆ ಇದ್ದು, ಈ ಪ್ರಕರಣಗಳನ್ನು ನಿರ್ವಹಿಸುವ ಸಿಬ್ಬಂದಿ ಮುಖ್ಯಸ್ಥರು ಸಹ ನ್ಯಾಯಾಲಯದ ಪ್ರಕರಣ ಅರ್ಜಿದಾರರುಗಳಿರುವುದರಿಂದ ಅವರೇ ಈ ಪ್ರಕರಣಗಳನ್ನು ನಿರ್ವಹಿಸುವುದರಿಂದ, ನ್ಯಾಯಾಲಯಕ್ಕೆ ನ್ಯಾಯವಾದಿಗಳ ಮೂಲಕ ವಿಶ್ವವಿದ್ಯಾಲಯದ ಪರವಾಗಿ ಸಂಪೂರ್ಣ ದಾಖಲು ವಿವರಣೆಗಳನ್ನು ಒದಗಿಸಿ ಇತ್ಯರ್ಥಗೊಳಿಸುವಲ್ಲಿ ಅವರು ಮುತುವರ್ಜಿ ವಹಿಸಿ ಕೆಲಸ ಮಾಡುವಲ್ಲಿ ಸಂಪೂರ್ಣ ವಿಳಂಬವಾಗಿವೆ ಹಾಗೂ ಸುದೀರ್ಘವಾಗಿ ಮುಂದುವರಿಯುತ್ತಿವೆಯೇ ಎನ್ನುವ ಸಂಶಯ ತಪಾಸಣೆಯಲ್ಲಿ ಕಂಡು ಬರುತ್ತದೆ. ಆದ್ದರಿಂದ ಮಾನ್ಯ ಕುಲಪತಿಗಳು ಹಾಗೂ ಮಾನ್ಯ ಕುಲಸಚಿವರು ಇಂಥಹ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸೂಕ್ತ ದಾಖಲುಗಳನ್ನು ಒದಗಿಸಿ ಆದಷ್ಟು ಬೇಗ ನ್ಯಾಯಾಲಯದ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಲು ಸೂಚಿಸಿದೆ.</p>	<p>ಶ್ರೀ ಪ್ರೇಮಕುಮಾರ ಅವರನ್ನು ಉಲ್ಲೇಖ.1ರ ಅನ್ವಯ ಕನ್ನಡ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರ ರಿಕ್ತ ಹುದ್ದೆಗೆ ಎದುರಾಗಿ ರೂ. 2375-75-2900-100-3700-125-4450(ಪರಿಷ್ಕೃತಪೂರ್ವ ವೇತನ ಶ್ರೇಣಿ)ಯಲ್ಲಿ ನೇಮಕ ಮಾಡಲಾಗಿತ್ತು. ಈ ನೇಮಕಾತಿಯ ಅನುಮೋದನೆಗಾಗಿ ಸರ್ಕಾರದ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿ ಅಲ್ಲಿಂದ ಈ ನೇಮಕಾತಿಯನ್ನು ಈ ನೇಮಕಾತಿಯನ್ನು ಅನುಮೋದನೆಗೊಳಿಸುವಂತೆ ನಿರ್ದೇಶನ ಬಂದಿತು. ಸರ್ಕಾರದ ಸೂಚನೆಯ ಅನ್ವಯ ಡಾ.ಕೆ.ಪ್ರೇಮಕುಮಾರ ಅವರ ಸಹಾಯಕ ಕುಲಸಚಿವರ ಹುದ್ದೆಯ ನೇಮಕಾತಿಯನ್ನು ಅನುಮೋದನೆಗೊಳಿಸಿ ಅವರು ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ನಿರ್ದೇಶಕರು, ಪ್ರಸಾರಾಂಗ ಹುದ್ದೆಗೆ ಮರಳಿ ನೇಮಿಸುವ ಪ್ರಕ್ರಿಯೆಯು ಅನಾಧ್ಯವೆಂದು ಸೂಚಿಸಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು. ಶಿಕ್ಷಣ ಇಲಾಖೆಯು ಪರಿಷ್ಕೃತಿಯನ್ನು ಪುನರ್ ಅವಲೋಕಿಸಿ ಡಾ. ಪ್ರೇಮಕುಮಾರ ಅವರು ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಕುಲಸಚಿವ ಹುದ್ದೆಯನ್ನೇ ರೂ. 6000-11200 ವೇತನ ಶ್ರೇಣಿಯಲ್ಲಿ ಸಹಾಯಕ ಕುಲಸಚಿವರ ಹುದ್ದೆಗೆ ಕೆಳದರ್ಜೀಕರಿಸಲು ಸೂಚಿಸಿತ್ತು. ಸರ್ಕಾರದ ಈ ಸೂಚನೆಯನ್ನು ಜಾರಿಗೆ ತರದಂತೆ ಡಾ.ಪ್ರೇಮಕುಮಾರ ಅವರು ತಡೆಯಾಜ್ಞೆ ತಂದಿದ್ದರು. ಈಗ ವಿಚಾರಣೆ ಮುಕ್ತಾಯಗೊಂಡು ಉಚ್ಚನ್ಯಾಯಾಲಯವಯ ಡಾ.ಪ್ರೇಮಕುಮಾರ ಅವರನ್ನು ಸಹಾಯಕ ಕುಲಸಚಿವರ ಹುದ್ದೆಗೆ ನೇಮಕ ಮಾಡಿರುವ ಕಾರ್ಯಕಾರಿ ಸಮಿತಿಯ (ಕಾರ್ಯಕಾರಿ ಸಮಿತಿ ಸಭೆ 43 ದಿನಾಂಕ 14.08.1997) ನಿರ್ಣಯವನ್ನು ಅನುಮೋದನೆಗೊಳಿಸಲು ನಿರ್ದೇಶನ ನೀಡುವ ಅಧಿಕಾರ ಶಿಕ್ಷಣ ಇಲಾಖೆಗೆ ಇಲ್ಲವೆಂದೂ, ಈ ನಿರ್ದೇಶನದಂತೆ ಕ್ರಮವಹಿಸುವುದು ಏಕಪಕ್ಷೀಯ ನಿರ್ಧಾರವಾಗುತ್ತದೆಂದೂ ಆ ಮೂಲಕ ನ್ಯಾಯ ವಿತರಣೆಯ ನೆಲೆಯಲ್ಲಿ ಲೋಪವೆನಗಿದಂತೆ ಆಗುತ್ತದೆಂದೂ ನಿರ್ಣಯಿಸಿದೆ. ಈ ಎಲ್ಲ ಸಂಗತಿಗಳನ್ನು ಮಾರ್ಚ್ 10, 2005 ರಂದು ನಡೆದ ಕಾರ್ಯಕಾರಿ ಸಮಿತಿಯ 93ನೇ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಿ ಆದೇಶವನ್ನು ಸಿಂಧುಗೊಳಿಸಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಡಾ.ಪ್ರೇಮಕುಮಾರ ಇವರನ್ನು ಕಾರ್ಯಕಾರಿ ಸಮಿತಿ (ಕಾರ್ಯಕಾರಿ ಸಮಿತಿ ಸಭೆ 43 ದಿನಾಂಕ 14.08.1997) ನಿರ್ಣಯದಂತೆ ಕನ್ನಡ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ರಿಕ್ತ ಹುದ್ದೆಗೆ ರೂ. 7400-13120 ಪರಿಷ್ಕೃತ ವೇತನ ಶ್ರೇಣಿಯಲ್ಲಿ ನೇಮಕ ಮಾಡಿರುವ ಈ ಹಿಂದಿನ ನೇಮಕಾತಿ ಆದೇಶ ಸಂಖ್ಯೆ. ಕವಿಹಂ.ಕುಸ.</p>		

	<p>ಅಲ್ಲಿಯವರೆಗೆ ಶ್ರೀ ಪ್ರೇಮಕುಮಾರ ಇವರಿಗೆ ಪ್ರಸ್ತುತ ವರ್ಷದಲ್ಲಿ ಪಾವತಿಸಿದ ವೇತನ ಒಟ್ಟು ರೂ.134826.00 ಆಕ್ಷೇಪಣೆಯಿಲ್ಲದಲಾಗಿದೆ.</p>	<p>02:01:02: 96-97 ಸ್ಥ. 1008 ದಿನಾಂಕ 20.09.1997 ಅನ್ನು ಪೂರ್ವಸ್ಥಯವಾಗುವಂತೆ 24.03.2005ರ ಆದೇಶದ ಮೂಲಕ ಸಿಂಧುಗೊಳಿಸಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳ ನೆರಳಚ್ಚು ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಲಾಗಿದೆ. ಆದ್ದರಿಂದ ಈ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.</p>		
95	<p>ನಿಯಮಬಾಹಿರವಾಗಿ ಸಿಬ್ಬಂದಿಗೆ ಮನೆ ಬಾಡಿಗೆ ಭತ್ಯೆಯನ್ನು "ಇ ಗ್ರೇಡ್ ಬದಲಾಗಿ ಸಿ ಗ್ರೇಡ್ " ದರದಲ್ಲಿ ಪಾವತಿಸುತ್ತಿರುವುದು:- ಕನ್ನಡ ವಿಶ್ವವಿದ್ಯಾಲಯದ ಸಿಬ್ಬಂದಿಗೆ ಹೊಸಪೇಟೆ ನಗರಸಭೆಯ ವ್ಯಾಪ್ತಿಯ ದರದಲ್ಲಿ "ಸಿ ಗ್ರೇಡ್ ಮನೆ ಬಾಡಿಗೆ ಭತ್ಯೆಯನ್ನು ಮೂಲ ವೇತನದ ಶೇ.7.5 ದರದಂತೆ ಪಾವತಿಸಲಾಗುತ್ತಿದೆ. ಕನ್ನಡ ವಿಶ್ವವಿದ್ಯಾಲಯದ ಪರಿನಿಯಮ ಅಧ್ಯಾಯ 2 ಪ್ರಕರಣ 3(2)ರಲ್ಲಿ ಸೃಷ್ಟಿಕರಿಸಿರುವಂತೆ ಕನ್ನಡ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನವು ಕಮಲಾಪುರ ಪಟ್ಟಣ ಪಂಚಾಯ್ತಿಯೊಳಗೆ ಅಥವಾ ಈ ಪರಿಮಿತಿಯ 10 ಕಿ.ಮೀಗಳ ತ್ರಿಜ್ಯದ ಪರಿಮಿತಿಯೊಳಗೆ ಯಾವುದೇ ಸ್ಥಳದಲ್ಲಿ ಇರುತ್ತದೆ. ಕಾರಣ ಸಿಬ್ಬಂದಿಗಳಿಗೆ ಕಮಲಾಪುರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ 'ಇ' ಗ್ರೇಡ್ ದರದಲ್ಲಿ ಶೇ.3 ರಂತೆ ಮನೆ ಬಾಡಿಗೆ ಭತ್ಯೆ ಪಾವತಿಸಬೇಕಾಗಿರುತ್ತದೆ. ಈ ಬಗ್ಗೆ 2000-01 ನೇ ಸಾಲಿನ ಲೆಕ್ಕ ತನಿಖಾ ವರದಿ ಪ್ರಾರಾ ಸಂಖ್ಯೆ 52ರಲ್ಲಿ ಆಕ್ಷೇಪಿಸಿ ಇ ಗ್ರೇಡ್ ದರದಲ್ಲಿ ನೀಡಲು ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಆದರೆ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ನಿಯಮಾನುಸಾರ ಇ ಗ್ರೇಡ್ ಮನೆ ಬಾಡಿಗೆ ಭತ್ಯೆ ದರದಲ್ಲಿ ಶೇ.3 ಪಾವತಿಸಲು ಹಾಗೂ ವ್ಯತ್ಯಾಸದ ಮೊಬಲಗನ್ನು ವಸೂಲಿಸಲು ತಕ್ಷಣ ಕ್ರಮಕೈಗೊಳ್ಳಲು ಸೂಚಿಸಿದೆ.</p>	<p>ಕನ್ನಡ ವಿಶ್ವವಿದ್ಯಾಲಯದ ಅಧಿಸೂಚನೆ ಸಂಖ್ಯೆ: ಕವಿಹಂ:ಕುಸ: ಮ.ಬಾ.ಭತ್ಯೆ:2008-09 ದಿನಾಂಕ 04.11.2008ರ ಪ್ರಕಾರ ಕನ್ನಡ ವಿಶ್ವವಿದ್ಯಾಲಯದ ಸಿಬ್ಬಂದಿಗಳಿಗೆ ಮನೆ ಬಾಡಿಗೆ ಭತ್ಯೆಯನ್ನು 'ಡಿ' ವರ್ಗದ ದರವನ್ನು ನಿಗದಿಪಡಿಸಿ ನವಂಬರ್ 2008ನೇ ತಿಂಗಳಿನಿಂದ ಪಾವತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.</p>		
96	<p>ಸರಕಾರಿ ಆದೇಶ ಉಲ್ಲಂಘಿಸಿ, ವಿಶ್ವವಿದ್ಯಾಲಯದ ನೌಕರರಿಗೆ, 'ಸಿ' ಗ್ರೇಡಿನ ಮನೆ ಬಾಡಿಗೆ ಭತ್ಯೆ ಹೆಚ್ಚಿಗೆ ಪಾವತಿಸಿದ ವಿಶ್ವವಿದ್ಯಾಲಯದ ನಿಧಿಗೆ ಲಕ್ಷಾಂತರ ಮೊತ್ತ ನಷ್ಟ ಉಂಟು ಮಾಡಿರುವ ಪ್ರಕರಣ. ವಿಚಾರಣಾ ಪತ್ರ ಸಂಖ್ಯೆ 1)4: 05.07.02 ವಸೂಲಾತಿಗೆ ಸೂಚಿಸಿದ ಮೊತ್ತ 414505.00 2) 35: 06.08.02 ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ ಸೇವೆ ಸಲ್ಲಿಸುತ್ತಿರುವ ಎಲ್ಲಾ ನೌಕರರಿಗೆ, ಮನೆ ಬಾಡಿಗೆ ಭತ್ಯೆಯನ್ನು ಹೊಸಪೇಟೆ ನಗರ ಸಭೆಗೆ ಅನ್ವಯವಾಗುವ 'ಸಿ' ಗ್ರೇಡಿನ ಮನೆ ಬಾಡಿಗೆ ಭತ್ಯೆ ದರಗಳ ಪ್ರಕಾರ ನೀಡಲಾಗುತ್ತದೆ. ಆದರೆ ಕನ್ನಡ ವಿಶ್ವವಿದ್ಯಾಲಯ ಹೊಸಪೇಟೆ ನಗರ ಸಭೆ ವ್ಯಾಪ್ತಿ ಹೊರಗಡೆ ಇರುವುದರಿಂದ ಹಾಗೂ ಕನ್ನಡ ವಿಶ್ವವಿದ್ಯಾಲಯದ ಪರಿನಿಯಮದ ಪ್ರಕಾರ 3(2)ರ ಪ್ರಕಾರ ಈ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನವು ಕಮಲಾಪುರ ಪಟ್ಟಣ ಪಂಚಾಯಿತಿ ಪರಿಮಿತಿ ಒಳಗೆ ಅಥವಾ ಈ ಪರಿಮಿತಿ 10 ಕಿಲೋಮೀಟರ್‌ಗಳ ಪರಿಮಿತಿ ಒಳಗಿರುವ ಯಾವುದೇ ಸ್ಥಳದಲ್ಲಿ ಇರುತ್ತದೆ ಎಂದು ಇರುವುದರಿಂದ ಈ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಟ್ಟಣ ಪಂಚಾಯಿತಿ ಕಮಲಾಪುರ ವ್ಯಾಪ್ತಿ ಒಳಗಡೆ ಬರುತ್ತದೆ. ಆದ್ದರಿಂದ 'ಇ' ಗ್ರೇಡಿನ ಭತ್ಯೆ ದರಗಳಿಗೆ ಈ ವಿಶ್ವವಿದ್ಯಾಲಯದ ನೌಕರರು ಅರ್ಹರಿರುತ್ತಾರೆ. ಆದ್ದರಿಂದ ಈ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ವಸತಿ ಗೃಹಗಳ ತೆರಿಗೆಯನ್ನು ಪಾವತಿಸಲು, ಪಟ್ಟಣ ಪಂಚಾಯಿತಿ ಕಮಲಾಪುರ ಇವರು 1964ರ ಕರ್ನಾಟಕ ಪುರಸಭೆಗಳ ಅಧಿನಿಯಮಗಳ ಅಧಿನಿಯಮ 110ರ ಅಡಿ ಹಾಗೂ ಸರಕಾರಿ ಆದೇಶ ಸಂಖ್ಯೆ: ಹೆಚ್‌ಯೂಡಿ: 167:ಎಮ್‌ಎನ್‌ವೈ:88 ದಿನಾಂಕ 01.07.01992 ಪ್ರಕಾರ ಕನ್ನಡ ವಿಶ್ವವಿದ್ಯಾಲಯ ಹಂಪಿಯೊಂದಿಗೆ ಇವರ ಪತ್ರ ಸಂಖ್ಯೆ:56:ತೆರಿಗೆ:02-03 ದಿನಾಂಕ 19-06-02 ರಲ್ಲಿ ಪತ್ರ ವ್ಯವಹಾರ ಮಾಡಿರುವುದು ಸಮರ್ಥನೀಯ ಆಗಿರುತ್ತದೆ. ಆದ್ದರಿಂದ ಕಮಲಾಪುರ ಪಟ್ಟಣ ಪಂಚಾಯಿತಿಗೆ ನಿಗದಿಪಡಿಸಿದ 'ಈ' ಗ್ರೇಡಿನ ಮನೆ ಬಾಡಿಗೆ ದರ ಶೇ.3 ರಷ್ಟು ಲೆಕ್ಕಾಚಾರ ಮಾಡಿ, ಪಾವತಿಸುವ ಬದಲು ಕನ್ನಡ ವಿಶ್ವವಿದ್ಯಾಲಯದ ಸಿಬ್ಬಂದಿಗೆ 'ಸಿ' ಗ್ರೇಡಿನ ಶೇ 7.5 ರಷ್ಟು ಲೆಕ್ಕಾಚಾರ ಮಾಡಿ, ಮನೆ ಬಾಡಿಗೆ ಭತ್ಯೆ ಪಾವತಿಸಿರುತ್ತಾರೆ. ಆದರೆ 'ಸಿ' ಗ್ರೇಡಿನ ಶೇ. 7.5ರಷ್ಟು ಮನೆ</p>	<p>ಕನ್ನಡ ವಿಶ್ವವಿದ್ಯಾಲಯದ ಅಧಿಸೂಚನೆ ಸಂಖ್ಯೆ: ಕವಿಹಂ:ಕುಸ: ಮ.ಬಾ.ಭತ್ಯೆ:2008-09 ದಿನಾಂಕ 04.11.2008ರ ಪ್ರಕಾರ ಕನ್ನಡ ವಿಶ್ವವಿದ್ಯಾಲಯದ ಸಿಬ್ಬಂದಿಗಳಿಗೆ ಮನೆ ಬಾಡಿಗೆ ಭತ್ಯೆಯನ್ನು 'ಡಿ' ವರ್ಗದ ದರವನ್ನು ನಿಗದಿಪಡಿಸಿ ನವಂಬರ್ 2008ನೇ ತಿಂಗಳಿನಿಂದ ಪಾವತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.</p>		

	<p>ಬಾಡಿಗೆ ಭತ್ಯೆ ನೀಡುತ್ತಿರುವುದು, ಸರಕಾರಿ ಆದೇಶಗಳ ಉಲ್ಲಂಘನೆಯ ಪರಮಾವಧಿಯಾಗಿರುತ್ತದೆ. ಹಾಗೂ ಇದರಿಂದ ಲಕ್ಷಾಂತರ ರೂಪಾಯಿ ವಿಶ್ವವಿದ್ಯಾಲಯ ನಿಧಿಗೆ, ನಷ್ಟ ಉಂಟಾಗಿದೆ. ವಿವರ ಅನುಬಂಧ 25ರಲ್ಲಿ ವಿವರಿಸಿ, ವರದಿಗೆ ಲಗತ್ತಿಸಿದೆ.</p> <p>ಈ ದಿನೆಯಲ್ಲಿ 'ಸಿ' ಗ್ರೇಡಿನ ಮನೆ ಬಾಡಿಗೆ ವೆಚ್ಚದ ದರಗಳಲ್ಲಿ ಹೆಚ್ಚುವರಿ ಪಾವತಿಸಿದ ಮೊತ್ತವನ್ನು ನಿಗದಿತ ನಮೂನೆಯಲ್ಲಿ ಲೆಕ್ಕಾಚಾರ ಮಾಡಿ, ಹೆಚ್ಚುವರಿಯಾಗಿ ಪಾವತಿಸಿದ ಮೊತ್ತವನ್ನು ನಿಗದಿತ ನಮೂನೆಯಲ್ಲಿ ಲೆಕ್ಕಾಚಾರ ಮಾಡಿ, ಹೆಚ್ಚುವರಿಯಾಗಿ ಪಾವತಿಸಿದ ಮೊತ್ತವನ್ನು ತಕ್ಷಣ ವಸೂಲು ಮಾಡಿ, ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಲು ದಿನಾಂಕ 05.07.02 ರಂದು ವಿಚಾರಣಾ ಪತ್ರ ಸಂಖ್ಯೆ 4 ನ್ನು ಜಾರಿಗೊಳಿಸಲು ಕೋರಲಾಗಿತ್ತು. ಆದರೆ, ವಿಶ್ವವಿದ್ಯಾಲಯದವರು ಹೆಚ್ಚುವರಿಯಾಗಿ ಪಾವತಿಸಿದ ಲೆಕ್ಕಾಚಾರದ ಪಟ್ಟಿ ತನಿಖೆಗೆ ಹಾಜರು ಪಡಿಸದೇ ಹೊಸಪೇಟೆ ನಗರ ಯೋಜನಾ ಪ್ರದೇಶದ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿ 'ಸಿ' ಗ್ರೇಡ್ ಮನೆ ಬಾಡಿಗೆ ಭತ್ಯೆ ಶೇ.7.5 ರಷ್ಟು ಪಡೆದಿದ್ದು ಸರಿ ಎಂದು ಉತ್ತರ ನೀಡಿರುವುದನ್ನು ತನಿಖೆಯು ಒಪ್ಪುವುದಿಲ್ಲ.</p> <p>ಈ ದಿನೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಅಧಿನಿಯಮ 1991ರ ಪ್ರಕರಣ 14.2ರ ಪ್ರಕಾರ ಮಾನ್ಯ ಕುಲಪತಿಗಳು ಮೇಲೆ ಪ್ರಸ್ತಾಪಿಸಿದಂತೆ 'ಸಿ' ಗ್ರೇಡ್ ಮನೆ ಬಾಡಿಗೆ ಭತ್ಯೆಯಿಂದ 'ಇ' ಗ್ರೇಡ್ ಮನೆ ಬಾಡಿಗೆ ಭತ್ಯೆಗೆ ಇಳಿಸದೇ ಇರುವುದು ಹಾಗೂ ಹೆಚ್ಚುವರಿಯಾಗಿ ಪಾವತಿಸಿದ ಮೊಬಲಗನ್ನು ವಸೂಲು ಮಾಡಲು ಕ್ರಮಕೈಗೊಳ್ಳದೇ ಇರುವುದು ಅವಲೋಕಿಸಿದಾಗ ಸದರೀಯವರು, ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಅತೀ ಗಂಭೀರವಾದ ಕರ್ತವ್ಯ ಲೋಪ ಎಸಗಿರುವುದು.</p> <p>ಆದ್ದರಿಂದ ತನಿಖೆಗೆ ಹಾಜರುಪಡಿಸಿದ ದಾಖಲಾತಿಗಳು ಆಧರಿಸಿ ಅನುಬಂಧ 23 ರಲ್ಲಿ ಲೆಕ್ಕಾಚಾರ ಮಾಡಿದಂತೆ ನೌಕರರಿಗೆ, ಹೆಚ್ಚುವರಿಯಾಗಿ ಪಾವತಿಸಿದ ಮನೆ ಬಾಡಿಗೆ ಭತ್ಯೆದ ಮೊತ್ತ ರೂ. 414505ಗಳು ಸಂಬಂಧಪಟ್ಟ ನೌಕರಿಂದ ವಸೂಲು ಮಾಡಿ, ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡುವುದು.</p> <p>ಹಾಗೂ ಹೆಚ್ಚುವರಿಯಾಗಿ ಪಾವತಿಸಿದ ಮನೆ ಬಾಡಿಗೆ ಭತ್ಯೆದ ಮೊತ್ತ ರೂ.414505.00ಗಳಿಗೆ ಕಾರಣರಾದವರ ಮೇಲೆ ಸರಕಾರದ ಅಧೀನ ಕಾರ್ಯದರ್ಶಿ 2 ಸಿಬ್ಬಂದಿ ಮೊತ್ತ ಆಡಳಿತ ಸುಧಾರಣೆ ಇಲಾಖೆ (ಸೇವೆ ನಿಯಮಗಳು) ಇವರ ಸುತ್ತಲೆ ಪತ್ರ ಸಂಖ್ಯೆ: ಸಿಅಸುಇ: 18: ಸೇ ಇವಿ: 2001 ಬೆಂಗಳೂರು, ದಿನಾಂಕ: 14.09.2001ರ ಪ್ರಕಾರ ಶಿಸ್ತಿನ ಕ್ರಮಕೈಗೊಂಡು, ವಿವರ ತನಿಖೆಗೆ ನೀಡುವುದು.</p>			
97	<p>ಮಂಜೂರಾಗದ ಹುದ್ದೆಗಳ ನೇಮಕಾತಿ, ಹಾಗೂ ಮಂಜೂರಾತಿಯಲ್ಲಿ ವೇತನ ನಿಗದಿ ವ್ಯತ್ಯಾಸ ಪ್ರಕರಣಗಳು:-</p> <p>ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಮಂಜೂರಾತಿಯಿಲ್ಲದ ಈ ಕೆಳಕಂಡ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದ್ದು ಸದ್ದಿ ಹುದ್ದೆಗಳಿಗೆ ಸರ್ಕಾರದಿಂದ ಪತ್ರ ಸಂಖ್ಯೆ: ಇಡಿ: 31 ಕೆವಿವಿ: 99 ದಿನಾಂಕ 25.03.2000 ಮೂಲಕ ಪರಿಷ್ಕೃತ ವೇತನ ನಿಗದಿಗೊಳಿಸಿ ಮಂಜೂರಾತಿ ನೀಡಲಾಗಿದೆ. ಪ್ರಸ್ತುತ ಹುದ್ದೆಗಳಿಗೆ ಈ ಹಿಂದೆ ನೇಮಕಾತಿ ದಿನಾಂಕದಿಂದ ಹೆಚ್ಚಿನ ವೇತನ ಶ್ರೇಣಿಯಲ್ಲಿ ನಿಗದಿಗೊಳಿಸಿ ಪಾವತಿಸಲಾಗುತ್ತಿತ್ತು. ಮಂಜೂರಾತಿ ಪಡೆದ ನಂತರ ಸರ್ಕಾರದ ಆದೇಶದ ಪ್ರಕಾರ ವೇತನ ನಿಗದಿಗೊಳಿಸಿದೆ. ಆದರೆ ಹೆಚ್ಚಿಗೆ ವೇತನ ನೀಡಿದ ವ್ಯತ್ಯಾಸದ ಮೊತ್ತವನ್ನು ವಸೂಲಿಸಲಾಗಿಲ್ಲ. ಕಾರಣ ಲೆಕ್ಕ ತನಿಖಾ ವಿಚಾರಣೆ ಪತ್ರ ಸಂಖ್ಯೆ 37 ದಿನಾಂಕ 06.08.2002 ರಂದು ಈ ಬಗ್ಗೆ ವಿವರಣೆ ಕೇಳಲಾಗಿತ್ತು. ಆದರೆ ನಿಯಮಾನುಸಾರ ವಸೂಲಾತಿಗೆ ಕ್ರಮಕೈಗೊಂಡಿರುವುದಿಲ್ಲ. ಅನುಬಂಧ 24, ಅನುಬಂಧ 25, ಅನುಬಂಧ 27, ಪ್ರಕಾರ ಒಟ್ಟು ರೂ 422327.00 ಸಂಬಂಧಿಸಿದವರಿಂದ ನಿಗದಿತ ಕಂತುಗಳಲ್ಲಿ ನಿಗದಿಗೊಳಿಸಿ ವಸೂಲಾತಿಗೆ ಸೂಚಿಸಿದೆ. ಕ್ರಮಕೈಗೊಳ್ಳಲು ಸೂಚಿಸಿದೆ. ವಿವರ ಈ ಕೆಳಗಿನಂತಿದೆ.</p>	<p>ಶಿಕ್ಷಣ ಇಲಾಖೆಯ ಪತ್ರ ಸಂಖ್ಯೆ ಇಡಿ 31. ಕೆವಿವಿ 99 ದಿನಾಂಕ 25.03.2000 ರ ಅನ್ವಯ ಮಂಜೂರಾದ ಹುದ್ದೆಗಳಿಗೆ ನೇಮಕಾತಿಯನ್ನು ಸಕ್ರಮಗೊಳಿಸಲಾಗಿದೆ. ಈ ಹುದ್ದೆಗಳಿಗೆ ಶಿಕ್ಷಣ ಇಲಾಖೆಯು ಪರಿಷ್ಕೃತ ವೇತನ ಶ್ರೇಣಿಯನ್ನು ನಿಗದಿಗೊಳಿಸಿದೆ. ಸರ್ಕಾರದ ಆದೇಶದ ಪ್ರಕಾರ ವೇತನ ನಿಗದಿಗೊಳಿಸಲಾಗಿದೆ. ಆದರೆ ಈ ಹಿಂದೆ ಅವರು ಪಡೆಯುತ್ತಿದ್ದ ಹೆಚ್ಚಿನ ವೇತನ ವ್ಯತ್ಯಾಸದ ಮೊತ್ತವನ್ನು ಅವರ ವೇತನದಲ್ಲಿ ನಿಗದಿತ ಕಂತುಗಳಲ್ಲಿ ಈ ಮೊತ್ತವನ್ನು ಮುರುವಳಿ ಮಾಡಿಕೊಳ್ಳಲು ಕ್ರಮವಹಿಸಲಾಗುವುದು. ಆದ್ದರಿಂದ ಈ ಆಕ್ಷೇಪಣೆ ಕಂಡಿಕೆಯನ್ನು ಕೈಬಿಡಲು ಕೋರಲಾಗಿದೆ.</p>		

ಕ್ರ.ಸಂ	ಸಿಬ್ಬಂದಿ ಹೆಸರು	ಹುದ್ದೆ	ನೇಮಕಾತಿ ದಿನಾಂಕ	ಸರ್ಕಾರದ ಮಂಜೂರಾತಿ ಆದೇಶ	ವಿಶ್ವವಿದ್ಯಾಲಯದ ಆದೇಶ ಸಂಖ್ಯೆ	ವಿಶ್ವವಿದ್ಯಾಲಯ ಕೊಡುತ್ತಿರುವ ವೇತನ	ಸರ್ಕಾರದಿಂದ ನಿಗದಿಗೊಂಡ ಮೂಲ ವೇತನ
1	2	3	4	5	6	7	8
1	ಶ್ರೀ ಗಣೇಶ ಯಾಜಿ	ಛಾಯಾ ಚಿತ್ರ ಗ್ರಾಹಕ	21.09.1994	ಸಂಖ್ಯೆ:ಇಡಿ:31:ಕೆವಿವಿ:99 ದಿ:25.03.2000	ಕರ್ನಾಟಕ ವಿಶ್ವವಿದ್ಯಾಲಯ ಹಂಪಿ ಕುಲಸಚಿವರ ವೇತನ ಶ್ರೇಣಿ 2001.02: 1474 ದಿ:12.09.01	4150-100-4450-125-5700-150-7200-200-7800	3000-75-3450-100-4450-125-5450 01.09.01 ಈ ವೇತನ ಜಾರಿಗೊಂಡಿದೆ.
2	ಶ್ರೀ ಹನುಮೇಶ್ ಪತ್ತಾರ	ಪ್ಯಾಕರ್	29.04.1997	ಸಂಖ್ಯೆ:ಇಡಿ:31:ಕೆವಿವಿ:99 ದಿ:25.03.2000	ಕರ್ನಾಟಕ ವಿಶ್ವವಿದ್ಯಾಲಯ ಹಂಪಿ ಕುಲಸಚಿವರ ವೇತನ ಶ್ರೇಣಿ 2001-02: 1488 ದಿ: 12.09.01	3000-75-3450-100-4450-125-5450	2500-50-2700*75-3450-100-3850 01.04.01ಕ್ಕೆ ಈ ವೇತನ ಜಾರಿಗೊಳಿಸಲಾಗಿದೆ.
3	ಶ್ರೀ.ಡಿ ಹುಸೇನ್	ತಾಂತ್ರಿಕ ಸಹಾಯಕ	21.04.1997	ಸಂಖ್ಯೆ:ಇಡಿ:31:ಕೆವಿವಿ:99 ದಿ:25.03.2000	ಕರ್ನಾಟಕ ವಿಶ್ವವಿದ್ಯಾಲಯ ಹಂಪಿ ಕುಲಸಚಿವರ ವೇತನ ಶ್ರೇಣಿ 2001-02:1484: 12.09.01	3000-75-3450-100-4450-125-5450	2500-50-2700*75-3450-100-3850: 01.09.2001 ರಿಂದ ಜಾರಿ
4	ಶ್ರೀ.ಕೆ.ಕೆ. ಮಕಾಳಿಯವರು	ವಿನ್ಯಾಸ ಕಲಾವಿದ	11.02.95	ಸಂಖ್ಯೆ:ಇಡಿ:31:ಕೆವಿವಿ:99 ದಿ:25.03.2000	ಕರ್ನಾಟಕ ವಿಶ್ವವಿದ್ಯಾಲಯ ಹಂಪಿ ಕುಲಸಚಿವರ ವೇತನ ಶ್ರೇಣಿ 2001-02 :1468	2200-400 (ಯು.ಜಿ.ಸಿ) ಒಲ್ಡ್ ಸ್ಕೇಲ್)	3000-75-3450-100-4450-125-5450-01.09.01 ರಿಂದ ಜಾರಿ

1. ಅನುಬಂಧ - 24 - 10842
 2. ಅನುಬಂಧ - 25 - 228317
 3. ಅನುಬಂಧ - 27- 51810
- ಒಟ್ಟು ಮೊತ್ತ = 422327

98	<p>ಸರ್ಕಾರದ ಆದೇಶಕ್ಕೆ ವ್ಯತಿರಿಕ್ತವಾಗಿ ಸಹಾಯಕ ನಿರ್ದೇಶಕರ ವೇತನ ಶ್ರೇಣಿ ಹೆಚ್ಚಿಸಿ ನಿಗದಿಗೊಳಿಸಿರುವ ಪ್ರಕರಣ:</p> <p>ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಸಹಾಯಕ ನಿರ್ದೇಶಕರ ವೇತನ ಶ್ರೇಣಿ ಯು.ಜಿ.ಸಿ ಸ್ಕೇಲ್‌ನಲ್ಲಿ 2200-4000ದಲ್ಲಿ ನಿಗದಿಗೊಳಿಸಲಾಗಿತ್ತು. ಬೋದಕೇತರ ಸಿಬ್ಬಂದಿಯ ಈ ವೇತನ ಶ್ರೇಣಿ ರಾಜ್ಯ ವೇತನ ಶ್ರೇಣಿಯಲ್ಲಿ ಇಲ್ಲದ ಕಾರಣ ಸರ್ಕಾರವನ್ನು ನಿಗದಿಗೊಳಿಸಲು ಕೇಳಲಾಗಿತ್ತು. ವಿಶ್ವವಿದ್ಯಾಲಯದ ಪರಿನಿಯಮದಲ್ಲಿರುವ ವೇತನ ಶ್ರೇಣಿಗೆ ಪರಿಷ್ಕೃತ ರಾಜ್ಯ ವೇತನ ಶ್ರೇಣಿ 1998 ರಲ್ಲಿ ಸಂವಾದಿಯಾಗಿ ವೇತನ ಶ್ರೇಣಿ ಇಲ್ಲದಿರುವುದರಿಂದ ರೂ. 2050-3950 ಮೇಲಿನ ಶ್ರೇಣಿಯನ್ನು ಪರಿಷ್ಕೃತಗೊಳಿಸಿ ಜಾರಿಗೊಳಿಸಲು ಸರ್ಕಾರವು ಸಂಖ್ಯೆ: ಇಡಿ:ಕೆವಿವಿ:99 ದಿನಾಂಕ 27.09.1999ರ ಪತ್ರದ ಮೂಲಕ ಆದೇಶ ನೀಡಲಾಗಿತ್ತು. ಆದೇಶದ ಪ್ರಕಾರ ಪುನರ್ ನಿಗದಿಗೊಳಿಸಿ ವ್ಯತ್ಯಾಸನ ಮೊತ್ತವನ್ನು ಇನ್ನೂ ವಸೂಲಿಸಲಾಗುತ್ತಿದೆ.</p> <p>ಇದೇ ಹುದ್ದೆಯಲ್ಲಿ ಶ್ರೀಜೈನುಲ್ಲಾ ಬಳ್ಳಾರಿ ಇವರಿಗೆ ಯೋಜನಾಧಿಕಾರಿಯಿಂದ ಮಂಜೂರಾಗದ ಸಹಾಯಕ ನಿರ್ದೇಶಕರ ಹುದ್ದೆಗೆ ಮುಂಬಡ್ತಿ ದಿನಾಂಕ 23.03.1998ರಲ್ಲಿ ನೀಡಲಾಯಿತು. ಮುಂಬಡ್ತಿ ಪಡೆದಾಗ ಈ ಹುದ್ದೆಯ ಕನಿಷ್ಠ ವೇತನ ಶ್ರೇಣಿಗೆ ವೇತನ ಪಡೆಯಲಾಗುತ್ತಿದ್ದು, ಕಡಿಮೆ ವೇತನ ಶ್ರೇಣಿ ರೂ.2025 (ಪರಿಷ್ಕೃತ 6000-11200) ಒಪ್ಪದೇ ವೇತನ ರಕ್ಷಣೆಗೆ ನ್ಯಾಯಾಲಯದ ಮೊಕದ್ದಮೆ ಸಲ್ಲಿಸಿ, ನ್ಯಾಯಾಲಯದಿಂದ ರಿಟ್ ಪಿಟೀಷನ್ ಸಂಖ್ಯೆ: 156-2000 (ಎಸ್)20.09.2000 ಮತ್ತು 6448-2000(ಎಸ್), 20.09.2000 ಮತ್ತು 6448-2000(ಎಸ್) ದಿನಾಂಕ17.08.01</p>	<p>ಶ್ರೀ ಜೈನುಲ್ಲಾ ಬಳ್ಳಾರಿ, ಸಹಾಯಕ ನಿರ್ದೇಶಕರು, ಪ್ರಸಾರಾಂಗ ಇವರು ಹೂಡಿದ ಮೊಕದ್ದಮೆಯ ಬಗ್ಗೆ ರಾಜ್ಯ ಶ್ರೇಷ್ಠ ನ್ಯಾಯಾಲಯದ ವಿಭಾಗೀಯ ಪೀಠವು ನೀಡಿದ ತೀರ್ಪನ್ನು ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ (ಸಭೆ ಸಂಖ್ಯೆ 73 ಡಿಸೆಂಬರ್ 27, 2001) ಯ ಮುಂದೆ ಮಂಡಿಸಲಾಗಿದೆ. ಸಮಿತಿಯ ತನ್ನ ನಿರ್ಣಯ ಸಂಖ್ಯೆ (3) ರಲ್ಲಿ ಕೆಳಕಂಡಂತೆ ನಿರ್ಧರಿಸಿದೆ.</p> <p>ನಿರ್ಣಯ:- ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಸಹಾಯಕ ನಿರ್ದೇಶಕರ ಶ್ರೇಣಿಯು ರೂ.2200-4000 ಇದ್ದಿತು. ಈ ವೇತನ ಶ್ರೇಣಿಯು ರಾಜ್ಯ ಸರ್ಕಾರ ವೇತನ ಶ್ರೇಣಿಯಲ್ಲಿ ಇಲ್ಲವೆಂಬ ಆಕ್ಷೇಪ ವ್ಯಕ್ತಪಡಿಸಿ ಅದನ್ನು ರೂ.2050-3950ಗೆ ಬದಲಾಯಿಸಲು ರಾಜ್ಯ ಸರ್ಕಾರ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಶ್ರೀ ಜೈನುಲ್ಲಾ ಬಳ್ಳಾರಿ, ಸಹಾಯಕ ನಿರ್ದೇಶಕರು ಇವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಹೋಗಿದ್ದರು. ನ್ಯಾಯಾಲಯವು ಈ ವೇತನ ಶ್ರೇಣಿಯ ಮರು ನಿಗದಿಕರಣವನ್ನು ಮಾಡು ಹಕ್ಕು ರಾಜ್ಯ ಸರ್ಕಾರಕ್ಕೆ ಇಲ್ಲವೆಂಬ ನಿರ್ಣಯವನ್ನು ನೀಡಿದೆ. ಶಿಕ್ಷಣ ಇಲಾಖೆಯು ಹೀಗೆ ಮರು ನಿಗದಿಕರಿಸುವಾಗ ಸಹಾಯಕ ಕುಲಸಚಿವರ ಹುದ್ದೆಗೆ ಈ ಹಿಂದೆ ನಿಗದಿಯಾಗಿದ್ದ ರೂ.2200-4000 ವೇತನ ಶ್ರೇಣಿಯು</p>		
----	---	---	--	--

	<p>ನ್ಯಾಯಾಲಯ ತೀರ್ಮಾನ ಶ್ರೀ ಜೈನುಲ್ಲಾ ಬಳ್ಳಾರಿ ಇವರಿಗೆ ಮಾತ್ರ ವೈಯಕ್ತಿಕವಾಗಿ ನೀಡಲಾಗಿದ್ದು, ಇದನ್ನೇ ಆಧರಿಸಿ ನ್ಯಾಯಾಲಯದ ತೀರ್ಮಾನದಲ್ಲಿ ತಿಳಿಸಿದ ವೇತನಕ್ಕಿಂತಲೂ ಹೆಚ್ಚಿಗೆ ಪುನರ್ ನಿಗದಿಗೊಳಿಸಿ ಅಂದರೆ ವೇತನ ರೂ. 2050-3950 ರಿಂದ 2375-4450 (ಪರಿಷ್ಕೃತ 7400-13120) ಹೆಚ್ಚಿಸಿ 01.03.2002 ರಂದು ಆದೇಶ ನೀಡಿ ಇದೇ ಹೆಚ್ಚಿನ ವೇತನದಲ್ಲಿ ವೇತನ ಪಾವತಿಸಲಾಗುತ್ತಿದೆ.</p> <p>ನ್ಯಾಯಾಲಯದ ತೀರ್ಮಾನ ಬಗ್ಗೆ ವಿವರಗಳನ್ನು ಸಲ್ಲಿಸಿ ಸರ್ಕಾರದಿಂದ ಸ್ಪಷ್ಟ ಆದೇಶವನ್ನು ಪಡೆಯದೇ ವೇತನವನ್ನು ತೀರ್ಮಾನಕ್ಕೆ ವ್ಯತಿರಿಕ್ತವಾಗಿ ಎಲ್ಲಾ ಸಹಾಯಕ ನಿರ್ದೇಶಕರಿಗೆ ಹೆಚ್ಚಿಸಿದ ವೇತನವನ್ನು ಆಕ್ಷೇಪಿಸಲಾಗಿದೆ.</p> <p>ಕಾರಣ ಜೈನುಲ್ಲಾ ಬಳ್ಳಾರಿ ಇವರ ನ್ಯಾಯಾಲಯದ ಇತ್ಯರ್ಥದ ವಿವರವನ್ನು ಸರಕಾರಕ್ಕೆ ಸಲ್ಲಿಸಿ ಸ್ಪಷ್ಟ ಆದೇಶ ಪಡೆಯಲು ಕ್ರಮ ಕೈಗೊಳ್ಳುವುದು.</p> <p>ನ್ಯಾಯಾಲಯದ ತೀರ್ಮಾನ ವೈಯಕ್ತಿಕ ತೀರ್ಮಾನ ಆಗಿದ್ದು, ಇದನ್ನೇ ಆಧರಿಸಿ ಬೇರೆ ಇನ್ನೂಳಿದ ಸಹಾಯಕ ನಿರ್ದೇಶಕರು ಇವರಿಗೆ ವೇತನ ಹೆಚ್ಚಳ ಆದೇಶ ಸಂಖ್ಯೆ: ಕವಿಹಂ /ಮೇಲೆ: 2001-2002:ಸ್:3316 ದಿನಾಂಕ01.03.2002 ತಪಾಸಣೆಯಲ್ಲಿ ಆಕ್ಷೇಪಿಸಿ ಸರ್ಕಾರದ ನಿರ್ಧಾರಿಸಿದ ವೇತನ ಶ್ರೇಣಿಯ ಆದೇಶದ ಪ್ರಕಾರ ಕ್ರಮ ಕೈಗೊಳ್ಳುವುದು. ಈ ಪರಿಷ್ಕರಣೆಯಲ್ಲಿ ಸರ್ಕಾರಕ್ಕೆ ಆದೇಶಕ್ಕೆ ನಿಯಮ ಬಾಹಿರ ಕ್ರಮಕೈಗೊಂಡಿದ್ದಕ್ಕೆ ಮಾನ್ಯ ಕುಲಪತಿಗಳು ಹಾಗೂ ಮಾನ್ಯ ಕುಲಸಚಿವರು ವೈಯಕ್ತಿಕ ಜವಾಬ್ದಾರಾರಾಗಿರುತ್ತಾರೆ.</p> <p>01.03.2002 ರಿಂದ 7400-13120 ವೇತನ ಹೆಚ್ಚಿಗೆ ವೇತನ ಪಾವತಿಸಲಾಗಿದೆ. ಕಾರಣ ಹಿಂದಿನ ವೇತನ ಶ್ರೇಣಿಯ ರೂ. 6000 ರಿಂದ 11200 ಮುಂದುವರಿಸಿ ಹೆಚ್ಚಿಸಿದ ವೇತನ ಶ್ರೇಣಿಯನ್ನು ರದ್ದುಪಡಿಸಿ ವ್ಯತ್ಯಾಸದ ಲೆಕ್ಕಹಾಕಿ ವಸೂಲಿಸಲು ಕ್ರಮ ಕೈಗೊಳ್ಳಲು ಸೂಚಿಸಿದೆ.</p>	<p>ರೂ.2375-4450 ವೇತನ ಬದಲಾಯಿಸಿದೆ, ಈ ಪೂರ್ವ ನಿರ್ದೇಶನವನ್ನು ಆಧರಿಸಿ ಪ್ರಸಾರಾಂಗದ ಸಹಾಯಕ ನಿರ್ದೇಶಕರ ವೇತನ ಶ್ರೇಣಿಯನ್ನು ಇದೇ ರೀತಿ ರೂ.2375-4450 (ಮರು ವಿಮರ್ಶಿತ ವೇತನ ಶ್ರೇಣಿ ರೂ.7400-13120) ಗೆ ನಿಗದಿಗೊಳಿಸಲು ಸಮಿತಿಯು ತೀರ್ಮಾನಿಸಿತು ಮತ್ತು ಇತರ ವಿಶ್ವವಿದ್ಯಾಲಯಗಳಲ್ಲಿ ಪ್ರಸಾರಾಂಗದ ಸಹಾಯಕ ನಿರ್ದೇಶಕರಿಗೆ ಇದೇ ವೇತನ ಶ್ರೇಣಿಯನ್ನು ನೀಡಿರುವುದನ್ನು ಕೂಡ ಸಮಿತಿಯು ಗಮನಿಸಿತು. ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳಲು ಕುಲಸಚಿವರಿಗೆ ಆದೇಶ ನೀಡಿತು.</p> <p>ಈ ನಿರ್ಣಯ ಅನುಸರಿಸಿ ಶ್ರೀ ಜೈನುಲ್ಲಾ ಬಳ್ಳಾರಿ ಇವರ ಪರಿಷ್ಕೃತ ವೇತನ ಶ್ರೇಣಿಯನ್ನು ರಾಜ್ಯ ಸರ್ಕಾರದ ಹೊಸ ವೇತನ ಶ್ರೇಣಿಯಲ್ಲಿ ನಿಗದಿಪಡಿಸಿ ನೀಡಲಾಗಿದೆ.</p> <p>ಈ ತೀರ್ಮಾನ ವಿಶಿಷ್ಟವಾಗಿ ಶ್ರೀ ಜೈನುಲ್ಲಾ ಬಳ್ಳಾರಿ ಅವರಿಗೆ ಸಂಬಂಧಿಸಿದ್ದಾದರೂ ಒಂದೇ ಶ್ರೇಣಿಯ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಒಂದೇ ಬಗೆಯ ವೇತನ ಶ್ರೇಣಿಯನ್ನು ಕಲ್ಪಿಸುವುದು ನ್ಯಾಯಬದ್ಧವೆಂದು ಕಾರ್ಯಕಾರಿ ಸಮಿತಿಯು ತಿಳಿಸಿರುವುದರಿಂದ ಈ ಸೌಲಭ್ಯವನ್ನು ಉಳಿದ ಸಹಾಯಕ ನಿರ್ದೇಶಕರುಗಳಿಗೆ ಕೂಡ ವಿಸ್ತರಿಸಲಾಗಿದೆ.</p> <p>ಕಾರ್ಯಕಾರಿ ಸಮಿತಿಯು ಇಂಥ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಅಧಿನಿಯಮ ಅಧ್ಯಾಯ (14) ಪ್ರಕರಣ (23) ಮತ್ತು ಪರಿನಿಯಮ (62) ಕಾರ್ಯಕಾರಿ ಸಮಿತಿ ಅಧಿಕಾರಿಗಳು ಪ್ರಕರಣದ (9.2.14) ಇವುಗಳಿಂದ ನಿರ್ಧರಿಸಲಾಗಿದೆಯೆಂಬುದನ್ನು ಈ ಸಂದರ್ಭದಲ್ಲಿ ತಮ್ಮ ಗಮನಕ್ಕೆ ತರಬಯಸುತ್ತೇನೆ. ಆದ್ದರಿಂದ ಈ ಆಕ್ಷೇಪಣೆಯ ಕಂಡಿಕೆಯನ್ನು ಕೈಬಿಡಲು ಕೋರಲಾಗಿದೆ.</p>		
99	<p>ಅನುಚರ ಹುದ್ದೆಯ ಮಂಜೂರಾತಿ ಬಗ್ಗೆ:-</p> <p>ಸರ್ಕಾರದ ಪತ್ರ ಸಂಖ್ಯೆ:ಇಡಿ: 31: ಕೆ.ವಿ.ವಿ. 99: 25.05.2000 ಪ್ರಕಾರ ಅನುಚರ ಹುದ್ದೆಗೆ ಮಂಜೂರಾತಿ ಪಡೆದು ಶ್ರೀಮತಿ ಅನ್ನಪೂರ್ಣ ಇವರನ್ನು ಹುದ್ದೆಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಮಂಜೂರಾದ ವೇತನ ಶ್ರೇಣಿ ರೂ.2500-3850ಇದ್ದು ಈ ಹಿಂದೆ ಮಂಜೂರಾದ ವೇತನ ಶ್ರೇಣಿ ವಿಶ್ವವಿದ್ಯಾಲಯದಲ್ಲಿ ಅನುಚರರ ಶ್ರೇಣಿ ಇರುವುದಿಲ್ಲ. ಕಾರಣ ಶ್ರೀಮತಿ ಅನ್ನಪೂರ್ಣ ಅನುಚರ ಹುದ್ದೆಗೆ ಮಂಜೂರಾದ ವೇತನ ಶ್ರೇಣಿಗೆ ಸರ್ಕಾರದಿಂದ ಸ್ಪಷ್ಟೀಕರಣ ಪಡೆಯಲು ಸೂಚಿಸಲಾಗಿದೆ.</p>	<p>ಶಿಕ್ಷಣ ಇಲಾಖೆಯ ಪತ್ರ ಸಂಖ್ಯೆ ಇಡಿ 31. ಕೆ.ವಿ.ವಿ 99 ದಿನಾಂಕ 25.03.2000ರ ಅನ್ವಯ ಮಂಜೂರಾದ ಅನುಚರ ಹುದ್ದೆಗೆ ಶ್ರೀಮತಿ ಅನ್ನಪೂರ್ಣ ಇವರನ್ನು ನೇಮಕಾತಿ ಮಾಡಲಾಗಿದೆ. ಮಂಜೂರಾತಿ ವೇತನ ಶ್ರೇಣಿ ರೂ.2500-3850ಯನ್ನು ನಿಗದಿಗೊಳಿಸಲಾಗಿದೆ. ಆದರೆ ಕನ್ನಡ ವಿಶ್ವವಿದ್ಯಾಲಯದ ಪರಿನಿಯಮದ ಅನುಬಂಧದನ್ವಯ ಅನುಚರ ಹುದ್ದೆಯ ವೇತನ ಶ್ರೇಣಿ 2600-4350 ಇದೆ. ಆದರೆ ಶಿಕ್ಷಣ ಇಲಾಖೆ ಮಂಜೂರಾತಿ ನೀಡಿದ ವೇತನ ಶ್ರೇಣಿಯನ್ನೇ ಸದರಿಯವರಿಗೆ ಜಾರಿಗೊಳಿಸಲಾಗಿದೆ. ಈ ವೇತನ ಶ್ರೇಣಿ ವ್ಯತ್ಯಾಸವನ್ನು ಕುರಿತು ಶಿಕ್ಷಣ ಇಲಾಖೆಯಿಂದ ಸ್ಪಷ್ಟೀಕರಣವನ್ನು ಕೋರಲು ಕ್ರಮವಹಿಸಲಾಗುವುದು. ಆದ್ದರಿಂದ ಈ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.</p>		
100	<p>ಹಿರಿಯ ಸಹಾಯಕರ ಹುದ್ದೆಗೆ ಹುದ್ದೆಗಳ ಮಂಜೂರಾತಿ ಇಲ್ಲದೇ ನಿಯಮಕ್ಕೆ ವಿರುದ್ಧವಾಗಿ ಮುಂಬಡ್ತಿ ನೀಡಿರುವುದು:-</p> <p>ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಜೂರಾದ 7 ಅಧೀಕ್ಷಕರ ಹುದ್ದೆಯಲ್ಲಿ ಈ ಅಧೀಕ್ಷಕರ ಹುದ್ದೆಗಳನ್ನು ಹಿರಿಯ ಸಹಾಯಕರೊಂದು ಪರಿಗಣಿಸಿ ಸದರಿ ಕೆಳಕಂಡ ಸಿಬ್ಬಂದಿಯನ್ನು ಕಿರಿಯ ಸಹಾಯಕರಿಂದ ಹಿರಿಯ ಸಹಾಯಕರಾಗಿ ಪರಿನಿಯಮದ ಅನುಬಂಧ -1ರ ಕ್ರಮ ಸಂಖ್ಯೆ 6 ರನ್ವಯ ಸೇವಾ ಅರ್ಹತೆ ಹಾಗೂ ಮುಂಬಡ್ತಿ ಅರ್ಹತೆ ಇಲ್ಲದಿದ್ದರೂ ನಿಯಮ ಉಲ್ಲಂಘಿಸಿ ಮುಂಬಡ್ತಿ ನೀಡಲಾದೆ. ಅಧೀಕ್ಷಕರಾಗಿ ಯಾರನ್ನು</p>	<p>ವಿಶ್ವವಿದ್ಯಾಲಯದ ಒಟ್ಟು 25 ವಿಭಾಗಗಳಿವೆ. ಆಡಳಿತಾಂಗವಿದ್ದು, ಕೆಲಸ ಕಾರ್ಯದ ಒತ್ತಡಗಳಿಗೆ ಮತ್ತು ದಿನನಿತ್ಯದ ಕಡತಗಳು ಸುವಗಮವಾಗಿ ಸಾಗಲು 7 ಜನರಿಗೆ ಅಧೀಕ್ಷಕರ ಹುದ್ದೆಗಳಿಗೆ ಎದುರಾಗಿ ಹಿರಿಯ ಸಹಾಯಕ ಹುದ್ದೆಗಳನ್ನು ನೀಡಲಾಗಿದೆ. ಈ ಹುದ್ದೆಗಳನ್ನು ನೀಡುವಾಗ ನೇಮಕಾತಿ ಆಯ್ಕೆ ಸಮಿತಿಯಲ್ಲಿಟ್ಟು ಹುದ್ದೆಗಳನ್ನು ನೀಡಲಾಗಿದೆ. ಈ ಆಯ್ಕೆ ಸಮಿತಿಯಲ್ಲಿ ಸರ್ಕಾರದ ಶಿಕ್ಷಣ ಇಲಾಖೆಯ</p>		

	<p>ನೇಮಕ ಮಾಡಿಕೊಂಡಿರುವುದಿಲ್ಲ. ಕನ್ನಡ ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಮಂಜೂರಾದ 7 ಹಿರಿಯ ಸಹಾಯಕರ ಹುದ್ದೆಗಳನ್ನು ಮುಂಬಡ್ತಿ ಮೂಲಕ ಭರ್ತಿ ಮಾಡಲಾಗಿದೆ. ಹುದ್ದೆಗಳಿಗೆ ಸರಕಾರದ ಮಂಜೂರಾತಿ ಇಲ್ಲದೆ ಈ ರೀತಿ ಮುಂಬಡ್ತಿ ನೀಡಿರುವುದು ನಿಯಮಬಾಹಿರ ಕ್ರಮವಾಗಿರುತ್ತದೆ. ಕನ್ನಡ ವಿಶ್ವವಿದ್ಯಾಲಯದ ಅಧಿನಿಯಮ 1991 ಪ್ರಕರಣ 14(2) ರ ಪ್ರಕಾರ ಕುಲಪತಿಯವರು ಮುಂಬಡ್ತಿ ಮೂಲಕ ನೇಮಕ ಮಾಡಿಕೊಳ್ಳಬೇಕಾದ ಪರಿನಿಯಮ ಉಲ್ಲಂಘಿಸಿ ಈ ಬಗ್ಗೆ ನೀಡಿರುವ ನೀಡಿರುವುದು ವಿಶ್ವವಿದ್ಯಾಲಯಕ್ಕೆ ಅಧಿಕ ಹೊರೆಯಾಗಿರುತ್ತದೆ. ಈ ಬಗ್ಗೆ 2000-01 ಸಾಲಿನ ಲೆಕ್ಕ ತನಿಖಾ ವರದಿ ಪ್ರಕಾರ ಸಂಖ್ಯೆ 45ರಲ್ಲಿ ಬಡ್ಡಿ ವೇತನಗಳನ್ನು ಪರಿಷ್ಕರಿಸಲು ಹಾಗೂ ಸರ್ಕಾರದಿಂದ ಈ ಬಗ್ಗೆ ಸ್ಪಷ್ಟ ಆದೇಶ ಪಡೆಯಲು ಸೂಚಿಸಲಾಗಿತ್ತು. ಆದಾಗ್ಯೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.</p> <p>ಕಾರಣ 2001-02ನೇ ಸಾಲಿನಲ್ಲಿ ಸಂಬಂಧಿಸಿದ ನೌಕರರ ವೇತನ ಒಟ್ಟು ರೂ. 718330ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p> <p>ಹಿರಿಯ ಸಹಾಯಕರಾಗಿ: ಅಧೀಕ್ಷಕರ ಮಂಜೂರಾತಿ ಪಡೆದ ಹುದ್ದೆಯಲ್ಲಿ ಮುಂಬಡ್ತಿ ಪಡೆದ ಸಿಬ್ಬಂದಿ:-</p> <table border="1" data-bbox="206 512 974 882"> <thead> <tr> <th>ಕ್ರ.ಸಂ</th> <th>ಹೆಸರು</th> <th>ಹುದ್ದೆ</th> <th>2001-02ರಲ್ಲಿ ಪಡೆದ ವೇತನ</th> </tr> </thead> <tbody> <tr> <td>1</td> <td>ಶ್ರೀ ರಿಚರ್ಡ್ ಡಿಸೋಜ</td> <td>ಹಿರಿಯ ಸಹಾಯಕರ</td> <td>102190.00</td> </tr> <tr> <td>2</td> <td>ಶ್ರೀ ಶಶಿಕುಮಾರ್</td> <td>ಹಿರಿಯ ಸಹಾಯಕರ</td> <td>103690.00</td> </tr> <tr> <td>3</td> <td>ಶ್ರೀ ಈ.ಟಿ. ನಾಗರಾಜ</td> <td>ಹಿರಿಯ ಸಹಾಯಕರ</td> <td>102190.00</td> </tr> <tr> <td>4</td> <td>ಶ್ರೀ ಹೆಚ್.ಶ್ರೀನಿವಾಸ</td> <td>ಹಿರಿಯ ಸಹಾಯಕರ</td> <td>102190.00</td> </tr> <tr> <td>5</td> <td>ಶ್ರೀಮತಿ ಡಿ.ಪ್ರಭಾ</td> <td>ಹಿರಿಯ ಸಹಾಯಕರ</td> <td>102190.00</td> </tr> <tr> <td>6</td> <td>ಶ್ರೀ ಬಸವನಗೌಡ</td> <td>ಹಿರಿಯ ಸಹಾಯಕರ</td> <td>103690.00</td> </tr> <tr> <td>7</td> <td>ಶ್ರೀಮತಿ ಎಂ.ಬಿ.ಆಶಾ</td> <td>ಹಿರಿಯ ಸಹಾಯಕರ</td> <td>102190.00</td> </tr> <tr> <td></td> <td></td> <td>ಒಟ್ಟು</td> <td>718330.00</td> </tr> </tbody> </table>	ಕ್ರ.ಸಂ	ಹೆಸರು	ಹುದ್ದೆ	2001-02ರಲ್ಲಿ ಪಡೆದ ವೇತನ	1	ಶ್ರೀ ರಿಚರ್ಡ್ ಡಿಸೋಜ	ಹಿರಿಯ ಸಹಾಯಕರ	102190.00	2	ಶ್ರೀ ಶಶಿಕುಮಾರ್	ಹಿರಿಯ ಸಹಾಯಕರ	103690.00	3	ಶ್ರೀ ಈ.ಟಿ. ನಾಗರಾಜ	ಹಿರಿಯ ಸಹಾಯಕರ	102190.00	4	ಶ್ರೀ ಹೆಚ್.ಶ್ರೀನಿವಾಸ	ಹಿರಿಯ ಸಹಾಯಕರ	102190.00	5	ಶ್ರೀಮತಿ ಡಿ.ಪ್ರಭಾ	ಹಿರಿಯ ಸಹಾಯಕರ	102190.00	6	ಶ್ರೀ ಬಸವನಗೌಡ	ಹಿರಿಯ ಸಹಾಯಕರ	103690.00	7	ಶ್ರೀಮತಿ ಎಂ.ಬಿ.ಆಶಾ	ಹಿರಿಯ ಸಹಾಯಕರ	102190.00			ಒಟ್ಟು	718330.00	<p>ಉಪಕಾರ್ಯದರ್ಶಿಯವರು ಸದಸ್ಯರಾಗಿ ಉಪಸ್ಥಿತರಿದ್ದರು. 7 ಅಧೀಕ್ಷಕರ ಹುದ್ದೆ ಖಾಲಿ ಇರುವುದರಿಂದ ಮುಂಬಡ್ತಿ ನೀಡಲಾಗಿತ್ತು. ಲೆಕ್ಕ ತಪಾಸಣೆಯ ಪ್ರಕಾರ 38ರಲ್ಲಿ ಮತ್ತು ನಂತರದ ವರ್ಷಗಳ ಲೆಕ್ಕ ತಪಾಸಣೆಯಲ್ಲಿ ಆಕ್ಷೇಪಣೆಯಾಗಿತ್ತು.</p> <p>ಈ ರೀತಿ ಆಕ್ಷೇಪಣೆಯಾದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿತ್ತು. ಅದಕ್ಕೆ ಉತ್ತರವಾದ ಸರ್ಕಾರವು ಆದೇಶವನ್ನು ನೀಡಿರುತ್ತದೆ. ಸಂಖ್ಯೆ: ಡಿ. 5 ಕೆವಿವಿ 2001, ಬೆಂಗಳೂರು ದಿನಾಂಕ 18.12.2003ರ ಪ್ರಕಾರ ಬಡ್ಡಿಯನ್ನು ಹೊಂದಾಣಿಕೆ ಮಾಡಲಾಗಿದೆ. ಒಟ್ಟು 14 ಜನ ಹಿರಿಯ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಆದೇಶವನ್ನು ವಿಶ್ವವಿದ್ಯಾಲಯದ ಆದೇಶ ಸಂಖ್ಯೆ:ಕವಿಹಂ:ಕುಸ: ಮು ನೇ 2003-04 ದಿನಾಂಕ 22.03.03ರ ಪ್ರಕಾರ ಅ ಸಿಂಧುಗೊಳಿಸಿದೆ. ಅಧೀಕ್ಷಕರು 7 ಹುದ್ದೆ ಮತ್ತು ಹಿರಿಯ ಸಹಾಯಕರು 7 ಹುದ್ದೆ ಒಟ್ಟು 14 ಜನರ ಜೇಷ್ಠತಾ ಪಟ್ಟಿಯಲ್ಲಿ ಅರ್ಹರಾದವರಿಗೆ ವಿಶ್ವವಿದ್ಯಾಲಯದ ಪರಿನಿಯಮಗಳನ್ವಯ ವಿಶ್ವವಿದ್ಯಾಲಯದಲ್ಲಿ 5 ವರ್ಷಗಳ ಕಾಲ ತೃಪ್ತಿಕರವಾಗಿ ಸೇವೆ ಸಲ್ಲಿಸಿದವರಿಗೆ. ನಿಯಮಾನು ಸಾರ ಮುಂಬಡ್ತಿಗೆ ಅವಶ್ಯವಾದ ಎಲ್ಲ ಷರತ್ತುಗಳನ್ನು ಪೂರೈಸಿದ 7 ಜನರಿಗೆ ಅಧೀಕ್ಷಕರಾಗಿ ಕಾರ್ಯನಿರ್ವಹಿಸಲು ಆದೇಶ ಸಂಖ್ಯೆ: ಕನ್ನಡ ವಿಶ್ವವಿದ್ಯಾಲಯ ಕುಸ ಮುಂಬಡ್ತಿ 2003-04 ದಿನಾಂಕ 22.03.2003ರಲ್ಲಿ ಮುಂಬಡ್ತಿ ನೀಡಿ ಕ್ರಮವಹಿಸಲಾಗಿದೆ.</p> <p>ಅವರ್ಹರಾದವರನ್ನು ಮೂಲ ಹುದ್ದೆಗೆ ಮಗಳ ಕಳುಹಿಸಲು ಅವರು ತೆರವು ಮಾಡಿರುವ ಹುದ್ದೆಗಳಿಗೆ 'ಸಿ'ಗ್ರೂಪ್ ನೌಕರರಿಂದ ಅರ್ಹರಾದವರನ್ನು ಆಯ್ಕೆ ಮಾಡಿ ಕಿರಿಯ ಸಹಾಯಕರನ್ನಾಗಿ ಅದೇ ಸಮಯಕ್ಕೆ ಮುಂಬಡ್ತಿ ನೀಡಲಾಗಿದೆ. ಹೀಗಾಗಿ ಹಿಂಬಡ್ತಿ ಮಾಡಲು ಸಾಧ್ಯವಾಗಲಿಲ್ಲ. ಉಳಿದ 7 ಜನರನ್ನು ಹಿರಿಯ ಸಹಾಯಕರನ್ನಾಗಿ ಪರಿಗಣಿಸಲಾಗಿದೆ.</p> <p>ಹೀಗೆ ಸರ್ಕಾರದ ಆದೇಶ ಸಂಖ್ಯೆ: ಇಡಿ 5 ಕೆವಿವಿ 2001 ಬೆಂಗಳೂರು ದಿನಾಂಕ 18.12.03ರ ಪ್ರಕಾರ ಒಟ್ಟು 14 ಜನ ಹಿರಿಯ ಸಹಾಯಕರಲ್ಲಿ ಅರ್ಹರಾದ 7 ಜನರಿಗೆ ಅಧೀಕ್ಷಕ ಹುದ್ದೆ, ಇನ್ನು ಉಳಿದ 7 ಜನರಿಗೆ ಹಿರಿಯ ಸಹಾಯಕರ ಹುದ್ದೆ ನೀಡಿ ಹೊಂದಾಣಿಕೆ ಮಾಡಿ ಸರಿಪಡಿಸಲಾಗಿದೆ.</p> <p>ಈ ಹಿನ್ನೆಲೆಯಲ್ಲಿ ಸದರಿ ಪ್ರಾಂಶುಪಾಲನನ್ನು ಕೈಬಿಡಲು ಕೋರಲಾಗಿದೆ</p>		
ಕ್ರ.ಸಂ	ಹೆಸರು	ಹುದ್ದೆ	2001-02ರಲ್ಲಿ ಪಡೆದ ವೇತನ																																					
1	ಶ್ರೀ ರಿಚರ್ಡ್ ಡಿಸೋಜ	ಹಿರಿಯ ಸಹಾಯಕರ	102190.00																																					
2	ಶ್ರೀ ಶಶಿಕುಮಾರ್	ಹಿರಿಯ ಸಹಾಯಕರ	103690.00																																					
3	ಶ್ರೀ ಈ.ಟಿ. ನಾಗರಾಜ	ಹಿರಿಯ ಸಹಾಯಕರ	102190.00																																					
4	ಶ್ರೀ ಹೆಚ್.ಶ್ರೀನಿವಾಸ	ಹಿರಿಯ ಸಹಾಯಕರ	102190.00																																					
5	ಶ್ರೀಮತಿ ಡಿ.ಪ್ರಭಾ	ಹಿರಿಯ ಸಹಾಯಕರ	102190.00																																					
6	ಶ್ರೀ ಬಸವನಗೌಡ	ಹಿರಿಯ ಸಹಾಯಕರ	103690.00																																					
7	ಶ್ರೀಮತಿ ಎಂ.ಬಿ.ಆಶಾ	ಹಿರಿಯ ಸಹಾಯಕರ	102190.00																																					
		ಒಟ್ಟು	718330.00																																					
101	<p>ಸೇವಾ ಪುಸ್ತಕ ಹಾಜರುಪಡಿಸದಿರುವ ಬಗ್ಗೆ ಶ್ರೀ. ಕೆ.ಹೆಚ್. ಕಟ್ಟಿ ಯೋಜನಾಧಿಕಾರಿ ಇವರ ಸೇವಾ ಪುಸ್ತಕ ತಪಾಸಣೆಗೆ ಹಾಜರಿ ಪಡಿಸಿರುವುದಿಲ್ಲ. ಈಗ ಸೇವಾ ಪುಸ್ತಕ ಹಾಗೂ ವೈಯಕ್ತಿಕ ಕಡತ ಲೋಕಾಯುಕ್ತ ಕಚೇರಿಗೆ ಕಳುಹಿಸಿರುವುದಾಗಿ ತಪಾಸಣೆಯಲ್ಲಿ ತಿಳಿಸಿರುತ್ತಾರೆ. ಆದ್ದರಿಂದ ಸದ್ರಿಯವರ ವಾರ್ಷಿಕ ಬಡ್ಡಿ ಮಂಜೂರು ಹಾಗೂ ರಜಾ ಸೇವಾ ವಿವರಗಳನ್ನು ತಪಾಸಣೆಯಲ್ಲಿ ಪರಿಶೀಲಿಸಲಾಗಿಲ್ಲ.</p>	<p>ಪ್ರಸ್ತುತ ಸೇವಾ ಪುಸ್ತಕ ಲಭ್ಯವಿರುವುದರಿಂದ ಹಾಜರು ಪಡಿಸಲಾಗುವುದು. ಈ ಹಿನ್ನೆಲೆಯಲ್ಲಿ ಸದರಿ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.</p>																																						

102	<p>1995-96 ಮತ್ತು 1996-1997ರಲ್ಲಿ ನೇಮಕಗೊಂಡ ಬೋಧಕರ ಸೇವಾ ಅವಧಿ ಘೋಷಿಸಿರುವುದಕ್ಕೆ ಮಾನ್ಯ ಕುಲಾಧಿಪತಿಗಳ ಅನುಮೋದನೆ ಪಡೆಯದಿರುವ ಪ್ರಕರಣ ವಿಚಾರಣಾ ಪತ್ರ ಸಂಖ್ಯೆ-9 ದಿನಾಂಕ 23.07.2002 ಆಕ್ಷೇಪಣೆಯ ಮೊತ್ತ 14335.00:-</p> <p>ಸರಕಾರದ ಉಪ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆ, ಬೆಂಗಳೂರು, ಇವರು ತಮ್ಮ ಪತ್ರ ಸಂಖ್ಯೆ: ಇಡಿ:33:ಕವಿ:98, ದಿನಾಂಕ 25.05.2000ರಡಿ ಹಂಪಿ, ಕನ್ನಡ ವಿಶ್ವವಿದ್ಯಾಲಯದಲ್ಲಿ ಕಾನೂನು ಬಾಹಿರವಾಗಿ ಮತ್ತು ನಿಯಮಗಳಿಗೆ, ವಿರುದ್ಧವಾಗಿ ನಡೆದ ನೇಮಕಾತಿಗಳನ್ನು ಸಮಗ್ರವಾಗಿ ವಿಚಾರಣೆಗೆ ಅಳವಡಿಸಿ, ಮುಂದಿನ ಆದೇಶ ನೀಡುವವರೆಗೆ ನೇಮಕವಾದ ಬೋಧಕರ ಖಾಯಂ ಪೂರ್ವ ಅವಧಿಯನ್ನು ಘೋಷಿಸಬಾರದೆಂದು ಸೂಚನೆಯನ್ನು ನೀಡಿದ್ದಾರೆ. ಅಂದರೆ ನೌಕರರ ಸೇವಾ ಪೂರ್ವ ಅವಧಿಯನ್ನು ಘೋಷಿಸುವ ವಿಶ್ವವಿದ್ಯಾಲಯಕ್ಕೆ ಇರುವ ಅಧಿಕಾರ ತಟಸ್ಥಗೊಳಿಸಿದಂತಾಗಿದೆ.</p> <p>ಆದರೆ, ಈ ಸೂಚನೆಗೆ ವ್ಯತಿರಿಕ್ತವಾಗಿ, ಕಾರ್ಯಕಾರಿ ಸಮಿತಿಯು ದಿನಾಂಕ 13.10.2000ರ ಸಭೆಯಲ್ಲಿ ನಿರ್ಣಯ ಸಂಖ್ಯೆ(3) ರಡಿ ವಿಶ್ವವಿದ್ಯಾಲಯ ಅಧಿನಿಯಮದನ್ವಯ ಪ್ರದತ್ತವಾದ ಅಧಿಕಾರ ಬಳಸಿ, 1995-96 ಮತ್ತು 1997 ರಲ್ಲಿ ನೇಮಕಗೊಂಡ ಬೋಧಕರ ಖಾಯಂ ಸೇವಾ ಪೂರ್ವ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿದ್ದಾರೆ ಎಂದು ಮಾನ್ಯ ಕುಲಾಧಿಪತಿಗಳ ಅನುಮೋದನೆ ನಿರೀಕ್ಷೆಯ ಮೇರೆಗೆ, ಘೋಷಿಸಲು ತೀರ್ಮಾನಿಸಲಾಗಿದೆ.</p> <p>ಈ ನಿರ್ಣಯ ಮೇರೆಗೆ, ಮಾನ್ಯ ಕುಲಸಚಿವರು ತಮ್ಮ ಪತ್ರ ಸಂಖ್ಯೆ: ಕವಿಹಂ: ಕುಸ: ಸೇಪೂಅ: 2000-01:ಸ್ಥ:1173:38 ದಿನಾಂಕ 05.01.2000 ರಡಿ ಅನುಬಂಧ 33 ರಲ್ಲಿಯ ಅಂಕಣ (2) ರಲ್ಲಿ ವಿವರಿಸಿದಂತಹ ಒಟ್ಟು 44 ಬೋಧಕರ ಸೇವಾ ಪೂರ್ವ ಅವಧಿಯನ್ನು (ಖಾಯಂ ಪೂರ್ವ ಅವಧಿ) ತೃಪ್ತಿಕರವಾಗಿ, ಪೂರ್ಣಗೊಳಿಸಿದ್ದಾರೆ ಎಂದು ಘೋಷಿಸಿದ್ದಾರೆ.</p> <p>ಆದರೆ ಮಾನ್ಯ ಕುಲಾಧಿಪತಿಗಳ ಅನುಮೋದನೆಯ ನಿರೀಕ್ಷಣೆಯ ಮೇರೆಗೆ ಯಾವುದೇ ಆರ್ಥಿಕ ಲಾಭವಾಗುವ ವೈಯಕ್ತಿಕ ಸೌಲಭ್ಯಗಳನ್ನು ನೀಡಲು ಬರುವುದಿಲ್ಲ. ಅಲ್ಲದೇ ಇದುವರೆಗೆ, ಮಾನ್ಯ ಕುಲಾಧಿಪತಿಗಳಿಂದ ಖಾಯಂ ಪೂರ್ವ ಅವಧಿ ಘೋಷಿಸಿರುವುದಕ್ಕೆ ಅನುಮೋದನೆ ಸಹ ಪಡೆದಿರುವುದಿಲ್ಲ. ಕಾರಣ ಮಾನ್ಯ ಕುಲಾಧಿಪತಿಗಳ ಅನುಮೋದನೆಯ ನಿರೀಕ್ಷಣೆ ಮೇರೆಗೆ ಖಾಯಂ ಪೂರ್ವ ಅವಧಿ (ಸೇವಾ ಪೂರ್ವ ಅವಧಿ) ಘೋಷಿಸಿದ್ದು, ಗಂಭೀರ ಹಾಗೂ ತೀವ್ರತರವಾದ ಆಕ್ಷೇಪಣೆಯ ಅಂಶ ಎಂದು ತನಿಖೆಯು ಪರಿಗಣಿಸಿದೆ.</p> <p>ಆದ್ದರಿಂದ ಸೂಕ್ತ ಪ್ರಾಧ್ಯಾಪಕರಾದ ಸ್ವಪ್ನ ಅನುಮೋದನೆ ಸದರಿ ಸೇವಾ ಪೂರ್ವ ಅವಧಿ (ಖಾಯಂ ಪೂರ್ವ ಅವಧಿ) ಘೋಷಿಸಿ, ಅನುಬಂಧ(30) ರಲ್ಲಿ ವಿವರಿಸಿದ ನೌಕರರುಗಳಿಗೆ ನೀಡುತ್ತಿರುವ ಆರ್ಥಿಕ ಸೌಲಭ್ಯಗಳನ್ನು ತಕ್ಷಣ ನಿಲ್ಲಿಸಿ, ಈ ಎಲ್ಲಾ ಬೋಧಕರು, ಖಾಯಂ ಪೂರ್ವ ಅವಧಿ (ಸೇವಾ ಪೂರ್ವ ಅವಧಿ) ಘೋಷಣೆಯ ಮುಂದೆ ಪಡೆಯುತ್ತಿದ್ದ ವೇತನ ಮಿತಿಗೊಳಿಸಿ, ವೇತನ ನಿಗದಿಗೊಳಿಸಲು ಸೂಕ್ತ ಕ್ರಮ ಕೈಗೊಂಡು, ಕಚೇರಿ ಆದೇಶ ಹೊರಡಿಸಿ, ಅದರ ಒಂದು ಪ್ರತಿ ತನಿಖೆಗೆ ಹಾಜರುಪಡಿಸುವುದು. ಇದೂ ಅಲ್ಲದೆ, ಅನಧಿಕೃತವಾಗಿ, ಇದುವರೆಗೆ ನೀಡಿದ ವಾರ್ಷಿಕ ವೇತನ ಬಡ್ಡಿ ಮತ್ತು ಇತರ ಸೌಲಭ್ಯಗಳ ಲೆಕ್ಕಾಚಾರ ಮಾಡಿ, ವ್ಯತ್ಯಾಸದ ಮೊತ್ತವನ್ನು ಸದರಿ ಬೋಧಕರಿಂದ ವಸೂಲು ಮಾಡಿ ನಿಧಿಗೆ ಜಮಾ ಮಾಡಿದ ವಿವರ ತಕ್ಷಣ ತನಿಖೆಗೆ ಸಲ್ಲಿಸಲು ದಿ: 23.07.02 ರಂದು ವಿಚಾರಣೆ ಸಂಖ್ಯೆ:9ನ್ನು ಜಾರಿಗೊಳಿಸಿತ್ತು.</p> <p>ಆದರೆ ಸರಕಾರವು ಮೇಲೆ ಪ್ರಸ್ತಾಪಿಸಿದಂತೆ ತನ್ನ ಆದೇಶದ ಪತ್ರದಲ್ಲಿ ತಾತ್ಕಾಲಿಕವಾಗಿ, ನೌಕರರ ಸೇವಾ ಪೂರ್ವ ಅವಧಿ ಘೋಷಿಸುವ ವಿಶ್ವವಿದ್ಯಾಲಯಕ್ಕೆ ಇರುವ ತಟಸ್ಥಗೊಳಿಸಿದರು ಸಹ, ವಿಶ್ವವಿದ್ಯಾಲಯದವರು, ಸದರಿ ಸರಕಾರಿ ಆದೇಶವನ್ನು ಉಲ್ಲಂಘಿಸಿ ಅನುಬಂಧ (28) ರಲ್ಲಿ ವಿವರಿಸಿದ ನೌಕರರ ಸೇವಾ ಪೂರ್ವ ಅವಧಿ ಘೋಷಿಸಿರುವುದು, ಸಮರ್ಥನಿಯವೆಂದು, ಮತ್ತೆ ನೀಡಿರುವುದು ತನಿಖೆಯು ಒಪ್ಪುವುದಿಲ್ಲ.</p> <p>ಆದ್ದರಿಂದ ಸರಕಾರಿ ಆದೇಶ ಉಲ್ಲಂಘಿಸಿ, ಅನುಬಂಧ (30) ರಲ್ಲಿ ವಿವರಿಸಿದ ನೌಕರರ ಸೇವಾ ಪೂರ್ವ ಅವಧಿ ಘೋಷಿಸುವುದಕ್ಕೆ ಮಾನ್ಯ ಕುಲಾಧಿಪತಿಗಳಿಂದ ಸ್ವಪ್ನವಾದ ಅನುಮೋದನೆ ಈ ವರೆಗೆ ಆದರೂ</p>	<p>1995-96 ಮತ್ತು 1996-97 ವರ್ಷಗಳಲ್ಲಿ ನೇಮಕಗೊಂಡ ಬೋಧಕರ ಸೇವಾಪೂರ್ವ ಅವಧಿಯು ಕ್ರಮವಾಗಿ 1997 ಮತ್ತು 1999ರಲ್ಲಿ ಮುಕ್ತಾಯವಾಗಿರುತ್ತದೆ. ಕನ್ನಡ ವಿಶ್ವವಿದ್ಯಾಲಯದ ಪರಿನಿಯಮಗಳನ್ವಯ ಸೇವಾಪೂರ್ವ ಅವಧಿಯನ್ನು ಉದ್ಯೋಗಿಗಳು ತೃಪ್ತಿಕರವಾಗಿ ಪೂರೈಸಿಲ್ಲ ಎನ್ನುವುದಾದರೆ ಅದನ್ನು ನೋಟಿಸ್ ನೀಡುವುದರ ಮೂಲಕ ಸದರಿ ಅಭ್ಯರ್ಥಿಗಳ ತಿಳುವಳಿಕೆಗೆ ತರಬೇಕಾಗುತ್ತದೆ. ಆದರೆ ಅಂಥ ಯಾವ ತಿಳುವಳಿಕೆಯನ್ನು ವಿಶ್ವವಿದ್ಯಾಲಯವು ಅವರಿಗೆ ನೀಡಿರುವುದಿಲ್ಲ. ಇದರಿಂದಾಗಿ ಅವರ ಸೇವಾಪೂರ್ವ ಅವಧಿಯು ಪೂರ್ಣಗೊಂಡ ಘೋಷಣೆ ಪರಿನಿಯಮಗಳಿಗೆ ಬದ್ಧವಾಗುವುದು ಅನಿವಾರ್ಯವಾಗಿರುತ್ತದೆ. ಉಲ್ಲೇಖದಲ್ಲಿ ಸೂಚಿಸಿರುವಂತೆ ಸರಕಾರ ಈ ಬಗ್ಗೆ ಆಕ್ಷೇಪಣೆ ಎತ್ತಿರುವುದು 25.05.2000. ಆದರೆ ನಿಯಮಬದ್ಧವಾದ ಸೇವಾಪೂರ್ವ ಅವಧಿಯ ಘೋಷಣೆ ಆಗಬೇಕಾದ ಅವಧಿಯ ಅನಂತರ ವಿಶ್ವವಿದ್ಯಾಲಯವು ಸೇವಾಪೂರ್ವ ಅವಧಿಯ ಘೋಷಣೆಯನ್ನು ಮಾಡಿದೆಯಷ್ಟೆ.</p> <p>ಈ ಅಂಶಗಳನ್ನು ಪರಿಗಣಿಸಿ ಕಾರ್ಯಕಾರಿ ಸಮಿತಿಯು ತನ್ನ 13.10.2000ರ ಸಭೆಯಲ್ಲಿ ಈ ಬೋಧಕರ ಸೇವಾಪೂರ್ವ ಅವಧಿಯು ತೃಪ್ತಿಕರವಾಗಿ ಪೂರೈಸಿದ್ದಾರೆ ಎಂಬುದನ್ನು ಘೋಷಿಸಲು ತೀರ್ಮಾನಿಸಿದೆ. ಆ ಪ್ರಕಾರ ಆದೇಶಗಳನ್ನು ಹೊರಡಿಸಲಾಗಿದೆ ಮತ್ತು ಈ ನಿರ್ಣಯವನ್ನು ಕಾರ್ಯಕಾರಿ ಸಮಿತಿಯ ನಡವಳಿಯ ಭಾಗವಾಗಿ ಶಿಕ್ಷಣ ಇಲಾಖೆಯ ಮೂಲಕವೇ ಮಾನ್ಯ ಕುಲಾಧಿಪತಿಗಳಿಗೆ ವಿಶ್ವವಿದ್ಯಾಲಯ ವ್ಯವಹರಿಸಬೇಕಾದ ಪರಿಪಾಠವಿದೆ. ನೇರವಾಗಿ ಯಾವ ಪ್ರಸ್ತಾವವನ್ನು ಮಾನ್ಯ ಕುಲಾಧಿಪತಿಗಳಿಗೆ ಸಲ್ಲಿಸಲು ಬರುವುದಿಲ್ಲ. ಆದ್ದರಿಂದ ಈ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.</p>	
-----	--	---	--

	<p>ಪಡೆಯದೇ ಇರುವುದರಿಂದ ಇವರುಗಳಿಗೆ, 2001-02ರಲ್ಲಿ ವಾರ್ಷಿಕ ವೇತನ ಬಡ್ಡಿಗಳು ನೀಡುವುದು ನಿಯಮಬಾಹಿರವಾಗಿರುತ್ತದೆ.</p> <p>ಆದ್ದರಿಂದ ಅನುಬಂಧ (28)ರಲ್ಲಿ ವಿವರಿಸಿದ ನೌಕರರ ಸೇವಾ ಪೂರ್ವ ಅವಧಿಯನ್ನು ಮಾನ್ಯ ಕುಲಾಧಿಪತಿಗಳ ಅನುಮೋದನೆಯ ನಿರೀಕ್ಷಣೀಯ ಮೇರೆಗೆ ಘೋಷಿಸಿರುವುದಕ್ಕೆ ಮಾನ್ಯ ಕುಲಾಧಿಪತಿಗಳಿಂದ ಸ್ಪಷ್ಟವಾದ ಅನುಮೋದನೆ ಪಡೆಯಲು ತನಿಖೆಗೆ, ಹಾಜರುಪಡಿಸುವ ತನಕ ಅನುಬಂಧ (20)ರಲ್ಲಿ ವಿವರಿಸಿದ ನೌಕರರುಗಳಿಗೆ ಪ್ರಸ್ತುತ ಸಾಲಿನಲ್ಲಿ ಅಂಕಣ (6)ರಲ್ಲಿ ವಿವರಿಸಿದಂತೆ, ಮಂಜೂರು ಮಾಡಿ, ಪಾವತಿಸುವ ವಾರ್ಷಿಕ ವೇತನ ಬಡ್ಡಿಗಳ ಒಟ್ಟಾರೆ ಮೊತ್ತ ರೂ.14335.00ಗಳು ಆಕ್ಷೇಪಣೆಯಲ್ಲಿ ಇರಿಸಿದೆ.</p> <p>ಹಾಗೂ, ಮೇಲೆ ಪ್ರಸ್ತಾಪಿಸಿದ ಸರಕಾರಿ ಆದೇಶ ಉಲ್ಲಂಘಿಸಿ, ಅನುಬಂಧ (28)ರಲ್ಲಿ ವಿವರಿಸಿದ ನೌಕರರ ಸೇವಾ ಪೂರ್ವ ಅವಧಿಯನ್ನು ಘೋಷಿಸಿರುವುದಕ್ಕೆ ಕಾರಣರಾದವರ ಮೇಲೆ ಸರಕಾರದ ಅಧೀನ ಕಾರ್ಯದರ್ಶಿ-2 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು) ಇವರ ಸುತ್ತೋಲೆ ಪತ್ರ ಸಂಖ್ಯೆ: ಸಿಅಸುಇ: 18 ಸೇಇವಿ: 200: ಬೆಂಗಳೂರು ದಿನಾಂಕ 14.09.2001ರ ಪ್ರಕಾರ ಶಿಸ್ತಿನ ಕ್ರಮ ಕೈಗೊಂಡು ವಿವರ ತನಿಖೆಗೆ ನೀಡುವುದು:</p>																							
103	<p>ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇವರು, ಪ್ರಾಧ್ಯಾಪಕರು ಸೇವಾ ಪುಸ್ತಕಗಳು ಹಾಗೂ ವೈಯಕ್ತಿಕ ಕಡತಗಳು ತರಿಸಿಕೊಂಡು, ಹಂಪಿ, ಕನ್ನಡ ವಿಶ್ವವಿದ್ಯಾಲಯದಲ್ಲಿ ತೀವ್ರ ಸ್ವರೂಪದ ಅಕ್ರಮತೆಗಳು ಮತ್ತು ಗಂಭೀರವಾದ ಆರ್ಥಿಕ ನ್ಯೂನತೆಗಳ ಬಗ್ಗೆ ಕೈಗೊಂಡ ತನಿಖೆಯ ಅಂತಿಮ ವರದಿ ತನಿಖೆಗೆ ಹಾಜರುಪಡಿಸುವ ಬಗ್ಗೆ ವಿಮರ್ಶೆ ವಿಚಾರಣಾ ಪತ್ರ ಸಂಖ್ಯೆ 21 ದಿನಾಂಕ 05.08.2002 ಆಕ್ಷೇಪಣೆಯ ಮೊತ್ತ 1683039.00:</p> <p>ಕರ್ನಾಟಕ ಲೋಕಾಯುಕ್ತ, ಬೆಂಗಳೂರು, ಇವರು, ಈ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ತೀವ್ರ ಸ್ವರೂಪದ ಅಕ್ರಮತೆಗಳು ಮತ್ತು ಗಂಭೀರವಾದ ಆರ್ಥಿಕ ನ್ಯೂನತೆಗಳ ಬಗ್ಗೆ ತನಿಖೆಯನ್ನು ಕೈಗೆತ್ತಿಕೊಳ್ಳಲು ಅವರ ಪತ್ರ ಸಂಖ್ಯೆ: ಲೋಕಪಿಎನ್ ವಿ(ಟಿ) ಎಲ್‌ಬಿ-1: ಡಿಸಿಎ: 2001-02 ದಿನಾಂಕ 14.06.2001 (ವಿಚಾರಣೆ-1) ನ್ನು ರಿಜಿಸ್ಟರ್, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಇವರಿಗೆ ಜಾರಿ ಮಾಡಿ ಈ ಕೆಳಗೆ ವಿವರಿಸಿದಂಥ ಪ್ರಾಧ್ಯಾಪಕರುಗಳ ಸೇವಾ ಪುಸ್ತಕಗಳು, ವೈಯಕ್ತಿಕ ಕಡತಗಳು, ಪರಿಶೀಲನೆಗಾಗಿ ತಮ್ಮ ವಶಕ್ಕೆ ಪಡೆದಿರುತ್ತಾರೆ. ಇವರುಗಳಲ್ಲಿ ಕ್ರಮ ಸಂಖ್ಯೆಯಲ್ಲಿ ವಿವರಿಸಿದ ಪ್ರಾಧ್ಯಾಪಕರ ಸೇವಾ ಪುಸ್ತಕ ಹಾಜರುಪಡಿಸಿದ್ದು, ವೈಯಕ್ತಿಕ ಕಡತ ಮಾತ್ರ ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇವರು ಪಡೆದಿರುತ್ತಾರೆ.</p> <table border="1" data-bbox="206 1050 1025 1482"> <thead> <tr> <th>ಕ್ರ ಸಂ</th> <th>ಪ್ರಾಧ್ಯಾಪಕರ ಹೆಸರು</th> <th>ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇವರು ಪರಿಶೀಲನೆಗಾಗಿ ವಶಕ್ಕೆ ಪಡೆದಿರುವ ದಾಖಲಾತಿಗಳ ವಿವರ</th> <th>ಪ್ರಾಧ್ಯಾಪಕರು ಪ್ರಸ್ತುತ ಸಾಲಿನಲ್ಲಿ ಪಡೆದಿರುವ ಸಮಗ್ರ ವೇತನದ ಮೊತ್ತ</th> </tr> </thead> <tbody> <tr> <td>1</td> <td>ಡಾ.ಬಿ .ಬಿ. ಕರೀಗೌಡ</td> <td>ಸೇವಾ ಪುಸ್ತಕ</td> <td>341817-00</td> </tr> <tr> <td>2</td> <td>ಡಾ: ಹಿ.ಚಿ. ಬೋರಲಿಂಗಯ್ಯ</td> <td>ಸೇವಾ ಪುಸ್ತಕ ವೈಯಕ್ತಿಕ ಕಡತ</td> <td>344947-00</td> </tr> <tr> <td>3</td> <td>ಪ್ರೊ: ಎ.ವಿ.ನಾವಾಡ</td> <td>ಸೇವಾ ಪುಸ್ತಕ ವೈಯಕ್ತಿಕ ಕಡತ</td> <td>345637-00</td> </tr> <tr> <td>4</td> <td>ಪ್ರೊ: ಮಲ್ಲೇಪುರಂಜಿ ವೆಂಕಟೇಶ</td> <td>ಸೇವಾ ಪುಸ್ತಕ ವೈಯಕ್ತಿಕ ಕಡತ</td> <td>345637-00</td> </tr> </tbody> </table>	ಕ್ರ ಸಂ	ಪ್ರಾಧ್ಯಾಪಕರ ಹೆಸರು	ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇವರು ಪರಿಶೀಲನೆಗಾಗಿ ವಶಕ್ಕೆ ಪಡೆದಿರುವ ದಾಖಲಾತಿಗಳ ವಿವರ	ಪ್ರಾಧ್ಯಾಪಕರು ಪ್ರಸ್ತುತ ಸಾಲಿನಲ್ಲಿ ಪಡೆದಿರುವ ಸಮಗ್ರ ವೇತನದ ಮೊತ್ತ	1	ಡಾ.ಬಿ .ಬಿ. ಕರೀಗೌಡ	ಸೇವಾ ಪುಸ್ತಕ	341817-00	2	ಡಾ: ಹಿ.ಚಿ. ಬೋರಲಿಂಗಯ್ಯ	ಸೇವಾ ಪುಸ್ತಕ ವೈಯಕ್ತಿಕ ಕಡತ	344947-00	3	ಪ್ರೊ: ಎ.ವಿ.ನಾವಾಡ	ಸೇವಾ ಪುಸ್ತಕ ವೈಯಕ್ತಿಕ ಕಡತ	345637-00	4	ಪ್ರೊ: ಮಲ್ಲೇಪುರಂಜಿ ವೆಂಕಟೇಶ	ಸೇವಾ ಪುಸ್ತಕ ವೈಯಕ್ತಿಕ ಕಡತ	345637-00	<p>ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರು ಕನ್ನಡ ವಿಶ್ವವಿದ್ಯಾಲಯದಿಂದ ಕೆಲವು ಉದ್ಯೋಗಿಗಳ ಸೇವಾ ಪುಸ್ತಕ ಮತ್ತು ವೈಯಕ್ತಿಕ ಕಡತಗಳನ್ನು ನೇಮಕಾತಿ ಪರಿಶೀಲನೆಗಾಗಿ ಪಡೆದಿತ್ತು. ನೇಮಕಾತಿ ಪರಿಶೀಲನೆಯ ನಂತರ ಕಡತಗಳು ಮತ್ತು ಸೇವಾಪುಸ್ತಕಗಳನ್ನು ಆಕ್ಷೇಪಣಾರಹಿತವಾಗಿ ಕರ್ನಾಟಕ ಲೋಕಾಯುಕ್ತವು ವಿಶ್ವವಿದ್ಯಾಲಯಕ್ಕೆ ಹಿಂತಿರುಗಿಸಿದೆ. ಲೆಕ್ಕ ಪರಿಶೋಧನಾ ಸಮಯದಲ್ಲಿ ಸಂಬಂಧಿಸಿದವರ ಕಡತಗಳು ಮತ್ತು ಸೇವಾ ಪುಸ್ತಕಗಳನ್ನು 2004-05ನೇ ಸಾಲಿನ ಲೆಕ್ಕ ತಪಾಸಣೆಗೆ ಪರಿಶೀಲನೆಗೆ ಹಾಜರುಪಡಿಸಿದೆ. ಆದ್ದರಿಂದ ಈ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.</p>		
ಕ್ರ ಸಂ	ಪ್ರಾಧ್ಯಾಪಕರ ಹೆಸರು	ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇವರು ಪರಿಶೀಲನೆಗಾಗಿ ವಶಕ್ಕೆ ಪಡೆದಿರುವ ದಾಖಲಾತಿಗಳ ವಿವರ	ಪ್ರಾಧ್ಯಾಪಕರು ಪ್ರಸ್ತುತ ಸಾಲಿನಲ್ಲಿ ಪಡೆದಿರುವ ಸಮಗ್ರ ವೇತನದ ಮೊತ್ತ																					
1	ಡಾ.ಬಿ .ಬಿ. ಕರೀಗೌಡ	ಸೇವಾ ಪುಸ್ತಕ	341817-00																					
2	ಡಾ: ಹಿ.ಚಿ. ಬೋರಲಿಂಗಯ್ಯ	ಸೇವಾ ಪುಸ್ತಕ ವೈಯಕ್ತಿಕ ಕಡತ	344947-00																					
3	ಪ್ರೊ: ಎ.ವಿ.ನಾವಾಡ	ಸೇವಾ ಪುಸ್ತಕ ವೈಯಕ್ತಿಕ ಕಡತ	345637-00																					
4	ಪ್ರೊ: ಮಲ್ಲೇಪುರಂಜಿ ವೆಂಕಟೇಶ	ಸೇವಾ ಪುಸ್ತಕ ವೈಯಕ್ತಿಕ ಕಡತ	345637-00																					

	<table border="1"> <tr> <td data-bbox="203 122 259 193">5</td> <td data-bbox="259 122 526 193">ಬೋಹನುಮಣ್ಣಾನಾಯಕ ಮೊರೆ</td> <td data-bbox="526 122 792 193">ವೈಯಕ್ತಿಕ ಕಡತ</td> <td data-bbox="792 122 1021 193">325334.00</td> </tr> <tr> <td data-bbox="203 193 259 233"></td> <td data-bbox="259 193 526 233"></td> <td data-bbox="526 193 792 233">ಸಮಗ್ರ ಮೊತ್ತ</td> <td data-bbox="792 193 1021 233">1683039.00</td> </tr> </table> <p>ಇದರಿಂದ ಸದರಿ ಪ್ರಾಧ್ಯಾಪಕರುಗಳ ಮೇಲೆ ವಿವರಿಸಿದಂಥ ದಾಖಲಾತಿಗಳ ಅನು ಪರಿಶೀಲನೆಯಲ್ಲಿ ಪ್ರಸ್ತುತ ಸಾಲಿನ ಮಂಜೂರು ಮಾಡಿದ ವಾರ್ಷಿಕ ವೇತನ ಬಡ್ಡಿಗಳು ಇವರುಗಳ ಸೇವಾ ಪುಸ್ತಕದಲ್ಲಿ ದಾಖಲಾಗಿದೆಯೇ ಅಥವಾ ಇಲ್ಲವೇ ರಜೆಗಳ ವಿವರ ಪೂರ್ಣವಾಗಿ ಸೇವಾ ಪುಸ್ತಕದಲ್ಲಿ ನಿರ್ವಹಿಸಲಾಗಿದೆಯೇ ಅಥವಾ ಇಲ್ಲವೇ ಹಾಗೂ ಇವರುಗಳು ಯುಜಿಸಿ ವೇತನದ ಸೌಲಭ್ಯ ಪಡೆಯಲು ಅರ್ಹರೇ ಇತ್ಯಾದಿಗಳನ್ನು ಪರಿಶೀಲಿಸಲು ಆಗಿರುವುದಿಲ್ಲ.</p> <p>ಆದ್ದರಿಂದ ಒಟ್ಟಾರೆ ಈ ಪ್ರಾಧ್ಯಾಪಕರುಗಳ ಮೇಲೆ ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇವರು ತೀವ್ರ ಸ್ವರೂಪದ ಕ್ರಮತೆಗಳು ಮತ್ತು ಗಂಭೀರ ಸ್ವರೂಪ ಆರ್ಥಿಕ ಅಪವಾದಗಳು ಹೊರಿಸಿರುತ್ತಾರೆಯೇ ಎಂಬುದನ್ನು ಪರಿಶೀಲಿಸಿ ಹಣದ ಅವ್ಯವಹಾರ ಆಕ್ರಮಗಳು ಇದ್ದರೆ ಅವುಗಳನ್ನು ಮೇಲೆ ವಿವರಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ, ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇವರುಗಳು ಕೈಗೊಂಡ ತನಿಖೆಯ ವರದಿಯನ್ನು ತಪಾಸಣೆಗೆ ಹಾಜರು ಪಡಿಸುವುದು.</p> <p>ಅಲ್ಲಿಯವರೆಗೆ ಸದರೀ ನೌಕರರು ಪಡೆದ ಯುಜಿಸಿಯ ವೇತನದ ಒಟ್ಟಾರೆ ಮೊತ್ತ ರೂ.1683039.00 ಗಳು ಆಕ್ಷೇಪಣೆಯಲ್ಲಿ ಇರಿಸಿದೆ.</p>	5	ಬೋಹನುಮಣ್ಣಾನಾಯಕ ಮೊರೆ	ವೈಯಕ್ತಿಕ ಕಡತ	325334.00			ಸಮಗ್ರ ಮೊತ್ತ	1683039.00			
5	ಬೋಹನುಮಣ್ಣಾನಾಯಕ ಮೊರೆ	ವೈಯಕ್ತಿಕ ಕಡತ	325334.00									
		ಸಮಗ್ರ ಮೊತ್ತ	1683039.00									
104	<p>ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅನರ್ಹ ನೌಕರರಿಗೆ ಯುಜಿಸಿ ವೇತನ ಶ್ರೇಣಿ ವಿನ್ಯಾಸ ವಿಶ್ವವಿದ್ಯಾಲಯ ನಿಧಿಗೆ ಲಕ್ಷಾಂತರ ರೂಪಾಯಿ ಹಾನಿ ಉಂಟು ಮಾಡಿರುವ ಪ್ರಕರಣ ವಿಚಾರಣಾ ಪತ್ರ ಸಂಖ್ಯೆ 17: 03.08.02 ಆಕ್ಷೇಪಣೆಯ ಮೊತ್ತ 5999365.00</p> <p>ಮಾನ್ಯ ನಿಯಂತ್ರಕರು, ಅನರ್ಹ ಇಲಾಖೆ ಬೆಂಗಳೂರು ಇವರು ಕಳಿಸಿರುವ ಪತ್ರ ಸಂಖ್ಯೆ ರಾಲೆಪ: 5 ಮೈವಿಐ:51:2001-02 ದಿನಾಂಕ27-02-2002ನ್ನು ಗಮನದಲ್ಲಿರಿಸಿಕೊಂಡು, ಈ ಕನ್ನಡ ವಿಶ್ವವಿದ್ಯಾಲಯದಲ್ಲಿ ಯು.ಜಿಸಿ ವೇತನ ಶ್ರೇಣಿ ಅನ್ವಯ ಆಗುವ ಬೋಧಕ ಭೋಧಕೇತರ ಸಿಬ್ಬಂದಿಗಳ ಸೇವಾ ವಿವರಗಳನ್ನು ಪರಿಶೀಲಿಸಲು ವಿಚಾರಣಾ ಪತ್ರ ಸಂಖ್ಯೆ:17 ದಿನಾಂಕ 03.08.2002ನ್ನು ಜಾರಿಗೊಳಿಸಿದೆ. ಈ ವಿಚಾರಣಾ ಪತ್ರಕ್ಕೆ ಲಗತ್ತಿಸಿದ ತಃಖ್ತೆಯಲ್ಲಿ ಕೇಳಿರುವ ಸಂಸ್ಥೆಯವರು ಈ ತಃಖ್ತೆಯಲ್ಲಿ ಕೋರುವ ಮಾಹಿತಿಯನ್ನು ತುಂಬಿ ತನಿಖೆಗೆ ಹಾಜರುಪಡಿಸಿರುವುದಿಲ್ಲ. ಭಾಗಶಃ ಮಾಹಿತಿಯನ್ನು ಕೊಟ್ಟಿರುತ್ತಾರೆ. ತನಿಖೆಯಲ್ಲಿ ಇದನ್ನು ಒಪ್ಪುವುದಿಲ್ಲ. ಇದರಿಂದ ಸಂಸ್ಥೆಯವರು ಕರ್ನಾಟಕ ಬಜೆಟ್ ಮುನುಸಿಪಾಲ್ ಪ್ಯಾರಾಗ್ರಾಫ್ ಸಂಖ್ಯೆ: 30.2ನ್ನು ಉಲ್ಲಂಘಿಸಿರುತ್ತಾರೆ.</p> <p>ಆದರೂ, ತನಿಖೆಗೆ ಹಾಜರುಪಡಿಸಿದ ಕಡತಗಳು, ದಾಖಲಾತಿಗಳು ಆಧಾರಿಸಿ, ಪರಿಶೀಲಿಸಿದಾಗ ಒಟ್ಟು 30 ನೌಕರರು ಯುಜಿಸಿ ವೇತನ ಶ್ರೇಣಿಯ ವೇತನ ಪಡೆಯಲು ಅನರ್ಹರಾಗಿರುತ್ತಾರೆ. ಇದರ ಹೆಚ್ಚಿನ ವಿವರ ಅನುಬಂಧ 32ರಲ್ಲಿ ವಿವರಿಸಿ ವರದಿಗೆ ಲಗತ್ತಿಸಿದ ಕಾರಣ ಮೇಲೆ ಪ್ರಸ್ತಾಪಿಸಿದ ವಿಚಾರಣಾ ಪತ್ರದೊಂದಿಗೆ ಲಗತ್ತಿಸಿದ ತಃಖ್ತೆಯಲ್ಲಿ ಕೇಳಿರುವ ಮಾಹಿತಿಯನ್ನು ತುಂಬಿ ಅನುಬಂಧ 27ರಲ್ಲಿ ಅಂಕಣ (2)ರಲ್ಲಿ ವಿವರಿಸಿದ ನೌಕರರ ಸೇವೆಯಲ್ಲಿ ಕಂಡು ಬಂದ ಗುರುತರವಾದ ಲೋಪಗಳು ಅಂಕಣದಲ್ಲಿ ವಿವರಿಸಿದ್ದು, ಅವುಗಳೊಂದಿಗೆ ತಾಳೆ ಮಾಡಿ ಪರಾಮರ್ಶಿಸಿಕೊಂಡು ಖಚಿತಪಡಿಸಿಕೊಳ್ಳುವುದು.</p> <p>ಈ ದಿನೆಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧಿನಿಯಮ 1991 ಪ್ರಕರಣ 14(2) ಪ್ರಕಾರ ಮಾನ್ಯ ಕುಲಪತಿಯವರು, ಯುಜಿಸಿ ವೇತನ ಶ್ರೇಣಿಯ ವೇತನ ಅನುಬಂಧ 29 ರಲ್ಲಿ ವಿವರಿಸಿದ ಅನರ್ಹ ನೌಕರರಿಗೆ ಪಾವತಿಸಿದ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗಿರುವುದು ಎದ್ದು ಕಾಣುತ್ತದೆ, ಮತ್ತು ವಿಶ್ವವಿದ್ಯಾಲಯ ನಿಧಿಗೆ ಉಂಟಾದ ಲಕ್ಷಾಂತರ ರೂ. ಗಳ ಆರ್ಥಿಕ ನಷ್ಟಕ್ಕೆ ಮಾನ್ಯ ಕುಲಪತಿಗಳೇ ಹೊಣೆಗಾರರಾಗಿರುತ್ತಾರೆ.</p>	<p>ಕನ್ನಡ ವಿಶ್ವವಿದ್ಯಾಲಯದ ಅಧಿನಿಯಮ ಮತ್ತು ಪರಿನಿಯಮದನ್ವಯ ಹಾಗೂ ಯುಜಿಸಿ ನಿಯಮಗಳಿಗೆ ಅನುಗುಣವಾಗಿ ಅಧ್ಯಾಪಕರು, ಪ್ರವಾಚಕರು ಮತ್ತು ಪ್ರಾಧ್ಯಾಪಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಯುಜಿಸಿ ನಿಯಮಗಳನ್ನು ಉಲ್ಲಂಘಿಸಿ ನೇಮಕಾತಿ ಮಾಡಿರುವುದು ಈ ಮೂಲಕ ತಿಳಿಸಬಯಸುತ್ತೇನೆ. ಆದ್ದರಿಂದ ಈ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.</p>										

	<p>ಆದುದರಿಂದ ಸರಕಾರದ ಉಪ ಕಾರ್ಯದರ್ಶಿಗಳು ಶಿಕ್ಷಣ ಇಲಾಖೆ, ಬೆಂಗಳೂರು ಇವರು ತಮ್ಮ ಪತ್ರ ಸಂಖ್ಯೆ : ಇಡಿ 33 ಕವಿವಿ.98 ದಿನಾಂಕ 25.05.2000ರಲ್ಲಿ ತಿಳಿಸಿರುವಂತೆ, ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕಾನೂನು ಬಹಿರವಾಗಿ ಮತ್ತು ನಿಯಮಗಳಿಗೆ, ವಿರುದ್ಧವಾಗಿ ನಡೆದ ನೇಮಕಾತಿಗಳನ್ನು ಸಮಗ್ರವಾಗಿ, ವಿಚಾರಣೆಗೆ ಅಳವಡಿಸಿ, ಸತ್ಯಾಸತ್ಯತೆಯ ವರದಿ ಪಡೆಯುವುದು ಹಾಗೂ ಕಾನೂನು ಬಾಹಿರವಾಗಿ ಮತ್ತು ನಿಯಮಗಳಿಗೆ ವಿರುದ್ಧವಾಗಿ ನಡೆದಿರುವ ನೇಮಕಾತಿಗಳಿಗೆ ಕಾರಣರಾದವರ ಮೇಲೆ ಸರಕಾರದ ಅಧೀನ ಕಾರ್ಯದರ್ಶಿ-2 ಸಿಬ್ಬಂದಿ ಮತ್ತು ಆಡಳಿತ ಸೂಧಾರಣೆ ಇಲಾಖೆ(ಸೇವಾ ನಿಯಮಗಳು) ಬೆಂಗಳೂರು ಇವರು ತಮ್ಮ ಪತ್ರ ಸಂಖ್ಯೆ: ಸಿಅಸುಇ: 18: ನೇ ಇವಿ: 2001 ದಿನಾಂಕ 14.09.2001 ರಲ್ಲಿ ಸೂಚಿಸಿರುವಂತೆ, ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಲು ಸೂಚಿಸಿದೆ.</p> <p>ಮೇಲಿನಂತೆ ಕ್ರಮಗಳನ್ನು ಜರುಗಿಸಿ, ವಿವರವನ್ನು ತನಿಖೆಗೆ ಹಾಜರುಪಡಿಸುವವರೆಗೆ ಅನುಬಂಧ 29 ರಲ್ಲಿ ವಿವರಿಸಿದ ನೌಕರರು ಪ್ರಸ್ತುತ ಸಾಲಿನಲ್ಲಿ ಪಡೆದಿರುವ ಯು.ಜಿಸಿ ವೇತನ ಅಂಕಣ 7 ರಲ್ಲಿ ತೋರಿಸಿದ ಮೊತ್ತ ರೂ.5999365.00ಗಳು ಆಕ್ಷೇಪಣೆಯಲ್ಲಿ ಇರಿಸಿದೆ.</p>			
105	<p>ಯುಜಿಸಿ ವೇತನ ಶ್ರೇಣಿ ಬಗ್ಗೆ</p> <p>ಕನ್ನಡ ವಿಶ್ವವಿದ್ಯಾಲಯ ಹಂಪಿಯ 2001-02ನೇ ಸಾಲಿನ ಲೆಕ್ಕ ಪರಿಶೋಧನೆ ಅವಧಿಯಲ್ಲಿ ಈ ಕೆಳಗಿನಂತೆ ಬೋಧಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.</p> <ol style="list-style-type: none"> 1) ಪ್ರಾಧ್ಯಾಪಕರ : 7 ಜನರು 2) ಪ್ರವಾಚಕರು : 20 ಜನರು 3) ಉಪನ್ಯಾಸಕರು : 35 ಜನರು <p>7 ಜನ ಪ್ರಾಧ್ಯಾಪಕರ ಪೈಕಿ 4 ಜನ ಪ್ರಾಧ್ಯಾಪಕರ ಸೇವಾ ಪುಸ್ತಕಗಳನ್ನು ಲೋಕಾಯುಕ್ತ ಕಚೇರಿಯಲ್ಲಿ ದೃಢೀಕರಿಸಿ ಅವುಗಳನ್ನು ಪರಿಶೀಲಿಸಲಾಗಿಲ್ಲ. ವಿವರ ಕೆಳಗಿನಂತಿದೆ.</p> <ol style="list-style-type: none"> 1) ಡಾ: ಬಿ.ಕೆ. ಕರೀಗೌಡ 2) ಪ್ರೊ. ಹಿ.ಚಿ.ಬೋರಲಿಂಗಯ್ಯ 3) ಪ್ರೊ. ಎ.ವಿನಾವಡ 4) ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ <p>ಇನ್ನುಳಿದ ಪ್ರಾಧ್ಯಾಪಕರು, ಪ್ರವಾಚಕರು ಮತ್ತು ಉಪನ್ಯಾಸಕರು ಯು.ಜಿಸಿ ಫಾರ್ಮ್ ಪ್ರಕಾರ ನಿಗದಿತ ಅರ್ಹತೆ ಹೊಂದಿದ್ದಾರೆ. ಯುಜಿಸಿ ನ್ಯೂ ದೆಲ್ಲಿ ಹೆಚ್ಚುವರಿ ಕಾರ್ಯದರ್ಶಿ ಪತ್ರ ಸಂಖ್ಯೆ: ಯುಜಿಸಿ 2002 : ಪಿಎನ್.ಒ: ಎಂಎ ದಿನಾಂಕ 31.07.02ರ ಪ್ರಕಾರ ದಿನಾಂಕ 31.12.02 ರವರೆಗೆ ಪಿಹೆಚ್.ಡಿ ಧಿಸನ್ ಸಲ್ಲಿಸಿದವರು ಅರ್ಹರಾಗುತ್ತಾರೆ. ಈ ಅವಧಿಯೊಳಗೆ ಪಿ.ಹೆಚ್.ಡಿ ಡಿಗ್ರಿ ಪಡೆಯದವರು ಸ್ಟೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ, ಆದರೆ ಉಪನ್ಯಾಸಕರ ಪೈಕಿ ಶ್ರೀ ಕವಿರ ಮಿನಚಾರ ಉಪನ್ಯಾಸಕರು ಡಿಸೆಂಬರ್ 02 ರಲ್ಲಿ ಪಿ.ಹೆಚ್.ಡಿ. ಧಿಸನ್ ಸಲ್ಲಿಸಿದ್ದಾರೆ, ಇವರ ಪಿ.ಹೆಚ್.ಡಿ ಡಿಗ್ರಿ ಫಲಿತಾಂಶ ಇನ್ನು ಬಂದಿಲ್ಲ. ಕಾರಣ ಅವರ ಪರೀಕ್ಷೆ ಫಲಿತಾಂಶ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದೆ.</p> <p>ಪ್ರವಾಚಕರ ಪೈಕಿ ಶ್ರೀ ಬಾಲಸುಬ್ರಹ್ಮಣ್ಯ ಇವರು ಇದುವರೆಗೆ ಪಿ.ಹೆಚ್.ಡಿ ಡಿಗ್ರಿ ಪಡೆದಿಲ್ಲ. ಮತ್ತು ನೆಟ್ ಸಹ ಪಾಸು ಮಾಡಿಲ್ಲ. ಕಾರಣ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲು ಸೂಚಿಸಿದೆ. ಮೇಲೆ ಉಲ್ಲೇಖಿಸಿದ ಯುಜಿಸಿ. ಹೆಚ್ಚುವರಿ ಕಾರ್ಯದರ್ಶಿಯವರ ಪತ್ರದನುಸಾರ ಎಲ್ಲಾ ಬೋಧಕ ಸಿಬ್ಬಂದಿಯವರು ಯುಜಿಸಿ ನಾರ್ಮಲ್ ಪ್ರಕಾರ ಹೊಂದಿದ ಅರ್ಹತೆಯನ್ನು ಸೇವಾ ಪುಸ್ತಕದಲ್ಲಿ ಅವರು ಅರ್ಹತೆ ಪಡೆದ ದಿನಾಂಕಗಳೊಂದಿಗೆ ನಮೂದಿಸಿ ದೃಢೀಕರಿಸುವುದು.</p>	<p>ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರು ಕನ್ನಡ ವಿಶ್ವವಿದ್ಯಾಲಯದಿಂದ ಕೆಲವು ಉದ್ಯೋಗಿಗಳ ಸೇವಾ ಪುಸ್ತಕ ಮತ್ತು ವೈಯಕ್ತಿಕ ಕಡತಗಳನ್ನು ನೇಮಕಾತಿ ಪರಿಶೀಲನೆಗಾಗಿ ಪಡೆದಿತ್ತು. ನೇಮಕಾತಿ ಪರಿಶೀಲನೆಯ ನಂತರ ಕಡತಗಳು ಮತ್ತು ಸೇವಾಪುಸ್ತಕಗಳನ್ನು ಆಕ್ಷೇಪಣಾರಹಿತವಾಗಿ ಕರ್ನಾಟಕ ಲೋಕಾಯುಕ್ತವು ವಿಶ್ವವಿದ್ಯಾಲಯಕ್ಕೆ ಹಿಂತಿರುಗಿಸಿದೆ. ಲೆಕ್ಕ ಪರಿಶೋಧನಾ ಸಮಯದಲ್ಲಿ ಸಂಬಂಧಿಸಿದವರ ಕಡತಗಳು ಮತ್ತು ಸೇವಾ ಪುಸ್ತಕಗಳನ್ನು 2004-05ನೇ ಸಾಲಿನ ಲೆಕ್ಕ ತಪಾಸಣೆಗೆ ಪರಿಶೀಲನೆಗೆ ಹಾಜರುಪಡಿಸಿದೆ. ಆದ್ದರಿಂದ ಈ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.</p>		

106	<p>ಹೆಚ್ಚುವರಿ ಇನ್‌ಕ್ರಿಮೆಂಟ್ ಪಾವತಿ ಬಗ್ಗೆ: ಇಲಾಖೆ ಪರೀಕ್ಷೆಗಳ ನಿಯಮ 1973ನ್ನು 1987ರಲ್ಲಿ ಹಿಂದೆ ಪಡೆದಿದ್ದು, ಕನ್ನಡ ವಿಶ್ವವಿದ್ಯಾಲಯ, ಹಂಪಿ ಇದು 1992ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಕಾರಣ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಇಲಾಖಾ ಪರೀಕ್ಷೆ ನಿಯಮಗಳು 1973 ರನ್ವಯ ಯಾರಿಗೂ ಹೆಚ್ಚುವರಿ ವೇತನ ಬಡ್ಡಿ ಮಂಜೂರು ಮಾಡಿರುವುದಿಲ್ಲ.</p>	ಆಕ್ಷೇಪಣೆ ಇರುವುದಿಲ್ಲ.		
107	<p>ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 271 (ಸಿ)ದಲ್ಲಿಯೂ ಮಾರ್ಗಸೀದಿಗಳ ಪ್ರಕಾರ ಸೂಕ್ತ ಕ್ರಮ ಕೈಗೊಂಡು ಕಡಿಮೆ ಮುರಿದಿರುವ ಆದಾಯ ತೆರಿಗೆಯ ಮೊತ್ತವನ್ನು ವಿಶ್ವವಿದ್ಯಾಲಯ ನೌಕರರಿಂದ ವಸೂಲು ಮಾಡುವುದು. ವಿಚಾರಣಾ ಪತ್ರ ಸಂಖ್ಯೆ 51 ದಿನ ದಿನಾಂಕ 12.08.02 ವಸೂಲಾತಿಗೆ ಸೂಚಿಸಿದ ಮೊತ್ತ 1062909.00:-</p> <ol style="list-style-type: none"> 1) ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 271 (ಸಿ) ಪ್ರಕಾರ ಆದಾಯ ತೆರಿಗೆ, ಬಿಲ್ಲುಗಳನ್ನು ಪಾವತಿಸುವಾಗ ಆದಾಯ ತೆರಿಗೆ, ಮುರಿಯದಿರುವ ಹಾಗೂ ಕಡಿಮೆ ಮುರಿದಿರುವ ಪ್ರಕರಣಗಳಿಗೆ ಆದಾಯ ತೆರಿಗೆ ಮುರಿಯದಿರುವ ಅಥವಾ ಕಡಿಮೆ ಮುರಿದಿರುವ ಮೊಬಲಗುವಿನ ಪ್ರಮಾಣದಷ್ಟು ದಂಡ ನೀಡಬೇಕಾಗುತ್ತದೆ. 2) ಆದಾಯ ತೆರಿಗೆ ಮುರಿದಿರುವ ಮೊಬಲಗನ್ನು ಆದಾಯ ಲೆಕ್ಕ ಶೀರ್ಷಿಕೆಗೆ ಜಮೆ ಮಾಡದಿದ್ದಲ್ಲಿ ಕನಿಷ್ಠ 3 ತಿಂಗಳ ಗರಿಷ್ಠ 7 ವರ್ಷ ಹಾಗೂ ದಂಡ ಸಹಿತ ಶಿಕ್ಷೆಗೆ ಗುರಿಪಡಬೇಕಾಗುತ್ತದೆ. <p>ಸದರೀ ವಿಷಯವನ್ನು ವಿಚಾರಣಾ ಪತ್ರ ಸಂಖ್ಯೆ :51:12.08.02ನ್ನು ಜಾರಿಗೊಳಿಸಿ ವಿಶ್ವವಿದ್ಯಾಲಯದವರ ಗಮನಕ್ಕೆ ತರಲಾಗಿದೆ. ಆದ್ದರಿಂದ ಆದಾಯ ತೆರಿಗೆ ಅಧಿಕಾರಿಗಳು, ವಾರ್ಡ್ 1 ಹೊಸಪೇಟೆ ಇವರ ಪತ್ರ ಸಂಖ್ಯೆ: ಐಟಿಜಿ(ಟಿಡಿಎಸ್) 01-02 36 ದಿನಾಂಕ 06.03.02ರಲ್ಲಿ ಆದಾಯ ತೆರಿಗೆ ಕಡಿಮೆ ಮುರಿದಿರುವ ಮೊತ್ತ ರೂ.932938.00(64 ಪ್ರಕರಣಗಳು) ಮತ್ತು ಬಡ್ಡಿ ರೂ.129971.00 ಕಟ್ಟಲು ಬೇಡಿಕೆ ಪತ್ರ ನೀಡಲಾಗಿದೆ. ಕಾರಣ ಸಂಬಂಧಪಟ್ಟ ನೌಕರರಿಂದ ವಸೂಲು ಮಾಡಿ, ಸರಕಾರಿ ಲೆಕ್ಕ ಶೀರ್ಷಿಕೆಗೆ ಜಮೆ ಮಾಡುವುದು. ವಿವರ ಅನುಬಂಧ 3ರಲ್ಲಿ ವಿವರಿಸಿ ವರದಿಗೆ ಲಗತ್ತಿಸಿದೆ.</p>	<p>ಕಡಿಮೆ ಆದಾಯ ತೆರಿಗೆ ಪಾವತಿಸಿದ ಸಿಬ್ಬಂದಿಗಳಿಗೆ ಕಚೇರಿಯಿಂದ ಸೂಚನಾ ಪತ್ರ ನೀಡಿ ಆದಾಯ ತೆರಿಗೆ ಇಲಾಖೆಗೆ ನೇರವಾಗಿ ಪಾವತಿಸಲು ಸೂಚಿಸಲಾಗಿತ್ತು. ಅದರನ್ವಯ ಸದರಿ ಸಿಬ್ಬಂದಿ ಸಹಾಯಕ ಆಯುಕ್ತರು, ಆದಾಯ ತೆರಿಗೆ ಕಚೇರಿ, ಬಳ್ಳಾರಿ ಇವರನ್ನು ನೇರವಾಗಿ ಸಂಪರ್ಕಿಸಿ ಬಾಕಿ ಆದಾಯ ತೆರಿಗೆ ಪಾವತಿಸಿದ ರಸೀದಿಯ ಪ್ರತಿಯನ್ನು ಸದರಿ ಅಧಿಕಾರಿಗೆ ನೀಡಿ ಆಕ್ಷೇಪಣೆಯಿಲ್ಲದ ಕಂಡಿಕೆಗಳನ್ನು ಕೈಬಿಡಿಸಲಾಗಿದೆ.</p>		
108	<p>ವಿಶ್ವವಿದ್ಯಾಲಯದ ನೌಕರರ ವೇತನಗಳಲ್ಲಿ ವಿವಿಧ ಶೀರ್ಷಿಕೆ ಮೊತ್ತಗಳು ಮುರಿದು ಅವುಗಳ ಇಲಾಖೆಗಳಿಗೆ ಕಟ್ಟಿದ್ದಕ್ಕೆ ಸ್ವೀಕೃತಿ ರಸೀದಿಗಳು ಪಡೆಯದಿರುವ ಪ್ರಕರಣ ವಿಚಾರಣಾ ಪತ್ರ ಸಂಖ್ಯೆ:61 ದಿನಾಂಕ 14.08.02 ಆಕ್ಷೇಪಿಸಿದ ಮೊತ್ತ 5568949:-</p> <p>ಪ್ರಸ್ತುತ 2001-02ನೇ ಸಾಲಿನ ವಿಶ್ವವಿದ್ಯಾಲಯದ ನೌಕರರ ವೇತನಗಳಲ್ಲಿ ಪ್ರತಿ ತಿಂಗಳು, ಎಲ್.ಐ.ಸಿ ಜಿ.ಸಿ.ಎಫ್. ಹೆಚ್.ಡಿ.ಎಫ್.ಸಿ. ನ್ಯಾಯಾಧೀಶರು ಜೆ.ಎಮ್.ಎಫ್.ಸಿ. ಕೋರ್ಟ್ ಹೊಸಪೇಟೆ ಇವರಿಗೆ ಕಟ್ಟಬೇಕಾದ ಕಂತು, ಸಹಕಾರಿ ಸಂಘಕ್ಕೆ ಕಟ್ಟಬೇಕಾದ ಸಾಲದ ಕಂತು ಇತ್ಯಾದಿಗಳು ಮುರುವಳಿ ಮಾಡಿ, ಸಂಬಂಧಪಟ್ಟ ಇಲಾಖೆಗೆ ಕಟ್ಟಿದೆ.</p> <p>ಆದರೆ ಸದರೀ ಮುರುವಳಿಯ ಮೊತ್ತಗಳನ್ನು ಸಂಬಂಧಪಟ್ಟ ಇಲಾಖೆಯವರು ಪಡೆದಿರುವುದಕ್ಕೆ ಆಯಾ ಇಲಾಖೆಯಿಂದ ಸ್ವೀಕೃತಿ ಪತ್ರಗಳು ಪಡೆದು ತನಿಖೆಗೆ ಹಾಜರುಪಡಿಸಿರುವುದಿಲ್ಲ. ಕಾರಣ ಸದರೀ ಸ್ವೀಕೃತ ಪತ್ರಗಳು ಪಡೆದು ತನಿಖೆಗೆ ಹಾಜರುಪಡಿಸುವ ತನಕ ರೂ.5568949ಗಳು ಆಕ್ಷೇಪಣೆಯಲ್ಲಿ ಇರಿಸಿದೆ.</p> <p>ಈ ದಿನೆಯಲ್ಲಿ ವಿಚಾರಣಾ ಪತ್ರ ಸಂಖ್ಯೆ :61 :14.08.02ನ್ನು ಜಾರಿಗೊಳಿಸಿದೆ. ವಿವರ ಅನುಬಂಧ 31ರಲ್ಲಿ ವಿವರಿಸಿ ವರದಿಗಳಿಗೆ ಲಗತ್ತಿಸಿದೆ.</p>	<p>2001-02ನೇ ಸಾಲಿನ ಎಲ್.ಐ.ಸಿ ಮೊತ್ತ ಪಾವತಿಯ ಸ್ವೀಕೃತಿ ರಸೀದಿಗಳ ಪ್ರತಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ. ವಿಶ್ವವಿದ್ಯಾಲಯದಲ್ಲಿ ಜಿ.ಪಿ.ಎಫ್. ಮತ್ತು ಹೆಚ್.ಡಿ.ಎಫ್.ಸಿ ಕಡಿತಗಳಿರುವುದಿಲ್ಲ. ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಿಗೆ ಕಳುಹಿಸುವ ಚೆಕ್‌ಗಳನ್ನು ನೋಂದಾಯಿತ ಅಂಚೆ ಮೂಲಕ ರವಾನಿಸಲಾಗುತ್ತಿದೆ. ಈ ಸಂಬಂಧ ಅಲ್ಲಿಂದ ಯಾವುದೇ ಸ್ವೀಕೃತಿ ಬಂದಿರುವುದಿಲ್ಲ. ನೋಂದಾಯಿತ ಅಂಚೆ ಮೂಲಕ ರವಾನಿಸಿದ ಚೀಟಿಯನ್ನು ರವಾನೆ ಪುಸ್ತಕದಲ್ಲಿ ಅಂಟಿಸಲಾಗಿದೆ. ಮುಂದಿನ ಲೆಕ್ಕಪಾಸಣೆ ಸಂದರ್ಭದಲ್ಲಿ ಹಾಜರುಪಡಿಸಲಾಗುವುದು.</p>		

109	<p>ವಿಶ್ವವಿದ್ಯಾಲಯ ಸಿಬ್ಬಂದಿಯು ಮನೆಯಿಂದ ಬಸ್ ನಿಲ್ದಾಣ, ರೈಲು ನಿಲ್ದಾಣಗಳಿಗೆ ಹೋಗಿ ಬಂದ ಆಟೋ ಶುಲ್ಕಗಳನ್ನು ಪ್ರಯಾಣ ಭತ್ಯೆ ಬಿಲ್ಲುಗಳಲ್ಲಿ ನಮೂದಿಸಿ ಕ್ಲೇಮ್ ಮಾಡಿರುವುದು:- ವಸೂಲಾತಿಗೆ ಸೂಚಿಸಿದ ಮೊತ್ತ 282.00:-</p> <p>ಕನ್ನಡ ವಿಶ್ವವಿದ್ಯಾಲಯವು ಹೊಸಪೇಟೆ ನಗರ ಸಭೆಯ ವ್ಯಾಪ್ತಿಗೆ ಬಾರದೇ ಇರುವುದರಿಂದ ಕಮಲಾಪುರ ಗ್ರಾಮ ವ್ಯಾಪ್ತಿಗೆ ಬರುತ್ತದೆ. ಕಾರಣ ಈ ವಿಶ್ವವಿದ್ಯಾಲಯದ ಸಿಬ್ಬಂದಿಯು ತಮ್ಮ ಪ್ರಯಾಣ ಭತ್ಯೆ ಬಿಲ್ಲುಗಳಲ್ಲಿ ಕನ್ನಡ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನದಿಂದ (ಕಮಲಾಪುರ) ಪ್ರಯಾಣವನ್ನು ಪ್ರಾರಂಭಿಸುವಂತೆ, ತೋರಿಸಿ, ಪ್ರಯಾಣ ಭತ್ಯೆ ಕ್ಲೇಮ್ ಮಾಡಬೇಕಾಗುತ್ತದೆ. ಆದರೆ ಅನುಬಂಧ 35 ರಲ್ಲಿ ತೋರಿಸಿರುವ ಸಿಬ್ಬಂದಿಯು ಕೇಂದ್ರ ಸ್ಥಳ (ಕಮಲಾಪುರ-ವಿದ್ಯಾರಣ್ಯ) ಹೊರತುಪಡಿಸಿ, ಬೇರೆ ಸ್ಥಳಗಳಲ್ಲಿ ಅಂದರೆ, ಹೊಸಪೇಟೆ, ಹೆಚ್.ಪಿ.ಸಿ ಇತ್ಯಾದಿ ಸ್ಥಳಗಳಲ್ಲಿ ಮನೆ ಮಾಡಿ, ಮನೆಯಿಂದ ಬಸ್ ನಿಲ್ದಾಣ, ರೈಲು ನಿಲ್ದಾಣಗಳಿಗೆ ಹೋಗಿ ಬರುವ ಆಟೋ ಶುಲ್ಕ: ಬಸ್ ಶುಲ್ಕ ಕ್ಲೇಮ್ ಮಾಡಿರುತ್ತಾರೆ, ಇದು ಪ್ರಯಾಣ ಭತ್ಯೆ ನಿಯಮಗಳಲ್ಲಿ ಅವಕಾಶ ಇರುವುದಿಲ್ಲ. ಕಾರಣ ಅನುಬಂಧ 32 ರಲ್ಲಿ ತೋರಿಸಿರುವಂತೆ ನೌಕರರು, ಕ್ಲೇಮ್ ಮಾಡಿದ ಕೇಂದ್ರ ಸ್ಥಾನ ಹೊರತುಪಡಿಸಿ, ಬೇರೆ ಸ್ಥಳಗಳಲ್ಲಿ ಇರುವ ಮನೆಯಿಂದ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಿಗೆ, ಹೋಗಿ ಬಂದ ಆಟೋ: ಬಸ್ ಶುಲ್ಕಗಳ ಒಟ್ಟಾರೆ ಮೊತ್ತ ರೂ.282.00 ಗಳನ್ನು ಸಂಬಂಧಪಟ್ಟ ಸಿಬ್ಬಂದಿಯಿಂದ ವಸೂಲು ಮಾಡಿ, ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡುವುದು.</p>	<p>1. ರಸೀದಿ ಸಂಖ್ಯೆ 33680 ದಿನಾಂಕ:11.02.09 ರೂ.30/- ಗಳನ್ನು ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲಾಗಿದೆ.</p> <p>2. ರಸೀದಿ ಸಂಖ್ಯೆ 33681 ದಿನಾಂಕ 11.02.09 ರೂ.140/-ಗಳನ್ನು ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲಾಗಿದೆ.</p> <p>3. ಸಿಬ್ಬಂದಿಗಳ ಮಾರ್ಚ್ 2009ನೇ ತಿಂಗಳ ವೇತನದಲ್ಲಿ ರೂ.132/- ಗಳನ್ನು ವಸೂಲಿ ಮಾಡಲಾಗಿದೆ. ವೇತನ ಪಾವತಿಸಿದ ಚೆಕ್ ಸಂಖ್ಯೆ 993871,72 ದಿನಾಂಕ 02.04.2009 ಇರುತ್ತದೆ.</p> <p>ಈ ಹಿನ್ನೆಲೆಯಲ್ಲಿ ಸದರಿ ವ್ಯಾಜ್ಯ ಕೈಬಿಡಲು ಕೋರಲಾಗಿದೆ.</p>														
110	<p>ಪ್ರಯಾಣ ಭತ್ಯೆ ಬಿಲ್ಲುಗಳಲ್ಲಿ ದಿನಭತ್ಯೆ ಪಾವತಿಸುವಾಗ ಪ್ರಯಾಣದ ಅವಧಿ ವಾಸ್ತವ್ಯದ ಅವಧಿ ಎಂದು, ಪ್ರತ್ಯೇಕವಾಗಿ, ಲೆಕ್ಕಾಚಾರ ಮಾಡದೇ ಇರುವುದು ವಿಚಾರಣಾ ಪತ್ರ ಸಂಖ್ಯೆ: 25 ದಿನಾಂಕ 05.08.02 ವಸೂಲಾತಿಗೆ ಸೂಚಿಸಿದ ಮೊತ್ತ 250.00:-</p> <p>ಮಾನ್ಯ ನಿಯಂತ್ರಕರಿಗೆ, ರಾಜ್ಯ ಲೆಕ್ಕಪತ್ರ ಇಲಾಖೆ ಬೆಂಗಳೂರು, ಇವರಿಗೆ ಸರಕಾರವು ಬರೆದ ಪತ್ರ ಸಂಖ್ಯೆ: ಎಫ್.ಡಿ:7 ಸನಿ:2000 ದಿನಾಂಕ 29.01.01 ರಲ್ಲಿ ಒಟ್ಟು ಅವಧಿಯಲ್ಲಿ ಪ್ರಯಾಣದ ಅವಧಿ ಹಾಗೂ ವಾಸ್ತವ್ಯದ ಅವಧಿ ಎಂದು ಪ್ರತ್ಯೇಕಿಸಿ, ದಿನಭತ್ಯೆ ಹಾಗೂ ಪ್ರಸಾಂಗಿಕ ಭತ್ಯೆ ಎಂದು ಲೆಕ್ಕ ಹಾಕಲು ತಿಳಿಸಿದೆ. ಹೀಗೆ ಮಾಡಿದಾಗ ಪ್ರಯಾಣದ ಅವಧಿ 6 ಘಂಟೆಗಳಿಗಿಂತ ಕಡಿಮೆ ಆದರೆ ಆ ಅವಧಿಗೆ ಪ್ರಯಾಣ ಭತ್ಯೆ ದೊರೆಯುವುದಿಲ್ಲವೆಂದು ಸಹ ತಿಳಿಸಿದೆ.</p> <p>ಆದರೆ, ಮಾನ್ಯ ಕುಲಪತಿಗಳ 12:2001 ರ ಮಾಹೆಯ ಪ್ರಯಾಣ ಭತ್ಯೆ ಬಿಲ್ಲಿನಲ್ಲಿ ವಾಸ್ತವಿಕವಾಗಿ ಈ ಕೆಳಗೆ ವಿವರಿಸಿದಂತೆ, ಒಟ್ಟು ದಿನಭತ್ಯೆ ರೂ.250.00 ಕ್ಲೇಮ್ ಮಾಡುವ ಬದಲು 500.00 ಕ್ಲೇಮ್ ಮಾಡಿರುವುದು ಕಂಡು ಬಂದಿದೆ. ಕಾರಣ ವ್ಯತ್ಯಾಸ ರೂ.250 ಹೆಚ್ಚಿಗೆ ಕ್ಲೇಮ್ ಮಾಡಿದ್ದು ಸದರಿ ಮೊತ್ತ ರೂ. 250.00 ಸಂಬಂಧಿಸಿದ ಮಾನ್ಯ ಕುಲಪತಿಗಳಿಂದ ವಸೂಲು ಮಾಡಿ, ನಿಧಿಗೆ ಜಮಾ ಮಾಡಲು ಸೂಚಿಸಿದೆ. ವಿವರ ಈ ಕೆಳಗಿನಂತೆ ಇರುತ್ತದೆ.</p> <table border="1" data-bbox="212 1117 1052 1468"> <tr> <td>ಹೊಸಪೇಟೆಯಿಂದ ಬೆಂಗಳೂರಿಗೆ ಹೋಗುವ ಪ್ರಯಾಣದ ಅವಧಿ</td> <td>20.12.01 8-00 ಪಿ.ಎಂ 21.12.01 6-30 ಎ.ಎಂ</td> <td>1 2</td> <td>ದಿನ ಭತ್ಯೆ x ಮ 100 - 50-00</td> </tr> <tr> <td>ಬೆಂಗಳೂರಿನಿಂದ ಹೊಸಪೇಟೆಗೆ ಬರುವ ಅವಧಿ</td> <td>21.12.01 10-00 ರಾತ್ರಿ 22.12.01 8-30 ಎ.ಎಂ</td> <td>1 2</td> <td>ದಿನ ಭತ್ಯೆ x ಮ 100 - 50-00</td> </tr> <tr> <td>ಬೆಂಗಳೂರಿನಲ್ಲಿ ವಾಸ್ತವಿಕವಾಗಿ ತಂಗಿದ ಅವಧಿ</td> <td>21.12.02 6-30 ಎ.ಎಂ 21.12.03 0-00 ರಾತ್ರಿ</td> <td>1 2</td> <td>ದಿನ ಭತ್ಯೆ x ಮ 100 - 50-00</td> </tr> </table>	ಹೊಸಪೇಟೆಯಿಂದ ಬೆಂಗಳೂರಿಗೆ ಹೋಗುವ ಪ್ರಯಾಣದ ಅವಧಿ	20.12.01 8-00 ಪಿ.ಎಂ 21.12.01 6-30 ಎ.ಎಂ	1 2	ದಿನ ಭತ್ಯೆ x ಮ 100 - 50-00	ಬೆಂಗಳೂರಿನಿಂದ ಹೊಸಪೇಟೆಗೆ ಬರುವ ಅವಧಿ	21.12.01 10-00 ರಾತ್ರಿ 22.12.01 8-30 ಎ.ಎಂ	1 2	ದಿನ ಭತ್ಯೆ x ಮ 100 - 50-00	ಬೆಂಗಳೂರಿನಲ್ಲಿ ವಾಸ್ತವಿಕವಾಗಿ ತಂಗಿದ ಅವಧಿ	21.12.02 6-30 ಎ.ಎಂ 21.12.03 0-00 ರಾತ್ರಿ	1 2	ದಿನ ಭತ್ಯೆ x ಮ 100 - 50-00	<p>ರಸೀದಿ ಸಂ:33642 ದಿನಾಂಕ06.02.09 ರೂ.250/-ಗಳನ್ನು ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ವ್ಯಾಜ್ಯ ಕೈಬಿಡಲು ಕೋರಲಾಗಿದೆ.</p>		
ಹೊಸಪೇಟೆಯಿಂದ ಬೆಂಗಳೂರಿಗೆ ಹೋಗುವ ಪ್ರಯಾಣದ ಅವಧಿ	20.12.01 8-00 ಪಿ.ಎಂ 21.12.01 6-30 ಎ.ಎಂ	1 2	ದಿನ ಭತ್ಯೆ x ಮ 100 - 50-00													
ಬೆಂಗಳೂರಿನಿಂದ ಹೊಸಪೇಟೆಗೆ ಬರುವ ಅವಧಿ	21.12.01 10-00 ರಾತ್ರಿ 22.12.01 8-30 ಎ.ಎಂ	1 2	ದಿನ ಭತ್ಯೆ x ಮ 100 - 50-00													
ಬೆಂಗಳೂರಿನಲ್ಲಿ ವಾಸ್ತವಿಕವಾಗಿ ತಂಗಿದ ಅವಧಿ	21.12.02 6-30 ಎ.ಎಂ 21.12.03 0-00 ರಾತ್ರಿ	1 2	ದಿನ ಭತ್ಯೆ x ಮ 100 - 50-00													

	<p>ಒಟ್ಟು ಕ್ಲೇಮ್ ಮಾಡಬೇಕಾದ ದಿನಭತ್ಯೆ 250-00 ಕ್ಲೇಮ್ ಮಾಡಿದ ದಿನಭತ್ಯೆ 500-00 ಹೆಚ್ಚಿಗೆ ಕ್ಲೇಮ್ ಮಾಡಿದ ದಿನಭತ್ಯೆ 250-00</p> <p>(ಚೆಕ್ ನಂಬರ್ 862784:20.10.01 ರೂ 8000-00 ಹೊಂದಾಣಿಕೆ ಓಚರ್ ಸಂಖ್ಯೆ 4: 12-02-02)</p>			
111	<p>ಪ್ರಯಾಣ ಭತ್ಯೆದ ಬಿಲ್ಲುಗಳಲ್ಲಿ ಆಟೋದರ, ರಿಕ್ಷಾ ದರ, ಪಾವತಿಸಿರುವ ಬಗ್ಗೆ ವಿಮರ್ಶೆ ವಿಚಾರಣಾ ಓಚರ್ ಸಂಖ್ಯೆ 4: 12.02.02)</p> <p>ಕನ್ನಡ ವಿಶ್ವವಿದ್ಯಾಲಯದ ವಿವಿಧ ವಿಭಾಗದ ನೌಕರರು, ತಮ್ಮ ಪ್ರಯಾಣದ ಸಮಯದಲ್ಲಿ ಭೇಟಿ ನೀಡಿದ ಸ್ಥಳದಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡುವ ಸಮೀಪದ ಪ್ರಯಾಣಕ್ಕೆ ನಗರ ಸಾರಿಗೆಯ ಬಸ್ಸಿನ ಸೌಕರ್ಯ ಪಡೆಯದೇ ಅನಾವಶ್ಯಕ, ಆಟೋ ದರ ಹಾಗೂ ರಿಕ್ಷಾದರ ಕ್ಲೇಮ್ ಮಾಡಿರುವುದು ಕಂಡು ಬಂದಿರುತ್ತದೆ. ಕ್ಲೇಮ್ ಮಾಡಿಕೊಳ್ಳುವಾಗ, ಅವರುಗಳ ಪ್ರಯಾಣ ಭತ್ಯೆದ ಬಿಲ್ಲುಗಳಲ್ಲಿ ಸ್ಥಳದಿಂದ ಸ್ಥಳಕ್ಕೆ ಆಟೋದಲ್ಲಿ ಅಥವಾ ರಿಕ್ಷಾಗಳ ಮೂಲಕ ಪ್ರಯಾಣಿಸಿದ ಅಂತರದ ದೂರ ತೋರಿಸಿರುವುದಿಲ್ಲ. ಇದರಿಂದ ಕೆ.ಸಿ.ಎಸ್.ಆರ್. ನಿಯಮಗಳ ನಿಯಮ 451ರ ಪ್ರಕಾರ ಈ ನೌಕರರು, ತಮ್ಮ ಪ್ರಯಾಣ ಭತ್ಯೆದ ಬಿಲ್ಲುಗಳಲ್ಲಿ ಆಟೋ ರಿಕ್ಷಾಗಳ ಮೂಲಕ ಚಲಿಸಿದ ದೂರ ಹಾಗೂ ನಿಗದಿಪಡಿಸಿದ ದರಗಳು ವಿಧಿಸಿರುವುದಿಲ್ಲ. ಕೇವಲ ಈ ಸ್ಥಳದಿಂದ ಆ ಸ್ಥಳಕ್ಕೆ ಆಟೋ ಮೂಲಕ ಚಲಿಸಿದ್ದಕ್ಕೆ "ನಂಪೆಸಮ್" ವಿಧಿಸಿರುತ್ತಾರೆ. ಇದನ್ನು ತನಿಖೆಯು ಒಪ್ಪುವುದಿಲ್ಲ. ಆದ್ದರಿಂದ ಕೆ.ಸಿ.ಎಸ್.ಆರ್. ನಿಯಮಗಳ ನಿಯಮ 451ರಲ್ಲಿ ತೋರಿಸಿದ ಆಟೋ ದರಗಳು ರಿಕ್ಷಾ ದರಗಳ ಪ್ರಕಾರ ನೌಕರರು, ತಮ್ಮ ಪ್ರಯಾಣ ಭತ್ಯೆ ಬಿಲ್ಲುಗಳಲ್ಲಿ ಕ್ಲೇಮ್ ಲಂಪೆ ಸಮ್ ಆಟೋ ದರ, ರಿಕ್ಷಾ ದರಗಳನ್ನು ಪುನರ್ ಪರಿಶೀಲಿಸಿ ಹೆಚ್ಚಿಗೆ ಕ್ಲೇಮ್ ಮಾಡಿದ ಆಟೋ ದರ ಹಾಗೂ ರಿಕ್ಷಾ ದರಗಳ ಮೊತ್ತವನ್ನು ಸಂಬಂಧಪಟ್ಟವರಿಂದ ವಸೂಲು ಮಾಡಿ, ವಿಶ್ವವಿದ್ಯಾಲಯದ ನಿಧಿಗೆ ಜಮೆ ಮಾಡುವುದು.</p> <p>ವಿವರ ಅನುಬಂಧ 33ರಲ್ಲು ವಿವರಿಸಿದಂತೆ ವರದಿಗೆ ಲಗತ್ತಿಸಿದೆ.</p> <p>ಅಲ್ಲಿಯವರೆಗೆ ಅನುಬಂಧ 36ರಲ್ಲಿ ವಿವರಿಸಿದಂತೆ ನೌಕರರು ನಿಯಮ 451ನ್ನು ಉಲ್ಲಂಘಿಸಿ, ತಮ್ಮ ಪ್ರಯಾಣ ಭತ್ಯೆದ ಬಿಲ್ಲುಗಳಲ್ಲಿ ಕ್ಲೇಮ್ ಮಾಡಿದ ಮೊತ್ತ ಆಟೋ ದರಗಳ ಹಾಗೂ ರಿಕ್ಷಾ ದರಗಳ ಮೊತ್ತ ರೂ.1336-00 ಗಳು ಅಕ್ಷೇಪಣೆಯಲ್ಲಿ ಇರಿಸಿದೆ.</p>	<p>1. ರಸೀದಿ ಸಂಖ್ಯೆ ದಿನಾಂಕ ಮೊತ್ತ 33682 11.02.09 242/- 33683 11.02.09 410/- 33684 11.02.09 106/-</p> <p>ಗಳನ್ನು ವಿಶ್ವವಿದ್ಯಾಲಯದ ನಿಧಿಗೆ ಜಮೆ ಮಾಡಲಾಗಿದೆ.</p> <p>2. ಸಿಬ್ಬಂದಿಗಳ ಮಾರ್ಚ್ 2009ನೇ ತಿಂಗಳ ವೇತನದಲ್ಲಿ ರೂ.697/- ಗಳನ್ನು ವಸೂಲಿ ಮಾಡಲಾಗಿದೆ. ವೇತನ ಪಾವತಿಸಿದ ಚೆಕ್ ಸಂಖ್ಯೆ 993871,72 ದಿನಾಂಕ 02.04.2009 ಇರುತ್ತದೆ. ಈ ಹಿನ್ನೆಲೆಯಲ್ಲಿ ಸದರಿ ಪ್ರಾರವನ್ನು ಕೈಬಿಡಲು ಕೋರಲಾಗಿದೆ.</p>		
112	<p>ನೌಕರರ ಪ್ರಯಾಣ ಭತ್ಯೆದ ಬಿಲ್ಲುಗಳಲ್ಲಿ ತಪ್ಪು ಲೆಕ್ಕಾಚಾರ ಮಾಡಿ ಹೆಚ್ಚಿಗೆ ದಿನಭತ್ಯೆ ಕ್ಲೇಮ್ ಮಾಡಿರುವ ಪ್ರಕರಣ:-</p> <p>ವಿಚಾರಣಾ ಪತ್ರ ಸಂಖ್ಯೆ 46 ದಿನಾಂಕ 08.08.02. ವಸೂಲಾತಿಗೆ ಸೂಚಿಸಿದ ಮೊತ್ತ 1080:- ಕರ್ನಾಟಕ ರಾಜ್ಯ ಪತ್ರ ದಿನಾಂಕ 16.12.99ರಲ್ಲಿ ಪ್ರಕಟಿಸಿದ ಸರಕಾರಿ ಆದೇಶ ಸಂಖ್ಯೆ: ಎಫ್‌ಡಿ: ಎಸ್‌ಆರ್ ಎ:8: ಬೆಂಗಳೂರು ದಿನಾಂಕ 29.11.99 ರಲ್ಲಿಯ ಮಾರ್ಗ ಸೂಚಿಗಳು ಹಾಗೂ ಮಾನ್ಯ ನಿಯಂತ್ರಕರು, ಲೆಕ್ಕ ಪತ್ರ ಇಲಾಖೆ, ಬೆಂಗಳೂರು ಇವರಿಗೆ ಸರಕಾರವು ತನ್ನ ಪತ್ರ ಸಂಖ್ಯೆ:ಎಫ್‌ಡಿ:7:ಸನಿ:2000 ದಿನಾಂಕ 29.01.01 ರಲ್ಲಿ ನೀಡಿರುವ ಸ್ಪಷ್ಟೀಕರಣಗಳನ್ನು ಕಟ್ಟು ನಿಟ್ಟಾಗಿ, ಕನ್ನಡ ವಿಶ್ವವಿದ್ಯಾಲಯದ ನೌಕರರು ತಮ್ಮ ಪ್ರಯಾಣ ಭತ್ಯೆದ ಬಿಲ್ಲುಗಳನ್ನು ತಯಾರಿಸುವಾಗ ಪಾಲಿಸದೇ ಇರುವುದರಿಂದ ವಾಸ್ತವಿಕವಾಗಿ, ಲಭ್ಯವಾಗುವ ದಿನನಿತ್ಯದ ಮೊತ್ತಕ್ಕಿಂತ ಹೆಚ್ಚಿನ ದಿನ ಭತ್ಯೆದ ಮೊತ್ತ ರೂ.1080.00ಗಳ ಪಡೆದಿರುತ್ತಾರೆ. ತಪ್ಪು ಲೆಕ್ಕಾಚಾರ ಮಾಡಿ, ಹೆಚ್ಚಿಗೆ ಕ್ಲೇಮ್ ಮಾಡಿದ ದಿನಭತ್ಯೆದ ಮೊತ್ತ ರೂ.1080.00ಗಳು ಸಂಬಂಧಪಟ್ಟ ನೌಕರರಿಂದ ತಕ್ಷಣ ವಸೂಲು ಮಾಡಿ, ವಿಶ್ವವಿದ್ಯಾಲಯದ ನಿಧಿಗೆ ಜಮೆ ಮಾಡಿ ವಿವರ ತನಿಖೆಗೆ</p>	<p>1. ರಸೀದಿ ಸಂಖ್ಯೆ:5969 ದಿನಾಂಕ 09.08.2002 ರಂದು ರೂ.25/- ಗಳನ್ನು ವಿಶ್ವವಿದ್ಯಾಲಯ ನಿಧಿಗೆ ಜಮೆ ಮಾಡಲಾಗಿದೆ.</p> <p>2. ಸಿಬ್ಬಂದಿಗಳ ಮಾರ್ಚ್ 2009ನೇ ತಿಂಗಳ ವೇತನದಲ್ಲಿ ರೂ.977.50 ಗಳನ್ನು ವಸೂಲಿ ಮಾಡಲಾಗಿದೆ. ವೇತನ ಪಾವತಿಸಿದ ಚೆಕ್ ಸಂಖ್ಯೆ 993871,72 ದಿನಾಂಕ 02.04.2009 ಇರುತ್ತದೆ.</p> <p>3. ಮೇಲಿನಂತೆ ಒಟ್ಟು ರೂ.1002.50 ಗಳನ್ನು ಸಿಬ್ಬಂದಿಗಳಿಂದ ವಸೂಲಿ ಮಾಡಲಾಗಿದೆ. ವಾಸ್ತವವಾಗಿ ರೂ.1002.50 ಗಳು ಸರಿಯಾದ ಮೊತ್ತ ಆದರೆ ಲೆಕ್ಕ ತಪಾಸಣ ವರದಿಯಲ್ಲಿ ರೂ.1080/-ಎಂದು ನಮೂದಿಸಲಾಗಿದೆ. ವಾಸ್ತವ ಮೊತ್ತವಾದ ರೂ.1002.50 ಗಳನ್ನು ವಸೂಲಿ ಮಾಡಿರುವುದರಿಂದ ಈ ಪ್ರಾರವನ್ನು ಕೈಬಿಡಲು ಕೋರಲಾಗಿದೆ.</p>		

	ನೀಡುವುದು ಈ ದಿನೆಯಲ್ಲಿ ವಿಚಾರಣಾ ಪತ್ರ ಸಂಖ್ಯೆ:46 ದಿನಾಂಕ 08.08.02ನ್ನು ಜಾರಿಗೊಳಿಸಿದೆ. ವಿವರ ಅನುಬಂಧ 34ರಲ್ಲಿ ವಿವರಿಸಿ ವರದಿಗೆ ಲಗತ್ತಿಸಿದೆ.																																																																				
113	<p>ಬೋಧಕ ಸಿಬ್ಬಂದಿಗಳಿಗೆ ಪಾವತಿದ ಹಬ್ಬದ ಮುಂಗಡ ಕಂತುಗಳು ಮುರುವಳಿ ಮಾಡದೇ ಇರುವ ಪ್ರಕರಣಗಳು ವಿಚಾರಣಾ ಪತ್ರ ಸಂಖ್ಯೆ 59 ದಿನಾಂಕ 12: 16.08.2002 ವಸೂಲಾತಿಗೆ ಸೂಚಿಸಿದ ಮೊತ್ತ 3700.00:-</p> <p>ಅನುಬಂಧ 35 ರಲ್ಲಿಯ ಅಂಕಣ (2)ರಲ್ಲಿ ತೋರಿಸಿದಂತಹ, ಬೋಧಕ ಸಿಬ್ಬಂದಿಯವರಿಗೆ ಮಂಜೂರು ಮಾಡಿ ಪಾವತಿಸಿದ ಹಬ್ಬದ ಮುಂಗಡಗಳಲ್ಲಿ ಅಂಕಣ(2)ರಲ್ಲಿ ವಿವರಿಸಿದಂಥ ಹಬ್ಬದ ಮುಂಗಡದ ಕಂತುಗಳು, ಅವರುಗಳ ವೇತನಗಳಲ್ಲಿ ಮುರುವಳಿ ಮಾಡಿರುವುದಿಲ್ಲ. ಇದರ ಪರಿಣಾಮವಾಗಿ ಒಟ್ಟು ರೂ.3700.00ಗಳು ವಿಶ್ವವಿದ್ಯಾಲಯ ನಿಧಿಗೆ ನಷ್ಟ ಉಂಟಾಗಿದೆ. ಕಾರಣ ನಷ್ಟ ಉಂಟಾಗಿರುವ ಸದರಿ ಕಂತುಗಳ ಮೊತ್ತ ಒಟ್ಟಾರೆ ರೂ.3700.00ಗಳು ಅಂಕಣ (2) ರಲ್ಲಿ ವಿವರಿಸಿದಂಥ ಬೋಧಕ ಹಾಗೂ ಇತರೆ ವರ್ಗದ ನೌಕರರಿಂದ ವಸೂಲು ಮಾಡಿ, ವಿಶ್ವವಿದ್ಯಾಲಯ ನಿಧಿಗೆ ಜಮೆ ಮಾಡಲು ಸೂಚಿಸಿದೆ. ವಿವರ ಅನುಬಂಧ 37 ರಲ್ಲಿಯ ಅಂಕಣ (6 ಹಾಗೂ) ರಲ್ಲಿ ವಿವರಿಸಿ ವರದಿಗೆ ಲಗತ್ತಿಸಿದೆ.</p> <p>ಈ ದಿನೆಯಲ್ಲಿ ಸೂಕ್ತ ಕ್ರಮ ಕೈಗೊಂಡು, ವಿವರ ತನಿಖೆಗೆ ನೀಡುವ ತನಕ ರೂ. 3700 ಗಳು ವಸೂಲಾತಿಯಲ್ಲಿ ಇರಿಸಿದೆ.</p>	ಅನುಬಂಧ 34ರಲ್ಲಿ ನಮೂದಿಸಿದ ಸಿಬ್ಬಂದಿಗಳ ಮುರುವಳಿ ಮಾಡದೇ ಇರುವ ಹಬ್ಬದ ಮುಂಗಡದ ಮೊತ್ತವನ್ನು ಸದರಿಯವರ ವೇತನದಲ್ಲಿ ಕಡಿದುಕೊಳ್ಳಿಸಲು ಕ್ರಮವಹಿಸಲಾಗುವುದು.																																																																			
114	<p>ವೈದ್ಯಕೀಯ ವೆಚ್ಚ ಲೆಕ್ಕ ಶೀರ್ಷಿಕೆ (12) ಪಾವತಿ:-</p> <p>ಕರ್ನಾಟಕ ಸಿವಿಲ್ ಸರ್ವಿಸ್ ವೈದ್ಯಕೀಯ ಹಾಜರಾತಿ ನಿಯಮಾವಳಿ 1965ರ ಪ್ರಕಾರ ಯಾವುದೇ ನೌಕರರು ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅದರಲ್ಲಿ ಮಾಡಿದ ವೆಚ್ಚಕ್ಕೆ ಪಡೆದು ಅದರಲ್ಲಿ ಮಾಡಿದ ವೆಚ್ಚಕ್ಕೆ ಪರಿಹಾರ ನೀಡಬಹುದಾಗಿದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಖರ್ಚಿನ ಬಿಲ್ಲುಗಳನ್ನು ಮರು ಪಾವತಿ ಮಾಡಲಾಗಿದೆ. ನಿಯಮಾವಳಿಗಳಲ್ಲಿ ಅವಕಾಶವಿಲ್ಲ. ಅವಕಾಶ ಇಲ್ಲದಿದ್ದರೂ ವೈದ್ಯಕೀಯ ವೆಚ್ಚವನ್ನು ಪಾವತಿ ಮಾಡಲಾಗಿದೆ. ವಿವರ ಈ ಕೆಳಗಿನಂತಿದೆ.</p> <table border="1"> <thead> <tr> <th>ಕ್ರ. ಸಂ</th> <th>ಓರ್ವ ಸಂ</th> <th>:</th> <th>ದಿನಾಂಕ</th> <th>ವೈದ್ಯಕೀಯ ವೆಚ್ಚ ಪಡೆದವರ ಹೆಸರು</th> <th>ಮೊತ್ತ</th> </tr> </thead> <tbody> <tr> <td>1</td> <td>174</td> <td>:</td> <td>4.06.2001</td> <td>ಡಾ: ಲಕ್ಕಪ್ಪ ಗೌಡ, ಕುಲಪತಿಗಳು</td> <td>2733.00</td> </tr> <tr> <td>2</td> <td>200</td> <td>:</td> <td>4.06.2001</td> <td>ಡಾ: ಲಕ್ಕಪ್ಪಗೌಡ, ಕುಲಪತಿಗಳು</td> <td>1844.00</td> </tr> <tr> <td>3</td> <td>279</td> <td>:</td> <td>14.07.2001</td> <td>ಡಾ: ಲಕ್ಕಪ್ಪಗೌಡ, ಕುಲಪತಿಗಳು</td> <td>2779.00</td> </tr> <tr> <td>4</td> <td>432</td> <td>:</td> <td>21.08.2001</td> <td>ಡಾ: ಲಕ್ಕಪ್ಪಗೌಡ, ಕುಲಪತಿಗಳು</td> <td>4779.00</td> </tr> <tr> <td>5</td> <td>721</td> <td>:</td> <td>13.11.2001</td> <td>ಡಾ:ಲಕ್ಕಪ್ಪಗೌಡ, ಕುಲಪತಿಗಳು</td> <td>2928.00</td> </tr> <tr> <td>6</td> <td>825</td> <td>:</td> <td>11.12.2001</td> <td>ಡಾ:ಲಕ್ಕಪ್ಪಗೌಡ, ಕುಲಪತಿಗಳು</td> <td>1816.00</td> </tr> <tr> <td>7</td> <td>1118</td> <td>:</td> <td>29.02.2002</td> <td>ಡಾ: ಲಕ್ಕಪ್ಪಗೌಡ,ಕುಲಪತಿಗಳು</td> <td>2089.00</td> </tr> <tr> <td>8</td> <td>1297</td> <td>:</td> <td>18.03.2002</td> <td>ಲಕ್ಕಪ್ಪಗೌಡ, ಕುಲಪತಿಗಳು</td> <td>2438.00</td> </tr> <tr> <td>9</td> <td>960</td> <td>:</td> <td>19.01.2002</td> <td>ಡಾ:ಲಕ್ಕಪ್ಪಗೌಡ, ಕುಲಪತಿಗಳು</td> <td>3659.00</td> </tr> <tr> <td></td> <td></td> <td></td> <td></td> <td>ಮೊತ್ತ</td> <td>25150.00</td> </tr> </tbody> </table> <p>ವೈದ್ಯಕೀಯ ಬಿಲ್ಲುಗಳನ್ನು ಖಾಸಗಿ ವೈದ್ಯಾಧಿಕಾರಿಗಳಿಂದ ಮೇಲು ಈ ರುಜು ಮಾಡಲಾಗಿದೆ. ಸರ್ಕಾರಿ ವೈದ್ಯಾಧಿಕಾರಿಗಳಿಂದ ಮೇಲು ರುಜು ಮಾಡಿಸಿರುವುದಿಲ್ಲ. ಇನ್ನು ಮುಂದೆ ಸರ್ಕಾರಿ ವೈದ್ಯಾಧಿಕಾರಿಗಳಿಂದ ಮೇಲು ರುಜು ಪಡೆಯಲು ಸೂಚಿಸಿದೆ. ಈ ವೆಚ್ಚಕ್ಕೆ ಸರ್ಕಾರದಿಂದ ಮಂಜೂರಾತಿ ಪಡೆದು ತನಿಖೆಗೆ ಹಾಜರುಪಡಿಸುವವರೆಗೆ ರೂ.25110.00ಗಳನ್ನು ಆಕ್ಷೇಪಣೆಯಲ್ಲಿ ಇಡಲಾಗಿದೆ.</p>	ಕ್ರ. ಸಂ	ಓರ್ವ ಸಂ	:	ದಿನಾಂಕ	ವೈದ್ಯಕೀಯ ವೆಚ್ಚ ಪಡೆದವರ ಹೆಸರು	ಮೊತ್ತ	1	174	:	4.06.2001	ಡಾ: ಲಕ್ಕಪ್ಪ ಗೌಡ, ಕುಲಪತಿಗಳು	2733.00	2	200	:	4.06.2001	ಡಾ: ಲಕ್ಕಪ್ಪಗೌಡ, ಕುಲಪತಿಗಳು	1844.00	3	279	:	14.07.2001	ಡಾ: ಲಕ್ಕಪ್ಪಗೌಡ, ಕುಲಪತಿಗಳು	2779.00	4	432	:	21.08.2001	ಡಾ: ಲಕ್ಕಪ್ಪಗೌಡ, ಕುಲಪತಿಗಳು	4779.00	5	721	:	13.11.2001	ಡಾ:ಲಕ್ಕಪ್ಪಗೌಡ, ಕುಲಪತಿಗಳು	2928.00	6	825	:	11.12.2001	ಡಾ:ಲಕ್ಕಪ್ಪಗೌಡ, ಕುಲಪತಿಗಳು	1816.00	7	1118	:	29.02.2002	ಡಾ: ಲಕ್ಕಪ್ಪಗೌಡ,ಕುಲಪತಿಗಳು	2089.00	8	1297	:	18.03.2002	ಲಕ್ಕಪ್ಪಗೌಡ, ಕುಲಪತಿಗಳು	2438.00	9	960	:	19.01.2002	ಡಾ:ಲಕ್ಕಪ್ಪಗೌಡ, ಕುಲಪತಿಗಳು	3659.00					ಮೊತ್ತ	25150.00	<p>ವೈದ್ಯಕೀಯ ವೆಚ್ಚವನ್ನು ಪೂರ್ಣ ಪ್ರಮಾಣದಲ್ಲಿ ಮರುಪಾವತಿಸುವುದಿಲ್ಲ. ರೂ.5000/- ಮತ್ತು ಅದಕ್ಕಿಂತ ಕಡಿಮೆ ವೆಚ್ಚವನ್ನು ಮಾತ್ರ ಮರುಪಾವತಿಸಲಾಗುತ್ತಿದೆ. ಇನ್ನು ಮುಂದೆ ಸರ್ಕಾರಿ ವೈದ್ಯಾಧಿಕಾರಿಗಳಿಂದ ಮೇಲು ರುಜು ಮಾಡಿಸಲಾಗುವುದು.</p> <p>ಈ ಹಿನ್ನೆಲೆಯಲ್ಲಿ ಸದರಿ ಪ್ರಾರವನ್ನು ಕೈಬಿಡಲು ಕೋರಲಾಗಿದೆ.</p>	
ಕ್ರ. ಸಂ	ಓರ್ವ ಸಂ	:	ದಿನಾಂಕ	ವೈದ್ಯಕೀಯ ವೆಚ್ಚ ಪಡೆದವರ ಹೆಸರು	ಮೊತ್ತ																																																																
1	174	:	4.06.2001	ಡಾ: ಲಕ್ಕಪ್ಪ ಗೌಡ, ಕುಲಪತಿಗಳು	2733.00																																																																
2	200	:	4.06.2001	ಡಾ: ಲಕ್ಕಪ್ಪಗೌಡ, ಕುಲಪತಿಗಳು	1844.00																																																																
3	279	:	14.07.2001	ಡಾ: ಲಕ್ಕಪ್ಪಗೌಡ, ಕುಲಪತಿಗಳು	2779.00																																																																
4	432	:	21.08.2001	ಡಾ: ಲಕ್ಕಪ್ಪಗೌಡ, ಕುಲಪತಿಗಳು	4779.00																																																																
5	721	:	13.11.2001	ಡಾ:ಲಕ್ಕಪ್ಪಗೌಡ, ಕುಲಪತಿಗಳು	2928.00																																																																
6	825	:	11.12.2001	ಡಾ:ಲಕ್ಕಪ್ಪಗೌಡ, ಕುಲಪತಿಗಳು	1816.00																																																																
7	1118	:	29.02.2002	ಡಾ: ಲಕ್ಕಪ್ಪಗೌಡ,ಕುಲಪತಿಗಳು	2089.00																																																																
8	1297	:	18.03.2002	ಲಕ್ಕಪ್ಪಗೌಡ, ಕುಲಪತಿಗಳು	2438.00																																																																
9	960	:	19.01.2002	ಡಾ:ಲಕ್ಕಪ್ಪಗೌಡ, ಕುಲಪತಿಗಳು	3659.00																																																																
				ಮೊತ್ತ	25150.00																																																																

<p>114 (ಎ)</p>	<p>2. ವೈದ್ಯಕೀಯ ಸಲಹೆಗಾರರ ಫೀಜು ಪಾವತಿ:- 2001-02ನೇ ಸಾಲಿನಲ್ಲಿ ಖಾಸಗಿ ವೈದ್ಯಾಧಿಕಾರಿಗಳ ಸಲಹೆಗಾರರ ಫೀಜು ಪಾವತಿಸಲಾಗಿದೆ. ಖಾಸಗಿ ವೈದ್ಯಾಧಿಕಾರಿಗಳ ಸಲಹೆಗಾರರ ಫೀಜು ಪಾವತಿ ಮಾಡಲು ಯಾವ ನಿಯಮಾವಳಿಗಳಲ್ಲಿ ಇರುವುದಿಲ್ಲ. ಖಾಸಗಿ ಸಲಹೆಗಾರರ ಫೀಜು ಇನ್ನು ಮುಂದೆ ಪಾವತಿ ಮಾಡಬಾರದೆಂದು ತಿಳಿಸಲಾಗಿದೆ. ಪಾವತಿ ಮಾಡಿದ ವಿವರ ಈ ಕೆಳಗಿನಂತಿದೆ.</p> <table border="1" data-bbox="206 336 1055 724"> <thead> <tr> <th>ಕ್ರ ಸಂ</th> <th>ಓಚರ್ ಸಂ</th> <th>ದಿನಾಂಕ</th> <th>ಖಾಸಗಿದಾರರ ವೈದ್ಯಾಧಿಕಾರಿಗಳ ಹೆಸರು</th> <th>ಪಾವತಿ ಮಾಡಿದ ಮೊತ್ತ</th> <th>ಡಾ:ಕುಲಪತಿಗಳಿಗೆ ಸಲಹೆ ಮಾಡಿದ್ದು</th> </tr> </thead> <tbody> <tr> <td>1</td> <td>806</td> <td>07.12.2001</td> <td>ಡಾ.ಪಿ. ವಿನಾಯಕ ಮಲ್ಲಿಗೆ ನರ್ಸಿಂಗ್ ಹೋಂ ಹೊಸಪೇಟೆ</td> <td>6:201-10:201 500 x 5 2500</td> <td>ಡಾ: ಕುಲಪತಿಗಳು</td> </tr> <tr> <td>2</td> <td>974</td> <td>22.12.2001</td> <td>ಡಾ.ಪಿ. ವಿನಾಯಕ ಮಲ್ಲಿಗೆ ನರ್ಸಿಂಗ್ ಹೋಂ ಹೊಸಪೇಟೆ</td> <td>11:201-12:201 500 x 2 1000</td> <td>ಕುಲಪತಿಗಳು</td> </tr> <tr> <td></td> <td></td> <td></td> <td>ಒಟ್ಟು ಮೊತ್ತ</td> <td>3500.00</td> <td></td> </tr> </tbody> </table> <p>ರೂ. 3500.00 ಗಳನ್ನು ಡಾ.ಲಕ್ಷ್ಮಣ್ಣ ಗೌಡ ಕುಲಪತಿಗಳು ಇವರಿಂದ ವಸೂಲಿ ಮಾಡಿ ಕನ್ನಡ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡುವುದು.</p>	ಕ್ರ ಸಂ	ಓಚರ್ ಸಂ	ದಿನಾಂಕ	ಖಾಸಗಿದಾರರ ವೈದ್ಯಾಧಿಕಾರಿಗಳ ಹೆಸರು	ಪಾವತಿ ಮಾಡಿದ ಮೊತ್ತ	ಡಾ:ಕುಲಪತಿಗಳಿಗೆ ಸಲಹೆ ಮಾಡಿದ್ದು	1	806	07.12.2001	ಡಾ.ಪಿ. ವಿನಾಯಕ ಮಲ್ಲಿಗೆ ನರ್ಸಿಂಗ್ ಹೋಂ ಹೊಸಪೇಟೆ	6:201-10:201 500 x 5 2500	ಡಾ: ಕುಲಪತಿಗಳು	2	974	22.12.2001	ಡಾ.ಪಿ. ವಿನಾಯಕ ಮಲ್ಲಿಗೆ ನರ್ಸಿಂಗ್ ಹೋಂ ಹೊಸಪೇಟೆ	11:201-12:201 500 x 2 1000	ಕುಲಪತಿಗಳು				ಒಟ್ಟು ಮೊತ್ತ	3500.00				
ಕ್ರ ಸಂ	ಓಚರ್ ಸಂ	ದಿನಾಂಕ	ಖಾಸಗಿದಾರರ ವೈದ್ಯಾಧಿಕಾರಿಗಳ ಹೆಸರು	ಪಾವತಿ ಮಾಡಿದ ಮೊತ್ತ	ಡಾ:ಕುಲಪತಿಗಳಿಗೆ ಸಲಹೆ ಮಾಡಿದ್ದು																							
1	806	07.12.2001	ಡಾ.ಪಿ. ವಿನಾಯಕ ಮಲ್ಲಿಗೆ ನರ್ಸಿಂಗ್ ಹೋಂ ಹೊಸಪೇಟೆ	6:201-10:201 500 x 5 2500	ಡಾ: ಕುಲಪತಿಗಳು																							
2	974	22.12.2001	ಡಾ.ಪಿ. ವಿನಾಯಕ ಮಲ್ಲಿಗೆ ನರ್ಸಿಂಗ್ ಹೋಂ ಹೊಸಪೇಟೆ	11:201-12:201 500 x 2 1000	ಕುಲಪತಿಗಳು																							
			ಒಟ್ಟು ಮೊತ್ತ	3500.00																								
<p>115</p>	<p>ಪಿಂಚಣಿ ಪಂತಿಗೆ ಬಗ್ಗೆ:- 2001-02 ನೇ ಸಾಲಿನಲ್ಲಿ ಪಿಂಚಣಿ ಪಂತಿಗೆ ಪಾವತಿಸಿದ ಬಗ್ಗೆ ಕಡತವನ್ನು ತನಿಖೆಗೆ ಹಾಜರುಪಡಿಸಿಲ್ಲ. ಸದರಿ ವಿವರವನ್ನು ಬರೆದು ತನಿಖೆಗೆ ಹಾಜರುಪಡಿಸಲು ಸೂಚಿಸಿದೆ.</p>	<p>ಸರ್ಕಾರದಿಂದ ಮಂಜೂರಾದ ಅನುದಾನದಲ್ಲಿ ಪಿಂಚಣಿ ಪಂತಿಯನ್ನು ಭರಿಸಲು ಕೊರತೆಯುಂಟಾಗಿತ್ತು. 2008-09ನೇ ಸಾಲಿನಲ್ಲಿ ಸರ್ಕಾರ ಅದಕ್ಕಾಗಿ ವಿಶೇಷ ಅನುದಾನವನ್ನು ಮಂಜೂರು ಮಾಡಿದೆ. ಈ ಅನುದಾನದಲ್ಲಿ ಈವರೆಗಿನ ಎಲ್ಲ ಸಿಬ್ಬಂದಿಗಳ (ಆಡಳಿತ ಮತ್ತು ಬೋಧಕ) ಪಿಂಚಣಿ ಬಾಬಿಯನ್ನು ಪಿಂಚಣಿ ನಿಧಿಗೆ ಜಮಾ ಹಾಕಲಾಗಿದೆ. ಸದರಿ ವಿವರಗಳನ್ನು 2009-10ನೇ ಸಾಲಿನಲ್ಲಿ ನಡೆಯುವ ಲೆಕ್ಕಪರಿಶೋಧನೆ ಅವಧಿಯಲ್ಲಿ ಮಂಡಿಸಲಾಗುವುದು.</p>																										
<p>116</p>	<p>ಬೋಧಕ ವರ್ಗದವರು ವೇತನ ಪಡೆದಿರುವುದಕ್ಕೆ ಸ್ಟ್ಯಾಂಪ್ ಹಚ್ಚಿ ಸಹ ಮಾಡದೇ ಇರುವ ಪ್ರಕರಣ ವಿಚಾರಣಾ ಪತ್ರ ಸಂಖ್ಯೆ ಸಂಖ್ಯೆ: 66 ದಿನಾಂಕ 20.08.2002 ಟೀಕೆ ಟಿಪ್ಪಣಿ:- ಪ್ರಸ್ತುತ ಸಾಲಿನಲ್ಲಿ ಬೋಧಕ ವರ್ಗದ ಸಿಬ್ಬಂದಿಯವರು ವೇತನ ಪಡೆದಿರುವುದಕ್ಕೆ ವೇತನ ಬಡವಾಡ ಪುಸ್ತಕದಲ್ಲಿ ಸ್ಟ್ಯಾಂಪ್ ಹಚ್ಚಿ ಸಹ ಮಾಡಿರುವುದಿಲ್ಲ. ಈ ದಿನಿಯಲ್ಲಿ ವಿಚಾರಣಾ ಪತ್ರ ಸಂಖ್ಯೆ 66 ದಿನಾಂಕ 20.08.02ನ್ನು ಜಾರಿಗೊಳಿಸಿದೆ. ಕಾರಣ ಈ ನೌಕರರಿಂದ ವೇತನ ಬಡವಾಡ ಪುಸ್ತಕದಲ್ಲಿ ಸ್ಟ್ಯಾಂಪ್ ಹಚ್ಚಿ ಸ್ವೀಕೃತ ರುಜುಗಳು ಪಡೆದು ತನಿಖೆಗೆ ಹಾಜರುಪಡಿಸುವುದು.</p>	<p>ಬೋಧಕ ವರ್ಗದವರು ವೇತನ ಪಡೆದಿರುವುದಕ್ಕೆ ವೇತನ ಬಟವಾಡ ಪುಸ್ತಕದಲ್ಲಿ ರೆವಿನ್ಯೂ ಸ್ಟ್ಯಾಂಪ್ ಅಂಟಿಸಿ ಸಹಿ ಪಡೆಯುವ ಕ್ರಮ ಅನುಸರಿಸಲಾಗುತ್ತಿತ್ತು. ಆದರೆ ಸದ್ಯ ಅಂಚೆ ಕಚೇರಿಯಲ್ಲಿ ರೆವಿನ್ಯೂ ಸ್ಟ್ಯಾಂಪ್ ಅಲಭ್ಯವಾಗಿರುವುದರಿಂದ ರೆವಿನ್ಯೂ ಸ್ಟ್ಯಾಂಪ್ ಅಂಟಿಸಿ ಸಹಿ ಪಡೆಯುವ ಕ್ರಮವನ್ನು ಪಾಲಿಸಲಾಗಿರುವುದಿಲ್ಲ.</p>																										
<p>117</p>	<p>ಪತಿ ಪತ್ನಿ ಇಬ್ಬರೂ ನೌಕರಿಯಲ್ಲಿದ್ದರೆ ಮನೆ ಬಾಡಿಗೆಭತ್ಯೆ ಪಡೆಯಲು ನೌಕರರಿಂದ ಘೋಷಣೆ ಪತ್ರ ಪಡೆದಿರುವುದು ಹಾಗೂ ವಿವರಗಳನ್ನು ಪುಸ್ತಕದಲ್ಲಿ ಬರೆದು ಲೆಕ್ಕ ತನಿಖೆಗೆ ಒದಗಿಸದೇ ಇರುವುದು ವಿಚಾರಣಾ ಪತ್ರ ಸಂಖ್ಯೆ:22 ದಿನಾಂಕ 05.08.02 ಟೀಕೆ ಟಿಪ್ಪಣಿ:- ಸರಕಾರಿ ಆದೇಶ ಸಂಖ್ಯೆ: ಎಫ್‌ಡಿ 19 ಎಸ್‌ಆರ್‌ಪಿ:99 ಬೆಂಗಳೂರು ದಿನಾಂಕ 10.08.99 ರಲ್ಲಿಯ ಕಂಡಿಕೆ</p>	<p>ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಪತಿ-ಪತ್ನಿ ಇಬ್ಬರು ವಿಶ್ವವಿದ್ಯಾಲಯದ ನೌಕರರಾಗಿದ್ದಲ್ಲಿ ಆದೇಶ ಸಂಖ್ಯೆ: ಎಫ್‌ಡಿ:19ಎಸ್.ಆರ್.ಪಿ.:99 ಬೆಂಗಳೂರು ದಿನಾಂಕ 10.08.99 ಕಂಡಿಕೆ 10ರ ಪ್ರಕಾರ ಪತಿಯ ವೇತನದಲ್ಲಿ ಮಾತ್ರ ಮನೆ ಬಾಡಿಗೆ ಭತ್ಯೆಯನ್ನು</p>																										

	<p>15ರ ಪ್ರಕಾರ ಸರಕಾರಿ ನೌಕರರ ಮೂಲ ವೇತನ ರೂ.6900 ಅಥವಾ ಹೆಚ್ಚಿಗೆ ಪಡೆಯುತ್ತಿದ್ದರೆ. ಅವರ ಪತ್ನಿ-ಪತ್ನಿ ರಾಜ್ಯ ಸರಕಾರ, ಕೇಂದ್ರ ಸರಕಾರ ಸಂಸ್ಥೆಗಳು: ಅನುದಾನ ಪಡೆಯುತ್ತಿರುವ ಸಂಘ ಸಂಸ್ಥೆಗಳು ಸಹಕಾರ ಸೊಸೈಟಿಯಲ್ಲಿ ನೌಕರರಾಗಿದ್ದರೆ ಮೂಲ ವೇತನ ರೂ.6900 ಅಥವಾ ಹೆಚ್ಚಿಗೆ ಪಡೆಯುತ್ತಿದ್ದರೆ ಮತ್ತು ಮೂಲ ವೇತನ ರೂ. 6900 ಅಥವಾ ಹೆಚ್ಚಿಗೆ ಪಡೆಯುತ್ತಿದ್ದರೆ. ಮನೆ ಬಾಡಿಗೆ ಭತ್ಯೆಯನ್ನು ಇಬ್ಬರಲ್ಲಿ ಒಬ್ಬರಿಗೆ ಮೂಲ ವೇತನ ರೂ.6900.00ಕ್ಕೆ ಲಭ್ಯವಾಗುವ ಮೊಬಲಗನ್ನು ನೀಡಬೇಕು. ಇನ್ನೊಬ್ಬರಿಗೆ ನಿಗದಿತ ದರದಲ್ಲಿ ಲಭ್ಯವಾಗುವ ಮನೆ ಬಾಡಿಗೆ ನೀಡಬೇಕಾಗಿದೆ.</p> <p>ಆದ್ದರಿಂದ ಈ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೇವೆಯಲ್ಲಿರುವ ಪತ್ನಿ-ಪತ್ನಿಯರ ಸೇವೆಯಲ್ಲಿರುವ ಬಗ್ಗೆ ಘೋಷಣಾ ಪತ್ರಗಳನ್ನು ಪಡೆದು ವಿವರಗಳನ್ನು ದಾಖಲೆ ಮಾಡಿರುವ ಪುಸ್ತಕವನ್ನು ಲೆಕ್ಕ ತನಿಖೆಗೆ ಹಾಜರುಪಡಿಸಲು ಸೂಚಿಸಿದೆ.</p> <p>ಈ ದಿನೆಯಲ್ಲಿ ವಿಚಾರಣಾ ಪತ್ರ ಸಂಖ್ಯೆ 22:05.08.02ನ್ನು ಜಾರಿಗೊಳಿಸಿದೆ.</p>	<p>ನೀಡಲಾಗುತ್ತಿದೆ. ಈ ಸಂಬಂಧ ಸಂಬಂಧಿಸಿದವರಿಂದ ಘೋಷಣಾ ಪತ್ರವನ್ನು ಪಡೆದು ಲೆಕ್ಕ ತಪಾಸಣೆ ಸಂದರ್ಭದಲ್ಲಿ ಹಾಜರುಪಡಿಸಲಾಗುವುದು.</p>		
118	<p>ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಜೂರಾದ ಹಾಗೂ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ವಿವರ ಕುರಿತು ವಿಮರ್ಶೆ ವಿಚಾರಣಾ ಪತ್ರ ಸಂಖ್ಯೆ 19 ದಿನಾಂಕ05.08.2002:-</p> <p>ದಿನಾಂಕ 05.08.2002 ರಂದು ಜಾರಿಗೊಳಿಸಿದ ವಿಚಾರಣಾ ಪತ್ರ ಸಂಖ್ಯೆ 19ಕ್ಕೆ ಕನ್ನಡ ವಿಶ್ವವಿದ್ಯಾಲಯದವರು ತಮ್ಮ ಪತ್ರ ಸಂಖ್ಯೆ ಕವಿಹಂಕುಸ: ರಾಲೆಪ ಇ: 2002-03 :1308 ದಿನಾಂಕ 15.08.2002 ರಲ್ಲಿ ತನಿಖೆಗೆ ಸಲ್ಲಿಸಿದ ಮಾಹಿತಿ ಮೇರೆಗೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ 2001-02ರಲ್ಲಿ ಸರಕಾರದಿಂದ ಮಂಜೂರಾದ ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಹಾಗೂ ನೇಮಕಾತಿ ಮಾಡಿದ ಮತ್ತು ಕಾರ್ಯ ನಿರ್ವಹಿಸುತ್ತಿರುವ ಹಾಗೂ ಖಾಲಿ ಇರುವ ಹುದ್ದೆಗಳ ವಿವರ ಅನುಬಂಧ 38ರಲ್ಲಿ ವಿವರಿಸಿ, ವರದಿಗೆ ಲಗತ್ತಿಸಿದೆ.</p>	<p>ಯಾವುದೇ ಆಕ್ಷೇಪಣೆ ಇರುವುದಿಲ್ಲ.</p>		
119	<p>ಪ್ರಯಾಣ ಭತ್ಯೆಯ ಬಿಲ್ಲುಗಳಲ್ಲಿ ಅನ್ವಯವಾಗದ ಆಟೋ ಚಾರ್ಜನ್ನು ಪಾವತಿಸಿರುವ ಬಗ್ಗೆ:-</p> <p>2001-02ನೇ ಸಾಲಿನ ಸಿಬ್ಬಂದಿಯ ಪ್ರಯಾಣ ಭತ್ಯೆಯ ಬಿಲ್ಲನ್ನು ಪರಿಶೀಲಿಸಿದಾಗ ಸಿಬ್ಬಂದಿಯವರು ಪ್ರಯಾಣದಲ್ಲಿ ಮನೆಯಿಂದ ರೈಲು ನಿಲ್ದಾಣ, ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣ ವಾಸ್ತವ್ಯದ ಸ್ಥಳದಲ್ಲಿ ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಹಾಗೂ ವಾಸ್ತವ್ಯದ ಸ್ಥಳಕ್ಕೆ ಓಡಾಡಲು ಆಟೋ ಬಳಸಿ ಖರ್ಚು ತೋರಿಸಲಾಗಿದೆ. ಈ ರೀತಿಯ ಆಟೋ ಚಾರ್ಜಿಗೆ ಕೆ.ಸಿ.ಎಸ್.ಆರ್. ನಿಯಮಗಳಿಗೆ ವಿರುದ್ಧವಾಗಿರುತ್ತದೆ.</p> <p>ವಿಶ್ವವಿದ್ಯಾಲಯದವರು ಪರಿಶೀಲಿಸಿ ಸರ್ಕಾರಿ ಆದೇಶ ಸಂಖ್ಯೆ: ಎಫ್.ಡಿ: 75 ಎಸ್.ಆರ್.ಎಸ್.:80 ದಿನಾಂಕ 12.10.81 ಕಂಡಿಕೆ 6.2 ಮತ್ತು 10.2(11) ಪ್ರಕಾರ ಆಟೋಚಾರ್ಜಿನ ಲೆಕ್ಕ ಹಾಕಿ ಹೆಚ್ಚಿಗೆ ಪಾವತಿಸಿದ್ದನ್ನು ವಸೂಲು ಮಾಡುವುದು.</p> <p>ಸರ್ಕಾರಿ ಆದೇಶ ಸಂಖ್ಯೆ :ಎಫ್.ಡಿ:15.ಎಸ್.ಆರ್.ಎಸ್.:94ದಿನಾಂಕ 21.09.94ರ ಪ್ರಕಾರ ಆಟೋ ದರ ಕನಿಷ್ಠ ರೂ.4.60 ಇಲ್ಲವೆ 1 ಕಿ.ಮೀ ಗೆ ರೂ.2.00 ಇರುತ್ತದೆ.</p> <p>ಕಾರಣ ಪ್ರಯಾಣದ ಬಿಲ್ಲಿನಲ್ಲಿ ಆಟೋ ಪ್ರಯಾಣದಲ್ಲಿ ಕಿ.ಮೀ. ತೋರಿಸದಿರುವುದರಿಂದ ಆಟೋ ಚಾರ್ಜನ್ನು ಅನುಬಂಧದಲ್ಲಿ ತೋರಿಸಿದಂತೆ ಒಟ್ಟು ರೂ.2238.00ಗಳನ್ನು ಸಂಬಂಧಿಸಿದವರಿಂದ ವಸೂಲಿಸಿ ನಿಧಿಗೆ ಜಮಾ ಮಾಡುವುದು. ವಿವರ ಅನುಬಂಧ 36 ರಲ್ಲಿ ತೋರಿಸಿದೆ.</p>	<p>ಆಟೋ ವೆಚ್ಚವನ್ನು ಮನೆಯಿಂದ ರೈಲು ನಿಲ್ದಾಣಕ್ಕೆ ಕ್ಲೇಮು ಮಾಡಿರುವುದಿಲ್ಲ. ಅತಿಥಿ ಗೃಹದಿಂದ ರೈಲು ನಿಲ್ದಾಣ/ಬಸ್ ನಿಲ್ದಾಣಕ್ಕೆ ಪ್ರಯಾಣಿಸಿದೆ. ಕೆ.ಸಿ.ಎಸ್.ಆರ್. 451ರ ಪ್ರಕಾರ ಕ್ಲೇಮು ಮಾಡಲಾಗಿದೆ.</p> <p>ಆದರೂ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ 4 ಜನ ಸಿಬ್ಬಂದಿಗಳಿಂದ ಒಟ್ಟು ರೂ.415/-ಗಳನ್ನು ಮಾರ್ಚ್ 2009ನೇ ತಿಂಗಳಿನ ವೇತನದಲ್ಲಿ ಕಡಿತಗೊಳಿಸಲಾಗಿದೆ.</p> <p>ಈ ಹಿನ್ನೆಲೆಯಲ್ಲಿ ಸದರಿ ಪ್ರಾಂಶುಪತ್ಯ ಕೈಬಿಡಲು ಕೋರಲಾಗಿದೆ.</p>		
120	<p>ಪ್ರಸಾರಾಂಗದ ಸಿಬ್ಬಂದಿಗೆ ದಿನಭತ್ಯೆ ಹೆಚ್ಚಿಗೆ ಪಾವತಿಸಿರುವುದು:-</p> <p>ಪುಸ್ತಕ ಯಾತ್ರೆಯ ಸಂದರ್ಭದಲ್ಲಿ ದಿನಕ್ಕೆ ರೂ.100-00ರಂತೆ ನಿಗದಿಪಡಿಸಲಾಗಿದೆ. ಸಲಹಾ ಸಮಿತಿಯ ಸಭೆಯ ನಡವಳಿ ಸಂಖ್ಯೆ 7(4)ರಲ್ಲಿ ನಿರ್ದರಿಸಿತ್ತು. ದಿನಾಂಕ 30.06.99 ರಲ್ಲಿ ಜರುಗಿದ ಸಲಹಾ ಸಮಿತಿಯಲ್ಲಿ ನಿಗದಿಪಡಿಸಿದೆ. ಪ್ರತಿ ಯಾತ್ರೆಯಲ್ಲಿ ಚಾಲಕರು ಸೇರಿದಂತೆ ಪ್ರತಿ ಯಾತ್ರೆಯಲ್ಲಿ ಚಾಲಕರು ಸೇರಿದಂತೆ ಪ್ರತಿ ಯಾತ್ರೆಯಲ್ಲಿ 4 ಮಂದಿ ಭಾಗವಹಿಸಲು ನಿರ್ದರಿಸಿತ್ತು.</p> <p>ಆದೇಶ ಸಂಖ್ಯೆ: ಎಸ್.ಡಿ.ಎಸ್.ಆರ್. ಎಸ್. 99 ದಿನಾಂಕ 18.01.1990ರ ಸೇವಾ ನಿಯಮಾವಳಿಗಳ 451,454ನೇ ನಿಯಮ ಉಪ ಬಂಧಗಳ ಅನ್ವಯ ನೀಡದೇ ಸಲಹಾ ಸಮಿತಿಯ ಸಡವಳಿಯಂತೆ ರೂ.100.00</p>	<p>ಪ್ರಸಾರಾಂಗ ಸಲಹಾ ಸಮಿತಿ ಸಭೆ ಹಾಗೂ ಕಾರ್ಯಕಾರಿ ಸಮಿತಿ ಸಭೆಯ ನಿರ್ಣಯದಂತೆ (ಲಗತ್ತಿಸಿದೆ) ಪ್ರಸಾರಾಂಗವು ಕೈಗೊಳ್ಳುವ ಪುಸ್ತಕ ಸಂಸ್ಕೃತಿ ಯಾತ್ರೆ ಸಂದರ್ಭಗಳಲ್ಲಿ ಪ್ರಸಾರಾಂಗದ ಸಿಬ್ಬಂದಿಗಳಿಗೆ ರೂ.100.00 ಗಳಂತೆ ದಿನಭತ್ಯೆ ನಿಗದಿಗೊಳಿಸಲಾಗಿದೆ.</p> <p>ಸುಮಾರು 4 ಮಂದಿ (ಚಾಲಕರು ಸೇರಿದಂತೆ) ಭಾಗವಹಿಸತಕ್ಕದ್ದೆಂದು ಸಭೆಯಲ್ಲಿ ನಿರ್ದರಿಸಿರುತ್ತದೆ. ಆದರೆ ಪುಸ್ತಕ ಸಂಸ್ಕೃತಿ ಯಾತ್ರೆಯಲ್ಲಿ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ಮಾರಾಟ ಮಳಿಗೆಯಲ್ಲಿ ಇಬ್ಬರು ಮಾತ್ರ</p>		

	<p>ದರದಲ್ಲಿ ನೀಡಿದ್ದರಿಂದ ನಿಯಮಾವಳಿಗೆ ವಿರುದ್ಧವಾಗಿರುತ್ತಾರೆ.</p> <p>2001-02ನೇ ಸಾಲಿನಲ್ಲಿ ಪ್ರತಿ ದಿನ ರೂ. 100 ರಂತೆ ನೀಡಿದ ಮೊತ್ತ ರೂ. 5585.00ಗಳನ್ನು ಸಂಬಂಧಿಸಿದವರಿಂದ ವಸೂಲಿ ಮಾಡಿ ನಿಧಿಗೆ ಜಮಾ ಮಾಡಲು ಸೂಚಿಸಿದೆ. ವಿವರ ಅನುಬಂಧ37 ರಲ್ಲಿ ವಿವರಿಸಿ ವರದಿಗೆ ಲಗತ್ತಿಸಿದೆ.</p>	<p>ಉಳಿದುಕೊಂಡು ಉಳಿದ 3 ಜನ ಸಿಬ್ಬಂದಿಗಳು ಶಾಲಾ ಕಾಲೇಜುಗಳಿಗೆ ಭೇಟಿ ನೀಡುತ್ತಾರೆ.(ವಾಹನ ಚಾಲಕರನ್ನು ಹೊರತುಪಡಿಸಿ)</p> <p>ಈ ಹಿನ್ನೆಲೆಯಲ್ಲಿ ಸದರಿ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.</p>																																																									
121	<p>ಪ್ರಯಾಣದ ಅವಧಿಯನ್ನು ವಾಸ್ತವ್ಯದ ಅವಧಿಗೆ ಸೇರಿಸಿ ದಿನಭತ್ಯೆ ಪಾವತಿಸಿರುವುದು:-</p> <p>ಸಿಬ್ಬಂದಿಯವರು ಪ್ರಯಾಣ ಮಾಡಿದಾಗ ನಿರ್ಗಮನದ ಸಮಯವು 6 ತಾಸುಗಿಂತ ಹೆಚ್ಚಿಗೆ ಆದಲ್ಲಿ ವಾಸ್ತವ್ಯದ ಅವಧಿ ಎಂದು ಪರಿಗಣಿಸಬಹುದು. ಆದರೆ ಕಡಿಮೆ ಅವಧಿ ಇದ್ದಲ್ಲಿ ವಾಸ್ತವ್ಯದ ಅವಧಿ ಬರುವುದಿಲ್ಲ. ಇದು ಕೆ.ಸಿ.ಎಸ್.ಆರ್ ನಿಯಮ 498ಕ್ಕೆ ದಿನಾಂಕ 29.11.99ರ ತಿದ್ದುಪಡಿ ಆದೇಶಕ್ಕೆ ವಿರುದ್ಧವಾಗಿರುತ್ತದೆ.</p> <p>ವಾಸ್ತವ್ಯವನ್ನು ಹೆಚ್ಚುವರಿ ಮಾಡಿ ಪಾವತಿಸಿದ ವಿವರ ಅನುಬಂಧ 38 ರಲ್ಲಿ ವಿವರಿಸಿದೆ. ಕಾರಣ ಸಂಬಂಧಿಸಿದ ಸಿಬ್ಬಂದಿಯವರಿಂದ ವಸೂಲಿ ಮಾಡಿ ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲು ಸೂಚಿಸಿದೆ. ಒಟ್ಟು ಮೊತ್ತ ರೂ.2390.00ಗಳನ್ನು ವಸೂಲಿಸುವುದು.</p>	<p>ಪ್ರಯಾಣದ ಅವಧಿ 6 ತಾಸುಗಿಂತ ಕಡಿಮೆ ಇರುವ ಪ್ರಯಾಣ ಭತ್ಯೆದ ಪೈಕಿ 4 ಜನ ಸಿಬ್ಬಂದಿಗಳನ್ನು ರೂ.1015/- ಗಳನ್ನು ಮಾರ್ಚ್ 2009ನೇ ತಿಂಗಳ ವೇತನದಲ್ಲಿ ಕಡಿತಗೊಳಿಸಲಾಗಿದೆ. ಉಳಿದಂತೆ ಪ್ರಯಾಣದ ಅವಧಿ 6 ತಾಸುಗಿಂತ ಹೆಚ್ಚಿಗೆ ಇರುತ್ತದೆ.</p> <p>ಈ ಹಿನ್ನೆಲೆಯಲ್ಲಿ ಸದರಿ ಪ್ರಾರ್ಥನೆಯನ್ನು ಕೈಬಿಡಲು ಕೋರಲಾಗಿದೆ.</p>																																																									
122	<p>ಲೆಕ್ಕ ಶೀರ್ಷಿಕೆ (420) ಪರಿಷ್ಕೃತ ಪ್ರಯಾಣ ಭತ್ಯೆ ಬಿಲ್ಲಿನಲ್ಲಿ ದಿನಭತ್ಯೆ ಹೆಚ್ಚಿಗೆ ಪಾವತಿ:-</p> <p>ಪರಿಷ್ಕೃತ ಪ್ರಯಾಣ ಭತ್ಯೆ ನಿಯಮಾವಳಿ ಕೆ.ಸಿ.ಎಸ್.ಆರ್. ನಿಯಮ (532) ಕೇಂದ್ರ ಸ್ಥಾನದಿಂದ ಬಿಟ್ಟು ಸೇರು ಸ್ಥಳದವರೆಗೆ ದಿನಭತ್ಯೆ ಕೊಡಬೇಕು. ಕೇಂದ್ರ ಸ್ಥಳ ಸೇರಿದಂದಿನಿಂದ ಸೇರಿದ ಸ್ಥಳ ಬಿಡುವವರೆಗೆ ದಿನಭತ್ಯೆ ಬೇರೆ ಬೇರೆಯಾಗಿ ಲೆಕ್ಕ ಹಾಕಬೇಕು. ಬಡ್ಡಿಗೆ ದಿನಭತ್ಯೆ ಲೆಕ್ಕ ಹಾಕಲಾಗಿದೆ, ವಿವರ ಈ ಕೆಳಗಿನಂತಿದೆ.</p> <p>ಲೆಕ್ಕ ಶೀರ್ಷಿಕೆ (420) ಹೊಂದಾಣಿಕೆ ಬಿಲ್ಲಿನ ಮೊತ್ತ 8000:23-05-01 ಚೆಕ್ ನಂ 321449:06:2001ರಂದು ಹೊಂದಾಣಿಕೆಯಾಗಿದೆ.</p> <p>ಎಂ.ಕೊಟ್ಟೇಶಿ, ಯೋಜನಾ ಸಹಾಯಕರು:-</p> <p>ಮೂಲ ವೇತನ ರೂ. 5850.00</p> <table border="1"> <tr> <td>23.05.01</td> <td>ಬೆಳಿಗ್ಗೆ 8-20 ಕೊನಸಪೇಟೆ ರಾತ್ರಿ</td> <td>24.05.01</td> <td>ಬೆಳಿಗ್ಗೆ 6-00</td> <td>ಡಿಎ 75</td> <td>ಹೊಸಪೇಟೆ 1 ದಿನ 2</td> <td>325-50</td> </tr> <tr> <td>24.05.01</td> <td>ಬೆ:10.00ಗಂಟೆ ಬೆಂಗಳೂರು</td> <td>ಮೈಸೂರು ಬೆ:10.00 ಗಂಟೆ</td> <td></td> <td></td> <td></td> <td></td> </tr> <tr> <td>24.05.01</td> <td>ಬೆ:10.00 ಗಂಟೆಯಿಂದ</td> <td>31.05.01</td> <td>ಮೈಸೂರಿನಲ್ಲಿ ವಸತಿ ಕಾರ್ಮೋ ರೇಷನ್</td> <td>7 1 ದಿನ 2 ನ</td> <td></td> <td>638.00</td> </tr> <tr> <td></td> <td></td> <td></td> <td></td> <td>85-00</td> <td></td> <td>2</td> </tr> <tr> <td></td> <td></td> <td></td> <td></td> <td>7 1 ದಿನ 2</td> <td></td> <td></td> </tr> </table>	23.05.01	ಬೆಳಿಗ್ಗೆ 8-20 ಕೊನಸಪೇಟೆ ರಾತ್ರಿ	24.05.01	ಬೆಳಿಗ್ಗೆ 6-00	ಡಿಎ 75	ಹೊಸಪೇಟೆ 1 ದಿನ 2	325-50	24.05.01	ಬೆ:10.00ಗಂಟೆ ಬೆಂಗಳೂರು	ಮೈಸೂರು ಬೆ:10.00 ಗಂಟೆ					24.05.01	ಬೆ:10.00 ಗಂಟೆಯಿಂದ	31.05.01	ಮೈಸೂರಿನಲ್ಲಿ ವಸತಿ ಕಾರ್ಮೋ ರೇಷನ್	7 1 ದಿನ 2 ನ		638.00					85-00		2					7 1 ದಿನ 2			<p>ಲೆಕ್ಕ ಪರಿಶೋಧನೆಯಲ್ಲಿ ವಸೂಲಾತಿಗೆ ಸೂಚಿಸಿದಂತೆ ಈ ಮುಂದಿನಂತೆ ವಸೂಲಿ ಮಾಡಲಾಗಿದೆ.</p> <table border="1"> <thead> <tr> <th>ಕ್ರ. ಸಂ</th> <th>ಹೆಸರು</th> <th>ರಸೀದಿ ಸಂ /ದಿನಾಂಕ</th> <th>ಮೊತ್ತ</th> </tr> </thead> <tbody> <tr> <td>1</td> <td>ಎಸ್.ವೈ ಸೋಮಶೇಖರ್</td> <td>17024/ 15.09.05</td> <td>250.00</td> </tr> <tr> <td>2</td> <td>ಜೈನುಲ್ಲಾ ಬಳ್ಳಾರಿ</td> <td>17023/ 15.09.05</td> <td>197.00</td> </tr> <tr> <td>3</td> <td>ಎಂ. ಕೊಟ್ಟೇಶ್</td> <td>17029/ 16.09.05</td> <td>261.00</td> </tr> <tr> <td></td> <td>ಒಟ್ಟು ಮೊತ್ತ</td> <td></td> <td>708.00</td> </tr> </tbody> </table> <p>ಆದರೆ ಲೆಕ್ಕ ಪರಿಶೋಧನೆ ವರದಿಯನ್ನು ರೂ.859/-ಎಂದು ತಪ್ಪಾಗಿ ಲೆಕ್ಕಚಾರ ಆಗಿದೆ. ವಾಸ್ತವವಾಗಿ ರೂ.708/- ಮೊತ್ತ ವಸೂಲಿ ಮೊತ್ತ ಆಗಿರುತ್ತದೆ. ಅದನ್ನು ವಸೂಲಿ ಮಾಡಲಾಗುತ್ತದೆ.</p> <p>ಈ ಹಿನ್ನೆಲೆಯಲ್ಲಿ ಸದರಿ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.</p>	ಕ್ರ. ಸಂ	ಹೆಸರು	ರಸೀದಿ ಸಂ /ದಿನಾಂಕ	ಮೊತ್ತ	1	ಎಸ್.ವೈ ಸೋಮಶೇಖರ್	17024/ 15.09.05	250.00	2	ಜೈನುಲ್ಲಾ ಬಳ್ಳಾರಿ	17023/ 15.09.05	197.00	3	ಎಂ. ಕೊಟ್ಟೇಶ್	17029/ 16.09.05	261.00		ಒಟ್ಟು ಮೊತ್ತ		708.00		
23.05.01	ಬೆಳಿಗ್ಗೆ 8-20 ಕೊನಸಪೇಟೆ ರಾತ್ರಿ	24.05.01	ಬೆಳಿಗ್ಗೆ 6-00	ಡಿಎ 75	ಹೊಸಪೇಟೆ 1 ದಿನ 2	325-50																																																					
24.05.01	ಬೆ:10.00ಗಂಟೆ ಬೆಂಗಳೂರು	ಮೈಸೂರು ಬೆ:10.00 ಗಂಟೆ																																																									
24.05.01	ಬೆ:10.00 ಗಂಟೆಯಿಂದ	31.05.01	ಮೈಸೂರಿನಲ್ಲಿ ವಸತಿ ಕಾರ್ಮೋ ರೇಷನ್	7 1 ದಿನ 2 ನ		638.00																																																					
				85-00		2																																																					
				7 1 ದಿನ 2																																																							
ಕ್ರ. ಸಂ	ಹೆಸರು	ರಸೀದಿ ಸಂ /ದಿನಾಂಕ	ಮೊತ್ತ																																																								
1	ಎಸ್.ವೈ ಸೋಮಶೇಖರ್	17024/ 15.09.05	250.00																																																								
2	ಜೈನುಲ್ಲಾ ಬಳ್ಳಾರಿ	17023/ 15.09.05	197.00																																																								
3	ಎಂ. ಕೊಟ್ಟೇಶ್	17029/ 16.09.05	261.00																																																								
	ಒಟ್ಟು ಮೊತ್ತ		708.00																																																								

31.05.01 ಬೆಂಗಳೂರು	1 8 2 ಯಿಂದ ಹೊಸಪೇಟೆ		ಹೊಸಪೇ ಟೆ ಡಿಎ			32.00
					ಓಚರ್	793.00
						<u>1564.00</u>
						2267.00

1. ಮೂಲ ವೇತನ 5850.00

1	01.06.2001ಕ್ಕೆ	2329.00
2	ಪಾವತಿ(-)	2267.00
	ವಸೂಲಿ	62.00

2. ಅದೇ ರೀತಿ

ಡಾ: ಎನ್.ವೈ. ನೋಮಶೇಖರ ಯೋಜನಾ ಸಹಾಯಕರು

1	23.05.01ರಿಂದ 31.05.01 ಪಾವತಿ(-)	2329.00
		2267.00
	ವಸೂಲಿ	62.00

3. ಜೈಗೂರ, ಯೋಜನಾ ಸಹಾಯಕರು ಮೂಲ ವೇತನ 6450.00

1	23.05.01ರಿಂದ 31.05.01ವರೆಗೆ ಒಟ್ಟು ಪಾವತಿ(-))	2464.00
		2267.00
	ವಸೂಲಿ	197.00

ಲೆಕ್ಕ ಶೀರ್ಷಿಕೆ(420) ಪುರತತ್ವ:-

ಪ್ರಯಾಣ ಭತ್ಯೆ ಬಿಲ್ಲಿನಲ್ಲಿ ಅಟೋ ಚಾರ್ಜ್ ಕ್ಲೇಮ್ ಮಾಡಿದ ಬಗ್ಗೆ:-

ಬಿಲ್ಲಿನ ಮೊತ್ತ 6000.00: ಜನವರಿ 2002

ಶ್ರೀ ಎಂ. ಕೊಟ್ಟೇಶಿ, ಪ್ರಯಾಣ ಭತ್ಯೆ ಬಿಲ್ಲು, ಯೋಜನಾ ಸಹಾಯಕರು.

1) 14.01.2002 ರಿಂದ 30.01.2002 ರವರೆಗೆ

ದಿನಭತ್ಯೆ 1200.00

	<p>ಬಸ್ಸು ಚಾರ್ಜ್ 649.00 ಆಟೋ ಚಾರ್ಜ್ 151.00 ಚಾರ್ಜ್ 498.00 ಡಿಎ 1200.00 1698.00 ಕ್ಲೇಮ್ ಮಾಡಿದ್ದು 1849.00 (-)1698.00 ವಸೂಲಿ ಮಾಡುವುದು 151.00</p> <p>2) ಶ್ರೀ ಎಂ. ಕೊಟ್ಟೇಶಿ, ಯೋಜನಾ ಸಹಾಯಕರು. 11.02.02 ರಿಂದ 13.02.02 ರವರೆಗೆ ಪ್ರಯಾಣ ಬಸ್ಸು ಚಾರ್ಜ್ 139.00 ಆಟೋ ಸೇರಿ ಬಸ್ಸು ಚಾರ್ಜ್ 91.00 ಆಟೋ ಚಾರ್ಜ್ 48.00 ವಸೂಲಿ (151+48) ಒಟ್ಟು 199.00 ವಸೂಲಿ</p> <p>3). ವೈ ನೋಮಶೇಖರ, ಯೋಜನೆ ಸಹಾಯಕರು 14.01.02 ರಿಂದ 30.01.02 ಬಸ್ಸು ಚಾರ್ಜ್ ಮತ್ತು ಆಟೋ ಚಾರ್ಜ್ 649.00 ದಿನಭತ್ಯೆ 1200.00 ಒಟ್ಟು 1849.00 ಬಸ್ಸು ಚಾರ್ಜ್ 649.00 ಆಟೋ ಚಾರ್ಜ್ (-)488.00 461.00</p> <p>ಆಟೋ ಚಾರ್ಜ್ 188.00ಗಳನ್ನು ವಸೂಲಿ ಮಾಡುವುದು ಒಟ್ಟು ಕ್ರಮ ಸಂಖ್ಯೆ (1-6)ವರೆಗೆ ರೂ.859.00ಗಳನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಲು ಸೂಚಿಸಿದೆ.</p>			
123	<p>ವಿಶ್ವವಿದ್ಯಾಲಯದ ಆವರಣದಲ್ಲಿ ವಿವಿಧ ಪ್ಯಾನಲ್ ಬೋರ್ಡುಗಳಿಗೆ ಕಟೌಟ್‌ಗಳನ್ನು ಅಳವಡಿಸಿದ ಕಾಮಗಾರಿಯ ಪಾವತಿಯಲ್ಲಿ ಕಂಡು ಬಂದ ಲೋಪಗಳು ಆಕ್ಷೇಪಿಸಿದ ಮೊತ್ತ 9061.00:- ವಿಶ್ವವಿದ್ಯಾಲಯದ ವಿವಿಧ ಪ್ಯಾನಲ್ ಬೋರ್ಡುಗಳಿಗೆ ಕಟೌಟ್‌ಗಳನ್ನು ಅಳವಡಿಸಿದ ಮೊತ್ತದ ಕಾಮಗಾರಿಯ ಬಿಲ್ಲುಗಳನ್ನು ಪರಿಶೀಲಿಸಿದಾಗ ಈ ಕೆಳಗೆ ವಿವರಿಸಿದ ಲೋಪಗಳು ಕಂಡು ಬಂದಿರುತ್ತವೆ.</p>	<p>1. ಸದರಿ ಸಾಮಗ್ರಿಗಳ ವಿವರಗಳನ್ನು ಅಳತೆ ಪುಸ್ತಕದಲ್ಲಿ ನಮೂದಿಸಲಾಗಿದೆ. 2. ಮಾನ್ಯ ಕುಲಪತಿಗಳ ಅನುಮೋದನೆ ಹಿನ್ನೆಲೆಯಲ್ಲಿ ಕಟ್ಟಡ ಸಲಹಾ ಸಮಿತಿ ಘಟನೋತ್ತರ ಅನುಮೋದನೆ ಕಂಡು</p>		

	<p>1. ಸದರಿ ಸಾಮಗ್ರಿ ಖರೀದಿಸಲು ಕರಾರು ಪತ್ರದಲ್ಲಿ ಸಾಮಗ್ರಿಗಳ ವಿವರ ಮತ್ತು ಬಿಲ್ಲು ಸಂಖ್ಯೆ ಇರುವುದಿಲ್ಲ.</p> <p>2. ಖರೀದಿ ಸಲಹಾ ಸಮಿತಿಯ ಘಟನೋತ್ತರ ಮಂಜೂರಾತಿ ಸದರಿ ಖರ್ಚಿಗೆ ಪಡೆಯುವುದು</p> <p>3. ಅಂದಾಜು ವೆಚ್ಚ ರೂ.9968.00ಕ್ಕೆ ಮಾನ್ಯ ಕುಲಸಚಿವರ ಸಹಿ ಪಡೆಯುವುದು.</p> <p>4. ಈ ಕಾಮಗಾರಿ ಬಿಲ್ಲಿನ ಮೊತ್ತ 9061.00ನ ಚೆಕ್‌ನ್ನು ದಿನಾಂಕ 13.01.2001 ರಂದು ರವಾನೆ ಶಾಖೆಯ ಮೂಲಕ (ರವಾನೆ ಸಂಖ್ಯೆ 4116) ಶ್ರೀ ವಿನಾಯಕ ಎಲೆಕ್ಟ್ರಿಕಲ್ಸ್ ಹೊಸಪೇಟೆ ಇವರಿಗೆ ಬೈ ಹ್ಯಾಂಡ್ ಮೂಲಕ ರವಾನಿಸಿ, ಸ್ವೀಕೃತಿ ಪತ್ರ ಅವರಿಂದ ಪಡೆದು ತಂದು, ರಿಜಿಸ್ಟರದಲ್ಲಿ ಲಗತ್ತಿಸಿದೆ. ಈ ಚೆಕ್‌ನ್ನು ಬೈ ಹ್ಯಾಂಡ್ ಮೂಲಕ ತಲುಪಿಸಿದ್ದಕ್ಕೆ ತನಿಖೆಯು ತೀವ್ರವಾಗಿ ಆಕ್ಷೇಪಿಸುತ್ತದೆ.</p> <p>5. ಮಾರಾಟ ತೆರಿಗೆ ಶೇ.10 ರಷ್ಟು ದರದಲ್ಲಿ ಮುರಿದಿರುವುದಿಲ್ಲ. ಹಾಗೂ ಅಭಿವೃದ್ಧಿ ಸಭೆ ಸಹ ಮುರಿದಿರುವುದಿಲ್ಲ.</p> <p>ಮೇಲಿನಂತೆ, ವಿವರಿಸಿದ ಲೋಪಗಳು ಇರುವುದರಿಂದ ಹಿನ್ನೆಲೆಯಲ್ಲಿ ಓರ್ವ ಸಂಖ್ಯೆ 287: 12.07.01 ರಲ್ಲಿ ಪಾವತಿಸಿದ ಮೊತ್ತ ರೂ.9061.00ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ.</p>	<p>ಬರುವುದಿಲ್ಲ.</p> <p>3. ಅಂದಾಜುವೆಚ್ಚಕ್ಕೆ ಮಾನ್ಯ ಕುಲಸಚಿವರ ಸಹಿ ಪಡೆಯಲಾಗುವುದು</p> <p>4. ಚೆಕ್‌ಗಳನ್ನು ಅಂಚೆ ಮೂಲಕ ರವಾನಿಸಲಾಗುವುದು. ಇನ್ನು ಮುಂದೆ ಈಗಾಗದೇ ಕ್ರಮವಹಿಸಲಾಗುವುದು.</p> <p>ಈ ಮೇಲ್ಕಂಡ ವಿವರಣೆಯ ಹಿನ್ನೆಲೆಯಲ್ಲಿ ಸದರಿ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.</p>																	
124	<p>ರಾಜಧನ ಪರಿಷ್ಕೃತ ಹೊಸ ದರಗಳಲ್ಲಿ ಮುರಿಯದಿರುವ ಪ್ರಕರಣ ವಸೂಲಾತಿಗೆ ಸೂಚಿಸಿದ ಮೊತ್ತ 205:-</p> <p>ಪ್ರಸ್ತುತ ಸಾಲಿನಲ್ಲಿ ಕೈಗೆತ್ತಿಕೊಂಡ ಕಾಮಗಾರಿ ಬಿಲ್ಲುಗಳಲ್ಲಿ ನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬೆಂಗಳೂರು ಇವರ ಪತ್ರ ಸಂಖ್ಯೆ: ಗಭೂಇ: ಡಿಸಿಬಿ:ಪಿಡಬ್ಲ್ಯೂಡಿ:2001-02 8353 ದಿನಾಂಕ 13.08.2001 :30.08.2001 ರ ಪ್ರಕಾರ ರಾಜಧನ ಪರಿಷ್ಕೃತ ಹೊಸ ದರಗಳಲ್ಲಿ ಮುರಿಯದೇ ಹಳೇ ದರಗಳಲ್ಲಿ ಮುರಿದಿರುತ್ತಾರೆ. ಇದರಿಂದ ಸರ್ಕಾರಕ್ಕೆ ಒಟ್ಟಾರೆ ಮೊತ್ತ 205 ಗಳ ಹನಿ ಉಂಟಾಗಿದೆ. ಕಾರಣ ಕಡಿಮೆ ಮುರಿದಿರುವ ರಾಜಧನ ಮೊತ್ತ ರೂ.205.00ಗಳನ್ನು ಸಂಬಂಧಪಟ್ಟವರಿಂದ ವಸೂಲು ಮಾಡಿ ಸರ್ಕಾರಿ ಲೆಕ್ಕ ಶೀರ್ಷಿಕೆಗೆ ಜಮಾ ಮಾಡುವುದು.</p> <p>ವಿವರ ಅನುಬಂಧ 39 ರಲ್ಲಿ ವಿವರಿಸಿ ವರದಿಗೆ ಲಗತ್ತಿಸಿದೆ.</p>																		
125	<p>ಕಾಮಗಾರಿ ಬಿಲ್ಲುಗಳಲ್ಲಿ ವಾಣಿಜ್ಯ ತೆರಿಗೆ ಕಡಿಮೆ ಮುರುವಳಿ ಮಾಡಿರುವುದು: ವಸೂಲಾತಿಗೆ ಸೂಚಿಸಿದ ಮೊತ್ತ 76872.00</p> <p>2000-01ನೇ ಸಾಲಿನಲ್ಲಿ ಕಾಮಗಾರಿ ಬಿಲ್ಲುಗಳಲ್ಲಿ ಕಡಿಮೆ ವಾಣಿಜ್ಯ ತೆರಿಗೆ ಮುರುವಳಿ ಮಾಡಲಾಗಿದೆ. ವಿವರಗಳು ಈ ಕೆಳಗಿನಂತಿವೆ. ವಾಣಿಜ್ಯ ಇಲಾಖೆಯಿಂದ ಪಡೆದ 8 ಬಿ ಫಾರಂನ್ನು ತನಿಖೆಗೆ ಹಾಜರುಪಡಿಸಿಲ್ಲ. ಪರಿಷ್ಕೃತ ವಾಣಿಜ್ಯ ತೆರಿಗೆ ಶೇ 10 ರಂತೆ ಮುರುವಳಿ ಮಾಡಬೇಕಾಗಿದ್ದು ಮಾಡಿರುವುದಿಲ್ಲ. ವಿವರಗಳು ಈ ಕೆಳಗಿನಂತಿವೆ.</p> <table border="1" data-bbox="206 1200 1030 1489"> <thead> <tr> <th>1</th> <th>2</th> <th>3</th> <th>4</th> <th>5</th> </tr> </thead> <tbody> <tr> <td>ಓ.ಸಂ:ಡಿ: ಬಿ.ಮೊ</td> <td>ಕಾಮಗಾರಿ ಹೆಸರು</td> <td>ಬಿಲ್ಲಿನಲ್ಲಿ ಮುರಿಯ ಬೇಕಾದದ್ದು</td> <td>ಮೊತ್ತ ಮುರುವಳಿ ಮಾಡಿದ್ದು</td> <td>ಕಡಿಮೆ ಮುರುವಳಿ ಮಾಡಿದ ಮೊತ್ತ ವಸೂಲಿ</td> </tr> <tr> <td>1148:19-2 ರೂ.199132</td> <td>ದಶಮಾನೋತ್ಸವ ಕಟ್ಟಡ ಸಿ ಬ್ಲಾಕ್ ಕಾಮಗಾರಿ</td> <td>ಶೇ.10 199 14-00</td> <td>ಶೇ 4 7966.00</td> <td>ವಿಜಯ ಮಹಾಂತೇಶ ಅಂಗಡಿ</td> </tr> </tbody> </table>	1	2	3	4	5	ಓ.ಸಂ:ಡಿ: ಬಿ.ಮೊ	ಕಾಮಗಾರಿ ಹೆಸರು	ಬಿಲ್ಲಿನಲ್ಲಿ ಮುರಿಯ ಬೇಕಾದದ್ದು	ಮೊತ್ತ ಮುರುವಳಿ ಮಾಡಿದ್ದು	ಕಡಿಮೆ ಮುರುವಳಿ ಮಾಡಿದ ಮೊತ್ತ ವಸೂಲಿ	1148:19-2 ರೂ.199132	ದಶಮಾನೋತ್ಸವ ಕಟ್ಟಡ ಸಿ ಬ್ಲಾಕ್ ಕಾಮಗಾರಿ	ಶೇ.10 199 14-00	ಶೇ 4 7966.00	ವಿಜಯ ಮಹಾಂತೇಶ ಅಂಗಡಿ	<p>2000-01ನೇ ಸಾಲಿನಲ್ಲಿ ಕೈಗೊಂಡ ಕಾಮಗಾರಿ ಕೆಲಸಗಳಲ್ಲಿ ಆಕ್ಷೇಪಣೆಯಲ್ಲಿ ಸೂಚಿಸಿದ ಗುತ್ತಿಗೆದಾರರು ವಾಣಿಜ್ಯ ಇಲಾಖೆಯಿಂದ ಪಡೆದ 8 ಬಿ ಫಾರಂ ಸಲ್ಲಿಸಿದ್ದಾರೆ. ಆ ಪ್ರಕಾರವಾಗಿ ಶೇ 4 ರಂತೆ ಮಾರಾಟ ತೆರಿಗೆ ಮುರುವಳಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಆಕ್ಷೇಪಣೆ ಕೈಬಿಡಲು ಕೋರಲಾಗಿದೆ.</p>		
1	2	3	4	5															
ಓ.ಸಂ:ಡಿ: ಬಿ.ಮೊ	ಕಾಮಗಾರಿ ಹೆಸರು	ಬಿಲ್ಲಿನಲ್ಲಿ ಮುರಿಯ ಬೇಕಾದದ್ದು	ಮೊತ್ತ ಮುರುವಳಿ ಮಾಡಿದ್ದು	ಕಡಿಮೆ ಮುರುವಳಿ ಮಾಡಿದ ಮೊತ್ತ ವಸೂಲಿ															
1148:19-2 ರೂ.199132	ದಶಮಾನೋತ್ಸವ ಕಟ್ಟಡ ಸಿ ಬ್ಲಾಕ್ ಕಾಮಗಾರಿ	ಶೇ.10 199 14-00	ಶೇ 4 7966.00	ವಿಜಯ ಮಹಾಂತೇಶ ಅಂಗಡಿ															

					ಇವರಿಂದ			
1149:19-2 ರೂ.283958	ದಶಮಾನೋತ್ಸವ ಕಟ್ಟಡ ಸಿ ಬ್ಲಾಕ್ ಕಾಮಗಾರಿ ಎ ಬ್ಲಾಕ್ ಕಾಮಗಾರಿ ಶಿ	ಶೇ.10 28395.00	ಶೇ 6 17040.00	11358.00	ನಟರಾಜ ಟೆಂ ಗುತ್ತಿಗೆದಾರರಿಂದ ವಸೂಲಿ			
1147:19-2 ರೂ.255044	ದಶಮಾನೋತ್ಸವ ಕಟ್ಟಡ ಸಿ ಬ್ಲಾಕ್ ಕಾಮಗಾರಿ ಮೊದಲನೇ ಬ್ಲಾಕ್ ಕಾಮಗಾರಿ	ಶೇ 25504-00	ಶೇ.8 20424.00	ಎಲ್. ಶಿದ್ದರಾಮ ಇವರಿಂದ				
(ಸಂಕಿಂಗ್ ಫಂಡ್ ಯೋಜನೆ ಆರ್‌ಸಿ 255044 5-9 ರೂ.27232	ಆಡಳಿತ ಕಟ್ಟಡದ ಎದುರು ಉದ್ಯಾನವನಕ್ಕೆ ಆಂತರಿಕ ಪೈಪು ಲೈನು ಹಾಗೂ ಔಷಧಿ ಸ್ತೆಯರ್	ಶೇ.10 2723.00	ಶೇ 4 1090.00	ಎಲ್.ಕೆ.ಕ ಇವರಿಂದ 1633.00 ಆರ್.ಕೆ. ಕನ್ಯಯ್ಯ				
15-54935 02.03.02 ರೂ. 22200	ತೋಟಗಾರಿಕೆ ವಿಭಾಗದ ನೀರಿನ ಪೈಪು ಹಾಗೂ ಔಷಧಿ ಸ್ತೆಯರ್	ಶೇ 10 1766.00	ಶೇ 4 888.00	888.00 ಸರ್ವೋದಯವಾ ಜ ಸಿ. ಹೊಸಪೇಟೆ ಇವರಿಂದ ವಸೂಲಿ				
163080	ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗಾರ್ಡನ್ ಬೆಳೆಸುವುದು	16308.00	13047.00	3261.00ಪಿ. ಪದ್ಮಾವತಿ ಇವರಿಂದ ವಸೂಲಿ				
			ಒಟ್ಟು	34388-00				
<p>ಸಂಬಂಧಪಟ್ಟ ಗುತ್ತಿಗೆದಾರರಿಂದ ವಸೂಲಿ ಮಾಡುವುದು ಅದೇ ರೀತಿ ಅನುಬಂಧ 40ರಲ್ಲಿ ವಿವರಿಸಿದ ಕಡಿಮೆ ಮುಂದಿರುವ ಮಾರಾಟ ತೆರಿಗೆಯ ಮೊತ್ತ ರೂ. 30637.00 ಗಳನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡುವುದು. ಒಟ್ಟಾರೆ ಕಡಿಮೆ ಮುಂದಿರುವ ಮಾರಾಟ ತೆರಿಗೆಯ ಮೊತ್ತ ರೂ.76872.00 (34388+42357)ಗಳನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಿ, ಸರಕಾರಿ ಲೆಕ್ಕ ಶೀರ್ಷಿಕೆಗೆ ಜಮಾ ಮಾಡುವವರೆಗೆ ವಸೂಲಾತಿಯಲ್ಲಿ ಇರಿಸಿದೆ.</p>								
126	<p>ಗುತ್ತಿಗೆದಾರರ ಕಲ್ಯಾಣ ನಿಧಿ ಪಂತಿಕೆ (ಸಿಬಿಎಸ್)ಮುಂದಿಲ್ಲ:- 2001-02ನೇ ಸಾಲಿನಲ್ಲಿ ಕಾಮಗಾರಿಗಳ ಬಿಲ್ಲುಗಳಲ್ಲಿ ಗುತ್ತಿಗೆದಾರರ ಕಲ್ಯಾಣ ನಿಧಿಯನ್ನು ಮುರುವಳಿ ಮಾಡಿಲ್ಲ. ರೂ. 100-00 ಗಳಿಗೆ ಶೇ.1 ರಂತೆ ಮುರುವಳಿ ಮಾಡಲು ಸೂಚಿಸಿದೆ. ಈ ಕೆಳಗೆ ನಮೂದಿಸಿದ ಕಾಮಗಾರಿಗಳಲ್ಲಿ 1 ರಂತೆ (ಸಿಬಿಎಫ್)ಮುರುವಳಿ ಮಾಡಿಲ್ಲ ವಿವರಗಳು ಈ ಕೆಳಗಿನಂತಿವೆ.</p>							

	ಓಚರ್:ದಿ	ಕಾಮಗಾರಿಯ ಹೆಸರು	ಗುತ್ತಿಗೆದಾರರ ಹೆಸರು	ಸಿಬ್ಬಂದಿ ಮುರುವಳಿ ಮೊತ್ತ	ವಸೂಲಿ ಮೊತ್ತ
1	1148 19.02.02	ಶತಮಾನೋತ್ಸವ ಕಟ್ಟಡ ಸಿ ಬ್ಲಾಕ್	ವಿಜಯ ಮಹಾಂತೇಶ ಅಂಗಡಿ	199132 X.1 199-00	199.00
2	1149 19.02.02	ಶತಮಾನೋತ್ಸವ ಕಟ್ಟಡ ಎ ಬ್ಲಾಕ್	ಟಿ.ಎಂ ನಟರಾಜ	283958	284.00
3	1147 19.02.02	ಶತಮಾನೋತ್ಸವ ಕಟ್ಟಡ ಮೊದಲನೆ ಬ್ಲಾಕ್	ಎಲ್. ಶಿದ್ದರಾಮ	255044 X.1 255-00	255.00
	ಸಿಂಕಿಂಗ್ ಫಂಡ್		ಅರೆಕೆ ಕಾಯ್ದೆ	27232 X.1 27-00	27.00
	344141 05.09.01	ಆಡಳಿತ ಕಟ್ಟಡ ಎದುರು ಉದ್ಯಾನವನಕ್ಕೆ ಆಂತರಿಕ ವ್ಯಯ ಲೈನು ಮಾಡುವುದು.			
	163080 05.09.01	ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗಾರ್ಡನ್ ಬೆಳೆಸುವುದು		163080 X.1 163-00	163.00
					928.00
ಸಂಬಂಧಪಟ್ಟವರಿಂದ 928.00ಗಳನ್ನು ವಸೂಲಿಸುವುದು.					
127	<p>ಸಿಂಕಿಂಗ್ ಫಂಡ್ ಚೆಕ್ ಸಂಖ್ಯೆ 1554939 ಸರ್ವೋದಯ ಏಜೆನ್ಸಿ ಹೊಸಪೇಟೆ ಮಾರಾಟ ತೆರಿಗೆ ಕಡಿಮೆ ಮುರುವಳಿ (02.03.02):-</p> <p>2001-02ನೇ ಸಾಲಿನಲ್ಲಿ ತೊಟಗಾರಿಕೆ ವಿಭಾಗದ ನೀರಿನ ವ್ಯಯ ಹಾಗೂ ಔಷಧಿ ಸ್ತ್ರೆಯರ್ ಖರೀದಿಯನ್ನು ಸರ್ವೋದಯ ಏಜೆನ್ಸಿ ಇವರಲ್ಲಿ (1550 ಅಡಿ ವ್ಯಯ)ಖರೀದಿ ಮಾಡಿದ್ದು ಮಾರಾಟ ತೆರಿಗೆ ಕಡಿಮೆ ವಸೂಲಿ ಮಾಡಿದೆ.</p> <p>ಬಿಲ್ಲು ಸಂಖ್ಯೆ 5325: ರೂ. 22200.00 15.02.02 ಮಾರಾಟ ತೆರಿಗೆ 2220.00 ಶೇ.10 ರಂತೆ</p>				
<p>2001-02ನೇ ಸಾಲಿನಲ್ಲಿ ತೊಟಗಾರಿಕೆ ವಿಭಾಗದ ನೀರಿನ ವ್ಯಯ ಹಾಗೂ ಔಷಧಿ ಸ್ತ್ರೆಯರ್ ಖರೀದಿಯನ್ನು ಮೆ. ಸರ್ವೋದಯ ಏಜೆನ್ಸಿ ಇವರಲ್ಲಿ ಖರೀದಿಸಲಾಗಿದೆ. ಸದರಿ ಸಂಸ್ಥೆಯವರು KST (Registered firm)ಹೊಂದಿದ್ದಾರೆ. ಇವರಿಗೆ ಮಾರಾಟ ತೆರಿಗೆ ಶೇ.4 ಮಾತ್ರ ಅನ್ವಯವಾಗುತ್ತದೆ. ಆ ಪ್ರಕಾರ ಮಾರಾಟ ತೆರಿಗೆ ಶೇ. 4 ಮುರುವಳಿ ಮಾಡಲಾಗಿದೆ.</p> <p>ಈ ಹಿನ್ನೆಲೆಯಲ್ಲಿ ಸದರಿ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.</p>					

	<p>ಮುರುವಳಿ 4ಶೇ ಮಾಡಿದ್ದು 888.00 1332.00</p>			
	<p>ರೂ. 1332.00 ನ್ನು ಸರ್ವೋದಯ ಏಜೆನ್ಸಿ ಅಪರಿಂದ ವಸೂಲಿ ಮಾಡುವುದು.</p>			
128	<p>ದಶಮಾನೋತ್ಸವ ಕಟ್ಟಡ 'ಸಿ' ಬ್ಲಾಕು ಕಾಮಗಾರಿಯಲ್ಲಿ ರಾಜಧಾನ ಮುರುವಳಿ ಮಾಡಿಲ್ಲ. 2000-01ನೇ ಸಾಲಿನಲ್ಲಿ ದಶಮಾನೋತ್ಸವ ಕಟ್ಟಡ ಸಿ ಬ್ಲಾಕು ಕಾಮಗಾರಿಯನ್ನು ವಿಜಯ ಮಹಾಂತೇಶ ಅಂಗಡಿ ಗುಲ್ಬರ್ಗಾ ಇವರಿಗೆ ಗುತ್ತಿಗೆ ನೀಡಬೇಕಾಗಿದ್ದು ಸದ್ರಿ ಕಾಮಗಾರಿಯಲ್ಲಿ ರಾಜಧಾನ ಮುರುವಳಿ ಮಾಡಬಾರದೆಂದು ದಿನಾಂಕ: 31.01.02 ರಂದು ಹೈಕೋರ್ಟ್ ಆಫ್ ಕರ್ನಾಟಕ ಬೆಂಗಳೂರು ಇವರಿಂದ ಆದೇಶ ತಂದಿರುತ್ತಾರೆ. ಆದೇಶದಲ್ಲಿ ಕಾಮಗಾರಿಗೆ ಬೇಕಾಗುವ (ಕಲ್ಲು, ಇಟ್ಟಿಗೆ, ಉಸುಕು, ಗರಸು) ಇವುಗಳನ್ನು ಖಾಸಗಿಯವರಿಂದ ಪಡೆದು ಹಣ ಪಾವತಿ ಮಾಡಿರುತ್ತಾರೆ. ಕಾರಣ ಬಿಲ್ಲಿನಲ್ಲಿ ರಾಜಧಾನ ಮುರಿಯಬಾರದೆಂದು ತಿಳಿಸಿರುತ್ತಾರೆ. ಈ ಕಾಮಗಾರಿಯಲ್ಲಿ ಖಾಸಗಿ ಗುತ್ತಿಗೆದಾರರಿಂದ ಖರೀದಿ ಮಾಡಿದ ಬಗ್ಗೆ ದೃಢೀಕರಣ ಪತ್ರವನ್ನು ಅಥವಾ ಖರೀದಿ ಮಾಡಿದ ಓಚರನ್ನು ಕಾಮಗಾರಿ ಬಿಲ್ಲಿಗೆ ಲಗತ್ತಿಸಿಲ್ಲ. ಕಾರಣ ಅಳತೆ ಪುಸ್ತಕ 60 ಪು 14-19ರಲ್ಲಿ ರಾಜಧಾನ ಮುರುವಳಿ ಮಾಡಿದ ಮೊತ್ತ 3410.00 ಇರುತ್ತದೆ. ಖಾಸಗಿದಾರರಲ್ಲಿ ಖರೀದಿ ಮಾಡಿದ (ಕಲ್ಲು ಉಸುಕು ಇಟ್ಟಿಗೆ ಗರಸು) ಓಚರನ್ನು ತನಿಖೆಗೆ ಹಾಜರುಪಡಿಸುವವರೆಗೆ ರೂ. 3410.00ಗಳನ್ನು ಆಕ್ಷೇಪಣೆಯಿಲ್ಲದಲಾಗಿದೆ.</p>	<p>ಶ್ರೀ ವಿಜಯ ಮಹಾಂತೇಶ ಅಂಗಡಿ ಗುತ್ತಿಗೆದಾರರು ಇವರ ಕಾಮಗಾರಿ ಬಿಲ್‌ನಲ್ಲಿ ರಾಜಧಾನ ಮುರುವಳಿ ಮಾಡದಿರುವ ಬಗ್ಗೆ ಹೈಕೋರ್ಟ್‌ದಿಂದ ತಡೆಯಾಜ್ಞೆ ಇದ್ದುದರಿಂದ ಕಡಿತಗೊಳಿಸಿರುವುದಿಲ್ಲ. ಇನ್ನು ಮುಂದೆ ಗುತ್ತಿಗೆದಾರರು ಖರೀದಿ ಮಾಡಿದ ಪ್ರಮಾಣ ಪತ್ರವನ್ನು ಪಡೆಯಲಾಗುವುದು. ಈ ಹಿನ್ನೆಲೆಯಲ್ಲಿ ಸದರಿ ಪ್ರಾರವನ್ನು ಕೈಬಿಡಲು ಕೋರಲಾಗಿದೆ.</p>		
129	<p>ಸಿಂಕಿಂಗ್ ಫಂಡ್ ಅಳತೆ ಪುಸ್ತಕಗಳನ್ನು ತನಿಖೆಗೆ ಹಾಜರುಪಡಿಸಿಲ್ಲ:- 1. ಗ್ರಂಥಾಲಯ ಕಟ್ಟಡ ಕಾರಿಡಾರನಲ್ಲಿ ಮತ್ತು ಸಂಗ್ರಹಾಲಯದ ಮೂರ್ತಿಗಳನ್ನು ಇಡಲು ಷೆಡ್ ಸ್ವಾಲು ಕಟ್ಟಡ ನಿರ್ಮಾಣ ಅಳತೆ ಪುಸ್ತಕವನ್ನು ತನಿಖೆಗೆ ಹಾಜರುಪಡಿಸಿಲ್ಲ. ಸದ್ರಿ ಕಾಮಗಾರಿಯ ಅಳತೆ ಪುಸ್ತಕ ಸಂಖ್ಯೆ 43 ಪು ಸಂಖ್ಯೆ 39-42ನ್ನು ಲೆಕ್ಕ ತನಿಖೆಗೆ ಹಾಜರುಪಡಿಸಿಲ್ಲ. ಸದ್ರಿ ಕಾಮಗಾರಿಯ ಅಳತೆ ಪುಸ್ತಕವನ್ನು ಮುಂದಿನ ಲೆಕ್ಕ ತನಿಖೆಗೆ ಹಾಜರುಪಡಿಸಲು ಸೂಚಿಸಿದೆ. ಬಿಲ್ಲಿನ ಮೊತ್ತ 17848.00 2. ಸಿಂಕಿಂಗ್ ಫಂಡ್ :-ಕ್ರಿಯಾ ಶಕ್ತಿ ಎದುರುಗಡೆ ಉದ್ಯಾನವನ ನಿರ್ಮಾಣ ಯುಜಿಸಿ ಆರ್.ಸಿ.ಸಿ:-ಸದ್ರಿ ಕಾಮಗಾರಿಯ ಅಳತೆ ಪುಸ್ತಕವನ್ನು ತನಿಖೆಗೆ ಹಾಜರುಪಡಿಸಿಲ್ಲ. ಅಳತೆ ಪುಸ್ತಕ ಚೆಕ್ 35(ಪುಟ 22-23) ನ್ನು ಮುಂದಿನ ಲೆಕ್ಕ ತನಿಖೆಗೆ ಹಾಜರುಪಡಿಸಲು ಸೂಚಿಸಿದೆ. ಚೆಕ್ ನಂ.34413436:13.08.01 ರೂ.3203.00 3. ಸಿಂಕಿಂಗ್ ಫಂಡ್ :-ಕ್ರಿಯಾ ಶಕ್ತಿ ಕಟ್ಟಡದ ಎದುರು ಉದ್ಯಾನವನಕ್ಕೆ ಅಂತರಿಕಾ ಪೈಪ್ ಲೈನ್ ಹಾಕಲು ಸಾಮಗ್ರಿ ಖರೀದಿ ಅಳತೆ ಪುಸ್ತಕ ಸಂಖ್ಯೆ 53 (ಪುಟ 18) ನ್ನು ತನಿಖೆಗೆ ಹಾಜರುಪಡಿಸಿಲ್ಲ. ಸದ್ರಿ ಅಳತೆ ಪುಸ್ತಕವನ್ನು ಮುಂದಿನ ಲೆಕ್ಕ ತನಿಖೆಗೆ ಹಾಜರುಪಡಿಸುವುದು. ಚೆಕ್ ಸಂಖ್ಯೆ 344141:05.09.01 ರೂ 272322.00 ನಿವ್ವಳ ಮೊತ್ತ 4. ಸಿಂಕಿಂಗ್ ಫಂಡ್ ಕರ್ನಾಟಕ ವಿಶ್ವವಿದ್ಯಾಲಯ ಗಾರ್ಡನ್ ಬೆಳೆಸುವುದು ಅಳತೆ ಪುಸ್ತಕ ಸಂಖ್ಯೆ 53(ಪುಟ38-41)ನ್ನು ತನಿಖೆಗೆ ಹಾಜರುಪಡಿಸಿಲ್ಲ. ಸದ್ರಿ ಅಳತೆ ಪುಸ್ತಕವನ್ನು ಮುಂದಿನ ಲೆಕ್ಕ ತನಿಖೆಗೆ ಹಾಜರುಪಡಿಸುವುದು. ಬಿಲ್ಲಿನ ಮೊತ್ತ 163080.00 ಇರುತ್ತದೆ.</p>	<p>ವಸ್ತು ಸಂಗ್ರಹಾಲಯದಲ್ಲಿ ಮೂರ್ತಿಗಳನ್ನು ಇಡಲು ಪೆಡಾಸ್ಟಾಲ್‌ಗಳನ್ನು ಕಟ್ಟಿದ ಕೆಲಸದ ಎಂ.ಬಿ.43, ಕ್ರಿಯಾಶಕ್ತಿ ಎದುರುಗಡೆ ಮಾಡಿದ ಉದ್ಯಾನವನ ನಿರ್ಮಿಸಿದ ಕೆಲಸದ ಎಂ.ಬಿ.35, ಕ್ರಿಯಾಶಕ್ತಿ ಎದುರುಗಡೆ ಮಾಡಿದ ಉದ್ಯಾನವನದ ಪೈಪ್ ಲೈನ್ ಖರೀದಿ ಮಾಡಿದ ಎಂ.ಬಿ. 53 ಗಳನ್ನು ಮುಂದಿನ ಲೆಕ್ಕ ತನಿಖೆಗೆ ಹಾಜರುಪಡಿಸಲಾಗುವುದು. ಆದ್ದರಿಂದ ಈ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.</p>		

130	<p>ಮಾರುತಿ ಶಿಲ್ಪ ಕಲಾ ಕೇಂದ್ರ ಇವರಿಂದ ಮಾರಾಟ ತೆರಿಗೆ ಕಡಿಮೆ ವಸೂಲಿ ಮಾಡಿರುವುದು ಲೆಕ್ಕ ಶೀರ್ಷಿಕೆ -610:- 2001-02ನೇ ಸಾಲಿನಲ್ಲಿ ಚೆಕ್ ಸಂಖ್ಯೆ 862866: 184740 ಹೊಂದಾಣಿಕೆ ದಿನಾಂಕ 19.10.02 ರೂ.20000.00ಗಳನ್ನು ಮಾರುತಿ ಶಿಲ್ಪ ಕಲಾ ಕೇಂದ್ರ ಬೆಂಗಳೂರು ಇವರಿಗೆ ಪಾವತಿ ಮಾಡಲಾಗಿದೆ. ಪಾವತಿ ಮಾಡಿದ ಮೊಬಲಗಿಗೆ ಶೇ.4 ರಂತೆ ಮಾರಾಟ ತೆರಿಗೆ ಮುರುವಳಿ ಮಾಡಲಾಗಿದೆ. ಮಾರಾಟ ತೆರಿಗೆ ಪರಿಷ್ಕೃತ ತೆರಿಗೆ ಪ್ರಕಾರ ಶೇ.10ರಷ್ಟು ಮುರುವಳಿ ಮಾಡಬೇಕಾಗಿದ್ದು ಮುರುವಳಿ ಮಾಡಿಲ್ಲ. ವಿವರ ಈ ಕೆಳಗಿನಂತಿದೆ. ಬಿಲ್ಲಿನ ಮೊತ್ತ 20000.00, ಮುರುವಳಿ ಶೇ.4ರ ಪ್ರಕಾರ 800.00 ಮುರಿದಿದ್ದು ಶೇ 10ರ ಪ್ರಕಾರ 2000.00 (-) 1200.00 ಮುರಿಯಬೇಕಾದುದ್ದು ರೂ.1200.00ಗಳನ್ನು ಮಾರುತಿ ಶಿಲ್ಪ ಕಲಾ ಕೇಂದ್ರ, ಬೆಂಗಳೂರು ಇವರಿಂದ ವಸೂಲು ಮಾಡುವುದು.</p>	<p>ಮಾರುತಿ ಶಿಲ್ಪಕಲಾ ಕೇಂದ್ರ ಇವರು KST ಸಂಖ್ಯೆ ಹೊಂದಿದ್ದು ಮಾರಾಟ ತೆರಿಗೆಯನ್ನು ಸದರಿ ಸಂಸ್ಥೆಯವರೇ ಕಟ್ಟಿಕೊಳ್ಳುತ್ತಿರುವುದರಿಂದ ಮಾರಾಟ ತೆರಿಗೆಯನ್ನು ಮುರುವಳಿ ಮಾಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸದರಿ ಪ್ರಾರವನ್ನು ಕೈಬಿಡಲು ಕೋರಲಾಗಿದೆ.</p>		
131	<p>ಕಾಮಗಾರಿಗಳಿಗೆ ಸಾಮಗ್ರಿ ಖರೀದಿ ಮಾಡಿದ್ದರ ಬಗ್ಗೆ:- 2001-2002ನೇ ಸಾಲಿನಲ್ಲಿ ನಿರ್ವಹಿಸಲಾದ ವಿವಿಧ (ಯೋಜನೆ ಖಾತೆಯ ಕಾಮಗಾರಿಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸಿದ ಬಿಲ್ಲು ಪರಿಶೀಲಿಸಲಾಗಿ ಈ ಕೆಳಗಿನ ನ್ಯೂನತೆಗಳು ಕಂಡು ಬಂದಿದೆ. 1. ದರಪಟ್ಟಿ ನೋಟಿಸನ್ನು ಯಾವ ಯಾವ ಪೂರೈಕೆದಾರರಿಗೆ ಕಳಿಸಿದೆ ಎಂಬ ವಿವರಗಳಿರುವುದಿಲ್ಲ ಹಾಗೂ ಮಾರಾಟದ ಕೋಟೇಶನ್‌ಗಳನ್ನು ಆಹ್ವಾನಿಸಿರುವುದಿಲ್ಲ. 2. ಕೋಟೇಶನ್ ರಿಜಿಸ್ಟರನ್ನು ನಿರ್ವಹಿಸಿರುವುದಿಲ್ಲ ಮತ್ತು ಕೋಟೇಶನ್‌ಗಳನ್ನು ಯಾವಾಗ ಸ್ವೀಕರಿಸಲಾಯಿತು ಮತ್ತು ಯಾರು ತೆಗೆದರು ಎಂಬುದನ್ನು ಸ್ವೀಕೃತಗೊಂಡ ಕೋಟೇಶನ್‌ಗಳ ಮೇಲೆ ದೃಢೀಕರಿಸಿರುವುದಿಲ್ಲ. 3. ಅಧಿಕೃತ ದಾಸ್ತಾನುದಾರರು: ಡಿಲರರು ಹಾಗೂ ಉತ್ಪಾದಕರಿಂದ ಖರೀದಿಸದೇ ಸ್ಥಳೀಯವಾಗಿ ಖರೀದಿಸಲಾಗಿದೆ. ಇದರಿಂದ ಸಂಸ್ಥೆಯು ಸ್ಪರ್ಧಾತ್ಮಕ ದರಗಳ ಲಾಭ ಪಡೆಯಲು ವಿಫಲವಾಗಿದೆ. 4. ಅಳತೆ ಪುಸ್ತಕದಲ್ಲಿ ಐಟಂವಾರು ಅಳತೆಗಳನ್ನು ಪರಿಶೀಲಿಸಿ ದೃಢೀಕರಿಸಿರುವುದಿಲ್ಲ. 5. ಪೂರೈಕೆದಾರರಿಂದ ಠೇವಣಿ ಪಡೆದಿರುವುದಿಲ್ಲ</p>	<p>ತುರ್ತು ಕೆಲಸಗಳಿದ್ದಾಗ ಕೋಟೇಶನ್‌ಗಳನ್ನು ಬೈ-ಹ್ಯಾಂಡ್ ತರಿಸಿ ಕಡಿಮೆ ದರ ಇರುವವರಿಗೆ ಸರಬರಾಜು ಆದೇಶ ನೀಡಿ ಸಾಮಗ್ರಿಗಳನ್ನು ತರಿಸಲಾಗಿದೆ. ಸಿವಿಲ್ ಟೆಂಡರ್ ಕರೆಯಲಾದ ಕಾಮಗಾರಿಗಳಿಗೆ ನಿಯಮಾನುಸಾರ ಠೇವಣಿ ಹಣ ಹಿಡಿದು ಬಿಲ್ಲು ಪಾವತಿಸಲಾಗಿದೆ. ಇನ್ನು ಮುಂದೆ ಲೆಕ್ಕ ತನಿಖೆಯ ಸೂಚನೆಯಂತೆ ಸಾಮಗ್ರಿಗಳನ್ನು ಖರೀದಿಸಲಾಗುವುದು. ಕಾರಣ ಈ ಅಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.</p>		
132	<p>ಕಾಮಗಾರಿಗಳ ಬಿಲ್ಲುಗಳಲ್ಲಿ ಕಂಡು ಬಂದ ನ್ಯೂನತೆಗಳು:- 2001-02ನೇ ಸಾಲಿನಲ್ಲಿ ನಿರ್ವಹಿಸಿದೆ. ಕಾಮಗಾರಿಗಳ ಬಿಲ್ಲುಗಳಲ್ಲಿ ಕಂಡು ಬಂದ ನ್ಯೂನತೆಗಳು ಈ ಕೆಳಗಿನಂತಿದೆ. 1. ಹೆಚ್.ಕೆ.ಡಿ.ಬಿ ಖಾತೆಯ ಕಾಮಗಾರಿಗಳು 2. ರಾಜಧನ ಕಡಿಮೆ ಮುರುವಳಿ ಬಗ್ಗೆ :-</p>			

ಈ ಕೆಳಗಿನ ಕಾಮಗಾರಿ ಬಿಲ್ಲಿನಲ್ಲಿ ರಾಜಧಾನಿ ಕಡಿಮೆ ಮುರುವಳಿ ಮಾಡಲಾಗಿದೆ. ಕಾರಣ ಪೂರೈಸಿದ ಮೊತ್ತವನ್ನು ಸಂಬಂಧಿಸಿದವರಿಂದ ವಸೂಲಿ ಮಾಡಿ ಸರ್ಕಾರದ ನಿಧಿಗೆ ಜಮಾ ಮಾಡಲು ಸೂಚಿಸಿದೆ.

ಕಾಮಗಾರಿ ಹೆಸರು	ಓ.ನಂ ದಿನಾಂಕ	ಸಾಮಗ್ರಿ ವಿವರ	ಪ್ರಮಾಣ	ಮುರುವಳಿ ಮಾಡಿದ್ದು	ಮುರುವಳಿ ಮಾಡಬೇಕಾ ದ್ದು	ವ್ಯತಾಸ
ಮಾನ್ಯ ಕುಲಪತಿಯವ ನಿವಾಸಕ್ಕೆ ಗ್ರಾನ್ಟೆ ಪೂರೈಕೆ	4:23.07.01	ಗ್ರಾನ್ಟೆ	2.40	-	33.60	33.6 0 34.00

2) ಮಾರಾಟ ತೆರಿಗೆ ಕಡಿಮೆ ಮುರುವಳಿ ಬಗ್ಗೆ:

ಕರ್ನಾಟಕ ಮಾರಾಟ ತೆರಿಗೆ ಕಾಯಿದೆಯ ಸೆಕ್ಷನ್ 19(ಎ) (1) (ಬಿ) ಪ್ರಕಾರ ಗುತ್ತಿಗೆದಾರರು ನಮೂನೆ 8 ಎಬಿ ಯನ್ನು (ಅನುಮತಿ ಪತ್ರ) ಕಡ್ಡಾಯವಾಗಿ ಹಾಜರುಪಡಿಸಬೇಕು. ಈ ನಮೂನೆ ಹಾಜರುಪಡಿಸಿದ ಗುತ್ತಿಗೆದಾರರಿಂದ ಶೇ.10 ರಂತೆ ಬಿಲ್ಲಿನಲ್ಲಿ ತೆರಿಗೆ ಕಟಾಯಿಸಬೇಕು. ಕಾರಣ ಈ ಕೆಳಗಿನ ಪ್ರೋಚರ್‌ಗಳಲ್ಲಿ ಕಡಿಮೆ ಮುರುವಳಿ ಮಾಡಿದ ಮಾರಾಟ ತೆರಿಗೆಯನ್ನು ಸಂಬಂಧಪಟ್ಟ ಗುತ್ತಿಗೆದಾರರಿಂದ ವಸೂಲಿ ಮಾಡಿ ಸರ್ಕಾರದ ನಿಧಿಗೆ ಜಮಾ ಮಾಡಲು ಸೂಚಿಸಿದೆ. ವಿವರ ಕೆಳಗಿನಂತಿದೆ.

ಕಾಮಗಾರಿ ಹೆಸರು	ಗುತ್ತಿಗೆದಾರರ ಹೆಸರು	ಓ.ನಂ ದಿನಾಂಕ	ಮುರುವಳಿ ಮಾಡಿದ್ದು	ಮುರುವಳಿ ಮಾಡಬೇಕಾ ದ್ದು	ವ್ಯತಾಸ
ವಸತಿ ಗೃಹಗಳ ವೈಪ್ ಲೈನ್ ಹಾಕುವುದು	ಶ್ರೀ ಕನ್ಯಾ	2: 23.07.01	508	634	126
ವಿಶ್ವವಿದ್ಯಾಲಯದ ನಾಮಫಲಕ ನಿಲ್ಲಿಸುವುದು	ಶ್ರೀ ಕನ್ಯಾ	28: 23.10.01	972	1213	244
				ಒಟ್ಟು ಮೊ:	370.00

3. ಭದ್ರತಾ ಠೇವಣಿ ಮುರುವಳಿ ಬಗ್ಗೆ:

ಈ ಕೆಳಗಿನ ಕಾಮಗಾರಿ ಬಿಲ್ಲಿನಲ್ಲಿ ಭದ್ರತಾ ಠೇವಣಿ ಮುರುವಳಿ ಮಾಡಿರುವುದಿಲ್ಲ. ಗುತ್ತಿಗೆ ಒಪ್ಪಂದದ ಪ್ರಕಾರ ಭದ್ರತಾ ಠೇವಣಿ ಮುರುವಳಿ ಮಾಡದೇ ಗುತ್ತಿಗೆದಾರರಿಗೆ ಅನುಕೂಲ ಕಲ್ಪಿಸಿದಂತಾಗಿದೆ.

ಕ್ರ. ಸಂ	ಕಾಮಗಾರಿ ಹೆಸರು	ಎಜೆನ್ಸಿ ಹೆಸರು	ಬಿಲ್ಲು ಮೊತ್ತ	ಭದ್ರತಾ ಮೊತ್ತ	ಠೇವಣಿ
1	ತ್ರಿಪದಿಯಿಂದ ಶ್ರೀಶೈಲ ಗೆಸ್ಟ್‌ಹೌಸ್‌ವರೆಗೆ ಬೀದಿ ದೀಪ ಅಳವಡಿಸುವುದು	ಮೆ: ಅಮರೇಶ್ವರ ಎಂಟರ್ ಪ್ರೈವೇಟ್ ಹೊಸಪೇಟೆ	553169	27658.00	

ಶ್ರೀ ಕೆ.ಕನ್ಯಾ ಇವರು ಮಾರಾಟ ತೆರಿಗೆ ಇಲಾಖೆಯಿಂದ ಪಡೆದ ನಮೂನೆ 8ಎಬಿ ಯನ್ನು ಸಲ್ಲಿಸಿದ್ದಾರೆ. ಆದ್ದರಿಂದ ಮಾರಾಟ ತೆರಿಗೆ ಶೇ.4 ರಷ್ಟು ಮುರುವಳಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಅಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.

3) ಕಣ್ಣಿಟ್ಟಿನಿಂದಾಗಿ ಭದ್ರತಾ ಠೇವಣಿ ಮುರುವಳಿ ಮಾಡಿರುವುದಿಲ್ಲ. ಪ್ರಾರಂಭದಲ್ಲಿ ಗುತ್ತಿಗೆದಾರರು ಶೇ.1 EMD ಸಲ್ಲಿಸಿದ್ದಾರೆ. ಅದನ್ನು ಒಂದು ವರ್ಷದ ನಂತರ ಬಿಡುಗಡೆ ಮಾಡಲಾಗಿದೆ. ಇನ್ನು ಮುಂದೆ ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಈ ಹಿನ್ನೆಲೆಯಲ್ಲಿ ಸದರಿ ಪ್ರಾರವನ್ನು ಕೈಬಿಡಲು ಕೋರಲಾಗಿದೆ.

	<p>4. ರಾಜಧಾನ ಕಡಿಮೆ ಮುರುವಳಿ ಬಗ್ಗೆ:- ಸರ್ವಜ್ಞ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಬಿಲ್ಲಿನಲ್ಲಿ ರಾಜಧಾನ ಕಡಿಮೆ ಮುರುವಳಿ ಮಾಡಲಾಗಿದೆ. ಕಾರಣ ವ್ಯತ್ಯಾಸದ ಮೊತ್ತವನ್ನು ಸಂಬಂಧಿಸಿದ ಗುತ್ತಿಗೆದಾರರ ವಸೂಲಿಸಿ ಸರಕಾರದ ನಿಧಿಗೆ ಜಮಾ ಮಾಡಲು ಸೂಚಿಸಿದೆ.</p> <table border="1"> <tr> <td>ವೋಚರ್ ನಂ</td> <td>ದಿನಾಂಕ</td> <td>ರಾಜಧಾನ ಮುರುವಳಿ ಮಾಡಿದ್ದು</td> <td>ರಾಜಧಾನ ಮುರುವಳಿ ಮಾಡಬೇಕಾಗಿದ್ದು</td> <td>ವ್ಯತ್ಯಾಸ</td> </tr> <tr> <td>143</td> <td>08.01.2002</td> <td>18270.00</td> <td>18239</td> <td>31.00</td> </tr> </table>	ವೋಚರ್ ನಂ	ದಿನಾಂಕ	ರಾಜಧಾನ ಮುರುವಳಿ ಮಾಡಿದ್ದು	ರಾಜಧಾನ ಮುರುವಳಿ ಮಾಡಬೇಕಾಗಿದ್ದು	ವ್ಯತ್ಯಾಸ	143	08.01.2002	18270.00	18239	31.00																									
ವೋಚರ್ ನಂ	ದಿನಾಂಕ	ರಾಜಧಾನ ಮುರುವಳಿ ಮಾಡಿದ್ದು	ರಾಜಧಾನ ಮುರುವಳಿ ಮಾಡಬೇಕಾಗಿದ್ದು	ವ್ಯತ್ಯಾಸ																																
143	08.01.2002	18270.00	18239	31.00																																
133	<p>ಕಾಮಗಾರಿ ಬಿಲ್ಲಿನಲ್ಲಿ ಮತ್ತು ಪೂರೈಕೆ ಬಿಲ್ಲುಗಳಲ್ಲಿ ಮುರುವಳಿ ಮಾಡಿದ ಆಯಾ ತೆರಿಗೆಗಳನ್ನು ಸರಕಾರದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಿದ್ದರ ಬಗ್ಗೆ:- 2001-02ನೇ ಸಾಲಿನ ಕಾಮಗಾರಿ ಮತ್ತು ಪೂರೈಕೆ ಬಿಲ್ಲುಗಳಲ್ಲಿ ಮುರುವಳಿ ಮಾಡಿದ ಮಾರಾಟ ತೆರಿಗೆ, ಆದಾಯ ತೆರಿಗೆ ರಾಜಧಾನ ಮತ್ತು ಗುತ್ತಿಗೆದಾರರ ಕ್ಷೇಮ ನಿಧಿ ಇತ್ಯಾದಿಗಳನ್ನು ಸರಕಾರದ ಸಂಬಂಧಪಟ್ಟ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಿದ್ದರ ವಿವರ ಈ ಕೆಳಗಿನಂತಿದೆ.</p> <table border="1"> <thead> <tr> <th>ಕ್ರ. ಸಂ</th> <th>ಸಾರಿಗೆಯ ವಿವರ</th> <th>ಮುರುವಳಿ ಮಾಡಿದ ಮೊತ್ತ</th> <th>ಜಮಾ ಮಾಡಿದ ಮೊತ್ತ</th> </tr> </thead> <tbody> <tr> <td>1</td> <td>ಆದಾಯ ತೆರಿಗೆ</td> <td>106172.00</td> <td>106172</td> </tr> <tr> <td>2</td> <td>ಮಾರಾಟ ತೆರಿಗೆ</td> <td>212508</td> <td>212508</td> </tr> <tr> <td>3</td> <td>ವಹಿವಾಟು ತೆರಿಗೆ</td> <td>20417</td> <td>20417</td> </tr> <tr> <td>4</td> <td>ಸೆಸೆ</td> <td>4000</td> <td>4000</td> </tr> <tr> <td>5</td> <td>ರಾಜಧಾನ</td> <td>32030</td> <td>32030</td> </tr> <tr> <td>6</td> <td>ಗುತ್ತಿಗೆದಾರರ ಕ್ಷೇಮ ನಿಧಿ</td> <td>212</td> <td>212</td> </tr> <tr> <td></td> <td>ಒಟ್ಟು</td> <td>375339</td> <td>375339</td> </tr> </tbody> </table>	ಕ್ರ. ಸಂ	ಸಾರಿಗೆಯ ವಿವರ	ಮುರುವಳಿ ಮಾಡಿದ ಮೊತ್ತ	ಜಮಾ ಮಾಡಿದ ಮೊತ್ತ	1	ಆದಾಯ ತೆರಿಗೆ	106172.00	106172	2	ಮಾರಾಟ ತೆರಿಗೆ	212508	212508	3	ವಹಿವಾಟು ತೆರಿಗೆ	20417	20417	4	ಸೆಸೆ	4000	4000	5	ರಾಜಧಾನ	32030	32030	6	ಗುತ್ತಿಗೆದಾರರ ಕ್ಷೇಮ ನಿಧಿ	212	212		ಒಟ್ಟು	375339	375339	ಆಕ್ಷೇಪಣೆ ಇರುವುದಿಲ್ಲ.		
ಕ್ರ. ಸಂ	ಸಾರಿಗೆಯ ವಿವರ	ಮುರುವಳಿ ಮಾಡಿದ ಮೊತ್ತ	ಜಮಾ ಮಾಡಿದ ಮೊತ್ತ																																	
1	ಆದಾಯ ತೆರಿಗೆ	106172.00	106172																																	
2	ಮಾರಾಟ ತೆರಿಗೆ	212508	212508																																	
3	ವಹಿವಾಟು ತೆರಿಗೆ	20417	20417																																	
4	ಸೆಸೆ	4000	4000																																	
5	ರಾಜಧಾನ	32030	32030																																	
6	ಗುತ್ತಿಗೆದಾರರ ಕ್ಷೇಮ ನಿಧಿ	212	212																																	
	ಒಟ್ಟು	375339	375339																																	
134	<p>ಸ್ಥಿರಾಸ್ತಿ ವಹಿ ಬಗ್ಗೆ:- 1. ಜಮೀನು ಕನ್ನಡ ವಿಶ್ವವಿದ್ಯಾಲಯವು ಹೊಂದಿರುವ ಸ್ಥಿರಾಸ್ತಿ ವಿವರಗಳ ವಹಿ ನಿರ್ವಹಿಸಲಾಗಿದೆ. ಅದರ ವಿವರ ಕೆಳಗಿನಂತಿದೆ.</p> <table border="1"> <thead> <tr> <th>ವಿವರ</th> <th>ಎಕರೆ</th> <th>ಗಂಟೆ</th> </tr> </thead> <tbody> <tr> <td>ಸರಕಾರದಿಂದ ಪಡೆದ ಜಮೀನಿಂದ ವಶಪಡಿಸಿಕೊಂಡಿದ್ದು</td> <td>560.00</td> <td>37.00</td> </tr> <tr> <td></td> <td>114.00</td> <td>31.00</td> </tr> </tbody> </table> <p>2. ಕಟ್ಟಡಗಳು:-</p> <table border="1"> <tr> <td>ಕಟ್ಟಡಗಳು</td> <td>46</td> </tr> <tr> <td>ಜನರೇಟ್</td> <td>3</td> </tr> </table>	ವಿವರ	ಎಕರೆ	ಗಂಟೆ	ಸರಕಾರದಿಂದ ಪಡೆದ ಜಮೀನಿಂದ ವಶಪಡಿಸಿಕೊಂಡಿದ್ದು	560.00	37.00		114.00	31.00	ಕಟ್ಟಡಗಳು	46	ಜನರೇಟ್	3	ಪ್ರಮಾಣ ಪತ್ರವನ್ನು ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರಾಂಶುಪಾಲನು ಕೈಬಿಡಲು ಕೋರಲಾಗಿದೆ.																					
ವಿವರ	ಎಕರೆ	ಗಂಟೆ																																		
ಸರಕಾರದಿಂದ ಪಡೆದ ಜಮೀನಿಂದ ವಶಪಡಿಸಿಕೊಂಡಿದ್ದು	560.00	37.00																																		
	114.00	31.00																																		
ಕಟ್ಟಡಗಳು	46																																			
ಜನರೇಟ್	3																																			

	<table border="1"> <tr> <td>ಹಂಪಿ ಹೌಸ್</td> <td>3</td> </tr> <tr> <td>ದ್ವಾರ ಬಾಗಿಲು</td> <td>5</td> </tr> <tr> <td>ದ್ವೀಪ ಸ್ತಂಭ</td> <td>1</td> </tr> </table> <p>ಸ್ಥಿರಾಸ್ತಿಗಳನ್ನು ವಾರ್ಷಿಕ ಪರಿಶೀಲಿಸಿ ದೃಢೀಕರಣ ಪ್ರಯಾಣ ಪತ್ರ ಹಾಕಿರುವುದಿಲ್ಲ. ಈ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚಿಸಿದೆ.</p>	ಹಂಪಿ ಹೌಸ್	3	ದ್ವಾರ ಬಾಗಿಲು	5	ದ್ವೀಪ ಸ್ತಂಭ	1																			
ಹಂಪಿ ಹೌಸ್	3																									
ದ್ವಾರ ಬಾಗಿಲು	5																									
ದ್ವೀಪ ಸ್ತಂಭ	1																									
135	<p>ಚರಾಸ್ತಿ ಪರಿಶೀಲನೆ ಬಗ್ಗೆ:- 2001-02ನೇ ಸಾಲಿನಲ್ಲಿ ವಿಶ್ವವಿದ್ಯಾಲಯವು ಹೊಂದಿರುವ ಚರಾಸ್ತಿ ಪರಿಶೀಲನೆ ನಿರ್ವಹಿಸಲಾಗಿದೆ. ಆದರೆ ವರ್ಷದ ಕೊನೆಗೆ ಎಲ್ಲಾ ಚರಾಸ್ತಿಗಳನ್ನು ಭೌತಿಕವಾಗಿ ಪರಿಶೀಲಿಸಿ ದೃಢೀಕರಣ ಪ್ರಯಾಣ ಪತ್ರ ವಹಿಯಲ್ಲಿ ಹಾಕಿರುವುದಿಲ್ಲ. ಈ ಕುರಿತು ಕ್ರಮ ಕೈಕೊಳ್ಳಲು ಸೂಚಿಸಿದೆ.</p>	ಲೆಕ್ಕ ಪತ್ರಗಳ ನಿರ್ವಹಣೆಯನ್ನು ಇನ್ನು ಹೆಚ್ಚು ಸಮರ್ಪಕವಾಗಿ ನಿರ್ವಹಿಸಲು ಕ್ರಮಕೈಗೊಳ್ಳಲಾಗಿದೆ.																								
136	<p>ಲೆಕ್ಕ ಪರಿಶೋಧನಾ ಶುಲ್ಕ:- 2001-02 ನೇ ಸಾಲಿನಲ್ಲಿ ಲೆಕ್ಕಪರಿಶೋಧನಾ ಶುಲ್ಕದ ವಿವರ ಕೆಳಗಿನಂತಿದೆ.</p> <table border="1"> <tr> <td>01.04.2001ಕ್ಕೆ ಪ್ರಾರಂಭ ಶಿಲ್ಕು</td> <td>264455.00</td> </tr> <tr> <td>2001-02ರ ಬೇಡಿಕೆ</td> <td>71340.00</td> </tr> <tr> <td>ಒಟ್ಟು</td> <td>335795.00</td> </tr> <tr> <td>2001-02ರಲ್ಲಿ ಕಟ್ಟಿದ್ದು</td> <td>205712.00</td> </tr> <tr> <td>31.03.2002ಕ್ಕೆ ಉಳಿಕೆ ಶಿಲ್ಕು</td> <td>130083.00</td> </tr> </table> <p>ರೂ.130083.00ಗಳನ್ನು ಅಧ್ಯತೆಯ ಮೇರೆಗೆ ಸರಕಾರದ ಈ ಕೆಳಗಿನ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಿದ ವಿವರ ಒದಗಿಸಲು ಸೂಚಿಸಿದೆ.</p> <table border="1"> <tr> <td>0070</td> <td>ಇತರ ಆಡಳಿತ ಸೇವೆಗಳು</td> </tr> <tr> <td>60</td> <td>ಇತರ ಸೇವೆಗಳು</td> </tr> <tr> <td>110</td> <td>ಸರಕಾರಿ ಲೆಕ್ಕಪರಿಶೋಧನಾ ಶುಲ್ಕ</td> </tr> <tr> <td>01</td> <td>ಲೆಕ್ಕ ಪರಿಶೋಧನಾ ಶುಲ್ಕ</td> </tr> </table> <p>2001-02 ನೇ ಸಾಲಿನ ಲೆಕ್ಕ ಪರಿಶೋಧನಾ ಶುಲ್ಕದ ವಿವರವು ಕೆಳಗಿನಂತಿದೆ.</p> <table border="1"> <tr> <td>ಲೆಕ್ಕ ಪರಿಶೋಧನಾಧಿಕಾರಿಗಳು</td> <td>01 (ಒಂದು)</td> </tr> <tr> <td>ಲೆಕ್ಕ ತಪಾಸಿಗರು</td> <td>04 (ನಾಲ್ಕು)</td> </tr> </table>	01.04.2001ಕ್ಕೆ ಪ್ರಾರಂಭ ಶಿಲ್ಕು	264455.00	2001-02ರ ಬೇಡಿಕೆ	71340.00	ಒಟ್ಟು	335795.00	2001-02ರಲ್ಲಿ ಕಟ್ಟಿದ್ದು	205712.00	31.03.2002ಕ್ಕೆ ಉಳಿಕೆ ಶಿಲ್ಕು	130083.00	0070	ಇತರ ಆಡಳಿತ ಸೇವೆಗಳು	60	ಇತರ ಸೇವೆಗಳು	110	ಸರಕಾರಿ ಲೆಕ್ಕಪರಿಶೋಧನಾ ಶುಲ್ಕ	01	ಲೆಕ್ಕ ಪರಿಶೋಧನಾ ಶುಲ್ಕ	ಲೆಕ್ಕ ಪರಿಶೋಧನಾಧಿಕಾರಿಗಳು	01 (ಒಂದು)	ಲೆಕ್ಕ ತಪಾಸಿಗರು	04 (ನಾಲ್ಕು)	ಲೆಕ್ಕ ಪರಿಶೋಧನಾ ಶುಲ್ಕ ರೂ.130083/- ಜಮಾ ಮಾಡಲಾಗಿದೆ.		
01.04.2001ಕ್ಕೆ ಪ್ರಾರಂಭ ಶಿಲ್ಕು	264455.00																									
2001-02ರ ಬೇಡಿಕೆ	71340.00																									
ಒಟ್ಟು	335795.00																									
2001-02ರಲ್ಲಿ ಕಟ್ಟಿದ್ದು	205712.00																									
31.03.2002ಕ್ಕೆ ಉಳಿಕೆ ಶಿಲ್ಕು	130083.00																									
0070	ಇತರ ಆಡಳಿತ ಸೇವೆಗಳು																									
60	ಇತರ ಸೇವೆಗಳು																									
110	ಸರಕಾರಿ ಲೆಕ್ಕಪರಿಶೋಧನಾ ಶುಲ್ಕ																									
01	ಲೆಕ್ಕ ಪರಿಶೋಧನಾ ಶುಲ್ಕ																									
ಲೆಕ್ಕ ಪರಿಶೋಧನಾಧಿಕಾರಿಗಳು	01 (ಒಂದು)																									
ಲೆಕ್ಕ ತಪಾಸಿಗರು	04 (ನಾಲ್ಕು)																									
	<table border="1"> <thead> <tr> <th>ಕ್ರ.ಸಂ</th> <th>ವಿವರ</th> <th>ವೇತನ</th> <th>ಪ್ರಯಾಣ ಭತ್ಯೆ</th> <th>ಒಟ್ಟು</th> </tr> </thead> <tbody> <tr> <td>1</td> <td>ಲೆಕ್ಕ ಪರಿಶೋಧನಾಧಿಕಾರಿ</td> <td>16882.00</td> <td>2264.00</td> <td>19146.00</td> </tr> <tr> <td>2</td> <td>ಲೆಕ್ಕ ಪರಿಶೋಧಕರು</td> <td>12903.00</td> <td>2942.00</td> <td>15845.00</td> </tr> <tr> <td>3</td> <td>ಲೆಕ್ಕ ಪರಿಶೋಧಕರು</td> <td>11097.00</td> <td>2583.00</td> <td>13680.00</td> </tr> </tbody> </table>	ಕ್ರ.ಸಂ	ವಿವರ	ವೇತನ	ಪ್ರಯಾಣ ಭತ್ಯೆ	ಒಟ್ಟು	1	ಲೆಕ್ಕ ಪರಿಶೋಧನಾಧಿಕಾರಿ	16882.00	2264.00	19146.00	2	ಲೆಕ್ಕ ಪರಿಶೋಧಕರು	12903.00	2942.00	15845.00	3	ಲೆಕ್ಕ ಪರಿಶೋಧಕರು	11097.00	2583.00	13680.00					
ಕ್ರ.ಸಂ	ವಿವರ	ವೇತನ	ಪ್ರಯಾಣ ಭತ್ಯೆ	ಒಟ್ಟು																						
1	ಲೆಕ್ಕ ಪರಿಶೋಧನಾಧಿಕಾರಿ	16882.00	2264.00	19146.00																						
2	ಲೆಕ್ಕ ಪರಿಶೋಧಕರು	12903.00	2942.00	15845.00																						
3	ಲೆಕ್ಕ ಪರಿಶೋಧಕರು	11097.00	2583.00	13680.00																						

	4	ಲೆಕ್ಕ ಪರಿಶೋಧಕರು	13831.00	2702.00	16533.00						
	5	ಲೆಕ್ಕ ಪರಿಶೋಧಕರು	4635.00	1501.00	6136.00						
		ಒಟ್ಟು	59348.90	11992.00	71340.00						
	1) ಶುಲ್ಕ ಜಮಾ ಮಾಡಿದ ವಿವರ:-										
				ಚೆಕ್ ನಂ. 43	04.08.2000						
	2	1998-99	ರೂ.78679.00	ಚೆಕ್ ನಂ 22	28.03.2002						
	3	1999-2000	ರೂ.90710.00								
		ಒಟ್ಟು	205712.00								
	2 ಶಿಲ್ಕು ವಿವರ:-										
	1	2000-01	ರೂ. 58743.00								
	2	2001-02	ರೂ.71340.00								
		ಒಟ್ಟು	130083.00								
137	ಸಾಮಾನ್ಯ ಅಭಿಪ್ರಾಯ:- ಲೆಕ್ಕ ಪತ್ರಗಳ ನಿರ್ವಹಣೆಯನ್ನು ಇನ್ನು ಹೆಚ್ಚಿಗೆ ಸಮರ್ಪಕವಾಗಿ ನಿರ್ವಹಿಸಬಹುದಾಗಿದೆ. ನಿಯಂತ್ರಕರು ರಾಜ್ಯ ಲೆಕ್ಕಪತ್ರ ಇಲಾಖೆ ಬೆಂಗಳೂರು										



ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ

2001-2002 ನೇ ಸಾಲಿನ ಆಡಿಟ್ ವರದಿ